

- ॥ ಶ್ರೀಃ ॥  
॥ ಶ್ರೀ ಗುರುಭ್ಯೋ ನಮಃ ॥  
॥ ಶ್ರೀ ಪರಮ ಗುರುಭ್ಯೋ ನಮಃ ॥  
॥ ಶ್ರೀ ಜಗನ್ನಾಥ ದಾಸ ಗುರುಭ್ಯೋ ನಮಃ ॥  
॥ ಶ್ರೀ ಪುರಂದರ ದಾಸ ಗುರುಭ್ಯೋ ನಮಃ ॥  
॥ ಶ್ರೀ ವ್ಯಾಸರಾಯ ಗುರುಭ್ಯೋ ನಮಃ ॥  
॥ ಲಾತವ್ಯ ಚಕ್ರವರ್ತಿ ಭಾವಿ ಸಮೀರ ಶ್ರೀ ವಾದಿರಾಜ ಗುರುಭ್ಯೋ ನಮಃ ॥  
॥ ಶ್ರೀಮದಾನಂದ ತೀರ್ಥ ಗುರುಭ್ಯೋ ನಮಃ ॥  
॥ ಶ್ರೀ ವೇದವ್ಯಾಸಾಯ ನಮಃ ॥  
॥ ಅರಿಷ್ಟ ನಿರಸನಾತ್ಮಕ ಶ್ರೀ ಲಕ್ಷ್ಮೀ ನೃಸಿಂಹಾಯ ನಮಃ ॥  
॥ ಇಷ್ಟ ಪ್ರದಾಯಕ ಶ್ರೀ ಲಕ್ಷ್ಮೀ ವೇಂಕಟೇಶಾಯ ನಮಃ ॥

ಶ್ರೀ ಜಗನ್ನಾಥ ದಾಸವರ್ಯ ವಿರಚಿತ

# ಶ್ರೀ ಹರಿಕಥಾಮೃತಸಾರ

(ಕನ್ನಡ ಲಿಪಿ)

॥ ಶ್ರೀಃ ॥

॥ ಮಂಗಳಾಚರಣ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಶ್ರೀರಮಣಿ ಕರಕಮಲ ಪೂಜಿತ |  
ಚಾರುಚರಣ ಸರೋಜ ಬ್ರಹ್ಮ ಸ |  
ಮೀರ ವಾಣಿ ಘಣೀಂದ್ರ ವೀಂದ್ರ ಭವೇಂದ್ರ ಮುಖ ವಿನುತ ||  
ನೀರಜ ಭವಾಂಡೋದಯ ಸ್ಥಿತಿ |  
ಕಾರಣನೆ ಕೈವಲ್ಯ ದಾಯಕ |  
ನಾರಸಿಂಹನೆ ನಮಿಪೆ ಕರುಣೆಪುದೆಮಗೆ ಮಂಗಳವ || ೧ ||

ಜಗದುದರನತಿವಿಮಲ ಗುಣರೂ |  
ಪಗಳನಾಲೋಚನದಿ ಭಾರತ |  
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ ||  
ಬಗೆ ಬಗೆಯ ನೂತನವ ಕಾಣುತ |  
ಮಿಗೆ ಹರುಷದಿಂ ಪೊಗಳಿ ಹಿಗ್ಗುವ |  
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು || ೨ ||

ನಿರುಪಮಾನಂದಾತ್ಮ ಭವ ನಿ |  
ಜ್ಞರಸಭಾಸಂಸೇವ್ಯ ಋಜುಗಣ |  
ದರಸೆ ಸತ್ವಪ್ರಚುರ ವಾಣೀಮುಖಿಸರೋಜೇನ ||  
ಗರುಡ ಶೇಷ ಶಶಾಂಕದಳ ಶೇ |  
ಖರರ ಜನಕ ಜಗದ್ಗುರುವೇ ತ್ವ |  
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯು || ೩ ||

ಆರುಮೂರೆರಡೊಂದು ಸಾವಿರ |  
ಮೂರೆರಡು ಶತಶ್ವಾಸ ಜಪಗಳ |  
ಮೂರು ವಿಧ ಜೀವರೋಳಗಬ್ಜಜಕಲ್ಪ ಪರಿಯಂತ ||  
ತಾ ರಚಿಸಿ ಸತ್ವರಿಗೆ ಸುಖ ಸಂ |  
ಸಾರ ಮಿಶ್ರಿಗಧಮಜನರಿಗ |  
ಪಾರ ದುಃಖಗಳಿವ ಗುರು ಪವಮಾನ ಸಲಹೆಮ್ಮ || ೪ ||

ಚತುರವದನನ ರಾಣಿ ಅತಿರೋ |  
ಹಿತ ವಿಮಲ ವಿಜ್ಞಾನಿ ನಿಗಮ |  
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ ||  
ನತಿಸಿ ಬೇಡುವೆ ಜನನಿ ಲಕ್ಷ್ಮೀ |  
ಪತಿಯ ಗುಣಗಳ ತುತಿಪುದಕೆ ಸ |  
ನೃತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ || ೫ ||

ಕೃತಿರಮಣ ಪ್ರದ್ಯುಮ್ನ ನಂದನೆ |  
ಚತುರವಿಂಶತಿ ತತ್ವಪತಿ ದೇ |  
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ ||  
ಸತತ ಹರಿಯಲಿ ಗುರುಗಳಲಿ ಸ |  
ದ್ರತಿಯ ಪಾಲಿಸಿ ಭಾಗವತ ಭಾ |  
ರತ ಪುರಾಣ ರಹಸ್ಯ ತತ್ವಗಳರುಪು ಕರುಣದಲಿ || ೬ ||

ವೇದಪೀಠ ವಿರಿಂಚಿ ಭವ ಶ |  
ಕ್ರಾದಿ ಸುರ ವಿಜ್ಞಾನ ದಾಯಕ |  
ಮೋದಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ||  
ಛೇದ ಭೇದ ವಿಷಾದಕುಟಿಲಾಂ |  
ತಾದಿ ಮಧ್ಯವಿದೂರ ಆದಾ |  
ನಾದಿಕಾರಣ ಬಾದರಾಯಣ ಪಾಹಿ ಸತ್ಪಾಣ || ೭ ||

ಕ್ಷಿತಿಯೊಳಗೆ ಮಣಿಮಂತ ಮೊದಲಾ |  
ದತಿ ದುರಾತ್ಮರು ಒಂದಧಿಕ ವಿಂ |  
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ |  
ಸತಿಯ ಜಠರದೊಳವತರಿಸಿ ಭಾ |  
ರತಿರಮಣ ಮಧ್ವಾಭಿಧಾನದಿ |  
ಚತುರದಶ ಲೋಕದಲಿ ಮೆರೆದಪ್ರತಿಮಗೊಂದಿಸುವೆ || ೮ ||

ಪಂಚಭೇದಾತ್ಮಕ ಪ್ರಪಂಚಕೆ |  
ಪಂಚರೂಪಾತ್ಮಕನೆ ದೈವಕ |  
ಪಂಚಮುಖಿ ಶಕ್ರಾದಿಗಳು ಕಿಂಕರರು ಶ್ರೀಹರಿಗೆ ||  
ಪಂಚವಿಂಶತಿ ತತ್ವ ತರತಮ |  
ಪಂಚಕೆಗಳನು ಪೇಳ್ವ ಭಾವಿ ವಿ |  
ರಿಂಚಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||

ವಾಮದೇವ ವಿರಿಂಚಿತನಯ ಉ |  
ಮಾಮನೋಹರ ಉಗ್ರಧೂರ್ಜಟ |  
ಸಾಮಜಾಜಿನ ವಸನ ಭೂಷಣ ಸುಮನಸೋತ್ತಂಸ |  
ಕಾಮಹರ ಕೈಲಾಸ ಮಂದಿರ |  
ಸೋಮಸೂರ್ಯಾನಲ ವಿಲೋಚನ |  
ಕಾಮಿತಪ್ಪದ ಕರುಣಿಸೆಮಗೆ ಸದಾ ಸುಮಂಗಲವ || ೧೦ ||

ಕೃತ್ತಿವಾಸನೆ ಹಿಂದೆ ನೀ ನಾ |  
ಲ್ವತ್ತು ಕಲ್ಪಸಮೀರನಲಿ ಶಿ |  
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು |  
ಹತ್ತು ಕಲ್ಪದಿ ತಪವ ಗೈದು |  
ಆದಿತ್ಯರೊಳಗುತ್ತಮನೆನಿಸಿ ಪುರು |  
ಷೋತ್ತಮನ ಪರಿಯಂಕ ಪದವೈದಿದೆಯೋ ಮಹದೇವ || ೧೧ ||

ಪಾಕಶಾಸನ ಮುಖ್ಯ ಸಕಲ ದಿ |  
ವೌಕಸರಿಗಭಿನಮಿಪೆ ಋಷಿಗಳಿ |  
ಗೇಕ ಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ ||  
ಆ ಕಮಲನಾಭಾದಿ ಯತಿಗಳ |  
ನೀಕಕಾನಮಿಸುವೆನು ಬಿಡದೆ ರ |  
ಮಾ ಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||

ಪರಿಮಳವು ಸುಮನದೊಳಗನಲನು |  
ಅರಣಿಯೊಳಗಿಪ್ಪಂತೆ ದಾವೋ |  
ದರನು ಬ್ರಹ್ಮಾದಿಗಳ ಮನದಲಿ ತೋರಿತೋರದಲೆ |  
ಇರುತಿಹ ಜಗನ್ನಾಥ ವಿಠಲನ |  
ಕರುಣ ಪಡೆವ ಮುಮುಕ್ಷುಜೀವರು |  
ಪರಮ ಭಾಗವತರನು ಕೊಂಡಾಡುವುದು ಪ್ರತಿದಿನವು || ೧೩ ||

|| ಇತಿ ಶ್ರೀ ಮಂಗಳಾಚರಣ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಕರುಣಾ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಶ್ರವಣ ಮನಕಾನಂದವೀವುದು |  
ಭವಜನಿತ ದುಃಖಗಳ ಕಳೆವುದು |  
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು ||  
ಭುವನ ಪಾವನವೆನಿಪ ಲಕ್ಷ್ಮೀ |  
ಧವನ ಮಂಗಳ ಕಥೆಯು ಪರಮೋ |  
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ || ೧ ||

ಮಳೆಯ ನೀರೋಣಿಯೊಳು ಪರಿಯಲು |  
ಬಳಸರೂರೊಳಗಿದ್ದ ಜನರಾ |  
ಜಲವು ಹೆದ್ದೊರೆಗೊಡೆ ಮಜ್ಜನಪಾನ ಗೈದಪರು ||  
ಕಲುಷ ವಚನಗಳಾದಡೆಯು ಬಾಂ |  
ಬೊಳೆಯು ಪೆತ್ತನ ಪಾದ ಮಹಿಮಾ |  
ಜಲಧಿ ಪೊಕ್ಕದರಿಂದ ಮಾಣ್ಡಪರೇ ಮಹೀಸುರರು || ೨ ||

ಶ್ರುತಿತತಿಗಳಭಿಮಾನಿ ಲಕ್ಷ್ಮೀ |  
ಸ್ತುತಿಗಳಿಗೆ ಗೋಚರಿಸದಪ್ರತಿ |  
ಹತ ಮಹೈಶ್ವರ್ಯಾದ್ಯಖಿಳ ಸದ್ಗುಣ ಗಣಾಂಭೋಧಿ ||  
ಪ್ರತಿದಿವಸ ತನ್ನಂಘ್ರಿಸೇವಾ |  
ರತ ಮಹಾತ್ಮರು ಮಾಡುತಿಹ ಸಂ |  
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ || ೩ ||

ಮನವಚನಕತಿದೂರ ನೆನೆವರ |  
ನನುಸರಿಸಿ ತಿರುಗುವನು ಜಾಹ್ನವಿ |  
ಜನಕ ಜಗದೊಳಗಿದ್ದು ಜನಿಸುವ ಜಗದುದರ ತಾನು |  
ಘನಮಹಿಮ ಗಾಂಗೇಯನುತ ಗಾ |  
ಯನವ ಕೇಳುತ ಗಗನ ಚರ ವಾ |  
ಹನ ದಿವ್ಯಕಸರೊಡನೆ ಚರಿಸುವ ಮನೆಮನೆಗಳಲ್ಲಿ || ೪ ||

ಮಲಗಿ ಪರಮಾದರದಿ ಪಾಡಲು |  
ಕುಳಿತು ಕೇಳುವ ಕುಳಿತು ಪಾಡಲು |  
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ |  
ಸುಲಭನೋ ಹರಿ ತನ್ನವರನರ |  
ಘಳಿಗೆ ಬಿಟ್ಟುಗಲನು ರಮಾಧವ |  
ನೊಲಿಸಲರಿಯದೆ ಪಾಮರರು ಬಳಲುವರು ಭವದೋಳಗೆ || ೫ ||

ಮನದೊಳಗೆ ತಾನಿದ್ದು ಮನವೆಂ |  
ದೆನಿಸಿಕೊಂಬನು ಮನದ ವೃತ್ತಿಗ |  
ಳನುಸರಿಸಿ ಭೋಗಂಗಳೀವನು ತ್ರಿವಿಧ ಚೇತನಕೆ |  
ಮನವನಿತ್ತರೆ ತನ್ನ ನೀವನು |  
ತನುವ ದಂಡಿಸಿ ದಿನದಿನದಿ ಸಾ |  
ಧನವ ಮಾಳ್ವರಿಗಿತ್ತಪನು ಸ್ವರ್ಗಾದಿಭೋಗಗಳ || ೬ ||

ಪರಮ ಸತ್ತುರುಷಾರ್ಥರೂಪನು |  
ಹರಿಯು ಲೋಕಕೆ ಎಂದು ಪರಮಾ |  
ದರದಿ ಸದುಪಾಸನೆಯ ಗೈವರಿಗಿತ್ತಪನು ತನ್ನ |  
ಮರೆದು ಧರ್ಮಾರ್ಥಗಳಕಾಮಿಸು |  
ವರಿಗೆ ನಗುತಶೀಘ್ರದಿಂದಲಿ |  
ಸುರಪತನಯ ಸುಯೋಧನರಿಗಿತ್ತಂತೆ ಕೊಡುತಿಪ್ಪ || ೭ ||

ಜಗವನೆಲ್ಲವ ನಿರ್ಮಿಸುವ ನಾ |  
ಲೊಗನೊಳಗೆ ತಾನಿದ್ದು ಸಲಹುವ |  
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ |  
ಸ್ವಗತ ಭೇದ ವಿವರ್ಜಿತನು ಸ |  
ವರ್ಗ ಸದಾನಂದೈಕ ದೇಹನು |  
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪ್ರೇರವ || ೮ ||

ಒಬ್ಬನಲಿ ನಿಂದಾಡುವನು ಮ |  
ತೊಬ್ಬನಲಿ ನೋಡುವನು ಬೇಡುವ |  
ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ |  
ಅಬ್ಬರದ ಹೆದ್ದೈವನಿವ ಮ |  
ತೊಬ್ಬರನ ಲೆಕ್ಕಿಸನು ಲೋಕದೊ |  
ಳೊಬ್ಬನೇ ತಾ ಬಾಧ್ಯ ಬಾಧಕನಾಹ ನಿರ್ಭೀತ || ೯ ||

ಶರಣಜನ ಮಂದಾರ ಶಾಶ್ವತ |  
ಕರುಣೆ ಕಮಲಾಕಾಂತ ಕಾಮದ |  
ಪರಮ ಪಾವನತರ ಸುಮಂಗಳ ಚರಿತ ಪಾರ್ಥಸಖ ||  
ನಿರುಪಮಾನಂದಾತ್ಮ ನಿರ್ಗತ |  
ದುರಿತ ದೇವವರೇಣ್ಯನೆಂದಾ |  
ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ || ೧೦ ||

ಜನನಿಯನು ಕಾಣದಿಹ ಬಾಲಕ |  
ನೆನೆನೆನೆದು ಹಲುಬುತ್ತಿರೆ ಕತ್ತಲೆ |  
ಮನೆಯೊಳಡಗಿದ್ದವನ ನೋಡುತ ನಗುತ ಹರುಷದಲಿ ||  
ತನಯನಂ ಬಿಗಿದಪ್ಪಿ ರಂಬಿಸಿ |  
ಕನಲಿಕೆಯ ಕಳೆವಂತೆ ಮಧುಸೂ |  
ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು || ೧೧ ||

ಇಟ್ಟಿಕಲ್ಲನು ಭಕುತಿಯಿಂದಲಿ |  
ಕೊಟ್ಟ ಭಕುತಗೆ ಮೆಚ್ಚಿ ತನ್ನನೆ |  
ಕೊಟ್ಟ ಬಡಬ್ರಾಹ್ಮಣನ ಒಪ್ಪಿಡಿಯವಲಿಗಖಿಳಾರ್ಥ ||  
ಕೆಟ್ಟ ಮಾತುಗಳೆಂದ ಚೈದ್ಯನ |  
ಪೊಟ್ಟೆಯೊಳಗಿಂಬಿಟ್ಟ ಬಾಣದ |  
ಲಿಟ್ಟ ಭೀಷ್ಮನವಗುಣಗಳೆಣಿಸಿದನೇ ಕರುಣಾಲು || ೧೨ ||

ಧನವ ಸಂರಕ್ಷಿಸುವ ಘಣೆ ತಾ |  
ನುಣದೆ ಮತ್ತೊಬ್ಬರಿಗೆ ಕೊಡದನು |  
ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು |  
ಪ್ರಣತರನು ಕಾಯ್ದಿಹನು ನಿಷ್ಕಾ |  
ಮನದಿ ನಿತ್ಯಾನಂದಮಯ ದು |  
ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ || ೧೩ ||

ಬಾಲಕನ ಕಲಭಾಷೆ ಜನನಿ |  
ಕೇಳಿ ಸುಖಪಡುವಂತೆ ಲಕ್ಷ್ಮೀ |  
ಲೋಲ ಭಕ್ತರು ಮಾಡುತಿಹ ಸಂಸ್ಕೃತಿಗೆ ಹಿಗ್ಗುವನು |  
ತಾಳ ತನ್ನವರಲ್ಲಿ ಮಾಡುವ |  
ಹೇಳನವ ಹೆದ್ದೈವ ವಿದುರನ |  
ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ || ೧೪ ||

ಸ್ಮರಿಸುವವರಪರಾಧಗಳ ತಾ ।  
ಸ್ಮರಿಸ ಸಕಲೇಷ್ಟ ಪ್ರದಾಯಕ ।  
ಮರಳಿ ತನಗರ್ಪಿಸಲು ಕೊಟ್ಟುದನಂತಮಡಿ ಮಾಡಿ ।  
ಪರಿಪರಿಯಲಿಂದುಣಿಸಿ ಸುಖಿಸಾ ।  
ಗರದಿ ಲೋಲಾಡಿಸುವ ಮಂಗಳ ।  
ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ॥ ೧೫ ॥

ಏನು ಕರುಣಾನಿಧಿಯೋ ಹರಿ ಮ ।  
ತ್ತೇನು ಭಕ್ತಾಧೀನನೋ ಇ ।  
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ ।  
ತಾನೆ ಸೃಜಿಸುವ ಪಾಲಿಸುವ ನಿ ।  
ವಾಣಿ ಮೊದಲಾದಖಳ ಲೋಕ ।  
ಸ್ಥಾನದಲಿ ಮತ್ತವರನಿಟ್ಟಾನಂದ ಬಡಿಸುವನು ॥ ೧೬ ॥

ಜನಪ ಮೆಚ್ಚಿದರೀವ ಧನ ವಾ ।  
ಹನ ವಿಭೂಷಣ ವಸನ ಭೂಮಿ ।  
ತನುಮನಗಳಿತ್ತಾದರಿಪರುಂಟೇನೋ ಲೋಕದೊಳು ।  
ಅನವರತ ನೆನೆವರನಂತಾ ।  
ಸನವೆ ಮೊದಲಾದಾಲಯದೊಳಿ ।  
ಟ್ಟಣುಗನಂದದಲವರ ವಶನಾಗುವ ಮಹಾಮಹಿಮ ॥ ೧೭ ॥

ಭುವನ ಪಾವನ ಚರಿತ ಪುಣ್ಯ ।  
ಶ್ರವಣ ಕೀರ್ತನ ಪಾಪ ನಾಶನ ।  
ಕವಿಭಿರೀಡಿತ ಕೈರವದಳಶ್ಯಾಮ ನಿಸ್ಸೀಮ ॥  
ಯುವತಿವೇಷದಿ ಹಿಂದೆ ಗೌರೀ ।  
ಧವನ ಮೋಹಿಸಿ ಕೆಡಿಸಿ ಉಳಿಸಿದ ।  
ಇವನ ಮಾಯವ ಗೆಲುವ ನಾವನು ಈ ಜಗತ್ರಯದಿ ॥ ೧೮ ॥

ಪಾಪಕರ್ಮವ ಸಹಿಸುವಡೆ ಲ ।  
ಕ್ಷೀಪತಿಗೆ ಸಮರಾದ ದಿವಿಜರ ।  
ನೀ ಪಯೋಜಭವಾಂಡದೊಳಗಾವಲ್ಲಿ ನಾ ಕಾಣೆ ।  
ಗೋಪ ಗುರುವಿನ ಮಡದಿ ಭೃಗು ನಗ ।  
ಚಾಪ ಮೊದಲಾದವರು ಮಾಡ್ಡ ಮ ।  
ಹಾಪರಾಧಗಳೆಣಿಸಿದನೆ ಕರುಣಾ ಸಮುದ್ರ ಹರಿ ॥ ೧೯ ॥

ಅಂಗುಟಾಗ್ರದಿ ಜನಿಸಿದಮರತ |  
ರಂಗಿಣಿಯು ಲೋಕತ್ರಯಗಳಘ |  
ಹಿಂಗಿಸುವಳವ್ಯಾಕೃತಾಶಾಂತ ವ್ಯಾಪಿಸಿದ |  
ಇಂಗಡಲ ಮಗಳೊಡಯನಂಗೋ |  
ಪಾಂಗಗಳಲಿಪ್ಪಮಲನಂತ ಸು |  
ಮಂಗಳಪ್ರದನಾಮ ಪಾವನಮಾಳ್ವದೇನರಿದು || ೨೦ ||

ಕಾಮಧೇನು ಸುಕಲ್ಪತರು ಚಿಂ |  
ತಾಮಣಿಗಳಮರೇಂದ್ರ ಲೋಕದಿ |  
ಕಾಮಿತಾರ್ಥಗಳೇವ ವಲ್ಲದೆ ಸೇವೆ ಮಾಳ್ವರಿಗೆ |  
ಶ್ರೀಮುಕುಂದನ ಪರಮ ಮಂಗಳ |  
ನಾಮ ನರಕಸ್ಥರನು ಸಲಹಿತು |  
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು || ೨೧ ||

ಮನದೊಳಗೆ ಸುಂದರ ಪದಾರ್ಥವ |  
ನೆನೆದು ಕೊಡೆ ಕೈಕೊಂಡು ಬಲು ನೂ |  
ತನ ಸುಶೋಭಿತ ಗಂಧ ಸುರಸೋಪೇತ ಫಲರಾಶಿ |  
ದ್ಯುನದಿ ನಿವಹಗಳಂತೆ ಕೊಟ್ಟವ |  
ರನು ಸದಾ ಸಂತೈಸುವನು ಸ |  
ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸಿ || ೨೨ ||

ಚೇತನಾ ಚೇತನ ವಿಲಕ್ಷಣ |  
ನೂತನ ಪದಾರ್ಥಗಳೊಳಗೆ ಬಲು |  
ನೂತನತಿಸುಂದರಕೆ ಸುಂದರ ರಸಕೆ ರಸರೂಪ |  
ಜಾತರೂಪೋದರ ಭವಾದ್ಯರೊ |  
ಳಾತತ ಪ್ರತಿಮ ಪ್ರಭಾವ ಧ |  
ರಾತಳದೊಳೆವೊಡನೆ ಆಡುತಲಿಪ್ಪ ನಮ್ಮಪ್ಪ || ೨೩ ||

ತಂದೆ ತಾಯ್ಗಳು ತಮ್ಮ ಶಿಶುವಿಗೆ |  
ಬಂದ ಭಯಗಳ ಪರಿಹರಿಸಿ ನಿಜ |  
ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ ||  
ಹಿಂದೆ ಮುಂದೆಡಬಲದಿ ಒಳ ಹೊರ |  
ಗಿಂದಿರೇಶನು ತನ್ನವರನೆಂ |  
ದೆಂದು ಸಲಹುವನಾಗಸದವೋಲೆತ್ತ ನೋಡಿದರು || ೨೪ ||

ಒಡಲ ನೆಳಲಂದದಲಿ ಹರಿ ನ |  
ವೊಡನೆ ತಿರುಗುವನು ಒಂದರಕ್ಷಣ |  
ಬಿಡದೆ ಬೆಂಬಲವಾಗಿ ಭಕ್ತಾಧೀನನೆಂದೆನಿಸಿ ||  
ತಡೆವ ದುರಿತೌಘಗಳ ಕಾಮದ |  
ಕೊಡುವ ಸಕಲೇಷ್ಟಗಳ ಸಂತತ |  
ನಡೆವ ನಮ್ಮಂದದಲಿ ನವಿಸುವಿಶೇಷ ಸನ್ನಹಿಮ || ೨೫ ||

ಬಿಟ್ಟವರ ಭವಪಾಶದಿಂದಲಿ |  
ಕಟ್ಟುವನು ಬಹುಕಠಿಣನಿವ ಶಿ |  
ಷ್ಠೇಷ್ಟನೆಂದರಿದನವರತ ಸದ್ಭಕ್ತಿ ಪಾಶದಲಿ ||  
ಕಟ್ಟುವರ ಭವಕಟ್ಟು ಬಿಡಿಸುವ |  
ಸಿಟ್ಟಿನವನಿವನಲ್ಲ ಕಾಮದ |  
ಕೊಟ್ಟುಕಾವನು ಸಕಲ ಸೌಖ್ಯವನಿಹಪರಂಗಳಲಿ || ೨೬ ||

ಕಣ್ಣೆಗೆವೆಯಂದದಲಿ ಕೈ ಮೈ |  
ತಿಣ್ಣೆಗೊದಗುವ ತೆರದಿ ಪಲ್ಲಳು |  
ಪಣ್ಣು ಫಲಗಳನಗಿದು ಚಿಹ್ನೆಗೆ ರಸವನೀವಂತೆ |  
ಪುಣ್ಯ ಫಲವೀವಂದದಲಿ ನುಡಿ |  
ವೆಣ್ಣೆ ನಾಣ್ಣಾಂಡದೊಳು ಲಕ್ಷ್ಮಣ |  
ನಣ್ಣು ನೊದಗುವ ಭಕ್ತರವಸರಕಮರಗಣ ಸಹಿತ || ೨೭ ||

ಕೊಟ್ಟದನು ಕೈಕೊಂಬರಕ್ಷಣ |  
ಬಿಟ್ಟಗಲ ತನ್ನವರ ದುರಿತಗ |  
ಳಟ್ಟುವನು ದೂರದಲಿ ದುರಿತಾರಣ್ಯ ಪಾವಕನು |  
ಬೆಟ್ಟ ಬೆನ್ನಿಲಿ ಹೊರಿಸಿದವರೊಳು |  
ಸಿಟ್ಟು ಮಾಡಿದನೇನೋ ಹರಿ ಕಂ |  
ಗೆಟ್ಟು ಸುರರಿಗೆ ಸುಧೆಯನುಣಿಸಿದ ಮುರಿದನಹಿತರನಾ || ೨೮ ||

ಖೇದ ಮೋದ ಜಯಾಪಜಯ ಮೋದ |  
ಲಾದ ದೋಷಗಳಿಲ್ಲ ಚಿನ್ಮಯ |  
ಸಾದರದಿ ತನ್ನಂಘ್ರಿಕಮಲವ ನಂಬಿ ಸ್ತುತಿಸುವರ |  
ಕಾದುಕೊಂಡಿಹ ಪರಮಕರುಣ ಮ |  
ಹೋದಧಿಯು ತನ್ನವರು ಮಾಡ್ಡಮಹಾಪ |  
ರಾಧಗಳ ನೋಡದಲೆ ಸಲಹುವ ಸರ್ವಕಾಮದನು || ೨೯ ||

ಮೀನ ಕೂರ್ಮ ವರಾಹ ನರಪಂ ।  
ಚಾನನಾತುಳ ಶೌರ್ಯ ವಾಮನ ।  
ರೇಣುಕಾತ್ಮಜ ರಾವಣಾದಿನಿಶಾಚರಧ್ವಂಸಿ ।  
ಧೇನುಕಾಸುರಮಥನ ತ್ರಿಪುರವ ।  
ಹಾನಿಗೈಸಿದ ನಿಪುಣ ಕಲಿಮುಖಿ ।  
ದಾನವರ ಸಂಹರಿಸಿ ಧರ್ಮದಿ ಕಾಯ್ ಸುಜನರನಾ ॥ ೩೦ ॥

ಶ್ರೀ ಮನೋರಮ ಶಮಲ ವರ್ಜಿತ ।  
ಕಾಮಿತಪ್ಪದ ಕೈರವದಳ ।  
ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷ ಸಖಿ ॥  
ಸಾಮಸನ್ನತ ಸಕಲ ಗುಣಗಣ ।  
ಧಾಮ ಶ್ರೀ ಜಗನ್ನಾಥ ವಿಠಲ ।  
ನೀ ಮಹಿಯೊಳವತರಿಸಿ ಸಲಹಿದ ಸಕಲ ಸುಜನರನಾ ॥ ೩೧ ॥

॥ ಇತಿ ಶ್ರೀ ಕರುಣಾ ಸಂಧಿ ಸಂಪೂರ್ಣಂ ॥

॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ವ್ಯಾಪ್ತಿ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಪುರುಷರೂಪತ್ರಯ ಪುರಾತನ |  
ಪುರುಷ ಪುರುಷೋತ್ತಮ ಕ್ಷರಾಕ್ಷರ |  
ಪುರುಷಪೂಜಿತ ಪಾದ ಪೂರ್ಣಾನಂದ ಜ್ಞಾನಮಯ |  
ಪುರುಷಸೂಕ್ತ ಸುಮೇಯ ತತ್ತ |  
ತ್ಪುರುಷ ಹೃತ್ಪುಷ್ಕರನಿಲಯ ಮಹ |  
ಪುರುಷಜಾಂಡಾಂತರದಿ ಬಹಿರದಿ ವ್ಯಾಪ್ತ ನಿರ್ಲಿಪ್ತ || ೧ ||

ಸ್ತ್ರೀನಪುಂಸಕ ಪುರುಷ ಭೂ ಸಲಿ |  
ಲಾನಲಾನಿಲ ಗಗನ ಮನ ಶಶಿ |  
ಭಾನು ಕಾಲ ಗುಣ ಪ್ರಕೃತಿಯೊಳಗೊಂದು ತಾನಲ್ಲ ||  
ಏನು ಇವನ ಮಹಾಮಹಿಮೆ ಕಡೆ |  
ಗಾಣರಜಭವ ಶಕ್ರಮುಖರು ನಿ |  
ದಾನಿಸಲು ಮಾನವರಿಗಳವಡುವದೇ ವಿಚಾರಿಸಲು || ೨ ||

ಗಂಧ ರಸ ರೂಪ ಸ್ವರಶ ಶ |  
ಬೊಂದು ತಾನಲ್ಲದರದರ ಪೆಸ |  
ರಿಂದ ಕರೆಸುತ ಜೀವರಿಗೆ ತರ್ಪಕನು ತಾನಾಗಿ ||  
ಪೊಂದಿಕೊಂಡಿಹ ಪರಮ ಕರುಣಾ |  
ಸಿಂಧು ಶಾಶ್ವತ ಮನವೆ ಮೊದಲಾ |  
ದಿಂದ್ರಿಯಗಳೊಳಗಿದ್ದು ಭೋಗಿಸುತಿಹನು ವಿಷಯಗಳ || ೩ ||

ಶ್ರವಣ ನಯನ ಘ್ರಾಣ ತ್ವಗ್ರಸ |  
ನಿವುಗಳೊಳು ವಾಕ್ ಪಾಣಿ ಪಾದಾ |  
ದ್ಯವಯವಗಳೊಳು ತದ್ಗುಣಗಳೊಳು ತತ್ಪ್ರತಿಗಳೊಳಗೆ ||  
ಪ್ರವಿತತನು ತಾನಾಗಿ ಕೃತಿಪತಿ |  
ವಿವಿಧ ಕರ್ಮವ ಮಾಡಿ ಮಾಡಿಸಿ |  
ಭವಕೆ ಕಾರಣನಾಗಿ ತಿರುಗಿಸುತಿಹನು ತಿಳಿಸದಲೆ || ೪ ||

ಗುಣಿಗುಣಗಳೊಳಗಿದ್ದು ಗುಣಿಗುಣ ।  
ನೆನಿಸುವನು ಗುಣಬದ್ಧನಾಗದೆ ।  
ಗುಣಜ ಪುಣ್ಯಾಪುಣ್ಯಫಲ ಬ್ರಹ್ಮಾದಿಚೇತನಕೆ ।  
ಉಣಿಸುತವರೊಳಗಿದ್ದು ವೃಜಿನಾ ।  
ದರ್ಶನ ಚಿದಾನಂದೈಕ ದೇಹನು ।  
ಕೊನೆಗೆ ಸಚರಾಚರ ಜಗದ್ಭುಕುವೆನಿಪನವ್ಯಯನು ॥ ೫ ॥

ವಿದ್ಯೆತಾನೆನಿಸಿಕೊಂಬನಿ ।  
ರುದ್ಧದೇವನು ಸರ್ವಜೀವರ ।  
ಬುದ್ಧಿಯಲಿ ತಾನಿದ್ದು ಕೃತಿಪತಿ ಬುದ್ಧಿಯೆನಿಸುವನು ॥  
ಸಿದ್ಧಿಯೆನಿಸುವ ಸಂಕರುಷನ ಪ್ರ ।  
ಸಿದ್ಧನಾಮಕ ವಾಸುದೇವನ ।  
ವದ್ಯರೂಪ ಚತುಷ್ಟಯಗಳರಿತವನೆ ಪಂಡಿತನು ॥ ೬ ॥

ತನುಚತುಷ್ಟಯಗಳೊಳು ನಾರಾ ।  
ಯಣನು ಹೃತ್ಕಮಲಾಖ್ಯ ಸಿಂಹಾ ।  
ಸನದೊಳನಿರುದ್ಧಾದಿ ರೂಪಗಳಿಂದ ಶೋಭಿಸುತ ॥  
ತನಗೆ ತಾನೇ ಸೇವ್ಯ ಸೇವಕ ।  
ನೆನಿಸಿ ಸೇವಾಸಕ್ತ ಸುರರೊಳ ।  
ಗನವರತ ನೆಲೆಸಿದ್ದು ಸೇವೆಯ ಕೊಂಬನವರಂತೆ ॥ ೭ ॥

ಜಾಗರ ಸ್ವಪ್ನಗಳೊಳು ವರ ।  
ಭೋಗಿಶಯನನು ಬಹು ಪ್ರಕಾರ ವಿ ।  
ಭಾಗ್ಯೈಸಿ ನಿರಂಶಜೀವರ ಚಿಚ್ಚರೀರವನು ।  
ಭೋಗವಿತ್ತು ಸುಷುಪ್ತಿಕಾಲದಿ ।  
ಸಾಗರವ ನದಿ ಕೂಡುವಂತೆ ವಿ ।  
ಯೋಗರಹಿತನು ಅಂಶಗಳನೇಕತ್ರವೈದಿಸುವ ॥ ೮ ॥

ಭಾರ್ಯಾರಿಂದೊಡಗೂಡಿ ಕಾರಣ ।  
ಕಾರ್ಯವಸ್ತುಗಳಲ್ಲಿ ಪ್ರೇರಕ ।  
ಪ್ರೇರ್ಯ ರೂಪಗಳಿಂದ ಪಟತಂತುಗಳವೋಲಿದ್ದು ॥  
ಸೂರ್ಯಕಿರಣಗಳಂತೆ ತನ್ನಯ ।  
ವೀರ್ಯದಿಂದಲಿ ಕೊಡುತ ಕೊಳುತಿಹ ।  
ನಾರ್ಯರಿಗೆ ಈತನ ವಿಹಾರವು ಗೋಚರಿಪುದೇನೋ ॥ ೯ ॥

ಜನಕ ತನ್ನಾತ್ಮಜಗೆ ವರ ಭೂ |  
ಷಣ ದುಕೂಲವ ತೊಡಿಸಿ ತಾ ವಂ |  
ದನೆಯ ಕೈಕೊಳುತವನ ಹರಸುತ ಹರುಷಬಡುವಂತೆ ||  
ವನರುಹೇಕ್ಷಣ ಪೂಜ್ಯ ಪೂಜಕ |  
ನೆನಿಸಿ ಪೂಜಾಸಾಧನ ಪದಾ |  
ರ್ಥನು ತನಗೆ ತಾನಾಗಿ ಫಲಗಳನೀವ ಭಜಕರಿಗೆ || ೧೦ ||

ತಂದೆ ಬಹು ಸಂಭ್ರಮದಿ ತನ್ನಯ |  
ಬಂಧು ಬಳಗವ ನೆರಹಿ ಮದುವೆಯ |  
ನಂದನಗೆ ತಾ ಮಾಡಿ ಮನೆಯೊಳಗಿಡುವ ತೆರದಂತೆ ||  
ಇಂದಿರಾಧವ ತನ್ನ ಇಚ್ಛಯ |  
ಲಿಂದ ಗುಣಗಳ ಚೇತನಕೆ ಸಂ |  
ಬಂಧಗೈಸಿ ಸುಖಾಸುಖಾತ್ಮಕ ಸಂಸೃತಿಯೊಳಿಡುವ || ೧೧ ||

ತೃಣಕೃತಾಲಯದೊಳಗೆ ಪೊಗೆ ಸಂ |  
ದಣಿಸಿ ಪ್ರತಿ ಲಿದ್ರದಲಿ ಪೊರಮ |  
ಟ್ಟನಳನಿರವನು ತೋರಿ ತೋರದಲಿಪ್ಪ ತೆರದಂತೆ ||  
ವನಜಜಾಂಡದೊಳಖಿಳ ಜೀವರ |  
ತನುವಿನೊಳಹೊರಗಿದ್ದು ಕಾಣಿಸ |  
ದನಿಮಿಷೇಶನು ಸಕಲ ಕರ್ಮವ ಮಾಳ್ವನವರಂತೆ || ೧೨ ||

ಪಾದಪಗಳಡಿಗರೆಯೆ ಸಲಿಲವು |  
ತೋದು ಕೊಂಬಿಗಳುಬ್ಬಿ ಪುಷ್ಪ |  
ಸ್ವಾದು ಫಲವೀವಂದದಲಿ ಸರ್ವೇಶ್ವರನು ಜನರಾ |  
ರಾಧನೆಯ ಕೈಕೊಂಡು ಬ್ರಹ್ಮ ಭ |  
ವಾದಿಗಳ ನಾಮದಲಿ ಫಲವಿ |  
ತ್ತಾದರಿಸುವನು ತನ್ನ ಮಹಿಮೆಯ ತೋರಗೊಡ ಜನಕೆ || ೧೩ ||

ಶ್ರುತಿತತಿಗಳಿಗೆ ಗೋಚರಿಸದ |  
ಪ್ರತಿಮಜಾನಂದಾತ್ಮನಚ್ಯುತ |  
ವಿತತ ವಿಶ್ವಾಧಾರ ವಿದ್ಯಾಧೀಶ ವಿಧಿಜನಕ ||  
ಪ್ರತಿದಿವಸ ಚೇತನರೊಳಗೆ ಪ್ರಾ |  
ಕೃತ ಪುರುಷನಂದದಲಿ ಸಂಚರಿ |  
ಸುತ ನಿಯಮ್ಯ ನಿಯಾಮಕನು ತಾನಾಗಿ ಸಂತೈಪ || ೧೪ ||

ಮನ ವಿಷಯದೊಳಗಿರಿಸಿ ವಿಷಯವ |  
ಮನದೊಳಗೆ ನೆಲೆಗೊಳಿಸಿ ಬಲು ನೂ |  
ತನವು ಸುಸಮೀಚೀನವಿದುಪಾದೇಯವೆಂದೆನಿಸಿ ||  
ಕನಸಿಲಾದರು ತನ್ನ ಪಾದದ |  
ನೆನೆವನೀಯದೆ ಸರ್ವರೊಳಗಿ |  
ದ್ದನುಭವಿಸುವನು ಸ್ಥೂಲ ವಿಷಯವ ವಿಶ್ವನೆಂದೆನಿಸಿ || ೧೫ ||

ತೋದಕನು ತಾನಾಗಿ ಮನ ಮೊದ |  
ಲಾದ ಕರಣದೊಳಿದ್ದು ವಿಷಯವ |  
ನೈದುವನು ನಿಜಪೂರ್ಣಸುಖಮಯ ಗ್ರಾಹ್ಯಗ್ರಾಹಕನು ||  
ವೇದವೇದ್ಯನು ತಿಳಿಯದವನೋ |  
ಪಾದಿ ಭುಂಜಿಸುತ್ತೆಲ್ಲರೊಳಗಾ |  
ಹ್ಲಾದ ಬಡುವನು ಭಕ್ತವತ್ಸಲ ಭಾಗ್ಯಸಂಪನ್ನ || ೧೬ ||

ನಿತ್ಯ ನಿಗಮಾತೀತ ನಿಗುಣ |  
ಭೃತ್ಯವತ್ಸಲ ಭಯವಿನಾಶನ |  
ಸತ್ಯಕಾಮ ಶರಣ್ಯ ಶ್ಯಾಮಲ ಕೋಮಲಾಂಗ ಸುಖಿ ||  
ಮತ್ತನಂದದಿ ಮರ್ತ್ಯರೊಳಹೊರ |  
ಗೆತ್ತ ನೋಡಲು ಸುತ್ತುತಿಪ್ಪನು |  
ಅತ್ಯಧಿಕ ಸಂತೃಪ್ತ ತ್ರಿಜಗದ್ವ್ಯಾಪ್ತ ಪರಮಾಪ್ತ || ೧೭ ||

ಪವಿಹರಿನ್ಮಣಿ ವಿದ್ರುಮದ ಸ |  
ಚ್ಛವಿಗಳಂದದಿ ರಾಜಿಸುತ ಮಾ |  
ಧವ ನಿರಂತರ ದೇವ ಮಾನವ ದಾನವರೊಳಿದ್ದು ||  
ತ್ರಿವಿಧಗುಣ ಕರ್ಮ ಸ್ವಭಾವವ |  
ಪವನಮುಖ ದೇವಾಂತರಾತ್ಮಕ |  
ದಿವಸದಿವಸದಿ ವ್ಯಕ್ತಮಾಡುತಲವರೊಳಿದ್ದುಣಿಪ || ೧೮ ||

ಅಣುಮಹತ್ತಿನೊಳಿಪ್ಪ ಘನಪರ |  
ಮಣುವಿನೊಳಡಗಿಸುವ ಸೂಕ್ಷ್ಮವ |  
ಮುಣುಗಿಸುವ ತೇಲಿಸುವ ಸ್ಥೂಲಗಳವನ ಮಾಯವಿದು ||  
ದನುಜರಾಕ್ಷಸರೆಲ್ಲರಿವನೊಳು |  
ಮುನಿದು ಮಾಡುವದೇನುಲೂಖಲ |  
ಒನಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ || ೧೯ ||

ದೇವ ಮಾನವ ದಾನವರು ಎಂ |  
ದೀ ವಿಧದಲಾವಾಗಲಿಷ್ಟರು |  
ಮೂವರೊಳಗಿವಗಿಲ್ಲ ಸ್ನೇಹೋದಾಸೀನ ದ್ವೇಷ ||  
ಜೀವರಧಿಕಾರಾನುಸಾರದ |  
ಲೀವ ಸುಖ ಸಂಸಾರದುಃಖವ |  
ತಾ ಉಣದಲವರವರಿಗುಣಿಸುವ ನಿರ್ಗತಾಶನನು || ೨೦ ||

ಎಲ್ಲಿ ಕೇಳಿದರೆಲ್ಲಿ ನೋಡಿದ |  
ರೆಲ್ಲಿ ಬೇಡಿದರೆಲ್ಲಿ ನೀಡಿದ |  
ರೆಲ್ಲಿ ಓಡಿದರೆಲ್ಲಿ ಆಡಿದರಲ್ಲೆ ಇರುತಿಹನು |  
ಬಲ್ಲಿದರಿಗತಿ ಬಲ್ಲಿದನು ಸರಿ |  
ಯಿಲ್ಲ ಇವಗಾವಲ್ಲಿ ನೋಡಲು |  
ಖಿಲ್ಲಮಾನವರೊಲ್ಲನಪ್ರತಿಮಲ್ಲ ಜಗಕೆಲ್ಲ || ೨೧ ||

ತಪ್ಪಲೋಹವು ನೋಳ್ವ ಜನರಿಗೆ |  
ಸಪ್ತ ಜಿಹ್ವನ ತೆರದಿ ತೋರ್ಪದು |  
ಲುಪ್ತ ಪಾವಕ ಲೋಹ ಕಾಂಬುದು ಪೂರ್ವದೋಪಾದಿ ||  
ಸಪ್ತವಾಹನ ನಿಖಿಳ ಜನರೊಳು |  
ವ್ಯಾಪ್ತನಾದುದರಿಂದ ಸರ್ವರು |  
ಆಪ್ತರಾಗಿಹರೆಲ್ಲ ಕಾಲದಿ ಹಿತವ ಕೈಕೊಂಡು || ೨೨ ||

ವಾರಿದನು ಮಳೆಗರೆಯೆ ಬೆಳೆದಿಹ |  
ಭೂರುಹಂಗಳು ಚಿತ್ರ ಫಲರಸ |  
ಬೇರೆ ಬೇರಿಪ್ಪಂತೆ ಬಹುವಿಧ ಜೀವರೊಳಗಿದ್ದು ||  
ಮಾರಮಣನವರವರ ಯೋಗ್ಯತೆ |  
ಮೀರದಲೆ ಗುಣಕರ್ಮಗಳ ಅನು |  
ಸಾರ ನಡೆಸುವ ದೇವನಿಗೆ ವೈಷಮ್ಯವೆಲ್ಲಿಹುದೋ || ೨೩ ||

ವಾರಿಜಾಪ್ತನ ಕಿರಣ ಮಣಿಗಳ |  
ಸೇರಿ ತತ್ತದ್ವರ್ಣಗಳನು ವಿ |  
ಕಾರಗೈಸದೆ ನೋಳ್ವರಿಗೆ ಕಂಗೊಳಿಸುವಂದದಲಿ ||  
ಮಾರಮಣ ಲೋಕತ್ರಯದೊಳಿಹ |  
ಮೂರುವಿಧ ಜೀವರೊಳಗಿದ್ದು ವಿ |  
ಹಾರಮಾಡುವನವರ ಯೋಗ್ಯತೆ ಕರ್ಮವನುಸರಿಸಿ || ೨೪ ||

ಜಲವನಪಹರಿಸುವ ಘಳಿಗೆ ಬ |  
ಟ್ಟಲನುಳಿದು ಜಯಘಂಟೆ ಕೈಪಿಡಿ |  
ದೇಳೆದು ಹೊಡೆವಂದದಲಿ ಸಂತತ ಕರ್ತೃತಾನಾಗಿ ||  
ಹಲಧರಾನುಜ ಪುಣ್ಯಪಾಪದ |  
ಫಲಗಳನು ದೇವಾಸುರರ ಗಣ |  
ದೊಳು ವಿಭಾಗವ ಮಾಡಿ ಉಣಿಸುತ ಸಾಕ್ಷಿಯಾಗಿಪ್ಪ || ೨೫ ||

ಪೊಂದಿಕೊಂಡಿಹ ಸರ್ವರೊಳು ಸಂ |  
ಬಂಧವಾಗದೆ ಸಕಲಕರ್ಮವ |  
ರಂದದಲಿ ತಾ ಮಾಡಿಮಾಡಿಪ ತತ್ಪಲಗಳುಣದೆ |  
ಕುಂದದಣು ಮಾಹತ್ತೆನಿಪ ಘಟ |  
ಮಂದಿರದಿ ಸರ್ವತ್ರ ತುಂಬಿಹ |  
ಬಾಂದಳದ ತೆರದಂತೆ ಇರುತಿಪ್ಪನು ರಮಾರಮಣ || ೨೬ ||

ಕಾದ ಕಬ್ಬಿಣ ಹಿಡಿದು ಬಡಿಯಲು |  
ವೇದನೆಯು ಲೋಹಗಳಿಗಲ್ಲದೆ |  
ಆದುದೇನೈ ಅನಳಗಾ ವ್ಯಥೆ ಏನು ಮಾಡಿದರು ||  
ಆದಿದೇವನು ಸರ್ವ ಜೀವರ |  
ಕಾದುಕೊಂಡಿಹನೊಳಹೊರಗೆ ದುಃ |  
ಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ || ೨೭ ||

ಮಳಲ ಮನೆಗಳ ಮಾಡಿ ಮಕ್ಕಳು |  
ಕೆಲವು ಕಾಲದಲಾಡಿ ಮೋದದಿ |  
ತುಳಿದು ಕೆಡಿಸುವ ತೆರದಿ ಲಕ್ಷ್ಮೀರಮಣ ಲೋಕಗಳ |  
ಹಲವು ಬಗೆಯಲಿ ನಿರ್ಮಿಸುವ ನಿ |  
ಶ್ವಲನು ತಾನಾಗಿದ್ದು ಸಲಹುವ |  
ಎಲರುಣಿಯವೋಲ್ ನುಂಗುವಗೆ ಎಲ್ಲಿಹುದೋ ಸುಖದುಃಖ || ೨೮ ||

ವೇಷಭಾಷೆಗಳಿಂದ ಜನರ ಪ್ರ |  
ಮೋಷಗೈಸುವ ನಟಪುರುಷನೋಲ್ |  
ದೋಷದೂರನು ಲೋಕದೊಳು ಬಹುರೂಪ ಮಾತಿನಲಿ |  
ತೋಷಿಸುವನವರವರ ಮನದಭಿ |  
ಲಾಷೆಗಳ ಪೂರೈಸುತನುದಿನ |  
ಪೋಷಿಸುವ ಪೂತಾತ್ಮ ಪೂರ್ಣಾನಂದ ಜ್ಞಾನಮಯ || ೨೯ ||

ಅಧಮ ಮಾನವನೋರ್ವ ಮಂತ್ರೈ |  
ಷಧಗಳನು ತಾನರಿತು ಪಾವಕ |  
ಉದಕಗಳ ಸಂಬಂಧವಿಲ್ಲದಲಿಪ್ಪನದರೊಳಗೆ ||  
ಪದುಮಜಾಂಡೋದರನು ಸರ್ವರ |  
ಹೃದಯದೊಳಗಿರೆ ಕಾಲಗುಣಕ |  
ಮೌದ ಕಲುಷ ಸಂಬಂಧವಾಗುವದೇ ನಿರಂಜನಗೆ || ೩೦ ||

ಒಂದು ಗುಣದೊಳನಂತ ಗುಣಗಳು |  
ಒಂದು ರೂಪದೊಳಿಹವು ಲೋಕಗ |  
ಳೊಂದೆ ರೂಪದಿ ಧರಿಸಿ ತದ್ಗತ ಪದಾರ್ಥದೊಳಹೊರಗೆ ||  
ಬಾಂದಳದವೋಲಿದ್ದು ಬಹು ಪೆಸ |  
ರಿಂದ ಕರೆಸುತ ಪೂರ್ಣಜ್ಞಾನಾ |  
ನಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ || ೩೧ ||

ಎಲ್ಲರೊಳು ತಾನಿಪ್ಪ ತನ್ನೊಳ |  
ಗೆಲ್ಲರನು ಧರಿಸಿಹನು ಅಪ್ರತಿ |  
ಮಲ್ಲ ಮನ್ಮಥಜನಕ ಜಗದಾದ್ಯಂತಮಧ್ಯಗಳ ||  
ಬಲ್ಲ ಬಹುಗುಣ ಭರಿತ ದಾನವ |  
ದಲ್ಲಣ ಜಗನ್ನಾಥ ವಿಠಲ |  
ಸೊಲ್ಲಲಾಲಿಸಿ ಸ್ತಂಭದಿಂದಲಿ ಬಂದ ಭಕುತನಿಗೆ || ೩೨ ||

|| ಇತಿ ಶ್ರೀ ವ್ಯಾಪ್ತಿ ಸಂಧಿ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಭೋಜನ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ವನಜಜಾಂಡದೊಳುಳ್ಳಖಿಳ ಚೇ |  
ತನರು ಭುಂಜಿಪ ಚತುರವಿಧ ಭೋ |  
ಜನಪದಾರ್ಥದಿ ಚತುರವಿಧ ರಸರೂಪ ತಾನಾಗಿ ||  
ಮನಕೆ ಬಂದಂತುಂಡುಣಿಸಿ ಸಂ |  
ಹನನಕುಪಚಯ ಕರಣಕಾನಂ |  
ದನಿಮಿಷರಿಗಾತ್ಮ ಪ್ರದರ್ಶನ ಸುಖವನೀವ ಹರಿ || ೧ ||

ನೀಡದಂದದಲಿಷ್ಟ ಲಿಂಗಕೆ |  
ಷೋಡಶಾತ್ಮಕ ರಸ ವಿಭಾಗವ |  
ಮಾಡಿ ಷೋಡಶ ಕಲೆಗಳಿಗೆ ಉಪಚಯಗಳನೆ ಕೊಡುತ ||  
ಕ್ರೋಡ ಎಷ್ಟತ್ತೆರಡು ಸಾವಿರ |  
ನಾಡಿಗತ ದೇವತೆಗಳೊಳಗಿ |  
ದ್ವಾಡುತಾನಂದಾತ್ಮ ಚರಿಸುವ ಲೋಕದೊಳು ತಾನು || ೨ ||

ವಾರಿವಾಚ್ಯನು ವಾರಿಯೊಳಗಿ |  
ದ್ವಾರು ರಸವೆಂದೆನಿಸಿ ಮೂವ |  
ತ್ತಾರು ಸಾವಿರ ಸ್ತ್ರೀಪುರುಷನಾಡಿಯಲಿ ತದ್ರೂಪ |  
ಧಾರಕನು ತಾನಾಗಿ ಸರ್ವಶ |  
ರೀರಗಳಲಿ ಅಹಶ್ಚರಾತ್ರಿ ವಿ |  
ಹಾರ ಮಾಳ್ವನು ಬೃಹತಿಯೆಂಬ ಸುನಾಮದಿಂ ಕರೆಸಿ || ೩ ||

ಆರು ರಸ ಸತ್ವಾದಿ ಭೇದದಿ |  
ಆರು ಮೂರಾಗಿಹವು ಸಾರಾ |  
ಸಾರ ನೀತಾಪ್ರಚುರ ಖಂಡಾಖಂಡ ಚಿತ್ತ್ವಚುರ ||  
ಈರಧಿಕ ಎಷ್ಟತ್ತುಸಾವಿರ |  
ಮಾರಮಣನ ರಸಾಖ್ಯರೂಪ ಶ |  
ರೀರದೊಳು ಭೋಜ್ಯ ಸುಪದಾರ್ಥದಿ ತಿಳಿದು ಭುಂಜಿಪುದು || ೪ ||

ಕ್ಷೀರಗತ ರಸರೂಪಗಳು ಮು |  
ನ್ನೂರು ಮೇಲೈವತ್ತು ನಾಲಕು |  
ಚಾರು ಘೃತಗತ ರೂಪಗಳು ಇಪ್ಪತ್ತರೊಂಭತ್ತು ||  
ಸಾರಗುಡದೊಳಗೈದು ಸಾವಿರ |  
ನೂರವೊಂದು ಸುರೂಪ ದ್ವಿಸಹ |  
ಸ್ತಾರೆರಡು ಶತ ಪಂಚವಿಂಶತಿ ರೂಪ ಫಲಗಳಲಿ || ೫ ||

ವಿಶದ ಸ್ಥಿರ ತೀಕ್ಷ್ಣವು ನಿರ್ಹರ |  
ರಸಗಳೊಳು ಮೂರೈದು ಸಾವಿರ |  
ತ್ರಿಶತನವ ರೂಪಗಳ ಚಿಂತಿಸಿ ಭುಂಜಿಪುದು ವಿಷಯ ||  
ಶ್ವಸನ ತತ್ತ್ವೇಶರೊಳಗಿದ್ದೀ |  
ಪೆಸರಿನಿಂದಲಿ ಕರೆಸುವನು ಧೇ |  
ನಿಸಿದರೀ ಪರಿ ಮನಕೆ ಪೊಳೆವನು ಬಲ್ಲ ವಿಬುಧರಿಗೆ || ೬ ||

ಕಪಿಲ ನರಹರಿ ಭಾರ್ಗವತ್ರಯ |  
ವಪುಷ ನೇತ್ರದಿ ನಾಸಿಕಾಸ್ಯದಿ |  
ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯೆ ||  
ತ್ರಿಪದಿಪಾದ್ಯಹಯಾಸ್ಯ ವಾಚ್ಯದೊ |  
ಳಪರಿಮಿತ ಸುಖಪೂರ್ಣ ಸಂತತ |  
ಕೃಪಣರೊಳಗಿದ್ದವರವರ ರಸ ಸ್ವೀಕರಿಸಿ ಕೊಡುವ || ೭ ||

ನಿರುಪಮಾನಂದಾತ್ಮ ಹರಿ ಸಂ |  
ಕರುಷಣ ಪ್ರದ್ಯುಮ್ನ ರೂಪದಿ |  
ಇರುತಿಹನು ಭೋಕ್ತೃಗಳೊಳಗೆ ತಚ್ಛಕ್ತಿದನು ಯೆನಿಸಿ ||  
ಕರೆಸುವನು ನಾರಾಯಣನಿರು |  
ದ್ಧೆರಡುನಾಮದಿ ಭೋಜ್ಯವಸ್ತುಗ |  
ನಿರುತ ತರ್ಪಕನಾಗಿ ತೃಪ್ತಿಯನೀವ ಚೇತನಕೆ || ೮ ||

ವಾಸುದೇವನು ಒಳಹೊರಗೆ ಅವ |  
ಕಾಶ ಕೊಡುವ ನಭಸ್ಥನಾಗಿ ರ |  
ಮಾಸಮೇತ ವಿಹಾರ ಮಾಳ್ವನು ಪಂಚರೂಪದಲಿ ||  
ಆ ಸರೋರುಹ ಸಂಭವಾಭವ |  
ವಾಸವಾದ್ಯಮರಾದಿ ಚೇತನ |  
ರಾಶಿಯೊಳಗಿಹನೆಂದು ಅರಿತವನವನೆ ಕೋವಿದನು || ೯ ||

ವಾಸುದೇವನು ಅನ್ನದೊಳು ನಾ |  
ನಾ ಸುಭಕ್ತೃದಿ ಸಂಕರುಷಣ ಕೃ |  
ತೀಶ ಪರಮಾನ್ನದೊಳು ಘೃತದೊಳಗಿಪ್ಪನನಿರುದ್ಧ ||  
ಆ ಸುಪರ್ಣಾಂಸಗನು ಸೂಪದಿ |  
ವಾಸವಾನುಜ ಶಾಕದೊಳು ಮೂ |  
ಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು || ೧೦ ||

ಅಗಣಿತಾತ್ಮ ಸುಭೋಜನ ಪದಾ |  
ಧೃಗಳ ಒಳಗೆ ಅಖಂಡವಾದೊಂ |  
ದಗಳನೊಳನಂತಾಂಶದಿಂದಲಿ ಖಂಡನೆಂದೆನಿಸಿ ||  
ಜಗದಿ ಜೀವರ ತೃಪ್ತಿಬಡಿಸುವ |  
ಸ್ವಗತ ಭೇದ ವಿವರ್ಜಿತನ ಈ |  
ಬರ್ಗೆಯ ರೂಪವನರಿತು ಭುಂಜಿಸಿ ಅರ್ಪಿಸವನಡಿಗೆ || ೧೧ ||

ಈ ಪರಿಯಲರಿತುಂಬ ನರ ನಿ |  
ತೋಪವಾಸಿ ನಿರಾಮಯನು ನಿ |  
ಷ್ಪಾಪಿ ನಿತ್ಯ ಮಹಾಸುಯಜ್ಞಗಳಾಚರಿಸಿದವನು ||  
ಪೋಪದಿಪ್ಪುದು ಬಪ್ಪುದೆಲ್ಲ ರ |  
ಮಾಪತಿಗಧಿಷ್ಠಾನವೆನ್ನು ಕೃ |  
ಪಾಪಯೋನಿಧಿ ಮಾತಲಾಲಿಸುವನು ಜನನಿಯಂತೆ || ೧೨ ||

ಆರೆರಡು ಸಾವಿರದ ಮೇಲಿ |  
ನ್ನೂರ ಐವತ್ತೊಂದು ರೂಪದಿ |  
ಸಾರಭೋಕ್ತನಿರುದ್ಧ ದೇವನು ಅನ್ನಮಯನೆನಿಪ ||  
ಮೂರೆರಡುವರೆಸಾವಿರದ ಮೇಲ್ |  
ಮೂರಧಿಕ ನಾಲ್ವತ್ತು ರೂಪದಿ |  
ತೋರುತಿಹ ಪ್ರದ್ಯುಮ್ನ ಜಗದೊಳು ಪ್ರಾಣಮಯನಾಗಿ || ೧೩ ||

ಎರಡು ಕೋಶಗಳೊಳಹೊರಗೆ ಸಂ |  
ಕರುಷಣೈದು ಸುಲಕ್ಷದರವ |  
ತ್ತೆರಡು ಸಾವಿರದೇಳಧಿಕ ಶತರೂಪಗಳ ಧರಿಸಿ ||  
ಕರೆಸಿಕೊಂಬ ಮನೋಮಯ ಎಂ |  
ದರವಿದೂರನು ಈರೆರಡು ಸಾ |  
ವಿರದ ಮುನ್ನೂರಾದ ಮೇಲ್ನಾಲ್ಕಧಿಕ ಎಪ್ಪತ್ತು || ೧೪ ||

ರೂಪದಿಂ ವಿಜ್ಞಾನ ಮಯನೇಂ |  
ಬೀ ಪೆಸರಿನಿಂ ವಾಸುದೇವನು |  
ವ್ಯಾಪಿಸಿಹ ಮಹದಾದಿತತ್ವದಿ ತತ್ವತಿಗಳೊಳಗೆ ||  
ಈ ಪುರುಷ ನಾಮಕನ ಶುಭಸ್ವೇ |  
ದಾಪಳೆನಿಸಿದ ರಮಾಂಬ ತಾ ಬ್ರ |  
ಹ್ಮಾಪರೋಕ್ಷಿಗಳಾದವರ ಲಿಂಗಾಂಗ ಕೆಡಿಸುವಳು || ೧೫ ||

ಐದುಸಾವಿರ ನೂರು ಇಪ್ಪ |  
ತ್ತೈದು ನಾರಾಯಣ ರೂಪವ |  
ತಾ ಧರಿಸಿಕೊಂಡನುದಿನದಿ ಆನಂದಮಯನೆನಿಪ ||  
ಐದು ಲಕ್ಷದ ಮೇಲೆ ಎಂಭ |  
ತ್ತೈದು ಸಾವಿರ ನಾಲ್ಕು ಶತಗಳ |  
ಐದು ಕೋಶಾತ್ಮಕ ವಿರಿಂಚಾಂಡದೊಳು ತುಂಬಿಹನು || ೧೬ ||

ನೂರುವೊಂದು ಸುರೂಪದಿಂ ಶಾಂ |  
ತೀರಮಣ ತಾನನ್ನನೆನಿಪೈ |  
ನೂರ ಮೇಲ್ಮೂರಧಿಕ ದಶ ಪ್ರಾಣಾಖ್ಯ ಪ್ರದ್ಯುಮ್ನ ||  
ತೋರುತಿಹನೈವತ್ತು ಐದು ವಿ |  
ಕಾರ ಮನದೊಳು ಸಂಕರುಷಣೈ |  
ನೂರು ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ || ೧೭ ||

ಮೂರು ಸಾವಿರದರ್ಧಶತ ಮೇ |  
ಲೀರಧಿಕ ರೂಪಗಳ ಧರಿಸಿ ಶ |  
ರೀರದೊಳಗಾನಂದಮಯ ನಾರಾಯಣಾಹ್ವಯನು ||  
ಈರೆರಡು ಸಾವಿರದ ಮೇಲ್ಮು |  
ನ್ನೂರ ಐದು ಸುರೂಪದಿಂದಲಿ |  
ಭಾರತೀಶನೊಳಿಪ್ಪ ನವನೀತಸ್ಥ ಘೃತದಂತೆ || ೧೮ ||

ಮೂರಧಿಕ ಐವತ್ತು ಪ್ರಾಣ ಶ |  
ರೀರದೊಳಗನಿರುದ್ಧನಿಪ್ಪೈ |  
ನೂರು ಹನ್ನೊಂದಧಿಕಪಾನನೊಳಿಪ್ಪ ಪ್ರದ್ಯುಮ್ನ ||  
ಮೂರನೇ ವ್ಯಾನನೊಳಗೈದರೆ |  
ನೂರು ರೂಪದಿ ಸಂಕರುಷಣೈ |  
ನೂರ ಮೂವತ್ತೈದುದಾನನೊಳಿಪ್ಪ ಮಾಯೇಶ || ೧೯ ||

ಮೂಲ ನಾರಾಯಣನು ಐವ ।  
ತ್ತೇಳಧಿಕ ಐನೂರು ರೂಪವ ।  
ತಾಳಿ ಸರ್ವತ್ರದಿ ಸಮಾನನೋಳಿಪ್ಪ ಸರ್ವಜ್ಞ ॥  
ಲೀಲೆಗೈವನು ಸಾವಿರದ ಮೇ ।  
ಲೇಳು ನೂರ್ಹನ್ನೊಂದು ರೂಪವ ।  
ತಾಳಿ ಪಂಚಪ್ರಾಣರೋಳು ಲೋಕಗಳ ಸಲಹುವನು ॥ ೨೦ ॥

ತ್ರಿನವತಿ ಸುರೂಪಾತ್ಮಕನಿರು ।  
ದ್ದನು ಸದಾ ಯಜಮಾನನಾಗಿ ।  
ದ್ದನಲ ಯಮ ಸೋಮಾದಿ ಪಿತೃದೇವತೆಗಳಿಗೆ ಅನ್ನ ।  
ನೆನಿಪನಾ ಪ್ರದ್ಯುಮ್ನ ಸಂಕರು ।  
ಷಣ ವಿಭಾಗವ ಮಾಡಿಕೊಟ್ಟುಂ ।  
ಡುಣಿಪ ನಿತ್ಯಾನಂದ ಭೋಜನದಾಯಿ ತುರ್ಯಾಹ್ನ ॥ ೨೧ ॥

ಷಣ್ಣವತಿ ನಾಮಕನು ವಸು ಮೂ ।  
ಗಣ್ಣ ಭಾಸ್ಕರರೋಳಗೆ ನಿಂತು ಪ್ರಾ ।  
ಪನ್ನರನುದಿನ ನಿಷ್ಕಪಟ ಸದ್ಭಕ್ತಿಯಲಿ ಮಾಳ್ವ ॥  
ಪುಣ್ಯ ಕರ್ಮವ ಸ್ವೀಕರಿಸಿ ಕಾ ।  
ರುಣ್ಯ ಸಾಗರನಾಪಿತೃಗಳಿಗೆ ।  
ಗಣ್ಯ ಸುಖವಿತ್ತವರ ಪ್ರೊರೆವನು ಎಲ್ಲ ಕಾಲದಲಿ ॥ ೨೨ ॥

ಸುತಪ ಏಕೋತ್ತರ ಸುಪಂಚಾ ।  
ಶತವರಣ ಕರಣದಿ ಚತುರವಿಂ ।  
ಶತಿಸುತತ್ತ್ವದಿ ಧಾತುಗಳೊಳಿದ್ದವಿರತನಿರುದ್ಧ ॥  
ಜತನ ಮಾಳ್ವನು ಜಗದಿ ಜೀವರ ।  
ಪ್ರತತಿಗಳ ಷಣ್ಣವತಿ ನಾಮಕ ।  
ಚತುರ ಮೂರ್ತಿಗಳರ್ಚಿಸುವರದರಿಂದ ಬಲ್ಲವರು ॥ ೨೩ ॥

ಅಬುಜಜಾಂಡೋದರನು ವಿಪಿನದಿ ।  
ಶಬರಿ ಯೆಂಜಲನುಂಡ ಗೋಕುಲ ।  
ದಬಲೆಯರನೋಲಿಸಿದನು ಋಷಿಪತ್ನಿಯರು ಕೊಟ್ಟನ್ನ ॥  
ಸುಭುಜ ತಾ ಭುಂಜಿಸಿದ ಸ್ವರಮಣ ।  
ಕುಬುಜಗಂಧಕೆ ವೊಲಿದ ಮುನಿಗಣ ।  
ವಿಬುಧ ಸೇವಿತ ಬಿಡುವನೇ ನಾವಿತ್ತ ಕರ್ಮಫಲ ॥ ೨೪ ॥

ಗಣನೆಯಿಲ್ಲದ ಪರಮಸುಖ ಸ |  
ದ್ಗುಣಗಣಗಳ ಲೇಶಲೇಶಕೆ |  
ಎಣೆಯೆನಿಸದು ರಮಾಬ್ಜ ಭವಶಕ್ರಾದಿಗಳ ಸುಖವು ||  
ಉಣುತುಣುತ ಮೈಮರೆದು ಕೃಷ್ಣಾ |  
ಪರ್ಣವೆನಲು ಕೈಕೊಂಬನರ್ಭಕ |  
ಜನನಿ ಭೋಜನ ಸಮಯದಲಿ ಕೈವಡ್ಡುವಂದದಲಿ || ೨೫ ||

ಜೀವಕೃತ ಕರ್ಮಗಳ ಬಿಡದೆ ರ |  
ಮಾವರನು ಸ್ವೀಕರಿಸಿ ಫಲಗಳ |  
ನೀವನಧಿಕಾರಾನು ಸಾರದಲವರಿಗನವರತ ||  
ಪಾವಕನು ಸರ್ವಸ್ವ ಭುಂಜಿಸಿ |  
ತಾ ವಿಕಾರವನ್ನೈದನೊಮ್ಮೆಗೆ |  
ಪಾವನಕೆ ಪಾವನನೆನಿಪ ಹರಿಯುಂಬುದೇನರಿದು || ೨೬ ||

ಕಲುಷಜಿಹ್ವೆಗೆ ಸುಷುಭೋಜನ |  
ಜಲ ಮೊದಲು ವಿಷತೋರುವುದು ನಿ |  
ಷ್ಕಲುಷ ಜಿಹ್ವೆಗೆ ಸುರಸ ತೋರುವುದೆಲ್ಲ ಕಾಲದಲಿ ||  
ಸುಲಲಿತಾಂಗಗೆ ಸಕಲ ರಸ ಮಂ |  
ಗಳವೆನಿಸುತಿಹುದನ್ನಮಯ ಕೈ |  
ಕೊಳದೆ ಬಿಡುವನೆ ಪೂತನಿಯ ವಿಷಮೊಲೆಯನುಂಡವನು || ೨೭ ||

ಪೇಳಲೇನು ಸಮೀರದೇವನು |  
ಕಾಳಕೂಟವನುಂಡು ಲೋಕವ |  
ಪಾಲಿಸಿದ ತದ್ಧಾಸನೋರ್ವನು ಅಮೃತನೆನಿಸಿದನು ||  
ಶ್ರೀ ಲಕುಮಿವಲ್ಲಭ ಶುಭಾಶುಭ |  
ಜಾಲಕರ್ಮಗಳುಂಬನುಪಚಯ |  
ದೇಳಿಗೆಗಳಿವಗಿಲ್ಲ ವೆಂದಿಗು ಸ್ವರಸಗಳ ಬಿಟ್ಟು || ೨೮ ||

ಈ ಪರಿಯಲಚ್ಯುತನ ತತ್ತ |  
ದ್ರೂಪ ತನ್ನಾಮಗಳ ಸಲೆ ನಾ |  
ನಾ ಪದಾರ್ಥದಿ ನೆನೆನೆನೆದು ಭುಂಜಿಸುತಲಿರು ವಿಷಯ ||  
ಪ್ರಾಪಕ ಸ್ಥಾಪಕ ನಿಯಾಮಕ |  
ವ್ಯಾಪಕನು ಎಂದರಿದು ನೀ ನಿ |  
ಲೇಪನಾಗಿರು ಪುಣ್ಯ ಪಾಪಗಳರ್ಪಿಸವನಡಿ || ೨೯ ||

ಐದು ಲಕ್ಷೆಂಭತ್ತರೊಂಭ |  
ತ್ತಾದ ಸಾವಿರದೇಳುನೂರ |  
ಐದು ರೂಪವ ಧರಿಸಿ ಭೋಕ್ತೃಗ ಭೋಜ್ಯನೆಂದೆನಿಸಿ ||  
ಶ್ರೀ ಧರಾದುರ್ಗಾರಮಣ ಪಾ |  
ದಾದಿ ಶಿರ ಪರ್ಯಂತ ವ್ಯಾಪಿಸಿ |  
ಕಾದು ಕೊಂಡಿಹ ಸಂತತ ಜಗನ್ನಾಥ ವಿಠಲನು || ೩೦ ||

|| ಇತಿ ಶ್ರೀ ಭೋಜನ ಸಂಧಿ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ವಿಭೂತಿ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಶ್ರೀತರುಣಿ ವಲ್ಲಭನ ಪರಮ ವಿ |  
ಭೂತಿರೂಪ ಕಂಡಕಂಡ |  
ಲ್ಲೀ ತೆರದಿ ಚಿಂತಿಸುತ ನೋಡು ಸಂಭ್ರಮದಿ ||  
ನೀತಸಾಧಾರಣ ವಿಶೇಷ ಸ |  
ಜಾತಿ ನೈಜಾಹಿತವು ವಿ |  
ಜಾತಿ ಖಂಡಾಖಂಡ ಬಗೆಗಳನರಿತು ಬುಧರಿಂದ || ೧ ||

ಜಲಧರಾಗಸದೊಳಗೆ ಚರಿಸುವ |  
ಹಲವು ಜೀವರ ನಿರ್ಮಿಸಿಹನದ |  
ರೊಳು ಸಜಾತಿ ವಿಜಾತಿ ಸಧಾರಣ ವಿಶೇಷಗಳ ||  
ತಿಳಿದು ತತ್ತತ್ ಸ್ಥಾನದಲಿ ವೆ |  
ಗ್ಗಳಿಸಿ ಹಬ್ಬಿದ ಮನದಿ ಪೂಜಿಸು |  
ತಲವನ ವ್ಯಾಪ್ತ ರೂಪಗಳ ನೋಡುತಲಿ ಹಿಗ್ಗುವುದು || ೨ ||

ಪ್ರತಿಮೆ ಶಾಲಗ್ರಾಮ ಗೋಽಭ್ಯಾ |  
ಗತನತಿಥಿ ಶ್ರೀತುಲಸಿ ಪಿಪ್ಪಲ |  
ಯತಿ ವನಸ್ಥ ಗೃಹಸ್ಥ ವಟು ಯಜಮಾನ ಸ್ವಪರಜನ ||  
ಪೃಥಿವಿ ಜಲಶಿಖಿ ಪವನ ತಾರಾ |  
ಪಥ ನವಗ್ರಹ ಯೋಗ ಕರಣ ಭ |  
ತಿಥಿ ಸಿತಾಸಿತ ಪಕ್ಷ ಸಂಕ್ರಮಣ ಅವನಧಿಷ್ಠಾನ || ೩ ||

ಕಾದ ಕಾಂಚನದೊಳಗೆ ಶೋಭಿಪ |  
ಆದಿತೇಯಾಸ್ಯನ ತೆರದಿ ಲಕ್ಷ್ಮೀ |  
ಧವನು ಪ್ರತಿದಿನದಿ ಶಾಲಗ್ರಾಮದೊಳಗಿಪ್ಪ ||  
ಐದುಸಾವಿರ ಮೈಲೆ ಮೂವ |  
ತ್ಯೈದಧಿಕ ಐನೂರು ರೂಪದಿ |  
ಭೂಧರಗಳಭಿಮಾನಿ ದಿವಿಜರೊಳಿಪ್ಪನನವರತ || ೪ ||

ಶ್ರೀರಮಣ ಪ್ರತಿಮೆಗಳೊಳಗೆ ಹದಿ ।  
ಮೂರಧಿಕವಾಗಿಷ್ಟ ಮೇಲೈ ।  
ನೂರು ರೂಪವ ಧರಿಸಿ ಇಷ್ಟನು ಅಹಿತಾಚಲದಿ ॥  
ದಾರುಮಥನವ ಗೈಯೈ ಪಾವಕ ।  
ತೋರುವಂತೆ ಪ್ರತೀಕ ಸುರರೊಳು ।  
ತೋರುತಿಪ್ಪನು ತತ್ತದಾಕಾಲದಲಿ ನೋಳ್ವರಿಗೆ ॥ ೫ ॥

ಕರಣನಿಯಾಮಕನು ತಾನುಪ ।  
ಕರಣದೊಳಗೈವತ್ತೆರಡು ಸಾ ।  
ವಿರದ ಹದಿನಾಲ್ಕಧಿಕ ಶತರೂಪಗಳನು ಧರಿಸಿ ॥  
ಇರುತಿಹನು ತದ್ರೂಪನಾಮಗ ।  
ಳರಿತು ಪೂಜಿಸುತಿಹರ ಪೂಜೆಯು ।  
ನಿರುತ ಕೈಕೊಂಬ ತೃಷಾರ್ತನು ಜಲವ ಕೊಂಬಂತೆ ॥ ೬ ॥

ಬಿಂಬರೂಪನು ಈ ತೆರದಿ ಜಡ ।  
ಪೊಂಬಸಿರ ಮೊದಲಾದ ಸುರರೊಳ ।  
ಗಿಂಬುಗೊಂಡಿಹನೆಂದರಿದು ಧರ್ಮಾರ್ಥಕಾಮಗಳ ।  
ಹಂಬಲಿಸದನುದಿನದಿ ವಿಶ್ವಕು ।  
ಟುಂಬಿ ಕೊಟ್ಟ ಕಣಾನ್ನ ಕುತ್ತಿತ ।  
ಕಂಬಳಿಯೆ ಸೌಭಾಗ್ಯವೆಂದವನಂಪ್ರಗಳ ಭಜಿಸು ॥ ೭ ॥

ವಾರಿಯೊಳಗಿಪ್ಪತ್ತು ನಾಲಕು ।  
ಮೂರೆರಡು ಸಾವಿರದ ಮೇಲ್ ಮು ।  
ನ್ನೂರು ಹದಿನೆಳೆನಿಪ ರೂಪವು ಶ್ರೀತುಲಸಿದಳದಿ ॥  
ನೂರು ಅರವತ್ತೊಂದು ಪುಷ್ಟದಿ ।  
ಮೂರಧಿಕದಶ ದೀಪದೊಳು ನಾ ।  
ನೂರುಮೂರು ಸುಮೂರ್ತಿಗಳು ಗಂಧದೊಳಗಿರುತಿಹವು ॥ ೮ ॥

ಅಷ್ಟದಳ ಸದ್ವೈದಯ ಕಮಲಾ ।  
ಧಿಷ್ಟಿತನು ತಾನಾಗಿ ಸರ್ವೋ ।  
ತ್ಯೂಷ್ಟಮಹಿಮನು ದಳಗಳಲಿ ಸಂಚರಿಸುತೊಳಗಿದ್ದು ॥  
ದುಷ್ಟರಿಗೆ ದುರ್ಬುದ್ಧಿ ಕರ್ಮ ವಿ ।  
ಶಿಷ್ಟರಿಗೆ ಸುಜ್ಞಾನ ಧರ್ಮಸು ।  
ಪುಷ್ಟಿಗೈಸುತ ಸಂತೈಪ ನಿರ್ದುಷ್ಟ ಸುಖಪೂರ್ಣ ॥ ೯ ॥

ವಿತ್ತದೇಹಾಗಾರ ದಾರಾ ।  
ಪತ್ಯ ಮಿತ್ರಾದಿಗಳೊಳಗೆ ಗುಣ ।  
ಚಿತ್ತ ಬುದ್ಧ್ಯಾದಿದ್ರಿಯಗಳೊಳು ಜ್ಞಾನಕರ್ಮದೊಳು ॥  
ತತ್ತದಾಹ್ವಯನಾಗಿ ಕರೆಸುತ ।  
ಸತ್ಯ ಸಂಕಲ್ಪಾನುಸಾರದಿ ।  
ನಿತ್ಯದಲಿ ತಾ ಮಾಡಿ ಮಾಡಿಪನೆಂದು ಸ್ಮರಿಸುತಿರು ॥ ೧೦ ॥

ಭಾವದ್ರವ್ಯ ಕ್ರಿಯೆಗಳೆನಿಸುವ ।  
ಈ ವಿಧಾದ್ವೈತತ್ರಯಂಗಳ ।  
ಭಾವಿಸುತ ಸದ್ಭಕ್ತಿಯಲಿ ಸರ್ವತ್ರ ಮರೆಯದಲೆ ॥  
ತಾವಕನು ತಾನೆಂದು ಪ್ರತಿದಿನ ।  
ಸೇವಿಸುವ ಭಕ್ತರಿಗೆ ತನ್ನನು ।  
ಈವ ಕಾವ ಕೃಪಾಳು ಕರಿವರಗೊಲಿದ ತೆರದಂತೆ ॥ ೧೧ ॥

ಬಾಂದಳವೆ ಮೊದಲಾದುದರೊಳೊಂ ।  
ದೊಂದರಲಿ ಪೂಜಾ ಸುಸಾಧನ ।  
ವೆಂದೆನಿಸುವ ಪದಾರ್ಥಗಳು ಬಗೆಬಗೆಯ ನೂತನದಿ ।  
ಸಂದಣಿಸಿ ಕೊಂಡಿಹವು ಧ್ಯಾನಕೆ ।  
ತಂದಿನಿತು ಚಿಂತಿಸಿ ಸದಾ ಗೋ ।  
ವಿಂದನರ್ಚಿಸಿ ನೋಡು ನಲಿನಲಿದಾಡು ಕೊಂಡಾಡು ॥ ೧೨ ॥

ಜಲಜನಾಭನ ಮೂರ್ತಿ ಮನದಲಿ ।  
ನೆಲೆಗೊಳಿಸಿ ನಿಶ್ಚಲ ಭಕುತಿಯಲಿ ।  
ಚಳಿ ಬಿಸಿಲು ಮಳೆಗಾಳಿಗಳ ನಿಂದಿಸದೆ ನಿತ್ಯದಲಿ ॥  
ನೆಲೆದೊಳಿಹ ಗಂಧವೆ ಸುಗಂಧವು ।  
ಜಲವೆ ರಸ ರೂಪವೆ ಸುದೀಪವು ।  
ಎಲರು ಚಾಮರ ಶಬ್ದ ವಾದ್ಯಗಳರ್ಪಿಸಲು ಒಲವ ॥ ೧೩ ॥

ಗೋಳಕಗಳು ರಮಾರಮಣನ ನಿ ।  
ಜಾಲಯಗಳನುದಿನದಿ ಸಂಪ್ರ ।  
ಕ್ಷಾಲನೆಯೆ ಸಮ್ರಾಜನವು ಕರಣಗಳೆ ದೀಪಗಳು ॥  
ಸಾಲು ತತ್ತದ್ವಿಷಯಗಳ ಸ ।  
ಮೈಳನವೆ ಪರಿಯಂಕ ತತ್ಸುಖ ।  
ದೇಳಿಗೆಯೆ ಸುಪ್ಪತ್ತಿಗಾತ್ಮನಿವೇದನವೆ ವಸನ ॥ ೧೪ ॥

ಪಾಪಕರ್ಮವು ಪಾದುಕೆಗಳನು ।  
ಲೇಪನವು ಸತ್ಪುಣ್ಯಶಾಸ್ತ್ರಾ ।  
ಲಾಪನವೆ ಶ್ರೀತುಲಸಿ ಸುಮನೋವೃತ್ತಿಗಳೆ ಸುಮನ ॥  
ಕೋಪ ಧೂಪವು ಭಕ್ತಿ ಭೂಷಣ ।  
ವ್ಯಾಪಿಸಿದ ಸದ್ಬುದ್ಧಿ ಛತ್ರವು ।  
ದೀಪವೇ ಸುಜ್ಞಾನ ಆರಾತಿಗಳೆ ಗುಣಕಥನ ॥ ೧೫ ॥

ಮನವಚನ ಕಾಯಿಕ ಪ್ರದಕ್ಷಿಣೆ ।  
ಯನುದಿನದಿ ಸರ್ವತ್ರ ವ್ಯಾಪಕ ।  
ವನರುಹೇಕ್ಷಣಗರ್ವಿಸುತ ಮೋದಿಸುತಲಿರು ಸತತ ॥  
ಅನುಭವಕೆ ತಂದುಕೋ ಸಕಲ ಸಾ ।  
ಧನಗಳೊಳಗಿದೆ ಮುಖ್ಯ ಪಾಮರ ।  
ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗಲ್ಲದಲೆ ॥ ೧೬ ॥

ಚತುರವಿಧ ಪುರುಷಾರ್ಥ ಪಡೆವರೆ ।  
ಚತುರದಶಲೋಕಗಳ ಮಧ್ಯದೊ ।  
ಳಿತರುಪಾಯಗಳಿಲ್ಲ ನೋಡಲು ಸಕಲಶಾಸ್ತ್ರದಲಿ ॥  
ಸತತ ವಿಷಯೇಂದ್ರಿಯಗಳಲಿ ಪ್ರವಿ ।  
ತತನೆನಿಸಿ ರಾಜಿಸುವ ಲಕ್ಷ್ಮೀ ।  
ಪತಿಗೆ ಸರ್ವಸಮರ್ಪಣೆಯೆ ಮಹಪೂಜೆ ಸದುಪಾಯ ॥ ೧೭ ॥

ಗೋಳಕವೆ ಕುಂಡಾಗ್ನಿ ಕರಣವು ।  
ಮೇಲೊದಗಿ ಬಹವಿಷಯ ಸಮಿಧೆಯು ।  
ಗಾಳಿ ಯತ್ನವು ಕಾಮ ಧೂಮವು ಸನ್ನಿಧಾನಾರ್ಚಿ ॥  
ಮೇಳನವೆ ಪ್ರಜ್ವಾಲೆ ಕಿಡಿಗಳು ।  
ತೂಳಿದಾನಂದಗಳು ತತ್ತ ।  
ತ್ಯಾಲ ಮಾತುಗಳೆಲ್ಲ ಮಂತ್ರಾಧ್ಯಾತ್ಮಯಜ್ಞವಿದು ॥ ೧೮ ॥

ಮಧುವಿರೋಧಿಯ ಪಟ್ಟಣಕೆ ಪೂ ।  
ರ್ವದ ಕವಾಟಗಳಕ್ಷಿಣಾಸಿಕ ।  
ವದನ ಶ್ರೋತ್ರಗಳೆರಡು ದಕ್ಷಿಣ ಉತ್ತರದ್ವಾರ ॥  
ಗುದಉಪಸ್ಥಗಳೆರಡು ಪಶ್ಚಿಮ ।  
ಕದಗಳೆನಿಪವು ಷಟ್ಸರೋಜವೆ ।  
ಸದನ ಹೃದಯವೆ ಮಂಟಪ ತ್ರಿಗುಣಂಗಳೆ ಕಲಶ ॥ ೧೯ ॥

ಧಾತುಗಳೆ ಸಪ್ತಾವರಣ ಉಪ |  
ವೀಧಿಗಳೆ ನಾಡಿಗಳು ಮದಗಳು |  
ಯೂಥಪಗಳು ಸುಷುಮ್ನಾನಾಡಿಯೆ ರಾಜಪಂಥಾನ ||  
ಈ ತನೂರುಹಗಳೆ ವನಂಗಳು |  
ಮಾತರಿಶ್ವನು ಪಂಚರೂಪದಿ |  
ಪಾತಕಿಗಳೆಂಬರಿಗಳನು ಸಂಹರಿಪ ತಳವಾರ || ೨೦ ||

ಇನಶಶಾಂಕಾದಿಗಳು ಲಕ್ಷ್ಮೀ |  
ವನಿತೆಯರಸನ ದ್ವಾರಪಾಲಕ |  
ರೆನಿಸುತಿಪ್ಪರು ಮನದ ವೃತ್ತಿಗಳೇ ಪದಾತಿಗಳು ||  
ಅನುಭವಿಪ ವಿಷಯಂಗಳೆ ಪ |  
ಟ್ಟಣಕೆ ಬಪ್ಪ ಪಸಾರಗಳು ಜೀ |  
ವನೇ ಸುವರ್ತಕ ಕಪ್ಪಗಳ ಕೈಕೊಂಬ ಹರಿ ತಾನು || ೨೧ ||

ಉರುಪರಾಕ್ರಮನರಮನಿಗೆ ದಶ |  
ಕರಣಗಳೆ ಕನ್ನಡಿಯ ಸಾಲುಗ |  
ಳರವಿದೂರನ ಸದ್ವಿಹಾರಕೆ ಚಿತ್ತ ಮಂಟಪವು ||  
ಮರಳಿ ಬೀಸುವ ಶ್ವಾಸಗಳು ಚಾ |  
ಮರ ವಿಲಾಸಿನಿ ಬುದ್ಧಿ ದಾವೋ |  
ದರಗೆ ಸಾಷ್ಟಾಂಗ ಪ್ರಣಾಮಗಳೇ ಸುಶಯನಗಳು || ೨೨ ||

ಮಾರಮಣನರಮನೆಗೆ ಸುಮಹಾ |  
ದ್ವಾರವೆನಿಸುವ ವದನ ಕೊಪ್ಪುವ |  
ತೋರಣ ಸ್ಮಶ್ರುಗಳು ಕೇಶಗಳೇ ಪತಾಕೆಗಳು ||  
ಊರಿನಡೆವಂಘ್ರಿಗಳು ಜಂಘೆಗ |  
ಳೂರು ಮಧ್ಯೋದರ ಶಿರಗಳಾ |  
ಗಾರದುಪ್ಪರಿಗೆಗಳು ಕೋಶಗಳೈದು ಕೋಣೆಗಳು || ೨೩ ||

ಈ ಶರೀರವೆ ರಥ ಪತಾಕ ಸು |  
ವಾಸಗಳು ಪುಂಡ್ರಗಳು ಧ್ವಜ ಸಿಂ |  
ಹಾಸನವು ಚಿತ್ತವು ಸುಬುದ್ಧಿಯು ಕಲಶ ಸನ್ಮನವು ||  
ಪಾಶ ಗುಣ ದಂಡತ್ರಯಗಳು ಶು |  
ಭಾಶುಭದ್ವಯ ಕರ್ಮ ಚಕ್ರ ಮ |  
ಹಾಸಮರ್ಥಾಶ್ವಗಳು ದಶಕರಣಂಗಳೆನಿಸುವುವು || ೨೪ ||

ಮಾತರಿಶ್ವನು ದೇಹರಥದೊಳು |  
ಸೂತನಾಗಿಹ ಸರ್ವಕಾಲದಿ |  
ಶ್ರೀತರುಣವಲ್ಲಭ ರಥಿಕನೆಂದರಿದು ನಿತ್ಯದಲಿ ||  
ಪ್ರೀತಿಯಿಂದಲಿ ಪ್ರೋಷಿಸುತ ವಾ |  
ತಾತಪಾದಿಗಳಿಂದವಿರತ |  
ಈ ತನುವಿನೊಳು ಮಮತೆ ಬಿಟ್ಟವನೆ ಮಹಾಯೋಗಿ || ೨೫ ||

ಭವವೆನಿಪ ವನಧಿಯೊಳು ಕರ್ಮ |  
ಪ್ರವಹದೊಳು ಸಂಚರಿಸುತಿಹ ದೇ |  
ಹವೆ ಸುನಾವೆಯ ಮಾಡಿ ತನ್ನವರಿಂದವಡಗೂಡಿ ||  
ದಿವಸ ದಿವಸಗಳಲ್ಲಿ ಲಕ್ಷ್ಮೀ |  
ಧವನು ಕ್ರೀಡಿಪನೆಂದು ಚಿಂತಿಸೆ |  
ಪವನನಯ್ಯ ಭವಾಬ್ಧಿದಾಟಿಸಿ ಪರಮಸುಖವೀವ || ೨೬ ||

ಆಪಣಾಲಯಗಳ ಪದಾರ್ಥವು |  
ಸ್ತ್ರೀಪುರುಷರಿಂದ್ರಿಯಗಳಲಿ |  
ದೀಪಪಾವಕರೊಳಗಿಡುವ ತೈಲಾದಿ ದ್ರವ್ಯಗಳ ||  
ಆ ಪರಮಗವದಾನವೆಂದು ಪ |  
ದೇಪದೇ ಮರೆಯದಲೆ ಸ್ಮರಿಸುತ |  
ಭೂಪನಂದದಿ ಸಂಚರಿಸು ನಿರ್ಭಯದಿ ಸರ್ವತ್ರ || ೨೭ ||

ವಾರಿಜಭವಾಂಡವೆ ಸುಮಂಟಪ |  
ಮೇರುಗಿರಿ ಸಿಂಹಾಸನವು ಭಾ |  
ಗೀರಥಿಯೆ ಮಜ್ಜನವು ದಿಗ್ವಸ್ತ್ರಗಳು ನುಡಿ ಮಂತ್ರ ||  
ಭೂರುಹಜ ಫಲಪುಷ್ಪ ಗಂಧ ಸ |  
ಮೀರ ಶಶಿರವಿ ದೀಪ ಭೂಷಣ |  
ತಾರಕಗಳೆಂದರ್ಪಿಸಲು ಕೈಕೊಂಡು ಮನ್ನಿಸುವ || ೨೮ ||

ಭೂಸುರರೊಳಿಪ್ಪಬ್ಬ ಭವನೊಳು |  
ವಾಸುದೇವನು ವಾಯುಖಗಪ ಸ |  
ದಾಶಿವಹಿಪೇಂದ್ರನು ವಿವಸ್ವಾನ್ನಾಮಕ ಸೂರ್ಯ |  
ಭೇಶಕಾಮಮರಾಸ್ಯ ವರುಣಾ |  
ದೀ ಸುರರು ಕ್ಷತ್ರಿಯರೊಳಿಪ್ಪರು |  
ವಾಸವಾಗಿಹ ಸಂಕರುಷಣನ ನೋಡಿ ಮೋದಿಪರು || ೨೯ ||

ಮೀನ ಕೇತನ ತನಯ ಪ್ರಾಣಾ |  
ಪಾನ ವ್ಯಾನೋದಾನ ಮುಖ್ಯೈಃ |  
ಕೋನ ಪಂಚಾಶನ್ಮರುದ್ಗಣ ರುದ್ರ ವಸುಗಣರು ||  
ಮೇನಕಾತ್ಮಜ ಕುವರ ವಿಷ್ಣು |  
ಕ್ಸೇನ ಧನಪಾದ್ಯನಿಮಿಷರನು ಸ |  
ದಾನುರಾಗದಿ ಧೇನಿಪುದು ವೈಶ್ಯರೋಳು ಪ್ರದ್ಯುಮ್ನ || ೩೦ ||

ಇರುತಿಹರು ನಾಸತ್ಯದಸ್ರರು |  
ನಿರಋತಿಯು ಯಮಧರ್ಮಕಿಂ |  
ಕರರು ಮೇದಿನಿ ಕಾಲಮೃತ್ಯು ಶನೈಶ್ಚರಾದಿಗಳು ||  
ಕರಸಿಕೋಂಬರು ಶೂದ್ರರೆಂದನ |  
ವರತ ಶೂದ್ರರೋಳಿಪ್ಪರಿವರೋಳ |  
ಗರವಿದೂರನಿರುದ್ಧನಿಹನೆಂದರಿದು ಮನ್ನಿಪುದು || ೩೧ ||

ವೀತಭಯ ನಾರಾಯಣ ಚತು |  
ಷ್ಪಾತು ತಾನೆಂದೆನಿಸಿ ತತ್ತ |  
ಜ್ಞಾತಿ ಧರ್ಮ ಸುಕರ್ಮಗಳ ತಾ ಮಾಡಿ ಮಾಡಿಸುತ ||  
ಚೇತನರ ಒಳಹೊರಗೆ ಓತ |  
ಪ್ರೋತನಾಗಿದ್ದೆಲ್ಲರಿಗೆ ಸಂ |  
ಪ್ರೀತಿಯಲಿ ಧರ್ಮಾರ್ಥಕಾಮಾದಿಗಳ ಕೊಡುತಿಹನು || ೩೨ ||

ನಿಧನ ಧನದ ವಿಧಾತ ವಿಗತಾ |  
ಭೃಧಿಕ ಸಮಸಮವರ್ತಿ ಸಾಮಗ |  
ತ್ರಿದಶಗಣಸಂಪೂಜ್ಯ ತ್ರಿಕಕುದ್ಧಾಮ ಶುಭನಾಮ ||  
ಮಧುಮಥನ ಭೃಗುರಾಮ ಘೋಟಕ |  
ವದನ ಸರ್ವಪದಾರ್ಥದೊಳು ತುದಿ |  
ಮೊದಲು ತುಂಬಿಹನೆಂದು ಚಿಂತಿಸು ಬಿಂಬರೂಪದಲಿ || ೩೩ ||

ಕನ್ನಡಿಯ ಕೈವಿಡಿದು ನೋಡಲು |  
ತನ್ನಿರವು ಸವ್ಯಾಪಸವ್ಯದಿ |  
ಕಣ್ಣಿಗೊಪ್ಪುವ ತೆರದಿ ಅನಿರುದ್ಧನಿಗೆ ಈ ಜಗವು ||  
ಭಿನ್ನಭಿನ್ನವೆ ತೋರುತಿಪ್ಪುದು |  
ಜನ್ಯವಾದುದರಿಂದ ಪ್ರತಿಬಿಂ |  
ಬನ್ನಮಯಗಾನೆಂದರಿದು ಪೂಜಿಸಲು ಕೈಕೊಂಬ || ೩೪ ||

ಬಿಂಬರೆನಿಪರು ಸ್ವೋತ್ತಮರು ಪ್ರತಿ |  
ಬಿಂಬರೆನಿಪರು ಸ್ವಾವರರು ಪ್ರತಿ |  
ಬಿಂಬ ಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು ||  
ಸಂಭ್ರಮದಿ ಪಾಡುತಲಿ ನೋಡುತ |  
ಉಂಬುಡುವುದಿಡುವುದು ಕೊಡುವುದೆ |  
ಲ್ಲಂಬುಜಾಂಬಕನಂಘ್ರಿ ಪೂಜೆಗಳೆಂದು ನಲಿದಾಡು || ೩೫ ||

ನದಿಯ ಜಲ ನದಿಗೇವ ತೆರದಂ |  
ದದಲಿ ಭಗವದ್ಧತ್ತ ಧರ್ಮಗ |  
ಳುದಧಿಶಯನನಿಗರ್ಪಿಸುತ ವ್ಯಾವೃತ್ತ ನೀನಾಗಿ ||  
ವಿಧಿನಿಷೇಧಾದಿಗಳಿಗೊಳಗಾ |  
ಗದಲೆ ನೋಡುತ ದರ್ವಿಯಂದದಿ |  
ಪದುಮನಾಭನ ಸಕಲ ಕರ್ಮಗಳಲ್ಲಿ ನೆನೆವುತಿರು || ೩೬ ||

ಅರಿಯದಿದರ್ರು ಎಮ್ಮೊಳಿದ್ದನ |  
ವರತ ವಿಷಯಗಳುಂಬ ಜ್ಞಾನೋ |  
ತ್ತರದಿ ತನಗರ್ಪಿಸಲು ಚಿತ್ತುಖಿವಿತ್ತು ಸಂತೈಪ ||  
ಸರಿತು ಕಾಲಪ್ರವಹಗಳು ಕಂ |  
ಡರೆಯು ಸರಿ ಕಾಣದಿರೆ ಪರಿವವು |  
ಮರಳಿ ಮಜ್ಜನ ಪಾನ ಕರ್ಮಗಳಿಂದ ಸುಖವಿಹವು || ೩೭ ||

ಏನು ಮಾಡುವ ಕರ್ಮಗಳು ಲಕ್ಷ್ಮೀ |  
ನಿವಾಸನಿಗರ್ಪಿಸನುಸಂ |  
ಧಾನ ಪೂರ್ವಕದಿಂದ ಸಂದೇಹಿಸದೆ ದಿನದಿನದಿ ||  
ಮಾನನಿಧಿ ಕೈಕೊಂಡು ಸುಖವಿ |  
ತ್ತಾನತರ ಸಂತೈಪ ತೃಣ ಜಲ |  
ಧೇನು ತಾನುಂಡನವರತ ಪಾಲ್ಗರೆವ ತೆರದಂತೆ || ೩೮ ||

ಪೂರ್ವ ದಕ್ಷಿಣ ಪಶ್ಚಿಮೋತ್ತರ |  
ಪಾರ್ವತೀಪತಿ ಅಗ್ನಿವಾಯು ಸು |  
ಶಾರ್ವರೀಚರ ದಿಗ್ವಲಯದೊಳು ಹಂಸನಾಮಕನು ||  
ಸರ್ವಕಾಲದಿ ಸರ್ವರೊಳು ಸುರ |  
ಸಾರ್ವಭೌಮನು ಸ್ವೇಚ್ಛೆಯಲಿ ಮ |  
ತ್ತೋರ್ವರಿಗೆ ಗೋಚರಿಸದ ಅವ್ಯಕ್ತಾತ್ಮನೆಂದೆನಿಪ || ೩೯ ||

ಪರಿ ಇಡಾವತ್ಸರನು ಸಂವ ।  
ತ್ಸರ ದೊಳನಿರುದ್ದಾದಿ ರೂಪವ ।  
ಧರಿಸಿ ಬಾರ್ಹಸ್ಪತ್ಯ ಸೌರಭ ಚಾಂದ್ರಮನು ಎನಿಸಿ ॥  
ಇರುತಿಹ ಜಗನ್ನಾಥ ವಿಠಲ ।  
ಸ್ಮರಿಸುವವರನು ಸಂತೈಪನೆಂ ।  
ದುರುಪರಾಕ್ರಮ ಉಚಿತಸಾಧನ ಯೋಗ್ಯತೆಯನರಿತು ॥ ೪೦ ॥

॥ ಇತಿ ಶ್ರೀ ವಿಭೂತಿ ಸಂಧಿ ಸಂಪೂರ್ಣಂ ॥

॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಪಂಚಮಹಾಯಜ್ಞ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಜನನಿ ಪಿತ ಭೂ ವಾರಿದಾಂಬರ |  
ವೆನಿಪ ಪಂಚಾಗ್ನಿಯಲಿ ನಾರಾ |  
ಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ ||  
ನೆನೆದು ದಿವಸಗಳೆಂಬ ಸಮಿಧೆಗ |  
ಳನು ನಿರಂತರ ಹೋಮಿಸುತ ಪಾ |  
ವನಕೆ ಪಾವನ ನೆನಿಪ ಪರಮನ ಬೇಡು ಪರಮಸುಖ || ೧ ||

ಗಗನ ಪಾವಕ ಸಮಿಧೆ ರವಿ ರ |  
ಶ್ಮಿಗಳೆ ಧೂಮವು ಅರ್ಚಿಯೆನಿಪುದು |  
ಹಗಲು ನಕ್ಷತ್ರಗಳು ಕಿಡಿಗಳು ಚಂದ್ರಮಾಂಗಾರ ||  
ಮೃಗವರೋದರನೊಳಗೆ ಐದು ರೂ |  
ಪಗಳ ಚಿಂತಿಸಿ ಭಕ್ತಿರಸ ಮಾ |  
ತುಗಳೆ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು || ೨ ||

ಪಾವಕನು ಪರ್ಜನ್ಯ ಸಮಿಧೆಯು |  
ಪ್ರಾವಹೀಪತಿ ಧೂಮಗಳು ಮೇ |  
ಘಾವಳಿಗಳರ್ಚಿ ಕ್ಷಣಪ್ರಭೆ ಗರ್ಜನವೆ ಕಿಡಿಯು ||  
ಭಾವಿಸುವುದಂಗಾರ ಸಿಡಿಲೆಂ |  
ದೀ ವಿಧಾಗ್ನಿಯೊಳಬ್ಧಿಜಾತನ |  
ಕೋವಿದರು ಹೋಮಿಸುವರನುದಿನ ಪರಮ ಭಕ್ತಿಯಲಿ || ೩ ||

ಧರಣಿಯೆಂಬುದೆ ಅಗ್ನಿ ಸಂವ |  
ತ್ಸರವೆ ಸಮಿಧೆ ವಿಹಾಯಸವೆ ಪೋಗೆ |  
ಇರಳುರಿ ದಿಶಾಂಗಾರ ವಾಂತರದಿಗ್ವಲಯ ಕಿಡಿಯು ||  
ವರುಷವೆಂಬಾಹುತಿಗಳಿಂದಲಿ |  
ಹರಿಯ ಮೆಚ್ಚಿಸಿ ಸಕಲರೊಳಗ |  
ಧ್ವರಿಯನಾಗಿರು ಸರ್ವರೂಪಾತ್ಮಕನ ಚಿಂತಿಸುತ || ೪ ||

ಪುರುಷ ಶಿಖಿ ವಾಕ್ಸಮಿಧೆ ಧೂಮವು |  
ಪರಣ ಅರ್ಚಿಯು ಜಿಹ್ವೆ ಶ್ರೋತ್ರಗ |  
ಳೆರಡು ಕಿಡಿಗಳು ಲೋಚನಗಳಂಗಾರವೆನಿಸುವುವು ||  
ನಿರುತ ಭುಂಜಿಸುವನ್ನ ಯದುಕುಲ |  
ವರನಿಗವದಾನಗಳು ಯಂದೀ |  
ಪರಿ ಸಮರ್ಪಣೆ ಗೈಯೆ ಕೈಗೊಂಡನುದಿನದಿ ಪೂರವ || ೫ ||

ಮತ್ತೆ ಯೋಷಾಗ್ನಿಯೊಳು ತಿಳಿವುದು |  
ಪಸ್ಥತತ್ತ್ವವೆ ಸಮಿಧೆ ಕಾಮೋ |  
ತ್ಪತ್ತಿ ಪರಮಾತುಗಳು ಧೂಮವು ಯೋನಿ ಮಹದರ್ಚಿ ||  
ತತ್ಪ್ರವೇಶಾಂಗಾರ ಕಿಡಿಗಳು |  
ಉತ್ಸಹಗಳುತ್ಸರ್ಜನವೆ ಪುರು |  
ಷೋತ್ತಮನಿಗವದಾನವೆನೆ ಕೈಕೊಂಡು ಮನ್ನಿಸುವ || ೬ ||

ಐದು ಅಗ್ನಿಗಳಲ್ಲಿ ಮರೆಯದೆ |  
ಐದು ರೂಪಾತ್ಮಕನ ಇಷ್ಟ |  
ತ್ತೈದು ರೂಪಗಳನುದಿನದಿ ನೆನೆವರಿಗೆ ಜನ್ಮಗಳ |  
ಐದಿಸನು ನಳಿನಾಕ್ಷ ರಣದೊಳು |  
ಮೈದುನನ ಕಾಯ್ದಂತೆ ಸಲಹುವ |  
ಬೈದವಗೆ ಗತಿಯಿತ್ತ ಭಯಹರ ಭಕ್ತವತ್ಸಲನು || ೭ ||

ಪಂಚನಾರೀತುರಗದಂದದಿ |  
ಪಂಚರೂಪಾತ್ಮಕನು ತಾ ಷಟ್ |  
ಪಂಚರೂಪವ ಧರಿಸಿ ತತ್ತನ್ನಾಮದಿಂ ಕರೆಸಿ ||  
ಪಂಚಪಾವಕ ಮುಖದಿ ಗುಣಮಯ |  
ಪಂಚಭೂತಾತ್ಮಕ ಶರೀರವ  
ಪಂಚವಿಧ ಜೀವರಿಗೆ ಕೊಟ್ಟಿಲ್ಲಲ್ಲೆ ರಮಿಸುವನು || ೮ ||

ವಿಧಿಭವಾದಿ ಸಮಸ್ತ ಜೀವರ |  
ಹೃದಯದೊಳಗೇಕಾತ್ಮನೆನಿಸುವ |  
ಪದುಮನಾಭನು ಅಚ್ಯುತಾನಂತಾದಿರೂಪದಲಿ ||  
ಅಧಿಸುಭೂತಾಧ್ಯಾತ್ಮವಧಿದೈ |  
ವದೊಳು ಕರೆಸುವ ಪ್ರಾಣನಾಗಾ |  
ಭಿದನು ದಶರೂಪದಲಿ ದಶವಿಧಪ್ರಾಣರೊಳಗಿದ್ದು || ೯ ||

ಈರೈದು ಸಾವಿರದ ಇಪ್ಪು |  
ತ್ತಾರಧಿಕ ಮುನ್ನೂರು ರೂಪಗ |  
ಳೀರರಡು ಸ್ಥಾನದಲಿ ಚಿಂತಿಪುದನುದಿನದಿ ಬುಧರು ||  
ನೂರು ಇಪ್ಪತ್ತೇಳಧಿಕ ಮೂ |  
ರಾರು ಸಾವಿರ ರೂಪದಿಂ ದಶ |  
ಮಾರುತರೊಳಿದ್ದವರವರ ಪೆಸರಿಂದ ಕರೆಸುವನು || ೧೦ ||

ಚಿತ್ತೈಸುವುದು ಎಂಟಧಿಕ ಇ |  
ಪ್ಪತ್ತು ಸಾವಿರ ನಾಲ್ಕುಶತದೈ |  
ವತ್ತು ಮೂರು ಸುಮೂರ್ತಿಗಳು ಅಹವಲ್ಲೆ ಪರಿಯಂತ ||  
ಹತ್ತು ನಾಲಕು ರೂಪಗಳ ನೆರೆ |  
ಬಿತ್ತರವ ಯೀಪರಿ ತಿಳಿದು ಪುರು |  
ಷೋತ್ತಮನ ಸರ್ವತ್ರ ಪೂಜೆಯ ಮಾಡು ಕೊಂಡಾಡು || ೧೧ ||

ಈರರಡುಶತ ದ್ವೈಷ್ಟಧಿಕ ಹದಿ |  
ನಾರುಸಾವಿರ ರೂಪ ಸರ್ವ ಶ |  
ರೀರದೊಳು ಶಬ್ದಾದಿಗಳಧಿಷ್ಠಾನದೊಳಗಿಪ್ಪ ||  
ಮಾರುತನು ನಾಗಾದಿ ರೂಪದಿ |  
ಮೂರನೇ ಗುಣಮಾನಿ ಶ್ರೀ ದು |  
ಗಾರಮಣ ವಿದ್ಯಾಕುವೋಹವ ಕೊಡುವ ಕರಣಕ್ಕೆ || ೧೨ ||

ಐದವಿದೈಗಳೊಳಗೆ ಇಹ ನಾ |  
ಗಾದಿಗಳಧಿಷ್ಠಾನದಲಿ ಲಕ್ಷ್ಮೀ |  
ಧವನು ಕೃದ್ಧೋಲ್ಕು ವೊದಲಾದೈದು ರೂಪಗಳ |  
ತಾ ಧರಿಸಿ ಸಜ್ಜನರವಿದ್ಯವ |  
ಛೇದಿಸುವ ತಾಮಸರಿಗಜ್ಞಾ |  
ನಾದಿಗಳ ಕೊಟ್ಟವರವರ ಸಾಧನವ ಮಾಡಿಸುವ || ೧೩ ||

ಗೋವುಗಳೊಳುದ್ಗೀಧನಿಹ ಪ್ರ |  
ಸ್ಥಾವ ಹಿಂಕಾರರಡು ರೂಪದಿ |  
ಆವಿ ಅಜಗಳೊಳಿಹನು ಪ್ರತಿಹಾರಾಹ್ವ ಹಯಗಳೊಳು ||  
ಜೀವನಪ್ರದ ನಿಧನ ಮನುಜರೊ |  
ಳೀ ವಿಧದೊಳಿಹ ಪಂಚಸಾಮವ |  
ಝಾವ ಝಾವಕೆ ನೆನೆವರಿಗೆ ಐದಿಸನು ಜನ್ಮಗಳ || ೧೪ ||

ಯುಗಚತುಷ್ಟಯಗಳಲಿ ತಾನಿ |  
ದ್ವೈಗಪ್ರವರ್ತಕ ಧರ್ಮಕರ್ಮಗ |  
ಳಿಗೆ ಪ್ರವರ್ತಕ ವಾಸುದೇವಾದೀರರಡು ರೂಪ |  
ತೆಗೆದು ಕೊಂಡು ಯುಗಾದಿಕೃತು ತಾ |  
ಯುಗಪ್ರವರ್ತಕಯೆನಿಸಿ ಧರ್ಮ |  
ಪ್ರಘಟಕನು ತಾನಾಗಿ ಭಕುತರಿಗೀವ ಸಂಪದವ || ೧೫ ||

ತಲೆಯೊಳಿಹ ನಾರಾಯಣನು ಗಂ |  
ಟಲಡಿ ಒಡಲೊಳು ವಾಸುದೇವನು |  
ಬಲದಲಿಹ ಪ್ರದ್ಯುಮ್ನ ಎಡಭಾಗದಲನಿರುದ್ಧ ||  
ಕೆಳಗಿನಂಗದಿ ಸಂಕರುಷಣನ |  
ತಿಳಿದು ಈ ಪರಿ ಸಕಲ ದೇಹಗ |  
ಳೊಳಗೆ ಪಂಚಾತ್ಮಕನ ರೂಪವ ನೋಡು ಕೊಂಡಾಡು || ೧೬ ||

ತನುವಿಶಿಷ್ಟದಿ ಇಷ್ಟ ನಾರಾ |  
ಯಣನು ಕಟಿಪಾದಾಂತ ಸಂಕರು |  
ಷಣನು ಶಿರಜಘನಾಂತ ವಾಗಿಹ ವಾಸುದೇವಾಖ್ಯ ||  
ಅನಿಮಿಷೇಷನಿರುದ್ಧ ಪ್ರದ್ಯು |  
ಮ್ನನು ಎಡದಿ ಬಲಭಾಗದಿ ಚಿಂ |  
ತನೆಯ ಮಾಳ್ವರಿಗುಂಟೆ ಮೈಲಿಗೆ ವಿಧಿನಿಷೇಧಗಳು || ೧೭ ||

ಪದುಮನಾಭನು ಪಾಣಿಯೊಳಗಿಹ |  
ವದನದಲಿ ಹೃಶೀಕೇಶ ನಾಸಿಕ |  
ಸದನದಲಿ ಶ್ರೀಧರನು ಜಿಹ್ವೆಯೊಳಿಷ್ಟ ವಾಮನನು ||  
ವಿದಿತ ನೇತ್ರದಿ ತ್ರಿವಿಕ್ರಮನು |  
ಮಧುಹ ತ್ವಗ್ಧೇಶದೊಳಗಿಹ ಕ |  
ರ್ಣದಲಿ ಇಷ್ಟನು ವಿಷ್ಣುನಾಮಕ ಶ್ರವಣನೆಂದೆನಿಸಿ || ೧೮ ||

ಮನದೊಳಿಹ ಗೋವಿಂದ ಮಾಧವ |  
ಧನಪಸಖತತ್ತ್ವದೊಳು ನಾರಾ |  
ಯಣ ಮಹತ್ತ್ವದೊಳು ಅವ್ಯಕ್ತದೊಳು ಕೇಶವನು ||  
ಇನಿತು ರೂಪವ ದೇಹದೊಳು ಚಿಂ |  
ತನೆಯ ಗೈವ ಮಹಾತ್ಮರಿಳೆಯೊಳು |  
ಮನುಜರವರಲ್ಲಮರರೇ ಸರಿ ಹರಿಕೃಪಾಬಲದಿ || ೧೯ ||

ನೆಲದೊಳಿಪ್ಪನು ಕೃಷ್ಣರೂಪದಿ |  
ಜಲದೊಳಿಪ್ಪನು ಹರಿಯೆನಿಸಿ ಶಿಖಿ |  
ಯೊಳಗೆ ಇಪ್ಪನು ಪರಶುರಾಮ ಉಪೇಂದ್ರನೆಂದೆನಿಸಿ ||  
ಎಲರೊಳಿಪ್ಪನು ಜನಾರ್ದನನು ಬಾಂ |  
ದಳದೊಳಚ್ಯುತ ಗಂಧ ನರಹರಿ |  
ಪೊಳೆವಧೋಕ್ಷಜ ರಸಗಳೊಳು ರಸರೂಪ ತಾನಾಗಿ || ೨೦ ||

ರೂಪ ಪುರುಷೋತ್ತಮನು ಸ್ಪರ್ಶ |  
ಪ್ರಾಪಕನು ಅನಿರುದ್ಧ ಶಬ್ದದಿ |  
ವ್ಯಾಪಿಸಿಹ ಪ್ರದ್ಯುಮ್ನಪಸ್ಥದಿ ವಾಸುದೇವನಿಹ ||  
ತಾ ಪೊಳೆವ ಪಾಯುಸ್ಥನಾಗಿ ಜ |  
ಯಾಪತಿಯು ಸಂಕರುಷಣನು ಸು |  
ಸ್ಥಾಪಕನೆನಿಸಿ ಪಾದದೊಳು ದಾವೋದರನು ಪೊಳೆವ || ೨೧ ||

ಚತುರವಿಂಶತಿ ತತ್ತ್ವದೊಳು ಶ್ರೀ |  
ಪತಿಯೆ ಅನಿರುದ್ಧದಿ ರೂಪದಿ |  
ವಿದಿತನಾಗಿದ್ದಖಿಲ ಜೀವರ ಸಂಹನನದೊಳಗೆ ||  
ಪ್ರತತಿ ಯಂದದಿ ಸುತ್ತಸುತ್ತತ |  
ಪಿತೃಗಳಿಗೆ ತರ್ಪಕನೆನಿಸಿಕೊಂ |  
ಡತುಳಮಹಿಮನು ಷಣ್ಣವತಿನಾಮದಲಿ ನೆಲೆಸಿಹನು || ೨೨ ||

ಚತುರವಿಂಶತಿ ತತ್ತ್ವದೊಳು ತ |  
ತ್ವತಿಗಳೆನಿಸುವ ಬ್ರಹ್ಮ ಮುಖಿ ದೇ |  
ವತೆಗಳೊಳು ಹನ್ನೊಂದುನೂರೈವತ್ತೆರಡು ರೂಪ ||  
ವಿತತನಾಗಿದ್ದೆಲ್ಲ ಜೀವರ |  
ಜತನ ಮಾಡುವ ಗೋಸುಗ ಜಗ |  
ತ್ವತಿಗೆ ಏನಾದರು ಪ್ರಯೋಜನವಿಲ್ಲ ವಿದರಿಂದ || ೨೩ ||

ಇಂದಿರಾಧವ ಶಕ್ತಿ ಮೊದಲಾ |  
ದೊಂದಧಿಕ ದಶರೂಪದಿಂದಲಿ |  
ಪೊಂದಿಹನು ಸಕಲೇಂದ್ರಿಯಗಳಲಿ ಪುರುಷನಾಮಕನು ||  
ಸುಂದರಪ್ರದ ಪೂರ್ಣಜ್ಞಾನಾ |  
ನಂದಮಯ ಚಿದ್ವೇಹದೊಳು ತಾ |  
ನೊಂದರಕ್ಷಣವಗಲದಲೆ ಪರಮಾಪ್ತನಾಗಿಪ್ಪ || ೨೪ ||

ಆರಧಿಕ ದಶರೂಪದಿಂದಲಿ |  
ತೋರುತಿಪ್ಪನು ವಿಶ್ವ ಲಿಂಗಶ |  
ರೀರದೊಳು ತೈಜಸನು ಪ್ರಾಜ್ಞನು ತುರ್ಯನಾಮಕನು ||  
ಮೂರೈದು ರೂಪಗಳ ಧರಿಸುತ |  
ಲೀರೈದು ಕರಣದೊಳು ಮಾತ್ರದಿ |  
ಖೇರ ಶಿಖಿ ಜಲಭೂಮಿಯೊಳಗಿಹನಾತ್ಮನಾಮದಲಿ || ೨೫ ||

ಮನದೊಳಾಹಂಕಾರದೊಳು ಚಿಂ |  
ತನೆಯ ಮಾಳ್ಪುದು ಅಂತರಾತ್ಮನ |  
ಘನ ಸುತತ್ತ್ವದಿ ಪರಮನವ್ಯಕ್ತದಲಿ ಜ್ಞಾನಾತ್ಮ ||  
ಇನಿತು ಪಂಚಾಶದ್ವರಣ ವೇ |  
ದ್ಯನ ಅಜಾದೈವತ್ತು ಮೂರ್ತಿಗ |  
ಳನು ಸದಾ ಸರ್ವತ್ರ ದೇಹಗಳಲ್ಲಿ ಪೂಜಿಪುದು || ೨೬ ||

ಚತುರವಿಂಶತಿ ತತ್ತ್ವದೊಳು ತ |  
ತ್ವತಿಗಳೆನಿಸುವ ಬ್ರಹ್ಮಮುಖಿ ದೇ |  
ವತೆಗಳೊಳು ಹದಿಮೂರು ಸಾವಿರದೆಂಟು ನೂರಧಿಕ ||  
ಚತುರವಿಂಶತಿ ರೂಪದಿಂದಲಿ |  
ವಿತತನಾಗಿದ್ದೆಲ್ಲರೊಳು ಪ್ರಾ |  
ಕೃತ ಪುರುಷನಂದದಲಿ ಪಂಚಾತ್ಮಕನು ರಮಿಸುವನು || ೨೭ ||

ಕೇಶವಾದಿ ಸುಮೂರ್ತಿ ದ್ವಾದಶ |  
ಮಾಸ ಪುಂಡ್ರಗಳಲ್ಲಿ ವೇದ |  
ವ್ಯಾಸ ಅನಿರುದ್ಧಾದಿ ರೂಪಗಳಾರು ಋತುಗಳಲಿ ||  
ವಾಸವಾಗಿಹನೆಂದು ತ್ರಿಂಶತಿ |  
ವಾಸರದಿ ಸತ್ಕರ್ಮ ಧರ್ಮ ನಿ |  
ರಾಶೆಯಿಂದಲಿ ಮಾಡು ಕರುಣವ ಬೇಡು ಕೊಂಡಾಡು || ೨೮ ||

ಲೋಷ್ಯಕಾಂಚನ ಲೋಹಶೈಲಜ |  
ಕಾಷ್ಠವೊದಲಾದಖಿಳ ಜಡ ಪರ |  
ಮೇಷ್ಟಿ ವೊದಲಾದಖಿಳಚೇತನರೊಳಗೆ ಅನುದಿನವು ||  
ಚೇಷ್ಟೆಗಳ ಮಾಡಿಸುತ ತಿಳಿಸದೆ |  
ಪ್ರೇಷ್ಯನಾಗಿದ್ದೆಲ್ಲರಿಗೆ ಸ |  
ವೇಷ್ಯದಾಯಕ ಸಂತೈಸುವನು ಸರ್ವ ಜೀವರನು || ೨೯ ||

ವಾಸುದೇವನಿರುದ್ಧ ರೂಪದಿ ।  
ಪುಂಶರೀರದೊಳಿಹನು ಸರ್ವದ ।  
ಸ್ತ್ರೀಶರೀರದೊಳಿಹನು ಸಂಕರುಷಣನು ಪ್ರದ್ಯುಮ್ನ ॥  
ದ್ವಾಸುಪರ್ಣಶ್ರುತಿವಿನುತ ಸ ।  
ವಾಸುನಿಲಯ ನಾರಾಯಣನ ಸದು ।  
ಪಾಸನೆಯ ಗೈವವರು ಜೀವನ್ಮುಕ್ತರೆನಿಸುವರು ॥ ೩೦ ॥

ತನ್ನನಂತಾನಂತ ರೂಪ ಹಿ ।  
ರಣ್ಯಗರ್ಭಾದಿಗಳೊಳಗೆ ಕಾ ।  
ರುಣ್ಯಸಾಗರ ಹರಹಿ ಅವರವರಖಿಳ ವ್ಯಾಪಾರ ॥  
ಬನ್ನಬಡದಲೆ ಮಾಡಿ ಮಾಡಿಸಿ ।  
ಧನ್ಯರೆನಿಸಿ ಸಮಸ್ತ ದಿವಿಜರ ।  
ಪುಣ್ಯಕರ್ಮವ ಸ್ವೀಕರಿಸಿ ಸುಖವಿತ್ತು ಪಾಲಿಸುವ ॥ ೩೧ ॥

ಸಾಗರದೊಳಿಹ ನದಿಯ ಜಲಭೇ ।  
ದಾಗಸದೊಳಿಪ್ಪಬ್ಬ ಬಲ್ಲವು ।  
ಕಾಗೆಗುಬ್ಬಿಗಳರಿಯಬಲ್ಲವೆ ನದಿಯ ಜಲಸ್ಥಿತಿಯ ॥  
ಭೋಗಿವರ ಪರಿಯಂಕ ಶಯನನೊ ।  
ಳೀ ಗುಣತ್ರಯಬದ್ಧ ಜಗವಿಹು ।  
ದಾಗಮಜ್ಞರು ತಿಳಿವರಜ್ಞಾನಿಗಳಿಗಳವಡದು ॥ ೩೨ ॥

ಕರಣಗುಣಭೂತಗಳೊಳಗೆ ತ ।  
ದ್ವರನೆನಿಪ ಬ್ರಹ್ಮಾದಿ ದಿವಿಜರೊ ।  
ಳರಿತು ರೂಪ ಚತುಷ್ಟಯಗಳನುದಿನದಿ ಸರ್ವತ್ರ ॥  
ಸ್ಮರಿಸುತನುವೋದಿಸುತ ಹಿಗ್ಗುತ ।  
ಪರವಶದಿ ಪಾಡುವರಿಗೆ ತ ।  
ನ್ನಿರವ ತೋರಿಸಿ ಭವವಿಮುಕ್ತರ ಮಾಡಿ ಪೋಷಿಸುವ ॥ ೩೩ ॥

ಮೂಲರೂಪನು ಮನದೊಳಿಹ ಶ್ರವ ।  
ಣಾಲಿಯೊಳಗಿಹ ಮತ್ಸ್ಯ ಕೂರ್ಮನು ।  
ಕೋಲರೂಪನು ತ್ವಗ್ರಸನದೊಳಿಪ್ಪ ನರಸಿಂಹ ॥  
ಬಾಲವಟು ವಾಮನನು ನಾಸಿಕ ।  
ನಾಳದೊಳು ವದನದಲಿ ಭಾರ್ಗವ ।  
ವಾಲಿಭಂಜನ ಹಸ್ತದೊಳು ಪಾದ ಶ್ರೀಕೃಷ್ಣ ॥ ೩೪ ॥

ಜಿನ ವಿವೋಹಕ ಬುದ್ಧ ಪಾಯುಗ |  
ದನುಜಭಂಜನ ಕಲ್ಕಿ ಮೇಡ್ತದಿ |  
ಇನಿತು ದಶರೂಪಗಳ ದಶಕರಣಂಗಳಲಿ ತಿಳಿದು ||  
ಅನುಭವಿಪ ವಿಷಯಂಗಳು ಕೃಷ್ಣಾ |  
ಪರ್ಣವೆನಲು ಕೈಕೊಂಬ ವೃಜಿನಾ |  
ದರ್ಶನ ವರ ಜಗನ್ನಾಥ ವಿಠಲ ವಿಶ್ವವ್ಯಾಪಕನು || ೩೫ ||

|| ಇತಿ ಶ್ರೀ ಪಂಚಮಹಾಯಜ್ಞ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾಪರ್ಣಮಸ್ತು ||

॥ ಶ್ರೀಃ ॥

॥ ಇತಿ ಪಂಚತನ್ಮಾತ್ರ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಭೂ ಸಲಿಲ ಶಿಖಿ ಪವನ ಭೂತಾ |  
ಕಾಶದೊಳಗೈದೈದು ತನ್ಮಾ |  
ತ್ರಾಸಹಿತ ಒಂದಧಿಕ ಪಂಚಾಶದ್ವರಣ ವೇದ್ಯ ||  
ಈ ಶರೀರದಿ ವ್ಯಾಪಿಸಿದ್ದು ಸು |  
ರಾಸುರರಿಗೆ ನಿರಂತರದಲಿ ಸು |  
ಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ || ೧ ||

ಪ್ರಣವಪ್ರತಿಪಾದ್ಯ ತ್ರಿನಾಮದಿ |  
ತನುವಿನೊಳು ತ್ರಿಸ್ಥಾನಗನಿರು |  
ದ್ಧನು ತ್ರಿಪಂಚಕ ಏಕವಿಂಶತಿ ಚತುರವಿಂಶತಿಗ ||  
ನೆನಿಸಿ ಎಪ್ಪತ್ತೆರಡು ಸಾವಿರ |  
ಇನಿತು ನಾಡಿಗಳೊಳು ನಿಯಾಮಿಸು |  
ತನಿಭಸ್ತಿಗೆ ಲೋಕದೊಳು ಸರ್ವತ್ರ ಬೆಳಗುವನು || ೨ ||

ಜೀವಲಿಂಗನಿರುದ್ಧ ಸ್ಥೂಲ ಕ |  
ಳೇವರಗಳಲಿ ವಿಶ್ವ ತುರಗ |  
ಗ್ರೀವ ಮೂಲೇಶಾಚ್ಯುತತ್ರಯ ಹಂಸ ಮೂರ್ತಿಗಳ ||  
ಈ ವಿಧ ಚತುಃಸ್ಥಾನದಲಿ ಶಾಂ |  
ತೀವರನ ಈರೆರಡು ರೂಪದಿ |  
ಭಾವಿಸುವುದೇಕೋನವಿಂಶತಿ ಮೂರ್ತಿ ಸರ್ವತ್ರ || ೩ ||

ಕಲುಷವಿಲ್ಲದ ದರ್ಪಣದಿ ಪ್ರತಿ |  
ಫಲಿಸಿ ಸರ್ವ ಪದಾರ್ಥಗಳು ಕಂ |  
ಗೊಳಿಸುವಂದದಲಿ ಬಿಂಬಜಡಚೇತನಗಳೊಳಗಿದ್ದು ||  
ಪೊಳೆವ ಬಹುರೂಪದಲಿ ಸಜ್ಜನ |  
ರೊಳಗೆ ಮನದರ್ಪಣದಿ ತಾ ನಿ |  
ಶ್ಚಲ ನಿರಾಮಯ ನಿರ್ವಿಕಾರ ನಿರಾಶ್ರಯಾನಂತ || ೪ ||

ಈ ಶರೀರ ಚತುಷ್ಟಯಗಳೊಳು |  
ಕೋಶಧಾತುಗ ಭಾರತಿಪ ಪ್ರಾ |  
ಣೇಶನಿಪ್ಪತ್ತೊಂದು ಸಾವಿರದಾರುನೂರೆನಿಪ ||  
ಶ್ವಾಸರೂಪಕ ಹಂಸ ಭಾಸ್ಕರ |  
ಭೇಶರೊಳಗಿದ್ದವರ ಕೈವಿಡಿ |  
ದೀ ಸರೋಜಭವಾಂಡದೊಳು ಸರ್ವತ್ರ ತುಂಬಿಹನು || ೫ ||

ಶಿರಗಳೈದೈದರಡು ಬಾಹುಗ |  
ಳೆರಡು ಪಾದಗಳೊಂದು ಮಧ್ಯೋ |  
ದರದಿ ಶೋಭಿಪ ವಾಜ್ಮನೋಮಯನೆನಿಸಿ ನಿತ್ಯದಲಿ ||  
ಕರಣಧಾತುಗಳಲ್ಲಿ ಎಪ್ಪ |  
ತ್ತೆರಡು ಸಾವಿರ ನಾಡಿಗಳಲಿ |  
ಪ್ಪರವಿದೂರನು ಭಾರತಪ್ರತಿಪಾದ್ಯನೆಂದೆನಿಸಿ || ೬ ||

ಈರೆರಡು ದೇಹೋರ್ಮಿಭೂತಗ |  
ಳಾರಧಿಕದಶ ಋಗ್ವಿನುತ ಲ |  
ಕ್ಷೀರಮಣ ವಿಷ್ಣ್ವಾಖ್ಯರೂಪದಿ ಚತುಷ್ಷಕ್ತಿಲಾ |  
ಧಾರಕನು ತಾನಾಗಿ ಬ್ರಹ್ಮ ಪು |  
ರಾರಿ ಮುಖ್ಯರೊಳಿದ್ದು ಸತತ ವಿ |  
ಹಾರ ಮಾಳ್ವನು ಚತುಷ್ಟಾದಾಹ್ವಯದಿ ಲೋಕದೊಳು || ೭ ||

ತೃಣ ಮೊದಲು ಬ್ರಹ್ಮಾಂತ ಜೀವರ |  
ತನುಗಳತ್ರಯಗಳಲಿ ನಾರಾ |  
ಯಣನ ಸಾವಿರದೈದು ನೂರಿಪ್ಪತ್ತು ಮೇಲಾರು ||  
ಗಣನೆ ಮಾಳ್ವುದು ಬುಧರು ರೂಪವ |  
ಘೃಣೆ: ಸೂರ್ಯಾದಿತ್ಯನಾಮಗ |  
ಳನುದಿನದಿ ಜಪಿಸುವರಿಗೀವಾರೋಗ್ಯಸಂಪದವ || ೮ ||

ಐದುನೂರೆಪ್ಪತ್ತು ನಾಲಕು |  
ಆಧಿಭೌತಿಕದಲ್ಲಿ ತಿಳಿವುದು |  
ಐದೇರಡು ಶತ ಏಕವಿಂಶತಿ ರೂಪವಧ್ಯಾತ್ಮ ||  
ಭೇದಗಳನ್ನೂರು ಮೂವ |  
ತ್ತಾದ ಮೇಲೊಂದಧಿಕ ಮೂರ್ತಿಗ |  
ಳಾದರದಲಿದೈವದೊಳು ಚಿಂತಿಪುದು ಭೂಸುರರು || ೯ ||

ಸುರುಚಿ ಶಾರ್ವರಿಕರನೆನಿಸಿ ಸಂ ।  
ಕರುಷಣ ಪ್ರದ್ಯುಮ್ನ ಶಶಿ ಭಾ ।  
ಸ್ಕರರೊಳಗೆ ಅರವತ್ತಧಿಕ ಮುನ್ನೂರು ರೂಪದಲಿ ॥  
ಕರೆಸಿಕೊಂಬನು ಅಹಸ್ಸಂವ ।  
ತ್ಸರನೆನಿಪನು ವಿಶಿಷ್ಟನಾಮದ ।  
ಲರಿತವರಿಗಾರೋಗ್ಯಭಾಗ್ಯವನೀವಾನಂದಮಯ ॥ ೧೦ ॥

ಏಕಪಂಚಾಶದ್ವರಣ ಗತ ।  
ಮಾಕಳತ್ರನು ಸರ್ವರೊಳಗ ।  
ವ್ಯಾಕೃತಾಕಾಶಾಂತ ವ್ಯಾಪಿಸಿ ನಿಗಮತತಿಗಳನು ॥  
ವ್ಯಾಕರಣ ಭಾರತ ಮುಖಾದ್ಯ ।  
ನೇಕಶಾಸ್ತ್ರ ಪುರಾಣ ಭಾಷ್ಯಾ ।  
ನೀಕಗಳ ಕಲ್ಪಿಸಿ ಮನೋವಾಜ್ಞಯನೆನಿಸಿಕೊಂಬ ॥ ೧೧ ॥

ಭಾರಭೃನ್ನಾಮಕನ ಸಾವಿರ ।  
ದಾರನೂರಿಷ್ಟತ್ತುನಾಲಕು ।  
ಮೂರುತಿಗಳು ಚರಾಚರದಿ ಸರ್ವತ್ರ ತುಂಬಿಹವು ॥  
ಆರುನಾಲಕು ಜಡಗಳಲಿ ಹದಿ ।  
ನಾರು ಚೇತನಗಳಲಿ ಚಿಂತಿಸೆ ।  
ತೋರಿಕೊಂಬನು ತನ್ನ ರೂಪವ ಸಕಲ ಶಾವಿನಲಿ ॥ ೧೨ ॥

ಮಿಸುಣಿ ಮೇಲಿಹ ಮಣಿಯವೋಲ್ ರಾ ।  
ಜಿಸುವ ಬ್ರಹ್ಮಾದಿಗಳ ಮನದಲಿ ।  
ಬಿಸಿಜಜಾಂಡಾಧಾರಕನು ಆಧೇಯನೆಂದೆನಿಸಿ ॥  
ದ್ವಿಶತ ನಾಲ್ವತ್ತೆರಡು ರೂಪದಿ ।  
ಶಶಿಯೊಳಿಪ್ಪನು ಶಶದೊಳಗೆ ಶೋ ।  
ಭಿಸುವ ನಾಲ್ವತ್ತೆರಡಧಿಕ ಶತರೂಪದಲಿ ಬಿಡದೆ ॥ ೧೩ ॥

ಎರಡು ಸಾವಿರದೆಂಟು ರೂಪವ ।  
ನರಿತು ಸರ್ವ ಪದಾರ್ಥದಲಿ ಶ್ರೀ ।  
ವರನ ಪ್ರಾಜೇಯಮಾಡು ವರಗಳ ಬೇಡು ಕೊಂಡಾಡು ॥  
ಬರಿದೆ ಜಲದೊಳು ಮುಳುಗಿ ಬಿಸಿಲೊಳು ।  
ಬೆರಳನೆಣಿಸಿದರೇನು ಸದ್ಗುರು ।  
ಹಿರಿಯರನುಸರಿಸಿದರ ಮರ್ಮವನರಿಯದಿಹ ನರನು ॥ ೧೪ ॥

ಮತ್ತೆ ಚಿದ್ವೇಹದ ಒಳಗೆ ಎಂ |  
ಭತ್ತು ಸಾವಿರದೇಳುನೂರಿ |  
ಪ್ಪತ್ತೈದು ನರಸಿಂಹ ರೂಪದಲ್ಲಿದ್ದು ಜೀವರಿಗೆ ||  
ನಿತ್ಯದಲಿ ಹಗಲಿರಳು ಬಪ್ಪಪ |  
ಮೃತ್ಯುವಿಗೆ ತಾ ಮೃತ್ಯುವೆನಿಸುವ |  
ಭೃತ್ಯವತ್ಸಲ ಭಯವಿನಾಶನ ಭಾಗ್ಯಸಂಪನ್ನ || ೧೫ ||

ಜ್ವರನೊಳಿಪ್ಪತ್ತೇಳು ಹರನೊಳ |  
ಗಿರುವನಿಪ್ಪತ್ತೆಂಟು ರೂಪದಿ |  
ಎರಡುಸಾವಿರದೆಂಟುನೂರಿಪ್ಪತ್ತೇಳಧಿಕ ||  
ಜ್ವರಹರಾಹ್ವಯ ನಾರಸಿಂಹನ |  
ಸ್ಮರಣಮಾತ್ರದಿ ದುರಿತರಾಶಿಗ |  
ಳಿರದೆ ಪೋಷವು ತರಣಿಬಿಂಬವ ಕಂಡ ಹಿಮದಂತೆ || ೧೬ ||

ಮಾಸಪರಿಯಂತರವು ಬಿಡದೆ ನೃ |  
ಕೇಸರಿಯ ಶುಭನಾಮ ಮಂತ್ರ ಜಿ |  
ತಾಸನದಲೇಕಾಗ್ರಚಿತ್ತದಿ ನಿಷ್ಕಪಟದಿಂದ ||  
ಬೇಸರದೆ ಜಪಿಸಲು ವೃಜಿನಗಳ |  
ನಾಶಗೈಸಿ ಮನೋರಥಗಳ ಪ |  
ರೇಶ ಪೂರ್ತಿಯ ಮಾಡಿ ಕೊಡುವನು ಕಡೆಗೆ ಪರಗತಿಯ || ೧೭ ||

ಚತುರಮೂರ್ತಾತ್ಮಕ ಹರಿಯು ತ್ರಿಂ |  
ಶತಿಸುರೂಪದಿ ಬ್ರಹ್ಮನೊಳು ಮಾ |  
ರುತನೊಳಿಪ್ಪತ್ತೇಳು ರೂಪದೊಳಿಪ್ಪ ಪ್ರದ್ಯುಮ್ನ ||  
ಸುತರೊಳಿಪ್ಪತ್ತೈದು ಹದಿನೆಂ |  
ಟತುಳ ರೂಪಗಳರಿತು ವತ್ಸರ |  
ಶತಗಳಲಿ ಪೂಜಿಸುತಲಿರು ಚತುರಾತ್ಮಕನ ಪದವ || ೧೮ ||

ನೂರು ವರುಷಕೆ ದಿವಸ ಮೂವ |  
ತ್ತಾರು ಸಾವಿರವಹವು ನಾಡಿ ಶ |  
ರೀರದೊಳಗಿನಿತಿಹವು ಸ್ತ್ರೀಪುಂಭೇದದಲಿ ಹರಿಯ ||  
ಈರಧಿಕ ಎಪ್ಪತ್ತುಸಾವಿರ |  
ಮೂರುತಿಗಳನೆ ನೆನೆದು ಸರ್ವಾ |  
ಧಾರಕನ ಸರ್ವತ್ರ ಪೂಜಿಸು ಪೂರ್ಣನೆಂದರಿದು || ೧೯ ||

ಕಾಲಕರ್ಮಗುಣಸ್ವಭಾವಗ |  
ಳಾಲಯನು ತಾನಾಗಿ ಲಕ್ಷ್ಮೀ |  
ಲೋಲ ತತ್ತದ್ರೂಪನಾಮದಿ ಕರೆಸುತೊಳಗಿದ್ದು ||  
ಲೀಲೆಯಿಂದಲಿ ಸರ್ವಜೀವರ |  
ಪಾಲಿಸುವ ಸಂಹರಿಪ ಸೃಷ್ಟಿಪ |  
ಮೂಲಕಾರಣ ಪ್ರಕೃತಿ ಗುಣಕಾರ್ಯಗಳ ಮನೆಮಾಡಿ || ೨೦ ||

ತಿಲಜವರ್ತಿಗಳನುಸರಿಸಿ ಪ್ರ |  
ಜ್ವಲಿಸಿ ದೀಪಗಳಾಲಯದ ಕ |  
ತ್ತಲೆಯ ಭಂಗಿಸಿ ತದ್ಗತಾರ್ಥವ ತೋರುವಂದದಲಿ ||  
ಜಲರುಹೇಕ್ಷಣ ತನ್ನವರ ಮನ |  
ದೊಳಗೆ ಭಕ್ತಿಜ್ಞಾನ ಕರ್ಮಕೆ |  
ಒಲಿದು ಪ್ರೊಳೆವುತ ತೋರುವನು ಗುಣರೂಪಕ್ರಿಯೆಗಳನು || ೨೧ ||

ಆವ ದೇಹವ ಕೊಡಲಿ ಹರಿ ಮ |  
ತ್ತಾವಲೋಕದೊಲಿಡಲಿ ತಾ ಮ |  
ತ್ತಾವದೇಶದೊಲಿಡಲಿ ಆವಾವಸ್ಥೆಗಳು ಬರಲಿ ||  
ಈ ವಿಧದಿ ಜಡಚೇತನದೊಳು ಪ |  
ರಾವರೇಶನ ರೂಪಗುಣಗಳ |  
ಭಾವಿಸುತ ಸುಜ್ಞಾನ ಭಕುತಿಯ ಬೇಡು ಕೊಂಡಾಡು || ೨೨ ||

ಒಂದರೊಳಗೊಂದೊಂದು ಬೆರದಿಹ |  
ವಿಂದಿರೇಶನ ರೂಪಗಳ ಮನ |  
ಬಂದ ತೆರದಲಿ ಚಿಂತಿಸಿದಕನುಮಾನ ವಿನಿತಿಲ್ಲ ||  
ಸಿಂಧುರಾಜನೊಳಂಬರಾಲಯ |  
ಬಂಧಿಸಲು ಪ್ರತಿ ತಂತುಗಳೊಳುದ |  
ಬಿಂದು ವ್ಯಾಪಿಸಿದಂತೆ ಇರುತಿಪ್ಪನು ಚರಾಚರದಿ || ೨೩ ||

ಒಂದು ರೂಪದೊಳೊಂದವಯವದೊ |  
ಳೊಂದು ರೋಮದೊಳೊಂದು ದೇಶದಿ |  
ಪೊಂದಿ ಇಪ್ಪವಜಾಂಡನಂತಾನಂತ ಕೋಟಿಗಳು ||  
ಹಿಂದೆ ಮಾರ್ಕಾಂಡೇಯ ಕಾಣನೆ |  
ಒಂದು ರೂಪದಿ ಸೃಷ್ಟಿ ಪ್ರಳಯಗ |  
ಳಿಂದಿರೇಶನೊಳೇನಿದಚ್ಚರಿ ಅಪ್ರಮೇಯ ಸದಾ || ೨೪ ||

ಒಂದನಂತಾನಂತ ರೂಪಗ |  
ಳೊಂದೆ ರೂಪದೊಳಿಹವು ಲೋಕಗ |  
ಳೊಂದೆ ರೂಪದಿ ಸೃಷ್ಟಿ ಸ್ಥಿತಿ ಮೊದಲಾದ ವ್ಯಾಪಾರ ||  
ಒಂದೆ ಕಾಲದಿ ಮಾಡಿ ತಿಳಿಸದೆ |  
ಸಂದಣಿಸಿ ಕೊಂಡಿಪ್ಪ ಜಗದೊಳು |  
ನಂದನಂದನ ರಣದೊಳಿಂದ್ರಾತ್ಮಜಗೆ ತೋರಿಸನೆ || ೨೫ ||

ಶ್ರೀರಮೇಶನ ಮೂರ್ತಿಗಳು ನವ |  
ನಾರಿಕುಂಜರದಂತೆ ಏಕಾ |  
ಕಾರ ತೋರ್ಪವು ಅವಯವಾಹ್ವಯ ಅವಯವಗಳಲ್ಲಿ ||  
ಬೇರೆಬೇರೆ ಕಂಗೊಳಿಸುವ ಶ |  
ರೀರದೊಳು ನಾನಾ ಪ್ರಕಾರ ವಿ |  
ಕಾರಶೂನ್ಯ ವಿರಾಟನೆನಿಸುವ ಪದುಮಜಾಂಡದೊಳು || ೨೬ ||

ವಾರಿಜಭವಾಂಡದೊಳು ಲಕ್ಷ್ಮೀ |  
ನಾರಸಿಂಹನ ರೂಪಗುಣಗಳು |  
ವಾರಿಧಿಯೊಳಿಹ ತೆರಗಳಂದದಿ ಸಂದಣಿಸಿ ಇಹವು ||  
ಕಾರಣಾಂಶಾವೇಶ ವ್ಯಾಪ್ತವ |  
ತಾರ ಕಾರ್ಯಾವ್ಯಕ್ತವ್ಯಕ್ತವು |  
ಈರೈದು ವಿಭೂತಿ ಅಂತರ್ಯಾಮಿ ರೂಪಗಳು || ೨೭ ||

ಮಣಿಗಳೊಳಿಗಿಹ ಸೂತ್ರದಂದದಿ |  
ಪ್ರಣವಪಾದ್ಯನು ಚೇತನಾ ಚೇ |  
ತನ ಜಗತ್ತಿನೊಳನುದಿನದಲಾಡುವನು ಸುಖಪೂರ್ಣ ||  
ದಣಿವಿಕೆಯು ಇವಗಿಲ್ಲ ಬಹು ಕಾ |  
ರುಣಿಕನಂತಾನಂತ ಜೀವರ |  
ಗಣದೊಳೇಕಾಂಶಾಂಶ ರೂಪದಿ ನಿಂತು ನೇಮಿಸುವ || ೨೮ ||

ಜೀವ ಜೀವರ ಭೇದ ಜಡ ಜಡ |  
ಜೀವ ಜಡ ಜಡಜೀವರಿಂದಲಿ |  
ಶ್ರೀವರನು ಅತ್ಯಂತ ಭಿನ್ನ ವಿಲಕ್ಷಣನು ಲಕ್ಷ್ಮೀ ||  
ಮೂವರಿಂದಲಿ ಪದ್ಮಜಾಂದದಿ |  
ತಾ ವಿಲಕ್ಷಣಳೆನಿಸುತಿಪ್ಪಳು |  
ಸಾವಧಿಕ ಸಮಶೂನ್ಯಳೆಂದರಿತೀರ್ವರನು ಭಜಿಸು || ೨೯ ||

ಆದಿತೇಯರು ತಿಳಿಯದಿಹ ಗುಣ |  
ವೇದಮಾನಿಗಳೆಂದೆನಿಪ ವಾ |  
ಣ್ಯಾದಿಗಳು ಬಲ್ಲವರಿಯದ ಗುಣಂಗಳನು |  
ವೇಧ ಬಲ್ಲನು ಬೊಮ್ಮನರಿಯದ |  
ಗಾಧಗುಣಗಳು ಲಕುಮಿ ಬಲ್ಲಳು |  
ಶ್ರೀಧನೊಬ್ಬನುಪಾಸ್ಯ ಸದ್ಗುಣಪೂರ್ಣಹರಿಯೆಂದು || ೩೦ ||

ಇಂತನಂತಾನಂತ ಗುಣಗಳ |  
ಪ್ರಾಂತಗಾಣದೆ ಮಹಲಕುಮಿ ಭಗ |  
ವಂತಗಾಭರಣಾಯುಧಾಂಬರ ಆಲಯಗಳಾಗಿ ||  
ಸ್ವಾಂತದಲಿ ನೆಲೆಗೊಳಿಸಿ ಪರಮ ದು |  
ರಂತಮಹಿಮನ ದೌತ್ಯಕರ್ಮ ನಿ |  
ರಂತರದಿ ಮಾಡುತಲಿ ತದಧೀನತ್ವಯೈದಿಹಳು || ೩೧ ||

ಪ್ರಳಯ ಜಲಧಿಯೊಳುಳ್ಳ ನಾವೆಯು |  
ಹೊಲಬುಗಾಣದೆ ಸುತ್ತವಂದದಿ |  
ಜಲರುಹೇಕ್ಷಣನಮಲ ಗುಣರೂಪಗಳ ಚಿಂತಿಸುತ ||  
ನೆಲೆಯ ಗಾಣದೆ ಮಹಲಕುಮಿ ಚಂ |  
ಚಲವನ್ನೈದಿಹಳಲ್ವ ಜೀವರಿ |  
ಗಳವಡುವದೇನಿವನ ಮಹಿಮೆಗಳೀ ಜಗತ್ರಯದಿ || ೩೨ ||

ಶ್ರೀನಿಕೇತನ ಸಾತ್ವತಾಂಪತಿ |  
ಜ್ಞಾನಗಮ್ಯ ಗಯಾಸುರಾರ್ದನ |  
ವೌನಿಕುಲ ಸನ್ಮಾನ್ಯ ಮಾನದ ಮಾತುಳಧ್ವಂಸಿ ||  
ದೀನಜನ ಮಂದಾರ ಮಧುರಿಪು |  
ಪ್ರಾಣದ ಜಗನ್ನಾಥ ವಿಠಲ |  
ತಾನೆ ಗತಿಯೆಂದನುದಿನದಿ ನಂಬಿದವರ ಪ್ರೊರೆವ || ೩೩ ||

|| ಇತಿ ಶ್ರೀ ಪಂಚತನ್ಮಾತ್ರ ಸಂಧಿ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಮಾತೃಕಾ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಪಾದಮಾನಿ ಜಯಂತನೊಳಗೆ ಸು |  
ಮೇಧನಾಮಕನಿಷ್ಟ ದಕ್ಷಿಣ |  
ಪಾದದಂಗುಟದಲ್ಲಿ ಪವನನು ಭಾರಭೃದ್ರೂಪ ||  
ಕಾದುಕೊಂಡಿಹ ಟಂಕಿ ತರ ಮೊದ |  
ಲಾದ ನಾಮದಿ ಸಂಧಿಗಳಲೀ |  
ರೈದು ರೂಪದಲಿಷ್ಟ ಸಂತತ ನಡೆದು ನಡೆಸುತಲಿ || ೧ ||

ಕಪಿಲ ಚಾರ್ವಾಂಗಾದಿ ರೂಪದಿ |  
ವಪುಗಳೊಳು ಹಸ್ತಗಳ ಸಂಧಿಯೊ |  
ಳಪರಿಮಿತ ಕರ್ಮಗಳ ಮಾಡುತಲಿಷ್ಟ ದಿನದಿನದಿ ||  
ಕೃಪಣವತ್ಸಲ ಪಾಶ್ವದೊಳು ಪರ |  
ಸುಫಲಿಯೆನಿಸುವ ಗುದ ಉಪಸ್ಥದಿ |  
ವಿಪುಳ ಬಲಿ ಭಗ ಮನವೆನಿಸಿ ತುಂದಿಯೊಳಗಿರುತಿಹನು || ೨ ||

ಐದು ಮೇಲೊಂದಧಿಕ ದಳವು |  
ಳ್ಳೈದು ಪದ್ಮವು ನಾಭಿ ಮೂಲದಿ |  
ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ ||  
ಐದಿಸುತ ಗರ್ಭವನು ಜೀವರ |  
ನಾದಿಕರ್ಮಪ್ರಕೃತಿಗುಣಗಳ |  
ಹಾದಿ ತಪ್ಪಲುಗೊಡದೆ ವ್ಯಾಪಾರಗಳ ಮಾಡುತಿಹ || ೩ ||

ನಾಭಿಯಲಿ ಷಟ್ಕೋಣಮಂಡಲ |  
ದೀ ಭವಿಷ್ಯದ್ ಬ್ರಹ್ಮನೊಳು ಮು |  
ಕ್ತಾಭ ಶ್ರೀಪ್ರದ್ಯುಮ್ನ ನಿಷ್ಪನು ವಿಬುಧಗಣಸೇವ್ಯ ||  
ಶೋಭಿಸುವ ಕೌಸ್ತುಭವೆ ಮೊದಲಾ |  
ದಾಭರಣಾಯುಧಗಳಿಂದ ಮ |  
ಹಾಭಯಂಕರ ಪಾಪಪುರುಷನ ಶೋಷಿಸುತ ನಿತ್ಯ || ೪ ||

ದ್ವಾದಶಾರ್ಕರ ಮಂಡಲವು ಮ |  
ಧ್ಯೋದರದೊಳು ಸುಷುಮ್ನದೊಳಗಿಹ |  
ದೈದು ರೂಪಾತ್ಮಕನು ಅರವತ್ತಧಿಕ ಮುನ್ನೂರು ||  
ಈ ದಿವಾರಾತ್ರಿಗಳ ಮಾನಿಗ |  
ಳಾದ ದಿವಿಜರ ಸಂತಯಿಸುತ ನಿ |  
ಷಾದ ರೂಪಕ ದೈತ್ಯರನು ಸಂಹರಿಪ ನಿತ್ಯದಲಿ || ೫ ||

ಹೃದಯದೊಳಗಿಹದಷ್ಟದಳ ಕಮ |  
ಲದರೊಳಗೆ ಪ್ರಾದೇಶನಾಮಕ |  
ನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದೆನಿಸಿ ||  
ಪದುಮ ಚಕ್ರ ಸುಶಂಖ ಸುಗದಾಂ |  
ಗದ ಕಟಕ ಮಕುಟಾಂಗುಳೀಯಕ |  
ಪದಕ ಕೌಸ್ತುಭಹಾರ ಗ್ರೈವೇಯಾದಿ ಭೂಷಿತನು || ೬ ||

ದ್ವಿದಳ ಪದ್ಮವು ಶೋಭಿಪುದು ಕಂ |  
ಠದಲಿ ಮುಖ್ಯಪ್ರಾಣ ತನ್ನಯ |  
ಸುದತಿಯಿಂದೊಡಗೂಡಿ ಹಂಸೋಪಾಸನೆಯ ಮಾಳ್ವ ||  
ಉದಕವನ್ನಾದಿಗಳಿಗವಕಾ |  
ಶದನು ತಾನಾಗಿದ್ದುದಾನಾ |  
ಭಿಧನು ಶಬ್ದವ ನುಡಿದು ನುಡಿಸುವ ಸರ್ವಜೀವರೊಳು || ೭ ||

ನಾಸಿಕದಿ ನಾಸತ್ಯದಸ್ತರು |  
ಶ್ವಾಸಮಾನೀ ಪ್ರಾಣಭಾರತಿ |  
ಹಂಸ ಧನ್ವಂತ್ರಿಗಳು ಅಲ್ಲಲ್ಲಿಪ್ಪರವರೊಳಗೆ ||  
ಭೇಶ ಭಾಸ್ಕರ ರಕ್ಷಿಯುಗಳಕ |  
ಧೀಶರೆನಿಪರು ಅವರೊಳಗೆ ಲ |  
ಕ್ಷ್ಮೀಶದಧಿವಾಮನರು ನೀಯಾಮಿಸುತಲಿರುತಿಹರು || ೮ ||

ಸ್ತಂಭರೂಪದಲಿಪ್ಪ ದಕ್ಷಿಣ |  
ಅಂಬಕದಿ ಪ್ರದ್ಯುಮ್ನ ಗುಣರೂ |  
ಪಂಭ್ರಣೆಯು ತಾನಾಗಿ ಇಪ್ಪಳು ವತ್ಸರೂಪದಲಿ ||  
ಪೊಂಬಸಿರ ಪದಯೋಗ್ಯ ಪವನ ತ್ರಿ |  
ಯಂಬಕಾದಿ ಸಮಸ್ತ ದಿವಿಜ ಕ |  
ದಂಬಸೇವಿತನಾಗಿ ಸರ್ವ ಪದಾರ್ಥಗಳ ತೋರ್ಪ || ೯ ||

ನೇತ್ರಗಳಲಿ ವಸಿಷ್ಠ ವಿಶ್ವಾ |  
ಮಿತ್ರ ಭಾರದ್ವಾಜ ಗೌತಮ |  
ಅತ್ರಿ ಆ ಜಮದಗ್ನಿ ನಾಮಗಳಿಂದ ಕರೆಸುತಲಿ ||  
ಪತ್ರತಾಪಕ ಶಕ್ರ ಸೂರ್ಯ ಧ |  
ರಿತ್ರಿ ಪರ್ಜನ್ಯಾದಿ ಸುರರು ಜ |  
ಗತ್ರಯೇಶನ ಭಜಿಪರನುದಿನ ಪರಮ ಭಕುತಿಯಲಿ || ೧೦ ||

ಜ್ಯೋತಿಯೊಳಗಿಪ್ಪನು ಕಪಿಲ ಪುರು |  
ಹೂತಮುಖ ದಿಕ್ಪತಿಗಳಿಂದ ಸ |  
ಮೇತನಾಗಿ ದಕ್ಷಿಣಾಕ್ಷಿಯ ಮುಖದೊಳಿಹ ವಿಶ್ವ ||  
ಶ್ವೇತವರ್ಣ ಚತುರ್ಭುಜನು ಸಂ |  
ಪ್ರೀತಿಯಿಂದಲಿ ಸ್ಥೂಲ ವಿಷಯವ |  
ಚೇತನರಿಗುಂಡುಣಿಪ ಜಾಗ್ರತೆಯಿತ್ತು ನೃಗಜಾಸ್ಯ || ೧೧ ||

ನೆಲೆಸಿಹರು ದಿಗ್ದೇವತೆಗಳ |  
ಕೃರದ ಕರ್ಣಂಗಳಲಿ ತೀರ್ಥಂ |  
ಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿರ್ಜರರು |  
ಬಲದ ಕಿವಿಯಲಿ ಇರುತಿಹರು ಬಾಂ |  
ಬೊಳೆಯ ಜನಕ ತ್ರಿವಿಕ್ರಮನು ನಿ |  
ಮೌಲಿನರನು ಮಾಡುವನು ಈಪರಿ ಚಿಂತಿಸುವ ಜನರ || ೧೨ ||

ಚಿತ್ತಜೇಂದ್ರರು ಮನದೊಳಿಪ್ಪರು |  
ಕೃತ್ತಿವಾಸನು ಅಹಂಕಾರದಿ |  
ಚಿತ್ತಜೇತನಮಾನಿಗಳು ವಿಹಗೇಂದ್ರ ಘಣಿಪರೊಳು ||  
ನಿತ್ಯದಲಿ ನೆಲೆಗೊಂಡು ಹತ್ತೊಂ |  
ಭತ್ತುವೊಗ ತೈಜಸನು ಸ್ವಪ್ನಾ |  
ವಸ್ಥೆಯೈದಿಸಿ ಜೀವರನು ಪ್ರವಿವಿಕ್ತ ಭುಕುವೆನಿಪ || ೧೩ ||

ಜ್ಞಾನಮಯ ತೈಜಸನು ಹೃದಯ |  
ಸ್ಥಾನವೈದಿಸಿ ಪ್ರಾಜ್ಞನೆಂಬಭಿ |  
ಧಾನದಿಂ ಕರೆಸುತ್ತ ಚಿತ್ಸುಖವ್ಯಕ್ತಿಯನೆ ಕೊಡುತ ||  
ಆನತೆಷ್ಟಪ್ರದನು ಅನುಸಂ |  
ಧಾನವೀಯದೆ ಸುಪ್ತಿಯೈದಿಸಿ |  
ತಾನೆ ಪುನರಪಿ ಸ್ವಪ್ನ ಜಾಗ್ರತೆಯಿವ ಚೇತನಕೆ || ೧೪ ||

ನಾಲಿಗೆಯೊಳಿಹ ವರುಣ ಮತ್ಸ್ಯಣು |  
ನಾಲಿಗೆಯೊಳು ಉಪೇಂದ್ರಇಂದ್ರರು |  
ತಾಲು ಪರ್ಜನ್ಯಾಖ್ಯ ಸೂರ್ಯನು ಅರ್ಧಗರ್ಭನಿಹ ||  
ಆಲೆಯೊಳು ವಾಮನ ಸುಭಾಮನ |  
ಫಾಲದೊಳು ಶಿವಕೇಶವನು ಸುಕ |  
ಪೋಲದೊಳಗೆ ರತೀಶಕಾಮನು ಅಲ್ಲಿ ಪ್ರದ್ಯುಮ್ನ || ೧೫ ||

ರೋಮಗಳಲಿ ವಸಂತ ತ್ರಿಕಕು |  
ದ್ಧಾಮ ಮುಖದೊಳಗಿ ಭಾರ್ಗವ |  
ತಾಮರಸಭವ ವಾಸುದೇವರು ಮಸ್ತಕದೊಳಿಹರು ||  
ಈ ಮನದೊಳಿಹ ವಿಷ್ಣು ಶಿಖದೊಳು |  
ಮಾಮಹೇಶ್ವರ ನಾರಸಿಂಹ |  
ಸ್ವಾಮಿ ತನ್ನನುದಿನದಿ ನೆನೆವರಮೃತ್ಯು ಪರಿಹರಿಪ || ೧೬ ||

ಮೌಳಿಯಲ್ಲಿಹ ವಾಸುದೇವನು |  
ಏಳಧಿಕನವಜಾತಿ ರೂಪವ |  
ತಾಳಿ ಮುಖದೊಳು ಶ್ರವಣನಯನಾದ್ಯವಯವಗಳಿಗೆ ||  
ಆಳರಸು ತಾನಾಗಿ ಸತತ ಸು |  
ಲೀಲೆಗೈಯುತಲಿಪ್ಪ ಸುಖಮಯ |  
ಕೇಳಿ ಕೇಳಿಸಿ ನೋಡಿ ನೋಡಿಸಿ ನುಡಿದು ನುಡಿಸುವನು || ೧೭ ||

ಎರಡಧಿಕವೆಪ್ಪತ್ತೆನಿಪ ಸಾ |  
ವಿರದ ನಾಡಿಗೆ ಮುಖ್ಯವೇಕೋ ||  
ತ್ತರ ಶತಗಳಲ್ಲಿಹವು ನೂರಾ ಒಂದು ಮೂರ್ತಿಗಳು ||  
ಅರಿದು ದೇಹದಿ ಕಲಶನಾಮಕ |  
ಹರಿಗೆ ಕಳೆಗಳಿವೆಂದು ನೈರಂ |  
ತರದಿ ಪೂಜಿಸುತಿಹರು ಪರಮಾದರದಿ ಭೂಸುರರು || ೧೮ ||

ಇದಕೆ ಕಾರಣವೆನಿಸುವವು ಎರ |  
ಡಧಿಕ ದಶ ನಾಡಿಗಳೊಳಗೆ ಸುರ |  
ನದಿಯೆ ಮೊದಲಾದಮಲ ತೀರ್ಥಗಳಿಹವು ಕರಣದಲಿ ||  
ಪದುಮನಾಭನು ಕೇಶವಾದಿ |  
ದ್ವಿದಶರೂಪದಲಿಪ್ಪನಲ್ಲತಿ |  
ಮೃದುಳವಾದ ಸುಷುಮ್ನದೊಳಗೆಕಾತ್ಮನೆನಿಸುವನು || ೧೯ ||

ಆಮ್ನಯಪ್ರತಿಪಾದ್ಯ ಶ್ರೀಪ್ರ |  
ದ್ಯುಮ್ನ ದೇವನು ದೇಹದೊಳಗೆ ಸು |  
ಷುಮ್ನಾದೀಡಾಪಿಂಗಳದಿ ವಿಶ್ವಾದಿ ರೂಪದಲಿ ||  
ನಿರ್ಮಲಾತ್ಮನು ವಾಣಿ ವಾಯು ಚ |  
ತುರ್ಮುಖರೊಳಿದ್ದಖಿಳ ಜೀವರ |  
ಕರ್ಮಗುಣವನುಸರಿಸಿ ನಡೆವನು ವಿಶ್ವವ್ಯಾಪಕನು || ೨೦ ||

ಅಬ್ಧಯನ ಋತು ಮಾಸ ಪಕ್ಷ ಸು |  
ಶಬ್ದದಿಂದಲಿ ಕರೆಸುತಲಿ ನೀ |  
ಲಾಬ್ದವರ್ಣನಿರುದ್ಧನೇ ಮೊದಲಾದೈದು ರೂಪದಲಿ ||  
ಹಬ್ಬಿಹನು ಸರ್ವತ್ರದಲಿ ಕರು |  
ಣಾಬ್ಧಿ ನಾಲ್ವತ್ತೈದು ರೂಪದಿ |  
ಲಭ್ಯನಾಗುವನೀ ಪರಿ ಧೇನಿಸುವ ಭಕುತರಿಗೆ || ೨೧ ||

ಐದು ರೂಪಾತ್ಮಕನು ಇಷ್ಟ |  
ತ್ತೈದು ರೂಪದಲಿಷ್ಟ ಮತ್ತೊಂದಿ |  
ನೈದು ತಿಥಿಯಿಷ್ಟತ್ತನಾಲಕರಿಂದ ಪೆಚ್ಚಿಸಲು ||  
ಐದುವದು ಅರವತ್ತಧಿಕ ಆ |  
ರೈದು ದಿವಸಾಹ್ವಯನೊಳಗೆ ಮನ |  
ತೋಯ್ದವಗೆ ತಾಪತ್ರಯದ ಮಹದೋಷವೆಲ್ಲಿಹದೋ || ೨೨ ||

ದಿವಸ ಯಾಮ ಮೂಹೂರ್ತ ಘಟಿಕಾ |  
ದ್ಯವಯವಗಳೊಳಗಿದ್ದು ಗಂಗಾ |  
ಪ್ರವಹದಂದದಿ ಕಾಲನಾಮಕ ಪ್ರವಹಿಸುತಲಿಷ್ಟ ||  
ಇವನ ಗುಣರೂಪ ಕ್ರಿಯಂಗಳ |  
ನಿವಹದೊಳು ಮುಳುಗಾಡುತಲಿ ಭಾ |  
ಗವಿ ಸದಾನಂದಾತ್ಮಳಾಗಿಹಳೆಲ್ಲಕಾಲದಲಿ || ೨೩ ||

ವೇದತತಿಗಳ ಮಾನಿ ಲಕ್ಷ್ಮೀ ಧ |  
ರಾಧರನ ಗುಣರೂಪಕ್ರಿಯೆಗಳ |  
ಆದಿಮಧ್ಯಂತವನು ಕಾಣದೆ ಮನದಿಯೋಚಿಸುತ ||  
ಆದಪೆನೆ ಈತನಿಗೆ ಪತ್ನಿ ಕೃ |  
ಪೋದಧಿಯು ಸ್ವೀಕರಿಸಿದನು ಲೋ |  
ಕಾಧಿಪನು ಭಿಕ್ಷುಕನ ಮನೆಯೊತನವ ಕೊಂಬಂತೆ || ೨೪ ||

ಕೋವಿದರು ಚಿತ್ತೈಸುವದು ಶ್ರೀ |  
ದೇವಿಯೊಳಗಿಹ ನಿಖಿಲಗುಣ ತೃಣ |  
ಜೀವರಲಿ ಕಲ್ಪಿಸಿ ಯುಕುತಿಯಲಿ ಮತ್ತು ಕ್ರಮದಿಂದ ||  
ದೇವದೇವಕಿಯಿಪ್ಪಳೆಂದರಿ |  
ದಾ ವಿರಿಂಚನ ಜನನಿಯೀತನ |  
ಆವಕಾಲಕು ಅರಿಯಳಂತವ ನರರ ಪಾಡೇನು || ೨೫ ||

ಕ್ಷೀರ ದಧಿ ನವನೀತ ಘೃತದೊಳು |  
ಸೌರಭರಸಾಹ್ವಯನೆನಿಸಿ ಶಾಂ |  
ತೀರಮಣ ಜ್ಞಾನೇಚ್ಚಾಕ್ರಿಯಾಶಕ್ತಿಯೆಂದೆಂಬ ||  
ಈರೆರಡು ನಾಮದಲಿ ಕರೆಸುತ |  
ಭಾರಾತೀ ವಾಗ್ಧೇವಿ ವಾಯು ಸ |  
ರೋರುಹಾಸನರಲ್ಲಿ ನೆಲೆಸಿಹರೆಲ್ಲ ಕಾಲದಲಿ || ೨೬ ||

ವಸುಗಳೆಂಟು ನವಪ್ರಜೇಶರು |  
ಶ್ವಸನಗಣವೈವತ್ತು ಏಕಾ |  
ದಶ ದಿವಾಕರರನಿತೆ ರುದ್ರರು ಅಶ್ವಿನಿಗಳೆರಡು ||  
ದಶವಿಹೀನ ಶತಾಖ್ಯ ಈ ಸುಮ |  
ನಸರೊಳಗೆ ಚತುರಾತ್ಮನೀಯಾ |  
ಮಿಸುವ ಬ್ರಹ್ಮಸಮೀರಖಿಗಘಣೇಂದ್ರರೊಳಗಿದ್ದು || ೨೭ ||

ತೋರುತಿಪ್ಪನು ಚಕ್ರದಲಿ ಹಿಂ |  
ಕಾರನಾಮಕ ಶಂಖದಲಿ ಪ್ರತಿ |  
ಹಾರ ಗದೆಯಲಿ ನಿಧನ ಪದ್ಮದಲಿಪ್ಪ ಪ್ರಸ್ಥಾನ ||  
ಕಾರುಣಿಕನುದ್ಗೇಢ ನಾಮದಿ |  
ಮಾರಮಣನೈರೂಪಗಳ ಶಂ |  
ಖಾರಿ ಮೊದಲಾದಾಯುಧಗಳೊಳು ಸ್ಮರಿಸಿ ಧರಿಸುತಿರು || ೨೮ ||

ತನುವೆ ರಥ ವಾಗಾಭಿಮಾನಿಯೆ |  
ಗುಣವೆನಿಸುವಳು ಶ್ರೋತ್ರದೊಳು ರೋ |  
ಹಿಣಿ ಶಶಾಂಕರು ಪಾಶಪಾಣಿಗಳಶ್ವವೆಂದೆನಿಸಿ ||  
ಇನನು ಸಂಜ್ಞಾ ದೇವಿಯರು ಇಹ |  
ರನಲಲೋಚನ ಸೂತನೆನಿಸುವ |  
ಪ್ರಣವ ಪಾದ್ಯ ಪ್ರಾಣನಾಮಕ ರಥಿಕನೆನಿಸುವನು || ೨೯ ||

ಅಮಿತಮಹಿಮನಪಾರಗುಣಗಳ |  
ಸಮಿತವರ್ಣಾತ್ಮಕ ಶ್ರುತಿ ಸ್ಮೃತಿ |  
ಗಮಿಸಲಾಪವೆ ತದಭಿಮಾನಿಗಳೆಂದೆನಿಸಿಕೊಂಬ ||  
ಕಮಲ ಸಂಭವ ಭವ ಸುರೇಂದ್ರಾ |  
ದ್ಯಮರರನುದಿನ ತಿಳಿಯಲರಿಯರು |  
ಸ್ವಮಹಿಮೆಗಳಾದ್ಯಂತಮಧ್ಯಗಳರಿವ ಸರ್ವಜ್ಞ || ೩೦ ||

ವಿತ್ತದೇಹಾಗಾರ ದಾರಾ |  
ಪತ್ಯ ಮಿತ್ರಾದಿಗಳೊಳಗೆ ಹರಿ |  
ಪ್ರತ್ಯಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು ||  
ನಿತ್ಯದಲಿ ಸಂತ್ಯಪ್ತಿ ಬಡಿಸುತ |  
ಉತ್ತಮಾಧಮಮಧ್ಯಮರ ಕೃತ |  
ಕೃತ್ಯನಾಗುನ್ಮತ್ತನಾಗದೆ ಭೃತ್ಯನಾನೆಂದು || ೩೧ ||

ದೇವದೇವೇಶನ ಸುಮೂರ್ತಿ ಕ |  
ಳೇವರಗಳೊಳಗನವರತ ಸಂ |  
ಭಾವಿಸುತ ಪೂಜಿಸುತ ನೋಡುತ ಸುಖಿಸುತಿರು ಬಿಡದೆ ||  
ಶ್ರೀವರ ಜಗನ್ನಾಥ ವಿಠಲ |  
ತಾ ಒಲಿದು ಕಾರುಣ್ಯದಲಿ ಭವ |  
ನೋವ ಪರಿಹರಿಸುವನು ಪ್ರವಿತತ ಪತಿತ ಪಾವನನು || ೩೨ ||

|| ಇತಿ ಶ್ರೀ ಮಾತೃಕಾ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ವರ್ಣಪ್ರಕ್ರಿಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಹರಿಯೆ ಪಂಚಾಶದ್ವರ್ಣ ಸು |  
ಸ್ವರವುದಾತ್ತಾನುದಾತ್ತ ಪ್ರಚಯ |  
ಸ್ವರಿತ ಸಂಧಿ ವಿಸರ್ಗ ಬಿಂದುಗಳೊಳಗೆ ತದ್ವಾಚ್ಯ ||  
ಇರುವ ತನ್ನಾಮರೂಪಗ |  
ಳರಿತುಪಾಸನೆ ಗೈವರಿಳೆಯೊಳು |  
ಸುರರೆ ಸರಿ ನರರಲ್ಲ ಅವರಾಡುವುದೆ ವೇದಾರ್ಥ || ೧ ||

ಈಶನಲಿ ವಿಜ್ಞಾನ ಭಗವ |  
ದ್ವಾಸರಲಿ ಸದ್ಭಕ್ತಿ ವಿಷಯನಿ |  
ರಾಶೆ ಮಿಥ್ಯಾವಾದದಲಿ ಪ್ರದ್ವೇಷ ನಿತ್ಯದಲಿ ||  
ಈ ಸಮಸ್ತ ಪ್ರಾಣಿಗಳಲಿ ರ |  
ಮೇಶನಿಹನೆಂದರಿದು ಅವರಭಿ |  
ಲಾಷೆಗಳ ಪೂರಯಿಸುವುದೆ ಮಹಯಜ್ಞೆ ಹರಿಪೂಜೆ || ೨ ||

ತ್ರಿದಶ ಏಕಾತ್ಮಕನೆನಿಸಿ ಭೂ |  
ಉದಕ ಶಿಖಿಯೊಳು ಹತ್ತು ಕರಣದಿ |  
ಅಧಿಪರೆನಿಸುವ ಪ್ರಾಣಮುಖ್ಯಾದಿತ್ಯರೊಳು ನೆಲೆಸಿ ||  
ವಿದಿತನಾಗಿದ್ದನವರತ ನಿರ |  
ವಧಿಕಮಹಿಮನು ಸಕಲ ವಿಷಯವ |  
ನಿಧನನಾಮಕ ಸಂಕರುಷಣಾಹ್ವಯನು ಸ್ವೀಕರಿಪ || ೩ ||

ದೈಹಿಕ ದೈಶಿಕ ಕಾಲಿಕತ್ರಯ |  
ಗಹನ ಕರ್ಮಗಳುಂಟು ಇದರೊಳು |  
ವಿಹಿತ ಕರ್ಮಗಳರಿತು ನಿಷ್ಕಾಮಕನು ನೀನಾಗಿ ||  
ಬೃಹತಿನಾಮಕ ಭಾರತೀಶನ |  
ಮಹಿತರೂಪವ ನೆನೆದು ಮನದಲಿ |  
ಅಹರಹರ್ಭಗವಂತಗರ್ಹಿಸು ಪರಮ ಭಕ್ತಿಯಲಿ || ೪ ||

ಮೂರು ವಿಧ ಕರ್ಮಗಳೊಳಗೆ ಕಂ ।  
ಸಾರಿ ಭಾಗವ ಹಯವದನ ಸಂ ।  
ಪ್ರೇರಕನು ತಾನಾಗಿ ನವರೂಪಗಳನು ಧರಿಸಿ ॥  
ಸೂರಿ ಮಾನವ ದಾನವರೊಳು ವಿ ।  
ಕಾರಶೂನ್ಯನು ಮಾಡಿ ಮಾಡಿಸಿ ।  
ಸಾರಭೋಕ್ತನು ಸ್ವೀಕರಿಸಿ ಕೊಡುತಿಪ್ಪ ಜೀವರಿಗೆ ॥ ೫ ॥

ಅನಳ ಪಕ್ವವ ಗ್ರಿಸಿದನ್ನವ ।  
ಅನಳನೊಳು ಹೋಮಿಸುವ ತೆರದಂ ।  
ದನಿಮಿಷೇಶನು ಮಾಡಿ ಮಾಡಿಸಿದಖಿಳ ಕರ್ಮಗಳ ॥  
ಮನವಚನ ಕಾಯದಲಿ ತಿಳಿದನು ।  
ದಿನದಿ ಕೊಡು ಶಂಕಿಸದೆ ವೃಜಿನಾ ।  
ದರ್ಶನ ಸದಾ ಕೈಕೊಂಡು ಸಂತಯಿಸುವನು ತನ್ನವರ ॥ ೬ ॥

ಕುದುರೆ ಬಾಲದ ಕೊನೆಯ ಕೂದಲು ।  
ತುಡಿ ವಿಭಾಗವ ಮಾಡಿ ಶತವಿಧ ।  
ವದರೊಳೊಂದನು ನೂರು ಭಾಗವ ಮಾಡಲೆಂತಿಹುದೊ ॥  
ವಿಧಿ ಭವಾದಿ ಸಮಸ್ತ ದಿವಿಜರ ।  
ಮೊದಲು ಮಾಡಿ ತೃಣಾಂತ ಜೀವರೊ ।  
ಳಧಿಕ ನ್ಯೂನತೆ ಯಿಲ್ಲ ವಂದಿಗು ಜೀವ ಪರಮಾಣು ॥ ೭ ॥

ಜೀವನಂಗುಷ್ಠಾಗ್ರಮೂರುತಿ ।  
ಜೀವನಂಗುಟಮಾತ್ರ ಮೂರುತಿ ।  
ಜೀವನ ಪ್ರಾದೇಶ ಜೀವಾಕಾರ ಮೂರ್ತಿಗಳು ॥  
ಏವಮಾದಿ ಅನಂತ ರೂಪದಿ ।  
ಯಾವದವಯವಗಳೊಳು ವ್ಯಾಪಿಸಿ ।  
ಕಾವ ಕರುಣಾಳುಗಳ ದೇವನು ಈ ಜಗತ್ರಯವ ॥ ೮ ॥

ಬಿಂಬ ಜೀವಾಂಗುಷ್ಠಮಾತ್ರದಿ ।  
ಇಂಬುಗೊಂಡಿಹ ಸರ್ವರೊಳು ಸೂ ।  
ಕ್ಷಾಂಬರದಿ ಹೃತ್ಯಮಲಮಧ್ಯ ನಿವಾಸಿಯೆಂದೆನಿಸಿ ॥  
ಎಂಬರೀತಗೆ ಕೋವಿದರು ವಿ ।  
ಶ್ವಂಭರಾತ್ಮಕ ಪ್ರಾಜ್ಞ ಭಕ್ತ ಕು ।  
ಟುಂಬಿ ಸಂತೈಸುವನು ಈ ಪರಿ ಬಲ್ಲ ಭಜಕರನು ॥ ೯ ॥

ಪುರುಷ ನಾಮಕ ಸರ್ವಜೀವರೋ |  
ಳಿರುವ ದೇಹಾಕಾರ ರೂಪದಿ |  
ಕರಣ ನಿಯಾಮಕ ಹೃಷೀಕಪನಿಂದ್ರಿಯಂಗಳಲಿ ||  
ತುರಿಯ ನಾಮಕ ವಿಶ್ವ ತಾ ಹ |  
ನ್ನೆರಡು ಬೆರಳುಳಿದುತ್ತಮಾಂಗದಿ |  
ಎರಡಧಿಕ ಎಪ್ಪತ್ತು ಸಾವಿರ ನಾಡಿಯೊಳಗಿಪ್ಪ || ೧೦ ||

ವ್ಯಾಪಕನು ತಾನಾಗಿ ಜೀವ ಸ್ವ |  
ರೂಪ ದೇಹದ ಒಳಹೊರಗೆ ನಿ |  
ಲೇಪನಾಗಿಹ ಜೀವಕೃತ ಕರ್ಮಗಳನಾಚರಿಸಿ ||  
ಶ್ರೀ ಪಯೋಜಭವೇರರಿಂದ ಪ್ರ |  
ದೀಪವರ್ಣ ಸ್ವಮೂರ್ತಿ ಮಧ್ಯಗ |  
ತಾ ಪೊಳೆವ ವಿಶ್ವಾದಿರೂಪದಿ ಸೇವೆ ಕೈಕೊಳುತ || ೧೧ ||

ಗರುಡ ಶೇಷ ಭವಾದಿ ನಾಮವ |  
ಧರಿಸಿ ಪವನ ಸ್ವರೂಪದೇಹದಿ |  
ಕರಣನಿಯಾಮಕನು ತಾನಾಗಿಪ್ಪ ಹರಿಯಂತೆ ||  
ಸರಸಿಜಾಸನ ವಾಣಿ ಭಾರತಿ |  
ಭರತನಿಂದೊಡಗೂಡಿ ಲಿಂಗದಿ |  
ಇರುತಿಹನು ಮಿಕ್ಕಾದಿತೇಯರಿಗಿಲ್ಲವಾಸ್ಥಾನ || ೧೨ ||

ಜೀವನಕೆ ತುಷದಂತೆ ಲಿಂಗವು |  
ಸಾವಕಾಶದಿ ಪೊಂದಿ ಸುತ್ತಲು |  
ಪ್ರಾವರಣ ರೂಪದಲಿ ಇಪ್ಪುದು ಭಗವದಿಚ್ಛೆಯಲಿ ||  
ಕೇವಲ ಜಡಪ್ರಕೃತಿಯಿದಕಧಿ |  
ದೇವತೆಯು ಮಹಲಕುಮಿ ಯೆನಿಪಳು |  
ಆ ವಿರಜೆಯ ಸ್ನಾನ ಪರಿಯಂತರದಿ ಹತ್ತಿಹುದು || ೧೩ ||

ಆರಧಿಕ ದಶಕಳೆಗಳುಳ್ಳ ಶ |  
ರೀರವನಿರುದ್ಧಗಳ ಮಧ್ಯದಿ |  
ಸೇರಿ ಇಪ್ಪುದು ಜೀವ ಪರಮಾಚ್ಛಾದಿಕದ್ವಯವು ||  
ಬಾರದಂದದಿ ದಾನವರನತಿ |  
ದೂರಗೈಸುತ ಶ್ರೀಜನಾರ್ದನ |  
ಮೂರುಗುಣದೊಳಗಿಪ್ಪನೆಂದಿಗು ತ್ರಿವೃತುಯೆಂದೆನಿಸಿ ||೧೪ ||

ರುದ್ರ ಮೊದಲಾದಮರರಿಗೆ ಅನಿ ।  
ರುದ್ರದೇಹವೆ ಮನೆಯೆನಿಸುವುದು ।  
ಇದ್ದು ಕೆಲಸವ ಮಾಡರಲ್ಲಿಂದಿತ್ತ ಸ್ಥೂಲದಲಿ ॥  
ಕ್ರುದ್ಧಖಿಲ ದಿವಿಜರು ಪರಸ್ಪರ ।  
ಸ್ಪರ್ಧೆಯಿಂದಲಿ ದ್ವಂದ್ವಕರ್ಮ ಸ ।  
ಮೃದ್ಧಿಗಳನಾಚರಿಸುವರು ಪ್ರಾಣೇಶನಾಜ್ಞೆಯಲಿ ॥ ೧೫ ॥

ಮಹಿಯೊಳಗೆ ಸುಕ್ಷೇತ್ರ ತೀರ್ಥವು ।  
ತುಹಿನ ವರುಷ ವಸಂತಕಾಲದಿ ।  
ದಹಿಕ ದೈಶಿಕ ಕಾಲಿಕತ್ರಯ ಧರ್ಮಕರ್ಮಗಳ ॥  
ದ್ರುಹಿಣ ಮೊದಲಾದಮರರೆಲ್ಲರು ।  
ವಹಿಸಿ ಗುಣಗಳನನುಸರಿಸಿ ಸ ।  
ನ್ನಿಹಿತರಾಗಿದ್ದೆಲ್ಲರೊಳು ಮಾಡುವರು ವ್ಯಾಪಾರ ॥ ೧೬ ॥

ಕೇಶ ಸಾಸಿರವಿಧ ವಿಭಾಗವ ।  
ಗೈಸಲೆನತನಿತಿಹ ಸುಷುಮ್ನವು ।  
ಆಶಿರಾಂತದಿ ವ್ಯಾಪಿಸಿಹದೀ ದೇಹಮಧ್ಯದಲಿ ॥  
ಆ ಸುಷುಮ್ನಕೆ ವಜ್ರಕಾರ್ಯ ಪ್ರ ।  
ಕಾಶಿನೀ ವೈದ್ಯುತಿಗಳಿಹವು ಪ್ರ ।  
ದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ ॥ ೧೭ ॥

ಆ ನಳಿನಭವ ನಾಡಿಯೊಳಗೆ ತ್ರಿ ।  
ಕೋಣ ಚಕ್ರವು ಇಪ್ಪುದಲ್ಲಿ ಕೃ ।  
ಶಾನುಮಂಡಲಮಧ್ಯಗನು ಸಂಕರುಷಣಾಹ್ವಯನು ॥  
ಹೀನ ಪಾಪಾತ್ಮಕ ಪುರುಷನ ದ ।  
ಹಾನಗೈಸುತ ದಿನದಿನದಿ ವಿ ।  
ಜ್ಞಾನಮಯ ಶ್ರೀವಾಸುದೇವನ ಐದಿಸುವ ಕರುಣೆ ॥ ೧೮ ॥

ಮಧ್ಯನಾಡಿಯ ಮಧ್ಯದಲಿ ಹೃ ।  
ತ್ವದ್ಯಮೂಲದಿ ಮೂಲಪತಿ ಪದ ।  
ಪದ್ಯಮೂಲದಲಿಪ್ಪ ಪವನನ ಪಾದಮೂಲದಲಿ ॥  
ಹೊಂದಿಕೊಂಡಿಹ ಜೀವಲಿಂಗನಿ ।  
ರುದ್ರ ದೇಹವಿಶಿಷ್ಟನಾಗಿ ಕ ।  
ಪರ್ದಿ ಮೊದಲಾದಮರರೆಲ್ಲರು ಕಾದುಕೊಂಡಿಹರು ॥ ೧೯ ॥

ನಾಳಮಧ್ಯದಲಿಪ್ಪ ಹೃತ್ತೀ |  
ಲಾಲಜದೊಳಿಪ್ಪಷ್ಟದಳದಿ ಕು |  
ಲಾಲಚಕ್ರದ ತೆರದಿ ಚರಿಸುತ ಹಂಸನಾಮಕನು ||  
ಕಾಲಕಾಲಗಳಲ್ಲಿ ಯೆಣ್ಣೆಸೆ |  
ಪಾಲಕರ ಕೈಸೇವೆಗೊಳುತ ಕೃ |  
ಪಾಳು ಅವರಭಿಲಾಷೆಗಳ ಪೂರೈಸಿ ಕೊಡುತಿಪ್ಪ || ೨೦ ||

ವಾಸವಾನುಜ ರೇಣುಕಾತ್ಮಜ |  
ದಾಶರಥಿ ವೃಜಿನಾದನಮಲಜ |  
ಲಾಶಯಾಲಯ ಹಯವದನ ಶ್ರೀಕಪಿಲ ನರಸಿಂಹ ||  
ಈ ಸುರೂಪದಿ ಅವರವರ ಸಂ |  
ತೋಷ ಬಡಿಸುತ ನಿತ್ಯಸುಖಮಯ |  
ವಾಸವಾಗಿಹ ಹೃತ್ಯಮಲದೊಳು ಬಿಂಬನೆಂದೆನಿಸಿ || ೨೧ ||

ಸುರಪನಾಲಯಕ್ಕೆದಿದರೆ ಮನ |  
ವೆರಗುವುದು ಸತ್ಪುಣ್ಯಮಾರ್ಗದಿ |  
ಬರಲು ವಹ್ನಿಯ ಮನೆಗೆ ನಿದ್ರಾಲಸ್ಯಹಸಿತ್ಯಷೆಯು ||  
ತರಣಿತನಯನಿಕೇತನದಿ ಸಂ |  
ಭರಿತ ಕೋಪಾಟೋಪ ತೋರುವು |  
ದರವಿದೂರನು ನಿರಾಋತಿಯಲಿರೆ ಪಾಪಗಳ ಮಾಳ್ವ || ೨೨ ||

ವರುಣನಲ್ಲಿ ವಿನೋದ ಹಾಸ್ಯವು |  
ಮರುತನೊಳು ಗಮನಾಗಮನ ಹಿಮ |  
ಕರ ಧನಾಧಿಪರಲ್ಲಿ ಧರ್ಮದ ಬುದ್ಧಿ ಜನಿಸುವದು ||  
ಹರನ ಮಂದಿರದಲ್ಲಿ ಗೋ ಧನ |  
ಧರಣಿ ಕನ್ಯಾದಾನಗಳು ಒಂ |  
ದರಘಳಿಗೆ ತಡೆಯದಲೆ ಕೊಡುತಿಹ ಚಿತ್ತ ಪುಟ್ಟುವುದು || ೨೩ ||

ಹೃದಯದೊಳಗೆ ವಿರಕ್ತಿ ಕೇಸರ |  
ಕೊದಗೆ ಸ್ವಪ್ನ ಸುಷುಪ್ತಿ ಲಿಂಗದಿ |  
ಮಧುಹ ಕರ್ಣಿಕೆಯಲ್ಲಿ ಬರೆ ಜಾಗ್ರತೆಯು ಪುಟ್ಟುವುದು ||  
ಸುದರುಶನ ಮೊದಲಾದ ಅಷ್ಟಾ |  
ಯುಧವ ಪಿಡಿದು ದಿಶಾಧಿಪತಿಗಳ |  
ಸದನದಲಿ ಸಂಚರಿಸುತೀಪರಿ ಬುದ್ಧಿಗಳ ಕೊಡುವ || ೨೪ ||

ಸೂತ್ರನಾಮಕ ಪ್ರಾಣಪತಿ ಗಾ ।  
ಯತ್ರಿ ಸಂಪ್ರತಿಪಾದ್ಯನಾಗೀ ।  
ಗಾತ್ರದೊಳು ನೆಲೆಸಿರಲು ತಿಳಿಯದೆ ಕಂಡಕಂಡಲ್ಲಿ ॥  
ಧಾತ್ರಿಯೊಳು ಸಂಚರಿಸಿ ಪುತ್ರ ಕ ।  
ಳತ್ರ ಸಹಿತನುದಿನದಿ ತೀರ್ಥ ।  
ಕ್ಷೇತ್ರ ಯಾತ್ರೆಯ ಮಾಡಿದೆವು ಎಂದೆನುತ ಹಿಗ್ಗುವರು ॥ ೨೫ ॥

ನಾರಸಿಂಹ ಸ್ವರೂಪದೊಳಗೆ ಶ ।  
ರೀರನಾಮದಿ ಕರೆಸುವನು ಹದಿ ।  
ನಾರು ಕಳೆಗಳು ಉಳ್ಳ ಲಿಂಗದಿ ಪುರುಷನಾಮಕನು ॥  
ತೋರುವನು ಅನಿರುದ್ಧದೊಳು ಶಾಂ ।  
ತೀರಮಣ ಅನಿರುದ್ಧರೂಪದಿ ।  
ಪ್ರೇರಿಸುವ ಪ್ರದ್ಯುಮ್ನ ಸ್ಥೂಲ ಕಳೇವರದೊಳಿದ್ದು ॥ ೨೬ ॥

ಮೊದಲು ತ್ವಕ್ಷರ್ಮಗಳು ಮಾಂಸವು ।  
ರುಧಿರ ಮೇದೋ ಮಜ್ಜವಸ್ಥಿಗ ।  
ಳಿದರೊಳಗೆ ಏಕೋನ ಪಂಚಾಶನ್ಮರುದ್ಗಣವು ।  
ನಿಧನ ಹಿಂಕಾರಾದಿ ಸಾಮಗ ।  
ಅದರ ನಾಮದಿ ಕರೆಸುತೊಂಭ ।  
ತ್ತಧಿಕ ನಾಲ್ವತ್ತೆನಿಪ ರೂಪದಿ ಧಾತುಗಳೊಳಿಪ್ಪ ॥ ೨೭ ॥

ಸಪ್ತಧಾತುಗಳೊಳಹೊರಗೆ ಸಂ ।  
ತಪ್ತಲೋಹಗತಾಗ್ನಿಯಂದದಿ ।  
ಸಪ್ತಸಾಮಗನಿಪ್ಪ ಅನ್ನ ಮಯಾದಿ ಕೋಶದೊಳು ॥  
ಲಿಪ್ತನಾಗದೆ ತತ್ತದಾಹ್ವಯ ।  
ಕ್ಲುಪ್ತಭೋಗವ ಕೊಡುತ ಸ್ವಪ್ನ ಸು ।  
ಷುಪ್ತಿ ಜಾಗ್ರತೆಯಿವ ತೈಜಸ ಪ್ರಾಜ್ಞ ವಿಶ್ವಾಖ್ಯ ॥ ೨೮ ॥

ತೀವಿಕೊಂಡಿಹವಲ್ಲಿ ಮಜ್ಜ ಕ ।  
ಳೇವರದಿ ಅಂಗುಳಿಯ ಪರ್ವದ ।  
ಶಾವಿನಲಿ ಮುನ್ನೂರು ಅರವತ್ತೆನಿಪ ತ್ರಿಸ್ಥಳದಿ ॥  
ಸಾವಿರದ ಎಂಭತ್ತು ರೂಪವ ।  
ಕೋವಿದರು ಪೇಳುವರು ದೇಹದಿ ।  
ದೇವತೆಗಳೊಡಗೂಡಿ ಕ್ರೀಡಿಸುವನು ರಮಾರಮಣ ॥ ೨೯ ॥

ಕೀಟ ಪೇಶಸ್ಕಾರಿ ನೆನವಿಲಿ |  
ಕೀಟ ಭಾವವ ತೋರೆದು ತದ್ವತ್ |  
ಖೇಟರೂಪವನೈದಿಯಾಡುವ ತೆರದಿ ಭಕುತಿಯಲಿ ||  
ಕೈಟಭಾರಿಯು ಧ್ಯಾನದಿಂದ ಭ |  
ವಾಟವಿಯನತಿ ಶ್ರೀಘ್ರದಿಂದಲಿ |  
ದಾಟಿ ಸಾರೂಪ್ಯವನು ಐದುವರಲ್ಪಜೀವಿಗಳು || ೩೦ ||

ಈ ಪರೀ ದೇಹದೊಳು ಭಗವ |  
ದ್ರೂಪಗಳ ಮರೆಯದಲೆ ಮನದಿ ಪ |  
ದೋಪದೇ ಭಕುತಿಯಲಿ ಸ್ಮರಿಸುತಲಿಪ್ಪ ಭಕುತರನಾ ||  
ಗೋಪತಿ ಜಗನ್ನಾಥ ವಿಠಲ ಸ |  
ಮೀಪಗನು ತಾನಾಗಿ ಸಂತತ |  
ಸಾಪರೋಕ್ಷಿಯು ಮಾಡಿ ಪ್ರೇರವನು ಎಲ್ಲ ಕಾಲದಲಿ || ೩೧ ||

|| ಇತಿ ವರ್ಣಪ್ರಕ್ರಿಯ ಸಂಧಿ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಸರ್ವಪ್ರತೀಕ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಆವ ಪರಬೋಮೃನತಿವಿಮಲಾಂ |  
ಗಾವ ಬದ್ಧರು ಎಂದೆನಿಪ ರಾ |  
ಜೀವ ಭವ ಮೊದಲಾದಮರರನುದಿನದಿ ಹರಿ ಪದವ ||  
ಸೇವಿಪರಿಗನುಕೂಲರಲ್ಲದೆ |  
ತಾವು ಇವರನು ಕೆಡಿಸಬಲ್ಲರೆ |  
ಶ್ರೀವಿಲಾಸಾಸ್ವದನ ದಾಸರಿಗುಂಟೆ ಅಪಜಯವು || ೧ ||

ಶ್ರೀದನಂಘ್ರಿಸರೋಜಯುಗಳೇ |  
ಕಾದಶಸ್ಥಾನಾತ್ಮದೊಳಗಿ |  
ಟ್ಟಾದರದಿ ಸಂತುತಿಸಿ ಹಿಗ್ಗುವರಿಗೀ ನವಗ್ರಹವು ||  
ಆದಿತೇಯರು ಸಂತತಾಧಿ |  
ವ್ಯಾಧಿಗಳ ಪರಿಹರಿಸುತವರನ |  
ಕಾದುಕೊಂಡಿಹರೆಲ್ಲರೊಂದಾಗೀಶ ನಾಜ್ಞೆಯಲಿ || ೨ ||

ಮೇದಿನಿಯ ಮೇಲುಳ್ಳ ಗೋಷ್ಠಾ |  
ದೋದಕಗಳೆಲ್ಲಮಲ ತೀರ್ಥವು |  
ಪಾದ ಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ||  
ಶ್ರೀದನ ಪ್ರತಿಮೆಗಳು ಅವರುಂ |  
ಬೋದನವೆ ನೈವೇದ್ಯ ನಿತ್ಯದಿ |  
ಹಾದಿ ನಡೆವುದೆ ನರ್ತನಗಳೆಂದರಿತವನೆ ಯೋಗಿ || ೩ ||

ಸರ್ವದೇಶವು ಪುಣ್ಯದೇಶವು |  
ಸರ್ವಕಾಲವು ಪರ್ವಕಾಲವು |  
ಸರ್ವಜೀವರು ದಾನ ಪಾತ್ರರು ಮೂರು ಲೋಕದೊಳು ||  
ಸರ್ವಮಾತುಗಳೆಲ್ಲ ಮಂತ್ರವು |  
ಸರ್ವಕೆಲಸಗಳೆಲ್ಲ ಪೂಜೆಯು |  
ಶರ್ವವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ || ೪ ||

ದೇವಖಾತ ತಟಾಕ ವಾಪಿ ಸ |  
ರೋವರಗಳಭಿಮಾನಿ ಸುರರು ಕ |  
ಳೇವರದೊಳಗಿಹ ರೋಮ ಕೂಪಗಳೊಳಗೆ ತುಂಬಿಹರು |  
ಆ ವಿಯದ್ಗಂಗಾದಿ ನದಿಗಳು |  
ಭಾವಿಸುವದೆಪ್ಪತ್ತೆರಡೆನಿಪ |  
ಸಾವಿರ ಸುನಾಡಿಗಳೊಳಗೆ ಪ್ರವಹಿಸುತಲಿಹವೆಂದು || ೫ ||

ಮೂರು ಕೋಟಿಯ ಮೇಲೆ ಶೋಭಿಪ |  
ಈರಧಿಕ ಎಪ್ಪತ್ತು ಸಾವಿರ |  
ಮಾರುತಾಂತರ್ಯಾಮಿ ಮಾಧವ ಪ್ರತಿದಿವಸದಲ್ಲಿ ||  
ತಾ ರಮಿಸುತಿಹನೆಂದು ತಿಳಿದಿಹ |  
ಸೂರಿಗಳು ದೇವತೆಗಳವರ ಶ |  
ರೀರವೇ ಸುಕ್ಷೇತ್ರ ಅವರರ್ಚನೆಯೆ ಹರಿಪೂಜೆ || ೬ ||

ಶ್ರೀವರನಿಗಭಿಷೇಕ ವೆಂದರಿ |  
ದೀ ವಸುಂಧರೆಯೊಳಗೆ ಬಲ್ಲವ |  
ರಾವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು ||  
ತಾ ವೊಲಿದು ಬಂದಲ್ಲಿ ನೆಲೆಗೊಂ |  
ಡೀವರಖಿಳಾರ್ಥಗಳ ನರಿಯದ |  
ಜೀವರಮರ ತರಂಗಿಣಿಯ ನೈದಿದರು ಫಲವೇನು || ೭ ||

ನದನದಿಗಳೆಂಯೊಳಗೆ ಪರಿವವು |  
ಉದಧಿ ಪರಿಯಂತರದಿ ತರುವಾ |  
ಯದಲಿ ರಮಿಸುವವಲ್ಲಿ ತನ್ಮಯವಾಗಿ ತೋರದಲೆ ||  
ವಿಧಿನಿಷೇಧಗಳಾಚರಿಸುವರು |  
ಬುಧರು ಭಗವದ್ರೂಪ ಸರ್ವ |  
ತ್ರದಲಿ ಚಿಂತನೆ ಬರಲು ತ್ಯಜಿಸುವರಖಿಳ ಕರ್ಮಗಳ || ೮ ||

ಕಲಿಯೆ ಮೊದಲಾದಖಿಳ ದಾನವ |  
ರೊಳಗೆ ಬ್ರಹ್ಮ ಭವಾದಿ ದೇವ |  
ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ ಅವರವರ ||  
ಕಲುಷ ಕರ್ಮವ ಮಾಡಿ ಮಾಡಿಸಿ |  
ಜಲರುಹೇಕ್ಷಣಗರ್ಹಿಸುತ ನಿ |  
ಶ್ಚಲ ಸುಭಕ್ತಿ ಜ್ಞಾನ ಪೂರ್ಣರು ಸುಖಿಪರವರೊಳಗೆ || ೯ ||

ಆವ ಜೀವರೋಳಿದ್ದರೇನಿ |  
ನ್ನಾವ ಕರ್ಮವ ಮಾಡಲೇನಿ |  
ನ್ನಾವ ಗುಣರೂಪಗಳುಪಾಸನೆ ಮಾಡಲೇನವರು ||  
ಕಾವನಯ್ಯನ ಪರಮ ಕಾರು |  
ಣ್ಯಾವ ಲೋಕನ ಬಲದಿ ಚರಿಸುವ |  
ದೇವತೆಗಳನು ಮುಟ್ಟಲಾಪವೆ ಪಾಪಕರ್ಮಗಳು || ೧೦ ||

ಪತಿಯೊಡನೆ ಮನಬಂದ ತೆರದಲಿ |  
ಪ್ರತಿದಿವಸದಲಿ ರಮಿಸಿ ಮೋದಿಸಿ |  
ಸುತರ ಪಡೆದಿಳಿಯೊಳು ಜಿತೇಂದ್ರಿಯಳೆಂದು ಕರೆಸುವಳು ||  
ಕೃತಿಪತಿ ಕಥಾಮೃತ ಸುಭೋಜನ |  
ರತ ಮಹಾತ್ಮರಿಗಿತರ ದೋಷ |  
ಪ್ರತತಿಗಳು ಸಂಬಂಧಿಸುವವೇನಚ್ಯುತನ ದಾಸರಿಗೆ || ೧೧ ||

ಸೂಸಿಬಹ ನದಿಯೊಳಗೆ ತನ್ನ ಸ |  
ಹಾಸತೋರುವೆನನುತ ಜಲಕೆದು |  
ರೀಸಿದರೆ ಕೈಸೋತು ಮುಳುಗುವ ಹರಿಯ ಬಿಟ್ಟವನು ||  
ಕ್ಷೇಶ ವೈದುವನಾದಿಯಲಿ ಸಾ |  
ವೇಶ ಕ್ಷುಪ್ತಿಯ ಮಾಡಿದುದ ಬಿ |  
ಟ್ಮಾಶೆಯಿಂದಲಿ ಅನ್ಯರಾರಾಧಿಸುವ ಮಾನವನು || ೧೨ ||

ನಾನುನನ್ನದು ಎಂಬ ಜಡಮತಿ |  
ಮಾನವನು ದಿನದಿನದಿ ಮಾಡುವ |  
ಸ್ನಾನಜಪ ದೇವಾರ್ಚನೆಯೆ ಮೊದಲಾದ ಕರ್ಮಗಳ ||  
ದಾನವರು ಶೆಳೆದೊಯ್ವರಲ್ಲದೆ |  
ಶ್ರೀನಿವಾಸನು ಸ್ವೀಕರಿಸ ಮ |  
ದ್ದಾನೆ ಪಕ್ಷಕಪಿತ್ಥಫಲ ಭಕ್ಷಿಸಿದ ಮೋಲಹುದು || ೧೩ ||

ಧಾತ್ರಿಯೊಳಗುಳ್ಳಖಿಳ ತೀರ್ಥ |  
ಕ್ಷೇತ್ರ ಚರಿಸಿದರೇನು ಪಾತ್ರಾ |  
ಪಾತ್ರವರಿತನ್ನಾದಿ ದಾನವ ಮಾಡಿ ಫಲವೇನು ||  
ಗಾತ್ರ ನಿರ್ಮಲನಾಗಿ ಮಂತ್ರ |  
ಸ್ತೋತ್ರ ಪಠಿಸಿದರೇನು ಹರಿ ಸ |  
ವತ್ರಗತನೆಂದರಿಯದೆ ತಾ ಕರ್ತೃ ಎಂಬುವನು || ೧೪ ||

ಕಂಡ ನೀರೊಳು ಮುಳುಗಿ ದೇಹವ |  
ದಂಡಿಸಿದ ಫಲವೇನು ದಂಡ ಕ |  
ಮಂಡಲಂಗಳ ಧರಿಸಿ ಯತಿಯೆಂದೆನಿಸಿ ಫಲವೇನು ||  
ಅಂಡಜಾಧಿಪನಂಸಗನ ಪದ |  
ಪುಂಡರೀಕದಿ ಮನವಹರ್ನಿಶಿ |  
ಬಂಡುಣಿಯವೋಲರಿಸಿ ಸುಖಬಡದಿಪ್ಪ ಮಾನವನು || ೧೫ ||

ವೇದಶಾಸ್ತ್ರಪುರಾಣ ಕಥೆಗಳ |  
ಓದಿ ಪೇಳಿದರೇನು ಸಕಲ ನಿ |  
ಷೇಧ ಕರ್ಮಗಳ ತೊರೆದು ಸತ್ಕರ್ಮಗಳ ಮಾಡೇನು ||  
ಓದನಂಗಳ ಜರಿದು ಶ್ವಾಸ ನಿ |  
ರೋಧಗೈಸಿದರೇನು ಕಾಮ |  
ಕ್ರೋಧವಳಿಯದೆ ನಾನು ನನ್ನದು ಯೆಂಬ ಮಾನವನು || ೧೬ ||

ಏನು ಕೇಳಿದರೇನು ನೋಡಿದ |  
ರೇನು ಓದಿದರೇನು ಪೇಳಿದ |  
ರೇನು ಪಾಡಿದರೇನು ಮಾಡಿದರೇನು ದಿನದಿನದಿ ||  
ಶ್ರೀನಿವಾಸನ ಜನ್ಮಕರ್ಮ ಸ |  
ದಾನುರಾಗದಿ ನೆನೆದು ತತ್ತ |  
ತ್ಸಾನ್ನದಲಿ ತದ್ರೂಪ ತನ್ನಾಮಕನ ಸ್ಮರಿಸದವ || ೧೭ ||

ಬುದ್ಧಿವಿದ್ಯಾಬಲದಿ ಪೇಳಿದ |  
ಶುದ್ಧಕಾವ್ಯವಿದಲ್ಲ ತತ್ವ ಸು |  
ಪದ್ಧತಿಗಳನು ತಿಳಿದ ಮಾನವನಲ್ಲ ಬುಧರಿಂದ ||  
ಮಧ್ವ ವಲ್ಲಭ ತಾನೆ ಹೃದಯದೊ |  
ಳಿದ್ದು ನುಡಿದಂದದಲಿ ನುಡಿದೆನ |  
ಪದ್ಧಗಳ ನೋಡದಲೆ ಕಿವಿಗೊಟ್ಟಾಲಿಪುದು ಬುಧರು || ೧೮ ||

ಕಬ್ಬಿನೊಳಗಿಹ ರಸ ವಿದಂತನಿ |  
ಗಬ್ಬು ಬಲ್ಲದೆ ಭಾಗ್ಯ ಯೌವನ |  
ಮಬ್ಬಿನಲಿ ಮೈಮರೆದವಗೆ ಹರಿಸುಚರಿತಾಮೃತವು ||  
ಲಭ್ಯವಾಗದು ಹರಿ ಪದಾಬ್ಜದಿ |  
ಹಬ್ಬಿದತಿ ಸದ್ಭಕ್ತಿರಸ ವುಂ |  
ಡುಬ್ಬಿ ಕೊಬ್ಬಿ ಸುಖಾಬ್ಧಿಯೊಳಗಾಡುವವಗಲ್ಲದಲೆ || ೧೯ ||

ಖಿಗವರಧ್ವಜನಂಘ್ರಿ ಭಕುತಿಯು |  
ಬಗೆಯನರಿಯದ ಮಾನವರಿಗಿದು |  
ಒಗಟಿನಂದದಿ ತೋರುತಿಪ್ಪುದು ಎಲ್ಲ ಕಾಲದಲಿ ||  
ತ್ರಿಗುಣ ವರ್ಜಿತನಮಲ ಗುಣಗಳ |  
ಪೋಗಳಿ ಹಿಗ್ಗುವ ಭಾಗವತರಿಗೆ |  
ಮಿಗೆ ಭಕುತಿ ವಿಜ್ಞಾನ ಸುಖವಿತ್ತವರ ರಕ್ಷಿಪುದು || ೨೦ ||

ಪರಮ ತತ್ವರಹಸ್ಯವಿದು ಭೂ |  
ಸುರರು ಕೇಳುವುದು ಸಾದರದಿ ನಿ |  
ಷ್ಮರಿಗಳಿಗೆ ಮೂಢರಿಗೆ ಪಂಡಿತಮಾನಿ ಪಿಶುನರಿಗೆ ||  
ಅರಸಿಕರಿಗಿದು ಪೇಳ್ವುದಲ್ಲನ |  
ವರತ ಭಗವತ್ಪಾದಯುಗಳಾಂ |  
ಬುರುಹ ಮಧುಕರನೆನಿಸುವರಿಗಿದನರುಪು ಮೋದದಲಿ || ೨೧ ||

ಲೋಕವಾರ್ತೆಯಿದಲ್ಲ ಪರಲೋ |  
ಕೈಕನಾಥನ ವಾರ್ತೆ ಕೇಳ್ವರೆ |  
ಕಾಕುಮನುಜರಿಗಿದು ಸಮರ್ಪಕವಾಗಿ ಸೋಗಸುವದೇ ||  
ಕೋಕನದ ಪರಿಮಳವು ಷಟ್ಪದ |  
ಸ್ವೀಕರಿಸುವಂದದಲಿ ಜಲಚರ |  
ಭೇಕ ಬಲ್ಲದೆ ಇದರ ರಸ ಹರಿ ಭಕುತಗಲ್ಲದಲೆ || ೨೨ ||

ಸ್ವಪ್ರಯೋಜನ ರಹಿತ ಸಕಲೇ |  
ಷ್ವಪ್ರದಾಯಕ ಸರ್ವಗುಣ ಪೂ |  
ಣಪ್ರಮೇಯ ಜರಾಮರಣವರ್ಜಿತ ವಿಗತಕ್ಲೇಶ ||  
ವಿಪ್ರತಮ ವಿಶ್ವಾತ್ಮ ಘೃಣೆ ಸೂ |  
ರ್ಯಪ್ರಕಾಶಾನಂತ ಮಹಿಮ ಘೈ |  
ತಪ್ರತೀಕಾರಾಧಿತಾಂಘ್ರಿ ಸರೋಜ ಸುರರಾಜ || ೨೩ ||

ವನಚರಾದ್ರಿ ಧರಾಧರನೆ ಜಯ |  
ಮನುಜ ಮೃಗವರ ವೇಷ ಜಯ ವಾ |  
ಮನ ತ್ರಿವಿಕ್ರಮ ದೇವ ಜಯ ಭೃಗುರಾಮ ಭೂಮ ಜಯ ||  
ಜನಕಜಾವಲ್ಲಭನೆ ಜಯ ರು |  
ಗ್ಮಿಣಿ ಮನೋರಥ ಸಿದ್ಧಿದಾಯಕ |  
ಜಿನವಿಮೋಹಕ ಕಲಿವಿದಾರಣ ಜಯ ಜಯಾರಮಣ || ೨೪ ||

ಸಚ್ಚಿದಾನಂದಾತ್ಮ ಬ್ರಹ್ಮ ಕ |  
ರಾರ್ಚಿತಾಂಘ್ರಿ ಸರೋಜ ಸುಮನಸ |  
ಪ್ರೋಚ್ಚ ಸನ್ಮಂಗಳದ ಮಧ್ವಾಂತಃ ಕರಣರೂಢ ||  
ಅಚ್ಯುತ ಜಗನ್ನಾಥ ವಿಠಲ |  
ನಿಚ್ಚ ನೆಚ್ಚಿದ ಜನರ ಬಿಡ ಕಾ |  
ಡಿಚ್ಚನುಂಡಾರಣ್ಯದೊಳು ಗೋ ಗೋಪರನು ಕಾಯಿದಾ || ೨೫ ||

|| ಇತಿ ಶ್ರೀ ಸರ್ವಪ್ರತೀಕ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಸ್ಥಾವರಜಂಗಮ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಪಾದುಕೆಯ ಕಂಟಕ ಸಿಕತ ಮೊದ |  
ಲಾದವನುದಿನ ಬಾಧಿಸುವವೇ |  
ಕಾದಶೇಂದ್ರಿಯಗಳಲಿ ಬಿಡದೆ ಹೃಷೀಕಪನ ಮೂರ್ತಿ ||  
ಸಾದರದಿ ನೆನೆವವನು ಏನಪ |  
ರಾಧಗಳ ಮಾಡಿದರು ಸರಿಯೆ ನಿ |  
ರೋಧಗೈಸವು ಮೋಕ್ಷಮಾರ್ಗಕೆ ದುರಿತರಾಶಿಗಳು || ೧ ||

ಹಗಲು ನಂದಾದೀಪದಂದದಿ |  
ನಿಗಮವೇದ್ಯನ ಪೂಜಿಸುತ ಕೈ |  
ಮುಗಿದು ನಾಲ್ಕರೊಳೊಂದು ಪುರುಷಾರ್ಥವನು ಬೇಡದಲೆ ||  
ಜಗದುದರ ಕೊಟ್ಟುದನು ಭುಂಜಿಸು |  
ಮಗಮಡದಿ ಪ್ರಾಣೇಂದ್ರಿಯಾತ್ಮಾ |  
ದಿಗಳು ಭಗವದಧೀನವೆಂದಡಿಗಡಿಗೇ ನೆನೆವುತಿರು || ೨ ||

ಅಸ್ವತಂತ್ರನು ಜೀವ ಹರಿ ಸ |  
ವಸ್ವತಂತ್ರನು ನಿತ್ಯಸುಖಮಯ |  
ನಿಃಸ್ವಬದ್ಧಾಲ್ಪಜ್ಞ ಶಕ್ತ ಸದುಃಖ ನಿರ್ವಿಣ್ಣ |  
ಹ್ರಸ್ವದೇಹಿ ಸನಾಥಜೀವನು |  
ವಿಶ್ವವ್ಯಾಪಕ ಕರ್ತೃ ಬ್ರಹ್ಮ ಸ |  
ರಸ್ವತೀಶಾದ್ಯಮರನುತ ಹರಿಯೆಂದು ಕೊಂಡಾಡು || ೩ ||

ಮತ್ತೆ ವಿಶ್ವಾದ್ಯೆಂಟು ರೂಪೊಂ |  
ಭತ್ತರಿಂದಲಿ ಪೆಚ್ಚಿಸಲು ಎ |  
ಪ್ಪತ್ತೆರಡು ರೂಪಗಳಹವು ಒಂದೊಂದೆ ಸಾಹಸ್ರ ||  
ಪೃಥ್ವಿಪೃಥಕು ನಾಡಿಗಳೊಳಗೆ ಸ |  
ವೋತ್ತಮನ ತಿಳಿಯೆಂದು ಭೀಷ್ಮನು |  
ಬಿತ್ತರಿಸಿದನು ಧರ್ಮತನಯಗೆ ಶಾಂತಿ ಪರ್ವದಲಿ || ೪ ||

ಎಂಟು ಪ್ರಕೃತಿಗಳೊಳಗೆ ವಿಶ್ವಾ |  
ದೈಂಟು ರೂಪದಲ್ಲಿದ್ದು ಭಕ್ತರ |  
ಕಂಟಕವ ಪರಿಹರಿಸುತ್ತಲಿ ಪಾಲಿಸುವ ಪ್ರತಿದಿನದಿ ||  
ನೆಂಟನಂದದಿ ಎಡಬಿಡದೆ ವೈ |  
ಕುಂಠರಮಣನು ತನ್ನವರ ನಿ |  
ಷ್ಕಂಟಕ ಸುಮಾರ್ಗದಲಿ ನಡೆಸುವ ದುರ್ಜನರ ಬಡಿವ || ೫ ||

ಸ್ವರಮಣನು ಶಕ್ತ್ಯಾದಿ ರೂಪದಿ |  
ಕರಣಮಾನಿಗಳೊಳಗೆ ನೆಲೆಸಿ |  
ದ್ವಂದ್ವಿದೂರನು ಸ್ಥೂಲ ವಿಷಯಗಳುಂಡುಣಿಪ ನಿತ್ಯ ||  
ಅರಿಯದಲೆ ನಾನುಂಜೆನೆಂಬುವ |  
ನಿರಯಗಳುಂಬುವನು ನಿಶ್ಚಯ |  
ಮರಳಿ ಮರಳಿ ಭವಾಟವಿಯ ಸಂಚರಿಸಿ ಬಳಲುವನು || ೬ ||

ಸುರುಚಿ ರುಚಿರ ಸುಗಂಧ ಸುಚಿಯೆಂ |  
ದಿರುತಿಹನು ಷಡ್ರಸಗಳೊಳು ಹ |  
ನ್ನೆರಡು ರೂಪದಲಿಪ್ಪ ಶ್ರೀ ಭೂ ದುರ್ಗೆಯರ ಸಹಿತ ||  
ಸ್ವರಮಣನು ಎಪ್ಪತ್ತೆರಡು ಸಾ |  
ವಿರ ಸಮೀರನ ರೂಪದೊಳಗಿ |  
ದ್ವಾರುಪರಾಕ್ರಮ ಕರ್ತೃ ಎನಿಸುವ ನಾಡಿಗಳೊಳಗಿದ್ದು || ೭ ||

ನಿನ್ನ ಸರ್ವತ್ರದಲಿ ನೆನೆವವ |  
ರನ್ಯ ಕರ್ಮವ ಮಾಡಿದರು ಸರಿ |  
ಪುಣ್ಯ ಕರ್ಮಗಳೆನಿಸುವವು ಸಂದೇಹವಿಂತಿಲ್ಲ ||  
ನಿನ್ನ ಸ್ಮರಿಸದೆ ಸ್ನಾನ ಜಪ ಹೋ |  
ಮಾನ್ನ ವಸ್ತ್ರ ಗಜಾಶ್ವಭೂಧನ |  
ಧಾನ್ಯ ಮೊದಲಾದಖಿಳ ಧರ್ಮವ ಮಾಡಿ ಫಲವೇನು || ೮ ||

ಇಷ್ಟ ಭೋಗ್ಯ ಪದಾರ್ಥದೊಳು ಶಿಪಿ |  
ವಿಷ್ಟನಾಮದಿ ಸರ್ವಜೀವರ |  
ತುಷ್ಟಿ ಬಡಿಸುವ ದಿನದಿನದಿ ಸಂತುಷ್ಟ ತಾನಾಗಿ ||  
ಕೋಷ್ಟದೊಳು ನೆಲೆಸಿದ್ದು ರಸಮಯ |  
ಪುಷ್ಟಿಯೈದಿಸುತ್ತಿದ್ರಿಯಗಳೊಳು |  
ಪ್ರೇಷ್ಟನಾಗಿದ್ದೆಲ್ಲ ವಿಷಯಗಳುಂಬ ತಿಳಿಸದಲೆ || ೯ ||

ಕಾರಣಾಹ್ವಯ ಜ್ಞಾನ ಕರ್ಮ |  
ಪ್ರೇರಕನು ತಾನಾಗಿ ಕ್ರಿಯೆಗಳ |  
ತೋರುವನು ಕರ್ಮೇಂದ್ರಿಯಾಧಿಪರೋಳಗೆ ನೆಲೆಸಿದ್ದು ||  
ಮೂರು ಗುಣಮಯ ದ್ರವ್ಯಗ ತದಾ |  
ಕಾರ ತನ್ನಾಮದಲಿ ಕರೆಸುವ |  
ತೋರಿಕೊಳ್ಳದೆ ಜನರ ಮೋಹಿಪ ಮೋಹಕಲ್ಪಕನು || ೧೦ ||

ದ್ರವ್ಯನೆನಿಸುವ ಭೂತಮಾತ್ರದೊ |  
ಳವ್ಯಯನು ಕರ್ಮೇಂದ್ರಿಯಗಳೊಳು |  
ಭವ್ಯ ಸತ್ತ್ವಿಯನೆನಿಪ ಜ್ಞಾನೇಂದ್ರಿಯಗಳೊಳಗಿದ್ದು ||  
ಸ್ತವ್ಯಕಾರಕನೆನಿಸಿ ಸುಖಮಯ |  
ಸೇವ್ಯ ಸೇವ್ಯಕನೆನಿಸಿ ಜಗದೊಳು |  
ಹವ್ಯವಾಹನನರಣಿ ಯೊಳಗಿಪ್ಪಂತೆ ಇರುತಿಪ್ಪ || ೧೧ ||

ಮನವೆ ಮೊದಲಾದಿಂದ್ರಿಯಗಳೊಳ |  
ಗನಿಲದೇವನು ಶುಚಿಯೆನಿಸಿಕೊಂ |  
ಡನವರತ ನೆಲೆಸಿಪ್ಪ ಶುಚಿಷದ್ಧೋತನೆಂದೆನಿಸಿ ||  
ತನುವಿನೊಳಗಿಪ್ಪನು ಸದಾ ವಾ |  
ಮನ ಹೃಷೀಕೇಶಾಖ್ಯರೂಪದ |  
ಲನುಭವಕೆ ತಂದೀವ ವಿಷಯಜ ಸುಖವ ಜೀವರಿಗೆ || ೧೨ ||

ಪ್ರೇರಕ ಪ್ರೇರ್ಯರೊಳು ಪ್ರೇರ್ಯ |  
ಪ್ರೇರಕನು ತಾನಾಗಿ ಹರಿ ನಿ |  
ವೈರದಿಂದ ಪ್ರವರ್ತಿಸುವ ತನ್ನಾಮರೂಪದಲಿ |  
ತೋರಿಕೊಳ್ಳದೆ ಸರ್ವರೊಳು ಭಾ |  
ಗೀರಥೀ ಜನಕನು ಸಕಲ ವ್ಯಾ |  
ಪಾರಗಳ ತಾ ಮಾಡಿ ಮಾಡಿಸಿ ನೋಡಿ ನಗುತಿಪ್ಪ || ೧೩ ||

ಹರಿಯೆ ಮುಖ್ಯನಿಯಾಮಕನು ಎಂ |  
ದರಿದು ಪುಣ್ಯಾಪುಣ್ಯ ಹರುಷಾ |  
ಹರುಷ ಲಾಭಾಲಾಭ ಸುಖದುಃಖಾದಿ ದ್ವಂದ್ವಗಳ ||  
ನಿರುತ ಅವರಂಭಿಗೆ ಸಮರ್ಪಿಸಿ |  
ನರಕ ಭೂ ಸ್ವರ್ಗಾಪ ವರ್ಗದಿ |  
ಕರಣ ನಿಯಾಮಕನ ಸರ್ವತ್ರದಲಿ ನೆನೆವುತಿರು || ೧೪ ||

ಮಾಣವಕ ತತ್ಪಲಗಳನುಸಂ ।  
ಧಾನವಿಲ್ಲದೆ ಕರ್ಮಗಳ ಸ್ವೇ ।  
ಚ್ಛಾನುಸಾರದಿ ಮಾಡಿ ಮೋದಿಸುವಂತೆ ಪ್ರತಿದಿನದಿ ॥  
ಜ್ಞಾನಪೂರ್ವಕ ವಿಧಿನಿಷೇಧಗ ।  
ಳೇನು ನೋಡದೆ ಮಾಡು ಕರ್ಮ ಪ್ರ ।  
ಧಾನ ಪುರುಷೇಶನಲಿ ಭಕುತಿಯ ಮಾಡು ಕೊಂಡಾಡು ॥ ೧೫ ॥

ಹಾನಿ ವೃದ್ಧಿ ಜಯಾಪಜಯಗಳು ।  
ಏನು ಕೊಟ್ಟುದ ಭುಂಜಿಸುತ ಲ ।  
ಕ್ಷೀನಿವಾಸನ ಕರುಣವನೆ ಸಂಪಾದಿಸನುದಿನದಿ ॥  
ಜ್ಞಾನ ಸುಖಮಯ ತನ್ನವರ ಪರ ।  
ಮಾನುರಾಗದಿ ಸಂತೈಪ ದೇ ।  
ಹಾನುಬಂಧಿಗಳಂತೆ ಒಳಹೊರಗಿದ್ದು ಕರುಣಾಲು ॥ ೧೬ ॥

ಆ ಪರಮ ಸಕಲೇಂದ್ರಿಯಗಳೊಳು ।  
ವ್ಯಾಪಕನು ತಾನಾಗಿ ವಿಷಯವ ।  
ತಾ ಪರಿಗ್ರಹಿಸುವನು ತಿಳಿಸದೆ ಸರ್ವಜೀವರೊಳು ॥  
ಪಾಪರಹಿತ ಪುರಾಣಪುರುಷ ಸ ।  
ಮೀಪದಲಿ ನೆಲೆಸಿದ್ದು ನಾನಾ ।  
ರೂಪಧಾರಕ ತೋರಿಕೊಳ್ಳದೆ ಕರ್ಮಗಳ ಮಾಳ್ವ ॥ ೧೭ ॥

ಖೇಚರರು ಭೂಚರರು ವಾರಿನಿ ।  
ಶಾಚರರೊಳಿದ್ದವರ ಕರ್ಮಗ ।  
ಳಾಚರಿಸುವನು ಘನಮಹಿಮ ಪರಮಾಲ್ಪನೋಪಾದಿ ॥  
ಗೋಚರಿಸನು ಬಹು ಪ್ರಕಾರಾ ।  
ಲೋಚನೆಯ ಮಾಡಿದರು ಮನಸಿಗೆ ।  
ಕೀಚಕಾರಿಪ್ರಿಯ ಕವಿಜನಗೇಯ ಮಹರಾಯ ॥ ೧೮ ॥

ಒಂದೆ ಗೋತ್ರ ಪ್ರವರ ಸಂಧ್ಯಾ ।  
ವಂದನೆಗಳನು ಮಾಡಿ ಪ್ರಾಂತಕೆ ।  
ತಂದೆ ತನಯರು ಬೇರೆ ತಮ್ಮಯ ಪೆಸರುಗೊಂಬಂತೆ ॥  
ಒಂದೆ ದೇಹದೊಳಿದ್ದು ನಿಂದ್ಯಾ ।  
ನಿಂದ್ಯ ಕರ್ಮವ ಮಾಡಿ ಮಾಡಿಸಿ ।  
ಇಂದಿರೇಶನು ಸರ್ವಜೀವರೊಳೇಶ ನೆನಿಸುವನು ॥ ೧೯ ॥

ಕಿಟ್ಟುಗಟ್ಟಿದಲೋಹ ಪಾವಕ |  
ಸುಟ್ಟುವಿಂಗಡ ಮಾಡುವಂತೆ ಘ |  
ರಟ್ಟವೀಹಿಗಳೊಳಿಪ್ಪ ತಂಡುಲ ಕಡೆಗೆ ತೆಗೆವಂತೆ ||  
ವಿಠಲಾ ಎಂದೊಮ್ಮೆ ಮೈಮರೆ |  
ದಟ್ಟಹಾಸದಿ ಕರೆಯೆ ದುರಿತಗ |  
ಳಟ್ಟುಳಿಯ ಬಿಡಿಸೆವನ ತನ್ನೊಳಗಿಟ್ಟು ಸಲಹುವನು || ೨೦ ||

ಜಲಧಿಯೊಳು ಸ್ವೇಚ್ಛಾನುಸಾರದಿ |  
ಜಲಚರಪ್ರಾಣಿಗಳು ತತ್ತತ್ |  
ಸ್ಥಲಗಳಲಿ ಸಂತೋಷಬಡುತಲಿ ಸಂಚರಿಸುವಂತೆ ||  
ನಳಿನನಾಭನೊಳಬ್ಬಭವ ಮು |  
ಪ್ಪೊಳಲುರಿಗ ಮೈಗಣ್ಣ ಮೊದಲಾ |  
ದ್ದಲವು ಜೀವರಗಣವು ವರ್ತಿಸುತಿಹದು ನಿತ್ಯದಲಿ || ೨೧ ||

ವಾಸುದೇವನು ಒಳಹೊರಗೆ ಅವ |  
ಕಾಶದನು ತಾನಾಗಿ ಬಿಂಬ ಪ್ರ |  
ಕಾಶಿಸುವ ತದ್ರೂಪ ತನ್ನಾಮದಲಿ ಸರ್ವತ್ರ ||  
ಈ ಸಮನ್ವಯವೆಂದೆನಿಪ ಸದು |  
ಪಾಸನವ ಗೈವವನು ಮೋಕ್ಷಾ |  
ನ್ವೇಷಿಗಳೊಳುತ್ತಮನು ಜೀವನ್ಮುಕ್ತನವನಿಯೊಳು || ೨೨ ||

ಭೋಗ್ಯವಸ್ತುಗಳೊಳಗೆ ಯೋಗ್ಯಾ |  
ಯೋಗ್ಯ ರಸಗಳನರಿತು ಯೋಗ್ಯಾ |  
ಯೋಗ್ಯರಲಿ ನೆಲೆಸಿಪ್ಪ ಹರಿಗೆ ಸಮರ್ಪಿಸನುದಿನದಿ ||  
ಭಾಗ್ಯ ಬಡತನ ಬರಲು ಹಿಗ್ಗದೆ |  
ಕುಗ್ಗಿ ಸೊರಗದೆ ಸದ್ಭಕ್ತುತಿ ವೈ |  
ರಾಗ್ಯಗಳನೇ ಮಾಡು ನೀ ನಿರ್ಭಾಗ್ಯನೆನಿಸದಲೆ || ೨೩ ||

ಸ್ಥಲಜಲಾದ್ರಿಗಳಲ್ಲಿ ಜನಿಸುವ |  
ಫಲಸುಪುಷ್ಪಜ ಗಂಧರಸ ಶ್ರೀ |  
ತುಲಸಿ ಮೊದಲಾದಖಿಳ ಪೂಜಾಸಾಧನ ಪದಾರ್ಥ ||  
ಹಲವು ಬಗೆಯಿಂದರ್ಪಿಸುತ ಬಾಂ |  
ಬೊಳೆಯ ಜನಕಗೆ ನಿತ್ಯನಿತ್ಯದಿ |  
ತಿಳಿವುದಿದು ವ್ಯತಿರೇಕ ಪೂಜೆಗಳೆಂದು ಕೋವಿದರು || ೨೪ ||

ಶ್ರೀಕರನ ಸರ್ವತ್ರದಲಿ ಅವ ।  
ಲೋಕಿಸುತ ಗುಣರೂಪಕ್ರಿಯ ವ್ಯತಿ ।  
ರೇಕ ತಿಳಿಯದಲನ್ವಯಿಸು ಬಿಂಬನಲಿ ಮರೆಯದಲೆ ॥  
ಸ್ವೀಕರಿಸುವನು ಕರುಣದಿಂದ ನಿ ।  
ರಾಕರಿಸದೆ ಕೃಪಾಳು ಭಕ್ತರ ।  
ಶೋಕಗಳ ಪರಿಹರಿಸಿ ಸುಖವಿತ್ತನವರತ ಪೊರೆವ ॥ ೨೫ ॥

ಇನಿತು ವ್ಯತಿರೇಕಾನ್ವಯಗಳೆಂ ।  
ದನಿಪ ಪೂಜಾವಿಧಿಗಳನೆ ತಿಳಿ ।  
ದನಿಮಿಷೇಶನ ತೃಪ್ತಿಬಡಿಸುತಲಿರು ನಿರಂತರದಿ ॥  
ಘನಮಹಿಮ ಕೈಕೊಂಡು ಸ್ಥಿತಿಮೃತಿ ।  
ಜನುಮಗಳ ಪರಿಹರಿಸಿ ಸೇವಕ ।  
ಜನರೊಳಿಟ್ಟಾನಂದಬಡಿಸುವ ಭಕ್ತವತ್ಸಲನು ॥ ೨೬ ॥

ಜಲಜನಾಭನಿಗೇರಡು ಪ್ರತಿಮೆಗ ।  
ಳಿಳೆಯೊಳಗೆ ಜಡಚೇತನಾತ್ಮಕ ।  
ಚಲದೊಳಿರ್ಬಗೆ ಸ್ತ್ರೀಪುರುಷ ಭೇದದಲಿ ಜಡದೊಳಗೆ ॥  
ತಿಳಿವುದಾಹಿತಪ್ರತಿಮೆ ಸಹಜಾ ।  
ಚಲಗಳೆಂದಿರ್ಬಗೆ ಪ್ರತೀಕದಿ ।  
ಲಲಿತ ಪಂಚತ್ರಯ ಸುಗೋಳಕವರಿತು ಭಜಿಸುತಿರು ॥ ೨೭ ॥

ವಾರಿಜಾಸನ ವಾಯುವೀಂದ್ರ ಉ ।  
ಮಾರಮಣ ನಾಕೇಶ ಸ್ಮರಹಂ ।  
ಕಾರಿಕಪ್ರಾಣಾದಿಗಳು ಪುರುಷರ ಕಳೇವರದಿ ॥  
ತೋರಿಕೊಳದನಿರುದ್ಧ ದೋಷವಿ ।  
ದೂರ ನಾರಾಯಣನ ರೂಪ ಶ ।  
ರೀರಮಾನಿಗಳಾಗಿ ಭಜಿಸುತ ಸುಖವ ಕೊಡುತಿಹರು ॥ ೨೮ ॥

ಸಿರಿ ಸರಸ್ವತಿ ಭಾರತೀ ಸೌ ।  
ಪರಣಿ ವಾರುಣಿ ಪಾರ್ವತೀಮುಖಿ ।  
ರಿರುತಿಹರು ಸ್ತ್ರೀಯರೊಳಗಭಿಮಾನಿಗಳು ತಾವೆನಿಸಿ ॥  
ಅರುಣವರ್ಣ ನಿಭಾಂಗ ಶ್ರೀಸಂ ।  
ಕರುಷಣ ಪ್ರದ್ಯುಮ್ನ ರೂಪಗ ।  
ಳಿರುಳು ಹಗಲು ಉಪಾಸನವ ಗೈವುತಲೆ ಮೋದಿಪರು ॥ ೨೯ ॥

ಕೃತಪ್ರತೀಕದಿ ಟಂಕಿ ಭಾರ್ಗವ |  
ಹತವಹಾನಿಲ ಮುಖ್ಯ ದಿವಿಜರು |  
ತುತಿಸಿಕೊಳುತಭಿಮಾನಿಗಳು ತಾವಾಗಿ ನೆಲೆಸಿದ್ದು ||  
ಪ್ರತಿ ದಿವಸ ಶ್ರೀತುಲಸಿ ಗಂಧಾ |  
ಕ್ಷತೆ ಕುಸುಮ ಫಲ ದೀಪ ಪಂಚಾ |  
ಮೃತದಿ ಪೂಜಿಪ ಭಕುತರಿಗೆ ಕೊಡುತಿಹನು ಪುರುಷಾರ್ಥ || ೩೦ ||

ನಗಗಳಭಿಮಾನಿಗಳೆನಿಪ ಸುರ |  
ರುಗಳು ಸಹಜಾಚಲಗಳಿಗೆ ಮಾ |  
ನಿಗಳೆನಿಸಿ ಶ್ರೀವಾಸುದೇವನ ಪೂಜಿಸುತಲಿಹರು ||  
ಸ್ವಗತಭೇದವಿವರ್ಜಿತನ ನಾಲ್ |  
ಬಗೆ ಪ್ರತೀಕದಿ ತಿಳಿದು ಪೂಜಿಸೆ |  
ವಿಗತ ಸಂಸಾರಾಬ್ಧಿ ದಾಟಿಸಿ ಮುಕ್ತರನು ಮಾಳ್ವ || ೩೧ ||

ಆವ ಕ್ಷೇತ್ರಕೆ ಪೋದರೇನಿ |  
ನ್ನಾವ ತೀರ್ಥದಿ ಮುಳಗಲೇನಿ |  
ನ್ನಾವ ಜಪತಪ ಹೋಮದಾನವ ಮಾಡಿ ಫಲವೇನು ||  
ಶ್ರೀವರ ಜಗನ್ನಾಥ ವಿಠಲನ |  
ಈ ವಿಧದಿ ಜಂಗಮಸ್ಥಾವರ |  
ಜೀವರೊಳು ಪರಿಪೂರ್ಣನೆಂದರಿಯದಿಹ ಮಾನವನು || ೩೨ ||

|| ಇತಿ ಶ್ರೀ ಸ್ಥಾವರಜಂಗಮ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ನಾಡೀಪ್ರಕರಣ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ವಾಸುದೇವನು ಪ್ರಾಣಮುಖಿ ತ |  
ತ್ವೇಶರಿಂದಲಿ ಸೇವೆ ಕೈಕೊಳು |  
ತೀ ಶರೀರದೊಳಿಷ್ಟ ಮೂವತ್ತಾರು ಸಾಹಸ್ರ ||  
ಈ ಸುನಾಡಿಗಳೊಳಗೆ ಶ್ರೀಭೂ |  
ಮೀ ಸಮೇತ ವಿಹಾರಗೈವ ಪ |  
ರೇಶನಮಲ ಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು || ೧ ||

ಚರಣಗಳೊಳಿಹ ನಾಡಿಗಳು ಹ |  
ನ್ನೆರಡುಸಾವಿರ ಮಧ್ಯದೇಹದೊ |  
ಳಿರುತಿಹವು ಹದಿನಾಲ್ಕು ಬಾಹುಗಳೊಳಗೆ ಈರೆರಡು |  
ಶಿರದೊಳಾರುಸಾಹಸ್ರ ಚಿಂತಿಸಿ |  
ಇರಳುಹಗಲಭಿಮಾನಿ ದಿವಿಜರ |  
ನರಿತುಪಾಸನೆಗೈವರಿಳೆಯೊಳು ಸ್ವರ್ಗವಾಸಿಗಳು || ೨ ||

ಬೃಹತಿನಾಮಕ ವಾಸುದೇವನು |  
ವಹಿಸಿ ಸ್ತ್ರೀರೂಪ ದೋಷವಿ |  
ರಹಿತ ಎಷ್ಟತ್ತೆರಡು ಸಾವಿರ ನಾಡಿಗಳೊಳಗಿದ್ದು ||  
ದ್ರುಹಿಣ ಮೊದಲಾದಮರಗಣ ಸ |  
ನ್ಮಹಿಮ ಸರ್ವಪ್ರಾಣಿಗಳ ಮಹ |  
ಮಹಿಮ ಸಂತೈಸುವನು ಸಂತತ ಪರಮ ಕರುಣಾಳು || ೩ ||

ನೂರು ವರುಷಕೆ ದಿವಸ ಮೂವ |  
ತ್ತಾರುಸಾವಿರ ವಹವು ನಾಡಿ ಶ |  
ರೀರದೊಳಗಿನಿತಿಹವು ಎಂದರಿತೊಂದು ದಿವಸದಲಿ ||  
ಸೂರಿಗಳ ಸತ್ಕರಿಸಿದವ ಪ್ರತಿ |  
ವಾರದಲಿ ದಂಪತಿಗಳರ್ಚನೆ |  
ತಾ ರಚಿಸಿದವ ಸತ್ಯ ಸಂಶಯವಿಲ್ಲವೆಂದೆಂದು || ೪ ||

ಚತುರವಿಂಶತಿ ತತ್ತ್ವಗಳು ತ |  
ತ್ವತಿಗಳೆನಿಸುವ ಬ್ರಹ್ಮಮುಖ ದೇ |  
ವತೆಗಳನುದಿನ ಪ್ರತಿಪ್ರತಿ ನಾಡಿಗಳೊಳಿರುತ್ತಿದ್ದು ||  
ಚತುರದಶ ಲೋಕದೊಳು ಜೀವ |  
ಪ್ರತಿಗಳ ಸಂರಕ್ಷಿಸುವ ಶಾ |  
ಶ್ವತನ ತತ್ತ್ವಾನ್ವದಲಿ ನೋಡುತಲೆ ಮೋದಿಪರು || ೫ ||

ಸತ್ಯಸಂಕಲ್ಪನು ಸದಾ ಎ |  
ಪ್ಪತ್ತೆರಡು ಸಾಹಸ್ರದೊಳು ಮೂ |  
ವತ್ತನಾಲಕುಲಕ್ಷದೈವತ್ತಾರು ಸಾಹಸ್ರ ||  
ಚಿತ್ತೈಕೈಯೊಡಗೂಡಿ ಪರಮನು |  
ನಿತ್ಯಮಂಗಳಮೂರ್ತಿ ಭಕ್ತರ |  
ತೆತ್ತಿಗನು ತಾನಾಗಿ ಸರ್ವತ್ರದಲಿ ಸಂತ್ಯೆಪ || ೬ ||

ಮಣಿಗಳೊಳಿಗಿಹ ಸೂತ್ರದಂದದಿ |  
ಪ್ರಣವಪಾದ್ಯನು ಸರ್ವಚೇತನ |  
ಗಣದೊಳಿದ್ದನವರತ ಸಂತ್ಯೆಸುವನು ತನ್ನವರ ||  
ಪ್ರಣತ ಕಾಮದ ಭಕ್ತ ಚಿಂತಾ |  
ಮಣಿ ಚಿದಾನಂದೈಕ ದೇಹನು |  
ಅಣುಮಹದ್ಗತನಲ್ಪರೋಪಾದಿಯಲಿ ನೆಲೆಸಿಪ್ಪ || ೭ ||

ಈ ಸುಷುಮ್ನಾದ್ಯಖಿಳ ನಾಡೀ |  
ಕೋಶ ನಾಭೀಮೂಲದಲಿ ವೃಷ |  
ಣಾಸದನ ಮಧ್ಯದಲಿ ಇಪ್ಪದು ತುಂದಿನಾಮದಲಿ ||  
ಆ ಸರೋಜಾಸನ ಮುಖಿರು ಮೂ |  
ಲೇಶನಾನಂದಾದಿ ಸುಗುಣೋ |  
ಪಾಸನೆಯ ಗೈವೃತಲಿ ದೇಹಗಳೊಳಗೆ ಇರುತಿಹರು || ೮ ||

ಸೂರಿಗಳು ಚಿತ್ತೈಸುವುದು ಭಾ |  
ಗೀರಥಿಯೆ ಮೊದಲಾದ ತೀರ್ಥಗ |  
ಳೀರಥಿಕ ಎಪ್ಪತ್ತು ಸಾವಿರ ನಾಡಿಗಳೊಳಿಹವು ||  
ಈ ರಹಸ್ಯವನಲ್ಪ ಜನರಿಗೆ |  
ತೋರಿ ಪೇಳದೆ ನಾಡಿನದಿಯೊಳು |  
ಧೀರರನುದಿನ ಮಜ್ಜನವ ಮಾಡುತಲೆ ಸುಖಿಸುವರು || ೯ ||

ತಿಳಿವುದೀ ದೇಹದೊಳಗಿಹ ಎಡ |  
ಬಲದ ನಾಡಿಗಳೊಳಗೆ ದಿವಿಜರು |  
ಜಲಜಸಂಭವ ವಾಯು ವಾಣ್ಯಾದಿಗಳು ಬಲದಲ್ಲಿ ||  
ಎಲರುಣಿಗ ವಿಹಗೇಂದ್ರ ಚಳಿವೆ |  
ಟ್ಟಳಿಯು ಷಣ್ಮಹಿಯರು ವಾರುಣಿ |  
ಕುಲಿಶಧರ ಕಾಮಾದಿಗಳು ಎಡಭಾಗದೊಳಿಹರು || ೧೦ ||

ಇಕ್ಕಲದೊಳಿಹ ನಾಡಿಯೊಳು ದೇ |  
ವರ್ಕಳಿಂದೊಡನಾಡುತಲಿ ಪೊಂ |  
ಬಕ್ಕಿದೇರನು ಜೀವರಧಿಕಾರಾನು ಸಾರದಲಿ ||  
ತಕ್ಕ ಸಾಧನವ ಮಾಡಿ ಮಾಡಿಸು |  
ತಕ್ಕರದಿ ಸಂತೈಪ ಭಕ್ತರ |  
ದಕ್ಕಗೊಡನಸುರಗೆ ಸತ್ಪುಣ್ಯಗಳನಪಹರಿಪ || ೧೧ ||

ತುಂದಿವಿಡಿದಾಶಿರದ ಪರಿಯಂ |  
ತೊಂದು ವ್ಯಾಪಿಸಿ ಇಹುದು ತಾವರ |  
ಕಂದನಿಹನದರೊಳಗೆ ಅದಕೀರೈದು ಶಾಖೆಗಳು ||  
ಒಂದಧಿಕ ದಶ ಕರಣದೊಳು ಸಂ |  
ಬಂಧಗೈದಿಹವಲ್ಲಿ ರವಿಶಶಿ |  
ಸಿಂಧುನಾಸತ್ಯಾದಿಗಳು ನೆಲೆಗೊಂಡಿಹರು ಸತತ || ೧೨ ||

ಪೊಕ್ಕಳಡಿವಿಡಿದೊಂದೆ ನಾಡಿಯು |  
ಸುಕ್ಕದಲೆ ಧಾರಾಳರೂಪದಿ |  
ಸಿಕ್ಕಿಹುದು ಈ ದೇಹದೊಳಗೆ ಸುಷುಮ್ನನಾಮದಲಿ ||  
ರಕ್ಕಸರನೊಳ ಪೊಗಗೊಡದೆ ದಶ |  
ದಿಕ್ಕಿನೊಳಗೆ ಸಮೀರ ದೇವನು |  
ಲೆಕ್ಕಿಸದೆ ಮತ್ತೊಬ್ಬರನು ಸಂಚರಿಪ ದೇಹದೊಳು || ೧೩ ||

ಇನಿತು ನಾಡೀಶಾಖೆಗಳು ತನು |  
ವಿನೊಳಗಿಹವೆಂದರಿದು ಏಕಾ |  
ತನು ದ್ವಿಸಪ್ತತಿ ಸಾವಿರಾತ್ಮಕನಾಗಿ ನಾಡಿಯೊಳು ||  
ವನಿತೆಯಿಂದೊಡಗೂಡಿ ನಾರಾ |  
ಯಣ ದಿವಾರಾತ್ರಿಗಳಳೀ ಪರಿ |  
ವನಜ ಜಾಂಡದೊಳಖಿಳಜೀವರೊಳಿದ್ದು ಮೋಹಿಸುವ || ೧೪ ||

ದಿನದಿನದಿ ವರ್ಧಿಸುವ ಕುಮುದಾ |  
ಪ್ತನ ಮಯೂಖದ ಸೊಬಗ ಗತಲೋ |  
ಚನ ವಿಲೋಕಿಸಿ ಮೋಡಬಡಬಲ್ಲನೆ ನಿರಂತರದಿ ||  
ಕುನರಗೀ ಸುಕಥಾಮೃತದ ಭೋ |  
ಜನದಸುಖ ದೊರಕುವದೆ ಲಕ್ಷ್ಮೀ |  
ಮನೋಹರನ ಸದ್ಗುಣವ ಕೀರ್ತಿಪ ಭಕುತಗಲ್ಲದಲೆ || ೧೫ ||

ಈ ತನುವಿನೊಳಗಿಹವು ಓತ |  
ಪ್ರೋತರೂಪದಿ ನಾಡಿಗಳು ಪುರು |  
ಹೂತಮುಖರಲ್ಲಿಹರು ತಮ್ಮಿಂದಧಿಕ ರೊಡಗೂಡಿ ||  
ಭೀತಿಗೊಳಿಸುತ ದಾನವರ ಸಂ |  
ಘಾತನಾಮಕ ಹರಿಯ ಗುಣ ಸಂ |  
ಪ್ರೀತಿಯಲಿ ಸದುಪಾಸನೆಯ ಗೈವುತಲೆ ಮೋದಿಪರು || ೧೬ ||

ಜಲಟಕುಕ್ಕುಟಿ ಖೇಟಿ ಜೀವರ |  
ಕಳೆವರಗಳೊಳಿದ್ದು ಕಾಣಿಸಿ |  
ಕೊಳದೆ ತತ್ತದ್ರೂಪ ನಾಮಗಳಿಂದ ಕರೆಸುತಲಿ ||  
ಜಲರುಹೇಕ್ಷಣ ವಿವಿಧ ಕರ್ಮಗ |  
ಳನುದಿನದಿ ಮಾಡಿ ತತ್ತ |  
ತ್ಫಲಗಳುಣ್ಣದೆ ಸಂಚರಿಸುವನು ನಿತ್ಯಸುಖಪೂರ್ಣ || ೧೭ ||

ತಿಳಿದುಪಾಸನೆ ಗೈವುತೀಪರಿ |  
ಮಲಿನನಂತಿರು ದುರ್ಜನರ ಕಂ |  
ಗಳಿಗೆ ಗೋಚರಿಸದೆ ವಿಪಶ್ಚಿತರೊಡನೆ ಗರ್ವಿಸದೆ ||  
ಮಳೆಬಿಸಿಲುಹಸಿತ್ಯಷಿ ಜಯಾಜಯ |  
ಖಳರ ನಿಂದ್ಯಾನಿಂದ್ಯ ಭಯಗಳಿ |  
ಗಳುಕದಲೆ ಮದ್ದಾನೆಯಂದದಿ ಚರಿಸು ಧರೆಯೊಳಗೆ || ೧೮ ||

ಕಾನನಗ್ರಾಮಸ್ಥ ಸರ್ವ |  
ಪ್ರಾಣಿಗಳು ಪ್ರತಿದಿವಸದಲಿ ಏ |  
ನೇನು ಮಾಡುವ ಕರ್ಮಗಳು ಹರಿಪೂಜೆ ಯೆಂದರಿದು ||  
ದೇನಿಸುತ ಸದ್ಭಕ್ತಿಯಲಿ ಪವ |  
ಮಾನವಂದಿತ ದೇವಾಂತರಾತ್ಮಕ |  
ಶ್ರೀನಿವಾಸನಿಗರ್ಪಿಸುತ ಮೋದಿಸುತ ನಲಿವುತಿರು || ೧೯ ||

ನೋಕನೀಯನು ಲೋಕದೊಳು ಶುನಿ |  
ಸೂಕರಾದಿಗಳೊಳಗೆ ನೆಲೆಸಿ |  
ದ್ವೇಕಮೇವಾದ್ವಿತಿಯ ಬಹುರೂಪಾಹ್ವಯಗಳಿಂದ ||  
ತಾ ಕರೆಸುತೊಳಗಿದ್ದು ತಿಳಿಸದೆ |  
ಶ್ರೀಕಮಲಭವಮುಖ್ಯ ಸಕಲ ದಿ |  
ವೌಕಸಗಣಾರಾಧ್ಯ ಕೈಕೊಂಡನವರತ ಪೊರೆವ || ೨೦ ||

ಇನಿತುಪಾಸನೆಗೈವುತಿಹ ಸ |  
ಜ್ವನರು ಸಂಸಾರದಲಿ ಪ್ರತಿಪ್ರತಿ |  
ದಿನಗಳಲಿ ಏನೇನು ಮಾಡುವುದೆಲ್ಲ ಹರಿಪೂಜೆ |  
ಎನಿಸಿಕೊಂಬುದು ಸತ್ಯವೀ ಮಾ |  
ತಿನಲಿ ಸಂಶಯ ಬಡುವ ನರನ |  
ಲ್ಪನು ಸುನಿಶ್ಚಯ ಬಾಹ್ಯಕರ್ಮವ ಮಾಡಿ ಫಲವೇನು || ೨೧ ||

ಭೋಗ್ಯಭೋಕ್ತೃಗಳೊಳಗೆ ಹರಿ ತಾ |  
ಭೋಗ್ಯ ಭೋಕ್ತನು ಎನಿಸಿ ಯೋಗ್ಯಾ |  
ಯೋಗ್ಯರಸಗಳ ದೇವದಾನವಗಣಕೆ ಉಣಿಸುವನು ||  
ಭಾಗ್ಯನಿಧಿ ಭಕ್ತರಿಗೆ ಸದ್ವೈಲಿ |  
ರಾಗ್ಯ ಭಕ್ತಿ ಜ್ಞಾನವೀವಾ |  
ಯೋಗ್ಯರಿಗೆ ದ್ವೇಷಾದಿಗಳ ತನ್ನಲ್ಲಿ ಕೊಡುತಿಪ್ಪ || ೨೨ ||

ಈ ಚತುರ್ದಶಭುವನದೊಳಗೆ ಚ |  
ರಾಚರಾತ್ಮಕ ಜೀವರಲ್ಲಿ ವಿ |  
ರೋಚನಾತ್ಮಜ ವಂಚಕನು ನೆಲೆಸಿದ್ದು ದಿನದಿನದಿ ||  
ಯಾಚಕನು ಯೆಂದೆನಿಸಿಕೊಂಬ ಮ |  
ರೀಚಿದಮನ ಸುಹಂಸರೂಪ ನಿ |  
ಷೇಚಕಾಹ್ವಯನಾಗಿ ಜನರಭಿಲಾಷೆ ಪೂರೈಪ || ೨೩ ||

ಅನ್ನದನ್ನಾದನ್ನಮಯ ಸ್ವಯ |  
ಮನ್ನ ಬ್ರಹ್ಮಾದ್ಯಖಿಳ ಚೇತನ |  
ಕನ್ನಕಲ್ಪಕನಾಹನನಿರುದ್ಧಾದಿ ರೂಪದಲಿ ||  
ಅನ್ಯರನಪೇಕ್ಷಿಸದೆ ಗುಣಕಾ |  
ರುಣ್ಯಸಾಗರ ಸೃಷ್ಟಿಸುವನು ಹಿ |  
ರಣ್ಯಗರ್ಭನೊಳಿದ್ದು ಪಾಲಿಸುವನು ಜಗತ್ರಯವ || ೨೪ ||

ತ್ರಿಪದ ತ್ರಿದಶಾಧ್ಯಕ್ಷ ತ್ರಿಸ್ಥ |  
ತ್ರಿಪಥಗಾಮಿನಿಪಿತ ತ್ರಿವಿಕ್ರಮ |  
ಕೃಪಣವತ್ಸಲ ಕುವಲಯದಳಶ್ಯಾಮ ನಿಸ್ಸೀಮ ||  
ಅಪರಿಮಿತಚಿತ್ಸುಖಗುಣಾತ್ಮಕ |  
ವಪುಷ ವೈಕುಂಠಾದಿ ಲೋಕಾ |  
ಧಿಪ ತ್ರಯೀಮಯ ತನ್ನವರ ನಿಷ್ಕಪಟದಿಂ ಪೊರೆವ || ೨೫ ||

ಲವಣ ಮಿಶ್ರಿತ ಜಲವು ತೋರ್ಪದು |  
ಲವಣದೋಪಾದಿಯಲಿ ಜಿಹ್ವೆಗೆ |  
ವಿವರಗೈಸಲು ಶಕ್ಯವಾಗುವದೇನೊ ನೋಳ್ವರಿಗೆ ||  
ಸ್ವವಶವ್ಯಾಪೀ ಯೆನಿಸಿ ಲಕ್ಷ್ಮೀ |  
ಧವ ಚರಾಚರದೊಳಗೆ ತುಂಬಿಹ |  
ನವಿದಿತನ ಸಾಕಲ್ಯಬಲ್ಲವರಾರು ಸುರರೊಳಗೆ || ೨೬ ||

ವ್ಯಾಪ್ಯನಂದದಿ ಸರ್ವಜೀವರೊ |  
ಳಿಪ್ಪ ಚಿನ್ಮಯ ಘೋರಭವ ಸಂ |  
ತಪ್ಯಮಾನರು ಭಜಿಸೆ ಭಕುತಿಯಳಿಂದಲಿಹಪರದಿ ||  
ಪ್ರಾಪ್ಯನಾಗುವನವರವಗುಣಗ |  
ಳೊಪ್ಪುಗೊಂಬನು ಭಕ್ತವತ್ಸಲ |  
ತಪ್ಪಿಸುವ ಜನ್ಮಾದಿದೋಷಗಳವರಿಗನವರತ || ೨೭ ||

ಹಲವು ಬಗೆಯಲಿ ಹರಿಯ ಮನದಲಿ |  
ಒಲಿಸಿ ನಿಲ್ಲಿಸಿ ಏನು ಮಾಡುವ |  
ಕೆಲಸಗಳು ಅವನಂಘ್ರಿ ಪೂಜೆಗಳೆಂದು ನೆನೆವುತಿರು ||  
ಹಲಧರಾನುಜ ತಾನೆ ಸರ್ವ |  
ಸ್ಥಲಗಳಲಿ ನೆಲೆಸಿದ್ದು ನಿಶ್ಚಂ |  
ಚಲ ಭಕುತಿ ಸುಜ್ಞಾನ ಭಾಗ್ಯವ ಕೊಟ್ಟು ಸಂತೈಪ || ೨೮ ||

ದೋಷಗಂಧವಿದೂರ ನಾನಾ |  
ವೇಷಧಾರಕ ಈ ಜಗತ್ರಯ |  
ಪೋಷಕ ಪುರಾತನ ಪುರುಷ ಪುರುಹೂತ ಮುಖ ವಿನುತ ||  
ಶೇಷವರ ಪರಿಯಂಕ ಶಯನ ವಿ |  
ಭೀಷಣಪ್ರಿಯ ವಿಜಯ ಸಖಿ ಸಂ |  
ತೋಷ ಬಡಿಸುವ ಜನರಿಗಿಷ್ಟಾರ್ಥಗಳ ಪೂರೈಸಿ || ೨೯ ||

ಶ್ರೀಮಹೀಸೇವಿತಪದಾಂಬುಜ |  
ಭೂಮ ಸದ್ಭಕ್ತೈಕ ಲಭ್ಯ ಪಿ |  
ತಾಮಹಾದ್ಯಮರಾ ಸುರಾರ್ಚಿತ ಪಾದ ಪಂಕೇಜ ||  
ವಾಮವಾಮನ ರಾಮ ಸಂಸಾ |  
ರಾಮಯೌಷಧ ಹೇ ಮಮ ಕುಲ |  
ಸ್ವಾಮಿ ಸಂತೈಸೇನಲು ಬಂದೊದಗುವನು ಕರುಣಾಳು || ೩೦ ||

ದನುಜದಿವಿಜರೊಳಿದ್ದು ಅವರವ |  
ರನುಸರಿಸಿ ಕರ್ಮಗಳ ಮಾಳ್ವನು |  
ಜನನಮರಣಾದ್ಯಖಿಳ ದೋಷವಿದೂರ ಎಮ್ಮೊಡನೆ ||  
ಜನಿಸುವನು ಜೀವಿಸುವ ಸಂರ |  
ಕ್ಷಣೆಯ ಮಾಡುವ ಎಲ್ಲ ಕಾಲದಿ |  
ಧನವ ಕಾಯಿಹ ಸರ್ಪನಂತನಿಮಿತ್ತ ಬಾಂಧವನು || ೩೧ ||

ಬಿಸರುಹಾಪ್ತಾಗಸದಿ ತಾನುದ |  
ಯಿಸಲು ವ್ಯಕ್ತಗಳ ನೆಳಲು ಪಸ |  
ರಿಸುವವಿಳೆಯೊಳು ಅಸ್ತಮಿಸಲಲ್ಲೆ ಲೀನಹವು ||  
ಶ್ವಸನಮುಖ್ಯಮರಾಂತರಾತ್ಮಕ |  
ನೊಷದೊಳಿರುತಿಪ್ಪವು ಈ ಜಗತ್ರಯ |  
ಬಸಿರೊಳಿಂಬಿಟ್ಟೆಲ್ಲ ಕರ್ಮವ ತೋರ್ಪ ನೋಳ್ವರಿಗೆ || ೩೨ ||

ತ್ರಿಭುವನೈಕಾರಾಧ್ಯ ಲಕ್ಷ್ಮೀ |  
ಸುಭುಜಯುಗಳಾಲಂಗಿತಾಂಗ |  
ಸ್ವಭು ಸುಖಾತ್ಮ ಸುವರ್ಣವರ್ಣ ಸುಪರ್ಣವರವಹನ ||  
ಅಭಯದಾನಂತಾರ್ಕಶಶಿ ಸ |  
ನ್ನಿಭ ನಿರಂಜನ ನಿತ್ಯದಲಿ ತನ |  
ಗಭಿನಮಿಸುವರಿಗೀವ ಸರ್ವಾರ್ಥಗಳ ತಡೆಯದಲೆ || ೩೩ ||

ಕವಿಗಳಿಂದಲಿ ತಿಳಿದು ಪ್ರಾತಃ |  
ಸವನ ಮಧ್ಯಂದಿನವು ಸಾಯಮ |  
ಸವನಗಳ ವಸುರುದ್ರರಾದಿತ್ಯರೊಳು ರಾಜಿಸುವ ||  
ಪವನನೊಳು ಕೃತಿ ಜಯ ಸುಮಾಯಾ |  
ಧವನ ಮೂರ್ತಿತ್ರಯವ ಚಿಂತಿಸಿ |  
ದಿವಸವೆಂಬಾಹುತಿಗಳಿಂದರ್ಚಿಸುತ ಸುಖಿಸುತಿರು || ೩೪ ||

ಚತುರವಿಂಶತ್ಯಬ್ಧ ವಸುದೇ |  
ವತೆಗಳೊಳು ಪ್ರದ್ಯುಮ್ನನಿಷ್ಠನು |  
ಚತುರಚತ್ವಾರಿಂಶತಿಗಳಲಿ ಸಂಕರುಷಣಾಖ್ಯೆ ||  
ಹತವಹಾಕ್ಷನೊಳಿಹನು ಮಾಯ |  
ಪತಿಯು ಹದಿನಾರಧಿಕ ದ್ವಾತ್ರಿಂ |  
ಶತಿ ವರುಷಗಳಲಿಪ್ಪನಾದಿತ್ಯನೊಳು ಸಿತಕಾಯ || ೩೫ ||

ಷೋಡಶೋತ್ತರಶತ ವರುಷದಲಿ |  
ಷೋಡಶೋತ್ತರಶತ ಸುರೂಪದಿ |  
ಕ್ರೀಡಿಸುವ ವಸುರುದ್ರರಾದಿತ್ಯರೊಳು ಸತಿಸಹಿತ ||  
ವ್ರೀಡವಿಲ್ಲದೆ ಭಜಿಪ ಭಕ್ತರ |  
ಪೀಡಿಸುವ ದುರಿತೌಘಗಳ ದೂ |  
ರೋಡಿಸುತ ಬಳಿಯಲಿ ಬಿಡದೆ ನೆಲೆಸಿಪ್ಪ ಭಯಹಾರಿ || ೩೬ ||

ಮೂರಧಿಕ ಎಂಭತ್ತು ಸಹಸ್ರೈ |  
ನೂರ ಇಪ್ಪತ್ತೆನಿಪರೂಪದಿ |  
ತೋರುತಿಪ್ಪ ದಿವಾನಿಶಾಧಿಪರೊಳಗೆ ನಿತ್ಯದಲಿ ||  
ಭಾರತೀ ಪ್ರಾಣರೊಳಗಿದ್ದು ನಿ |  
ವಾರಿಸುತ ಭಕ್ತರ ದುರಿತ ಹಿಂ |  
ಕಾರ ನಿಧನ ಪ್ರಥಮರೂಪದಿ ಪಿತೃಗಳನೆ ಪೊರೆವ || ೩೭ ||

ಬುದ್ಧಿಪೂರ್ವಕ ಉತ್ತಮೋತ್ತಮ |  
ಶುದ್ಧ ಊರ್ಣಾಂಬರವ ಪಂಕದೊ |  
ಳದ್ವಿ ತೆಗೆಯಲು ಲೇಪವಾಗುವದೇ ಪರೀಕ್ಷಿಸಲು ||  
ಪದ್ಮನಾಭನು ಸರ್ವಜೀವರೊ |  
ಳಿದ್ದರೇನು ಗುಣತ್ರಯಗಳಿಂ |  
ಬದ್ಧನಾಗುವನೇನೋ ನಿತ್ಯಸುಖಾತ್ಮ ಚಿನ್ಮಯನು || ೩೮ ||

ಸಕಲ ದೋಷವಿದೂರ ಶಶಿ ಪಾ |  
ವಕ ಸಹಸ್ರಾನಂತಸೂರ್ಯ |  
ಪ್ರಕರ ಸನ್ನಿಭಗಾತ್ರ ಲಕುಮಿಕಳತ್ರ ಸುರಮಿತ್ರ ||  
ವಿಖನಸಾಂಡದೊಳಿಪ್ಪ ಬ್ರಹ್ಮಾ |  
ದ್ಯುಖ ಚೇತನಗಣಕೆ ತಾನೇ |  
ಸಖಿನೆನಿಸಿಕೊಂಡಕುಟಿಲಾತ್ಮಕನಿಷ್ಠನವರಂತೆ || ೩೯ ||

ದೇಶಭೇದಗಳಲ್ಲಿ ಇಪ್ಪಾ |  
ಕಾಶದೋಪಾದಿಯಲಿ ಚೇತನ |  
ರಾಶಿಯೊಳು ನೆಲೆಸಿಪ್ಪನವ್ಯವಧಾನದಲಿ ನಿರುತ ||  
ಶ್ರೀಸಹಿತ ಸರ್ವತ್ರದಿ ನಿರವಾ |  
ಕಾಶ ಕೊಡುವಂದದಲಿ ಕೊಡುತ ನಿ |  
ರಾಶಿಯಲಿ ಸರ್ವಾಂತರಾತ್ಮಕ ಶೋಭಿಸುವ ಸುಖದ || ೪೦ ||

ಶ್ರೀವಿರಿಂಚಾದ್ಯಮರಗಣ ಸಂ |  
ಸೇವಿತಾಂಘ್ರಿಸರೋಜ ಈ ಜಡ |  
ಜೀವರಾಶಿಗಳೊಳಹೊರಗೆ ನೆಲೆಸಿದ್ದು ನಿತ್ಯದಲಿ ||  
ಸಾವಕಾಶನು ಎನಿಸಿ ತನ್ನ ಕ |  
ಳೇವರದೊಳಿಂಬಿಟ್ಟು ಸಲಹುವ |  
ದೇವ ದೇವಕೀರಮಣ ದಾನವಹರಣ ಚಿತಮರಣ || ೪೧ ||

ಮಾಸ ಒಂದಕೆ ಪ್ರತಿದಿವಸದಲಿ |  
ಶ್ವಾಸಗಳು ಅಹವಷ್ಟು ಚತ್ವಾ |  
ರಿಂಶತಿ ಸಹಸ್ರಾಧಿಕಾರು ಸುಲಕ್ಷಸಂಖ್ಯೆಯಲಿ ||  
ಹಂಸನಾಮಕ ಹರಿಯು ಷೋಡಶ |  
ಈ ಶತಾಬ್ದದಿ ಭಜಿಸೆ ಒಲವ ದ |  
ಯಾಸಮುದ್ರ ಕುಚೇಲಗೊಲಿದಂದದಲಿ ದಿನದಿನದಿ || ೪೨ ||

ಸ್ಥೂಲದೇಹದೊಳಿದ್ದು ವರುಷಕೆ |  
ಏಳಧಿಕ ಎಪ್ಪತ್ತು ಲಕ್ಷದ |  
ಮೇಲೆ ಎಪ್ಪತ್ತಾರುಸಾವಿರ ಶ್ವಾಸಜಪಗಳನು ||  
ಗಾಳಿದೇವನು ಕರುಣದಲಿ ಈ |  
ರೇಳುಲೋಕದೊಳುಳ್ಳ ಚೇತನ |  
ಜಾಲದೊಳು ಮಾಡುವನು ತ್ರಿಜಗದ್ವ್ಯಾಪ್ತ ಪರಮಾಪ್ತ || ೪೩ ||

ಈರೆರಡು ದೇಹಗಳೊಳಗಿದ್ದು ಸ |  
ಮೀರದೇವನು ಶ್ವಾಸಜಪ ನಾ |  
ನೂರಧಿಕವಾಗಿಪ್ಪ ಎಂಭತ್ತಾರುಸಾಹಸ್ರ ||  
ತಾ ರಚಿಸುವನು ದಿವಸ ಒಂದಕೆ |  
ಮೂರುವಿಧ ಜೀವರೊಳಗಿದ್ದು ಖ |  
ರಾರಿ ಕರುಣಾಬಲವದೆಂತುಟೊ ಪವನರಾಯನೊಳು || ೪೪ ||

ಶ್ರೀಧವ ಜಗನ್ನಾಥ ವಿಠಲ ।  
ತಾ ದಯದಿ ವದನದೊಳು ನುಡಿದೋ ।  
ಪಾದಿಯಲಿ ನಾ ನುಡಿದೆನಲ್ಲದೆ ಕೇಳಿ ಬುಧ ಜನರು ॥  
ಸಾಧುಲಿಂಗಪ್ರದರ್ಶಕರು ನಿ ।  
ಷೇಧಗೈಸಿದರೇನಹುದು ಎನ್ನಪ ।  
ರಾಧವೇನಿದರೊಳಗೆ ಪೇಳ್ವುದು ತಿಳಿದು ಕೋವಿದರು ॥ ೪೫ ॥

॥ ಇತಿ ಶ್ರೀ ನಾಡೀಪ್ರಕರಣ ಸಂಧಿ ಸಂಪೂರ್ಣಂ ॥

॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ನಾಮಸ್ಮರಣ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಮಕ್ಕಳಾಡಿಸುವಾಗ ಮಡದಿಯೊ |  
ಳಕ್ಕರದಿ ನಗುವಾಗ ಹಯ ಪ |  
ಲ್ಲಕ್ಕಿ ಗಜ ಮೊದಲಾದ ವಾಹನಗಳೇರಿ ಮೆರೆವಾಗ ||  
ಬಿಕ್ಕುವಾಗ ಆಕಳಿಸುತಲಿ ದೇ |  
ವಕ್ಕಿತನಯನ ಸ್ಮರಿಸುತಿಹ ನರ |  
ಸಿಕ್ಕ ಯಮದೂತರಿಗೆ ಆವಾವಲ್ಲಿ ನೋಡಿದರು || ೧ ||

ಸರಿತುಪ್ರವಹಗಳಲ್ಲಿ ದಿವ್ಯಾಂ |  
ಬರದಿ ಪತ್ರಾದಿಯಲಿ ಹರುಷಾ |  
ಮರುಷ ವಿಸ್ಮೃತಿಯಿಂದಲಾಗಲಿ ಒಮ್ಮೆ ಬಾಯ್ಬರೆದು ||  
ಹರಿ ಹರೀ ಹರಿಯೆಂಬ ಎರಡ |  
ಕ್ಷರ ನುಡಿದಮಾತ್ರದಲಿ ದುರಿತಗ |  
ಳಿರದೆ ಪ್ರೋಪವು ತೂಲರಾಶಿಯೊಳನಲ ಪ್ರೊಕ್ಕಂತೆ || ೨ ||

ಮಲಗುವಾಗಲಿ ಏಳುವಾಗಲಿ |  
ಕುಳಿತು ಮಾತಾಡುತಲಿ ಮನೆಯೊಳು |  
ಕೆಲಸಗಳ ಮಾಡುತಲಿ ಮೈದೊಳೆವಾಗ ಮೆಲುವಾಗ ||  
ಕಲುಷದೂರನ ಸಕಲ ಶಾವಿಲಿ |  
ತಿಳಿಯೆ ತತ್ತನ್ನಾಮರೂಪವ |  
ಬಳಿಯಲಿಪ್ಪನು ಒಂದರಕ್ಷಣ ಬಿಟ್ಟುಗಲನವರ || ೩ ||

ಆವ ಕುಲದವನಾದಡೇನಿ |  
ನ್ನಾವ ದೇಶದೊಳಿದ್ದಡೇನಿ |  
ನ್ನಾವ ಕರ್ಮವ ಮಾಡಲೇನಿನ್ನಾವ ಕಾಲದಲಿ ||  
ಶ್ರೀವರನ ಸರ್ವತ್ರದಲಿ ಸಂ |  
ಭಾವಿಸುತ ಪ್ರಾಜಿಸುತ ಮೋದಿಪ |  
ಕೋವಿದರಿಗುಂಟೇನೊ ಭಯ ದುಃಖಾದಿ ದೋಷಗಳು || ೪ ||

ವಾಸುದೇವನ ಗುಣಸಮುದ್ರದೊ |  
ಳೀಸಬಲ್ಲವ ಭವಸಮುದ್ರಾ |  
ಯಾಸವಿಲ್ಲದೆ ದಾಟುವನು ಶೀಘ್ರದಲಿ ಜಗದೊಳಗೆ ||  
ಬೇಸರದೆ ದುರ್ವಿಷಯಗಳ ಅಭಿ |  
ಲಾಷೆಯಲಿ ಬಳಲುವವ ನಾನಾ |  
ಕ್ಷೇಷಗಳನನುಭವಿಪ ಭಕ್ತಿಸುಮಾರ್ಗ ಕಾಣದಲೆ || ೫ ||

ಸ್ನಾನ ಜಪ ದೇವಾರ್ಚನೆಯು ವ್ಯಾ |  
ಖ್ಯಾನ ಭಾರತ ಮುಖಿ ಮಹೋಪಪು |  
ರಾಣ ಕಥೆಗಳ ಪೇಳಿ ಕೇಳಿದರೇನು ದಿನದಿನದಿ ||  
ಜ್ಞಾನ ಕರ್ಮೇಂದ್ರಿಯಗಳಿಂದೇ |  
ನೇನು ಮಾಡುವ ಕರ್ಮಗಳು ಲ |  
ಕ್ಷೀನಿವಾಸನ ಪ್ರಾಜೆಯೆಂದರ್ಪಿಸದ ಮಾನವನು || ೬ ||

ದೇವಗಂಗೆಯೊಳುಳ್ಳವಗೆ ದುರಿ |  
ತಾವಳಿಗಳುಂಟೇ ವಿಚಾರಿಸೆ |  
ಪಾವುಗಳ ಭಯವುಂಟೆ ವಿಹಗಾಧಿಪನ ಮಂದಿರದಿ ||  
ಜೀವಕರ್ತೃತ್ವವನು ಮರೆದು ಪ |  
ರಾವರೇಶನೇ ಕರ್ತೃ ಎಂದರಿ |  
ದಾವ ಕರ್ಮವ ಮಾಡಿದರು ಲೇಪಿಸವು ಕರ್ಮಗಳು || ೭ ||

ಏನು ಮಾಡುವ ಪುಣ್ಯ ಪಾಪಗ |  
ಳಾನೆ ಮಾಡುವೆನೆಂಬುವಾಧಮ |  
ಹೀನಕರ್ಮಕೆ ಪಾತ್ರನಾ ಪುಣ್ಯಕ್ಕೆ ಹರಿಯೆಂಬ |  
ಮಾನವನು ಮಧ್ಯಮನು ದ್ವಂದ್ವಕೆ |  
ಶ್ರೀನಿವಾಸನೆ ಕರ್ತೃವೆಂದು ಸ |  
ದಾನುರಾಗದಿ ನೆನೆದು ಸುಖಿಸುವರೇ ನರೋತ್ತಮರು || ೮ ||

ಈ ಉಪಾಸನೆಗೈವರಿಳೆಯೊಳು |  
ದೇವತೆಗಳಲ್ಲದಲೆ ನರರ |  
ಲ್ಲಾವಬಗೆಯಿಂದಾದರವರರ್ಚನೆಯು ಹರಿಪೂಜೆ ||  
ಕೇವಲ ಪ್ರತಿಮೆಗಳೆನಿಪರು ರ |  
ಮಾವಿನೋದಿಗೆ ಇವರನುಗ್ರಹ |  
ವೇವರಾನುಗ್ರಹವೆನಿಸುವುದು ಮುಕ್ತಿ ಯೋಗ್ಯರಿಗೆ || ೯ ||

ತನುವೆ ನಾನೆಂಬುವನು ಸತಿಸುತ |  
ಮನೆ ಧನಾದಿಗಳೆನ್ನದೆಂಬುವ |  
ದ್ಯುನದಿ ಮೊದಲಾದುದಕಗಳೆ ಸತ್ತೀರ್ಥವೆಂಬುವನು ||  
ಅನಲ ಲೋಹಾದಿ ಪ್ರತೀಕಾ |  
ಚರ್ಚನವೆ ದೇವರಪೂಜೆ ಸುಜನರ |  
ಮನುಜರಹುದೆಂಬುವನು ಗೋಖರನೆನಿಪ ಬುಧರಿಂದ || ೧೦ ||

ಅನಲಸೋಮಾರ್ಕೇಂದು ತಾರಾ |  
ವನಿ ಸುರಾಪಗ ಮುಖ್ಯತೀರ್ಥಗ |  
ಳನಿಲ ಗಗನಮನಾದಿ ಇಂದ್ರಿಯಗಳಿಗೆ ಅಭಿಮಾನಿ ||  
ಎನಿಪ ಸುರರು ವಿಪಶ್ಚಿತ್ತರ ಸ |  
ನ್ಮನದಿ ಭಜಿಸದೆ ಯಿಷ್ಟರನ ಪಾ |  
ವನವ ಮಾಡರು ತಮ್ಮ ಪೂಜೆಯ ಮಾಡಿದರು ಸರಿಯೆ || ೧೧ ||

ಕೆಂಡ ಕಾಣದೆ ಮುಟ್ಟಿದರು ಸರಿ |  
ಕಂಡು ಮುಟ್ಟಲು ದಹಿಸದಿಪ್ಪುದೆ |  
ಪುಂಡರೀಕದಳಾಯತಾಕ್ಷನ ವಿಮಲ ಪದಪದ್ಮ ||  
ಬಂಡುಣಿಗಳೆಂದೆನಿಪ ಭಕ್ತರ |  
ಹಿಂಡುನೋಡಿದ ಮಾತ್ರದಲಿ ತನು |  
ದಿಂಡು ಗೆಡಹಿದ ನರನ ಪಾವನಮಾಳ್ವರಾಕ್ಷಣದಿ || ೧೨ ||

ಈ ನಿಮಿತ್ತ ಪುನಃ ಪುನಃ ಸು |  
ಜ್ಞಾನಿಗಳ ಸಹವಾಸ ಮಾಡು ಕು |  
ಮಾನವರ ಕೂಡಾಡದಿರು ಲೌಕಿಕಕೆ ಮರುಳಾಗಿ ||  
ವೈನತೇಯಾಂಸಗನ ಸರ್ವ |  
ಸ್ಥಾನದಲಿ ತನ್ನಾಮರೂಪವ |  
ಧೇನಿಸುತ ಸಂಚರಿಸು ಇತರಾಲೋಚನೆಯ ಬಿಟ್ಟು || ೧೩ ||

ಈ ನಳಿನಜಾಂಡದೊಳು ಸರ್ವ |  
ಪ್ರಾಣಿಗಳೊಳಗಿದ್ದನವರತ ವಿ |  
ಜ್ಞಾನಮಯ ವ್ಯಾಪಾರಗಳ ಮಾಡುವನು ತಿಳಿಸದಲೆ ||  
ಏನು ಕಾಣದೆ ಸಕಲ ಕರ್ಮಗ |  
ಳಾನೆ ಮಾಡುವೆನೆಂಬ ನರನು ಕು |  
ಯೋನಿ ಐದುವ ಕರ್ತೃ ಹರಿ ಎಂದವನೆ ಮುಕ್ತನಹ || ೧೪ ||

ಕಲಿಮಲಾಪಹಳೆನಿಸುತಿಹ ಬಾಂ ।  
ಬೊಳೆಯೊಳಗೆ ಸಂಚರಿಸಿ ಬದಕುವ ।  
ಜಲಚರಪ್ರಾಣಿಗಳು ಬಲ್ಲವೆ ತೀರ್ಥಮಹಿಮೆಯನು ॥  
ಹಲವು ಬಗೆಯಲಿ ಹರಿಯ ಕರುಣಾ ।  
ಬಲದಿ ಬಲ್ಲಿದರಾದ ಬ್ರಹ್ಮಾ ।  
ನಿಲವಿಪೇಶಾದ್ಯಮರರಿಯರನಂತನಮಲಗುಣ ॥ ೧೫ ॥

ಶ್ರೀಲಕುಮಿವಲ್ಲಭನು ಹೃತ್ಕೀ ।  
ಲಾಲಜದೊಳಿದ್ದಖಿಳ ಚೇತನ ।  
ಜಾಲವನು ಮೋಹಿಸುವ ತ್ರಿಗುಣದಿ ಬದ್ಧರನು ಮಾಡಿ ॥  
ಸ್ಥೂಲಕರ್ಮದಿ ರತರ ಮಾಡಿ ಸ್ವ ।  
ಲೀಲೆಗಳ ತಿಳಿಸದಲೆ ಭವದಿ ಕು ।  
ಲಾಲಚಕ್ರದ ತೆರದಿ ತಿರುಗಿಸುತಿಹನು ಮಾನವರ ॥ ೧೬ ॥

ವೇದಶಾಸ್ತ್ರ ವಿಚಾರಗೈದು ನಿ ।  
ಷೇಧ ಕರ್ಮವ ತೊರೆದು ನಿತ್ಯದಿ ।  
ಸಾಧು ಕರ್ಮವ ಮಾಳ್ವರಿಗೆ ಸ್ವರ್ಗಾದಿಸುಖವೀವ ॥  
ಐದಿಸುವ ಪಾಪಿಗಳ ನಿರಯವ ।  
ಖೇದಮೋದ ಮನುಷ್ಯರಿಗೆ ದು ।  
ವಾದಿಗಳಿಗಂಧಂತಮದಿ ಮಹದುಃಖಗಳನುಣಿಪ ॥ ೧೭ ॥

ನಿರ್ಗುಣೋಪಾಸಕಗೆ ಗುಣಸಂ ।  
ಸರ್ಗದೋಷಗಳೀಯದಲೆ ಅಪ ।  
ವರ್ಗದಲಿ ಸುಖವಿತ್ತು ಪಾಲಿಸುವನು ಕೃಪಾಸಾಂದ್ರ ॥  
ದುರ್ಗಮನು ಎಂದೆನಿಪ ತ್ರೈವಿ ।  
ಧ್ಯರ್ಗೆ ತ್ರಿಗುಣಾತೀತ ಸಂತತ ।  
ಸ್ವರ್ಗಭೂನರಕದಲಿ ಸಂಚಾರವನೆ ಮಾಡಿಸುವ ॥ ೧೮ ॥

ಮೂವರೊಳಗಿದ್ದರು ಸರಿಯೆ ಸುಖ ।  
ನೋವುಗಳು ಸಂಬಂಧವಾಗವು ।  
ಪಾವನಕೆ ಪಾವನ ಪರಾತ್ಪರ ಪೂರ್ಣಸುಖವನಧಿ ॥  
ಈ ವನರುಹಭವಾಂಡದೊಳು ಸ್ವಕ ।  
ಳೇವರ ತದಾಕಾರಮಾಡಿ ಪ ।  
ರಾವರೇಶ ಚರಾಚರಾತ್ಮಕ ಲೋಕಗಳ ಪೊರೆವ ॥ ೧೯ ॥

ಈ ನಿಮಿತ್ತ ನಿರಂತರ ಸ್ವಾ |  
ಧೀನಕರ್ತೃತ್ವವನು ಮರೆದೇ |  
ನೇನು ಮಾಡುವದೆಲ್ಲ ಹರಿ ಒಳಹೊರಗೆ ನೆಲೆಸಿದ್ದು ||  
ತಾನೆ ಮಾಡುವನೆಂದು ಮ |  
ದ್ದಾನೆಯಂದದಿ ಸಂಚರಿಸು ಪವ |  
ಮಾನವಂದಿತ ಒಂದರಕ್ಷಣ ಬಿಟ್ಟಿಗಲ ನಿನ್ನ || ೨೦ ||

ಹಲವು ಕರ್ಮವ ಮಾಡಿ ದೇಹವ |  
ಬಳಲಿಸದೆ ದಿನದಿನದಿ ಹೃದಯಕ |  
ಮಲಸದನದಿ ವಿರಾಜಿಸುವ ಹರಿಮೂರ್ತಿಯನೆ ಭಜಿಸು ||  
ತಿಳಿಯದೀ ಪೂಜಾಪ್ರಕರಣವ |  
ಫಲಸುಪುಷ್ಪಾಗ್ರೋದಕ ಶ್ರೀ |  
ತುಲಸಿಗಳನರ್ಪಿಸಲು ಒಪ್ಪನು ವಾಸುದೇವ ಸದಾ || ೨೧ ||

ಧರಣಿ ನಾರಾಯಣನು ಉದಕದಿ |  
ತುರಿಯನಾಮಕ ಅಗ್ನಿಯೊಳು ಸಂ |  
ಕರುಷಣಾಹ್ವಯ ವಾಯುಗನು ಪ್ರದ್ಯುಮ್ನ ಅನಿರುದ್ಧ ||  
ಇರುತಿಹನು ಆಕಾಶದೊಳು ಮೂ |  
ರೆರಡು ರೂಪವ ಧರಿಸಿ ಭೂತಗ |  
ಕರೆಸುವನು ತನ್ನಾಮರೂಪದಿ ಪ್ರಜರ ಸಂತೈಪ || ೨೨ ||

ಘನಗತನು ತಾನಾಗಿ ನಾರಾ |  
ಯಣನು ತನ್ನಾಮದಲಿ ಕರೆಸುತ |  
ವನದ ಗರ್ಭೋದಕದಿ ನೆಲೆಸಿಹ ವಾಸುದೇವಾಖ್ಯ ||  
ಧ್ವನಿಸಿಡಿಲು ಸಂಕರುಷಣನು ಮಿಂ |  
ಚಿನೊಳು ಶ್ರೀಪ್ರದ್ಯುಮ್ನ ವೃಷ್ಟಿಯ |  
ಹನಿಗಳೊಳಗನಿರುದ್ಧನಿಪ್ಪನು ವರುಷನೆಂದೆನಿಸಿ || ೨೩ ||

ಗೃಹಕುಟುಂಬ ಧನಾದಿಗಳ ಸ |  
ನ್ನಹಗಳುಳ್ಳವರಾಗಿ ವಿಹಿತಾ |  
ವಿಹಿತ ಧರ್ಮ ಸುಕರ್ಮಗಳ ತಿಳಿಯದಲೆ ನಿತ್ಯದಲಿ ||  
ಅಹರ ಮೈಥುನ ನಿರ್ದ್ರೆಗೊಳಗಾ |  
ಗಿಹರು ಸರ್ವಪ್ರಾಣಿಗಳು ಹೃ |  
ದ್ಗುಹನಿವಾಸಿಯನರಿಯದಲೆ ಭವದೊಳಗೆ ಬಳಲುವರು || ೨೪ ||

ಜಡಜಸಂಭವ ಖಗ ಫಣಿಪ ಕೆಂ |  
ಜೆಡೆಯರಿಂದೊಡಗೂಡಿ ರಾಜಿಸು |  
ತಡವಿಯೊಳಗಿಪ್ಪನು ಸದಾ ಗೋಜಾದ್ರಿಜನು ಎನಿಸಿ ||  
ಉಡುಪನಿಂದಭಿವೃದ್ಧಿಗಳ ತಾ |  
ಕೊಡುತ ಪಕ್ಷಿ ಮೃಗಾಹಿಗಳ ಕಾ |  
ರೊಡಲ ಕಾವನು ತತ್ತದಾಹ್ವಯನಾಗಿ ಜೀವರನ || ೨೫ ||

ಅಪರಿಮಿತಸನ್ಮಹಿಮ ನರಹರಿ |  
ವಿಪಿನದೊಳು ಸಂತೈಸುವನು ಕಾ |  
ಶೃಪಿಯನಳಿದವ ಸ್ಥಲಗಳಲಿ ಸರ್ವತ್ರ ಕೇಶವನು ||  
ಖಿಪತಿ ಗಗನದಿ ಜಲಗಳಲಿ ಮಹ |  
ಶಫರನಾಮಕ ಭಕ್ತರನು ನಿ |  
ಷ್ಕಪಟದಿಂದಲಿ ಸಲಹುವನು ಕರುಣಾಲು ದಿನದಿನದಿ || ೨೬ ||

ಕಾರಣಾಂತರ್ಯಾಮಿ ಸ್ಥೂಲವ |  
ತಾರ ವ್ಯಾಪ್ತಾಂಶಾದಿರೂಪಕೆ |  
ಸಾರ ಶುಭಪ್ರವಿವಿಕ್ತನಂದ ಸ್ಥೂಲ ನಿಸ್ಸಾರ ||  
ಆರು ರಸಗಳನರ್ಪಿಸಲ್ಪರಿ |  
ಗೀ ರಹಸ್ಯವ ಪೇಳದೆ ಸದಾ |  
ಪಾರಮಹಿಮನ ರೂಪಗುಣಗಳ ನೆನೆದು ಸುಖಿಸುತಿರು || ೨೭ ||

ಜಲಗತೋಡುಪನಮಲ ಬಿಂಬವ |  
ಮೆಲುವೆವೆಂಬತಿ ಹರುಷದಿಂದಲಿ |  
ಜಲಚರಪ್ರಾಣಿಗಳು ನಿತ್ಯದಿ ಯತ್ನಗೈವಂತೆ ||  
ಹಲಧರಾನುಜ ಭೋಗ್ಯರಸಗಳ |  
ನೆಲೆಯನರಿಯದೆ ಪೂಜಿಸುತ ಹಂ |  
ಬಲಿಸುವರು ಪುರುಷಾರ್ಥಗಳ ಸತ್ಕುಲಜರಾವೆಂದು || ೨೮ ||

ದೇವ ಋಷಿ ಗಂಧರ್ವ ಪಿತೃ ನರ |  
ದೇವ ಮಾನವ ದನುಜ ಗೋಜ ಖ |  
ರಾವಿ ಮೊದಲಾದಖಿಳ ಚೇತನ ಭೋಗ್ಯರಸಗಳನು ||  
ಯಾವದವಯವಗಳೊಳಗಿದ್ದು ರ |  
ಮಾವರನು ಸ್ವೀಕರಿಪ ಯಾವ |  
ಜ್ಜೀವಗಣಕೆ ಸ್ವಯೋಗ್ಯರಸಗಳನೀವನೆಂದೆಂದು || ೨೯ ||

ಒರಟು ಬುದ್ಧಿಯ ಬಿಟ್ಟು ಲೌಕಿಕ |  
ಹರಟೆಗಳ ನೀಡಾಡಿ ಕಾಂಚನ |  
ಪರಟಲೋಷ್ಠಾದಿಗಳು ಸಮವೆಂದರಿದು ನಿತ್ಯದಲಿ ||  
ಪುರುಟಗರ್ಭಾಂಡೋದರನು ಸ |  
ತ್ಪುರುಷನೆಂದೆನಿಸೆಲ್ಲರೊಳಗಿ |  
ದ್ವರುಟ ಕರ್ಮವ ಮಾಳ್ವನೆಂದಡಿಗಡಿಗೆ ನೆನೆವುತಿರು || ೩೦ ||

ಭೂತಳದಿ ಜನರುಗಳು ಮರ್ಮಕ |  
ಮಾತುಗಳನಾಡಿದರೆ ಸಹಿಸದೆ |  
ಘಾತಿಸುವರತಿಕೋಪದಿಂದಲಿ ಹೆಚ್ಚರಿಪ ತೆರದಿ ||  
ಮಾತುಳಾಂತಕ ಜಾರ ಹೇ ನವ |  
ನೀತ ಚೋರನೇ ಎನಲು ತನ್ನ ನಿ |  
ಕೇತನದೊಳಿಟ್ಟವರ ಸಂತೈಸುವನು ಕರುಣಾಳು || ೩೧ ||

ಹರಿಕಥಾಮೃತಸಾರವಿದು ಸಂ |  
ತರು ಸದಾ ಚಿತ್ತೈಸುವುದು ನಿ |  
ಷ್ಮರಿಗಳಿಗೆ ಪಿಶುನರಿಗಯೋಗ್ಯರಿಗಿದನು ಪೇಳದಲೆ ||  
ನಿರುತ ಸದ್ಭಕ್ತಿಯಲಿ ಭಗವ |  
ಚ್ಚಿರಿತೆಗಳ ಕೊಂಡಾಡಿ ಹಿಗ್ಗುವ |  
ಪರಮ ಭಗವದ್ವಾಸರಿಗೆ ತಿಳಿಸುವುದು ಈ ರಹಸ್ಯ || ೩೨ ||

ಸತ್ಯಸಂಕಲ್ಪನು ಸದಾ ಏ |  
ನಿತ್ತದೇ ಪುರುಷಾರ್ಥವೆಂದರಿ |  
ದತ್ಯಧಿಕ ಸಂತೋಷದಿಂ ನೆನೆವುತ್ತು ಭುಂಜಿಪುದು ||  
ನಿತ್ಯ ಸುಖ ಸಂಪೂರ್ಣ ಪರಮ ಸು |  
ಹೃತ್ತಮ ಜಗನ್ನಾಥ ವಿಠಲ |  
ಬತ್ತಿಸಿ ಭವಾಂಬುಧಿಯ ಚಿತ್ತುಖಿವ್ಯಕ್ತಿ ಕೊಡುತಿಪ್ಪ || ೩೩ ||

|| ಇತಿ ಶ್ರೀ ನಾಮಸ್ಮರಣ ಸಂಧಿ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಪಿತೃಗಣ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಕೃತಿರಮಣ ಪ್ರದ್ಯುಮ್ನ ವಸುದೇ |  
ವತೆಗಳಾಹಂಕಾರತ್ರಯದೊಳು |  
ಚತುರವಿಂಶತಿ ರೂಪದಿಂದಲಿ ಭೋಜ್ಯನೆನಿಸುವನು ||  
ಹುತವಹಾಕ್ಷಾಂತರ್ಗತ ಜಯಾ |  
ಪತಿಯು ತಾನೇ ಮೂರಧಿಕ ತ್ರಿಂ |  
ಶತಿ ಸುರೂಪದಿ ಭೋಕ್ತೃ ಎನಿಸುವ ಭೋಕ್ತೃಗಳೊಳಿದ್ದು || ೧ ||

ಆರಧಿಕ ಮೂವತ್ತು ರೂಪದಿ |  
ವಾರಿಜಾಪ್ತನೊಳಿರುತಿಹನು ಮಾ |  
ಯಾರಮಣ ಶ್ರೀವಾಸುದೇವನು ಕಾಲನಾಮದಲಿ ||  
ಮೂರುವಿಧ ಪಿತೃಗಳೊಳು ವಸು ತ್ರಿಪು |  
ರಾರಿ ಆದಿತ್ಯಗನಿರುದ್ಧನು |  
ತೋರಿಕೊಳ್ಳದೆ ಕರ್ತೃ ಕರ್ಮ ಕ್ರಿಯನೆನಿಸಿಕೊಂಬ || ೨ ||

ಸ್ವವಶ ನಾರಾಯಣನು ತಾ ಷ |  
ಣ್ಣವತಿನಾಮದಿ ಕರೆಸುತಲಿ ವಸು |  
ಶಿವ ದಿವಾಕರ ಕರ್ತೃ ಕರ್ಮ ಕ್ರಿಯೆಗಳೊಳಗಿದ್ದು ||  
ನೆವನವಿಲ್ಲದೆ ನಿತ್ಯದಲಿ ತ |  
ನ್ನವರು ಮಾಡುವ ಸೇವೆ ಕೈಕೊಂ |  
ಡವರ ಪಿತೃಗಳಿಗೀವನಂತಾನಂತ ಸುಖಗಳನು || ೩ ||

ತಂತು ಪಟದಂದದಲಿ ಲಕ್ಷ್ಮೀ |  
ಕಾಂತ ಪಂಚಾತ್ಮಕನೆನಿಸಿ ವಸು |  
ಕಂತುಹರ ರವಿ ಕರ್ತೃಗಳೊಳಿದ್ದನವರತ ತನ್ನ ||  
ಚಿಂತಿಸುವ ಸಂತರನು ಗುರು ಮ |  
ಧ್ವಾಂತರಾತ್ಮಕ ಸಂತಯಿಸುವನು |  
ಸಂತತಖಿಳಾರ್ಥಗಳ ಪಾಲಿಸಿ ಇಹಪರಂಗಳಲಿ || ೪ ||

ತಂದೆ ತಾಯ್ಗಳ ಪ್ರೀತಿಗೋಸುಗ |  
ನಿಂದ್ಯಕರ್ಮವ ತೊರೆದು ವಿಹಿತಗ |  
ಳೊಂದು ಮೀರದೆ ಸಾಂಗಕರ್ಮಗಳನಾಚರಿಸುವವರು ||  
ವಂದನೀಯರಾಗಿಳೆಯೊಳಗೆ ದೈ |  
ನಂದಿನದಿ ದೈಶಿಕ ದೈಹಿಕ ಸುಖ |  
ದಿಂದ ಬಾಳ್ವರು ಬಹು ದಿವಸದಲಿ ಕೀರ್ತಿಯುತರಾಗಿ || ೫ ||

ಅಂಶಿ ಅಂಶಾಂತರ್ಗತತ್ರಯ |  
ಹಂಸ ವಾಹನ ಮುಖ್ಯದಿವಿಜರ |  
ಸಂಶಯದಿ ತಿಳಿದಂತರಾತ್ಮಕ ಶ್ರೀಜನಾರ್ದನನ ||  
ಸಂಸ್ಕರಣೆ ಪೂರ್ವಕದಿ ಷಡಧಿಕ |  
ತ್ರಿಂಶತ್ತಿತ್ರಯರೂಪವರಿತು ವಿ |  
ಪಾಂಸಗನ ಪೂಜಿಸುವರವರೆ ಕೃತಾರ್ಥರೆನಿಸುವರು || ೬ ||

ಮೂರುವರೆಸಾವಿರದ ಮೇಲರೆ |  
ನೂರೈದು ರೂಪದಿ ಜನಾರ್ದನ |  
ಸೂರಿಗಳು ಮಾಡುವ ಸಮಾರಾಧನೆಗೆ ವಿಘ್ನಗಳು ||  
ಬಾರದಂತೆ ಬಹುಪ್ರಕಾರ ಖ |  
ರಾರಿ ಕಾಪಾಡುವನು ಸರ್ವ ಶ |  
ರೀರಗಳೊಳಿದ್ದವರವರ ಪೆಸರಿಂದ ಕರೆಸುತಲಿ || ೭ ||

ಜಯಜಯ ಜಯಾಕಾಂತ ದತ್ತಾ |  
ತ್ರಯ ಕಪಿಲ ಮಹಿದಾಸ ಭಕ್ತ |  
ಪ್ರಿಯ ಪುರಾತನ ಪುರುಷ ಪೂರ್ಣಾನಂದ ಮಾನಘನ ||  
ಹಯವದನ ಹರಿ ಹಂಸ ಲೋಕ |  
ತ್ರಯ ವಿಲಕ್ಷಣ ನಿಖಿಳ ಜಗದಾ |  
ಶ್ರಯ ನಿರಾಮಯ ದಯದಿ ಸಂತೈಸೆಂದು ಪ್ರಾರ್ಥಿಪುದು || ೮ ||

ಷಣ್ಣವತಿಯೆಂಬಕ್ಷರೇಡ್ಯನು |  
ಷಣ್ಣವತಿ ನಾಮದಲಿ ಕರೆಸುತ |  
ತನ್ನವರು ಸದ್ಭಕ್ತಿ ಪೂರ್ವಕದಿಂದ ಮಾಡುತಿಹ ||  
ಪುಣ್ಯಕರ್ಮವ ಸ್ವೀಕರಿಸಿ ಕಾ |  
ರುಣ್ಯಸಾಗರ ಸಲಹುವನು ಬ್ರ |  
ಹ್ಮಣ್ಯದೇವ ಭವಾಬ್ಧಿಪೋತ ಬಹುಪ್ರಕಾರದಲಿ || ೯ ||

ದೇಹಗಳ ಕೊಡುವವನು ಅವರವ |  
ರಹರಗಳ ಕೊಡದಿಹನೆ ಸುಮನಸ |  
ಮಹಿತ ಮಂಗಳಚರಿತ ಸದ್ಗುಣಭರಿತನನವರತ ||  
ಅಹಿಕ ಪಾರತ್ರಿಕ ಸುಖಪ್ರದ |  
ವಹಿಸಿ ಬೆನ್ನಿಲಿ ಬೆಟ್ಟವಮೃತವ |  
ದ್ರುಹಿಣ ಮೊದಲಾದವರಿಗುಣಿಸಿದ ಮುಂದನಹಿತರನ || ೧೦ ||

ದ್ರುಹಿಣ ಮೊದಲಾದಮರರಿಗೆ ಸ |  
ನ್ಮಹಿತ ಮಾಯಾರಮಣ ತಾನೇ |  
ಸ್ವಹನೇನಿಸಿ ಸಂತೃಪ್ತಿಬಡಿಸುವ ಸರ್ವಕಾಲದಲಿ ||  
ಪ್ರಹಿತ ಸಂಕರುಷಣನು ಪಿತ್ಯಗಳಿ |  
ಗಹರನೇನಿಪ ಸ್ವಧಾಖ್ಯರೂಪದಿ |  
ಮಹಿಜ ಫಲತೃಣ ಪೆಸರಿನಲಿ ಪ್ರದ್ಯುಮ್ನ ಅನಿರುದ್ಧ || ೧೧ ||

ಅನ್ನನೇನಿಸುವ ನೃಪಶುಗಳಿಗೆ ಹಿ |  
ರಣ್ಯಗರ್ಭಾಂಡದೊಳು ಸಂತತ |  
ತನ್ನನೀಪರಿಯಿಂದುಪಾಸನೆ ಗೈವ ಭಕ್ತರನ ||  
ಬನ್ನಬಡಿಸದೆ ಭವಸಮುದ್ರ ಮ |  
ಹೋನ್ನತಿಯ ದಾಟಿಸಿ ಚತುರ್ವಿಧ |  
ಅನ್ನಮಯನಾತ್ಮ ಪ್ರದರ್ಶನ ಸುಖವನೀವ ಹರಿ || ೧೨ ||

ಮನವಚನಕಾಯಗಳ ದೆಶೆಯಿಂ |  
ದನುದಿನದಿ ಬಿಡದಾಚರಿಸುತಿ |  
ಪ್ಪನುಚಿತೋಚಿತ ಕರ್ಮಗಳ ಸದ್ಭಕ್ತಿಪೂರ್ವಕದಿ ||  
ಅನಿಳದೇವನೊಳಿಪ್ಪ ನಾರಾ |  
ಯಣಗಿದನ್ನವು ಎಂದು ಕೃಷ್ಣಾ |  
ಪರ್ಣವೆನುತ ಕೊಡು ಸ್ವೀಕರಿಸಿ ಸಂತೈಪ ಕರುಣಾಲು || ೧೩ ||

ಏಳು ವಿಧ ಅನ್ನ ಪ್ರಕರಣವ |  
ಕೇಳಿ ಕೋವಿದರಾಸ್ಯದಿಂದಲಿ |  
ಆಲಸವ ಮಾಡದಲೆ ಅನಿರುದ್ಧಾದಿ ರೂಪಗಳ ||  
ಕಾಲಕಾಲದಿ ನೆನೆದು ಪೂಜಿಸು |  
ಸ್ಥೂಲಮತಿಗಳಿಗಿದನು ಪೇಳದೆ |  
ಶ್ರೀಲಕುಮಿವಲ್ಲಭನೆ ಅನ್ನಾದನ್ನ ಅನ್ನದನು || ೧೪ ||

ಎಂದರಿದು ಸಪ್ತಾನ್ನಗಳ ದೈ |  
ನಂದಿನದಿ ಮರೆಯದೆ ಸದಾ ಗೋ |  
ವಿಂದಗರ್ವಿಸು ನಿರ್ಭಯದಿ ಮಹಯಜ್ಞವಿದುಯೆಂದು ||  
ಇಂದಿರೇಶನು ಸ್ವೀಕರಿಸಿ ದಯ |  
ದಿಂದ ಬೇಡಿಸಿಕೊಳದೆ ತವಕದಿ |  
ತಂದು ಕೊಡುವನು ಪರಮ ಮಂಗಳ ತನ್ನ ದಾಸರಿಗೆ || ೧೫ ||

ಸೂಜಿ ಕರದಲಿ ಪಿಡಿದು ಸಮರವ |  
ನಾ ಜಯಿಸುವೆನು ಎಂಬ ನರನಂ |  
ತೀ ಜಗತ್ತಿನೊಳುಳ್ಳ ಅಜ್ಞಾನಿಗಳು ನಿತ್ಯದಲಿ ||  
ಶ್ರೀಜಗತ್ಪತಿ ಚರಣಯುಗಳ ಸ |  
ರೋಜ ಭಕ್ತಿಜ್ಞಾನ ಪೂರ್ವಕ |  
ಪೂಜಿಸದೆ ಧರ್ಮಾರ್ಥಕಾಮವ ಬಯಸಿ ಬಳಲುವರು || ೧೬ ||

ಶಕಟಭಂಜನ ಸಕಲ ಜೀವರ |  
ನಿಕಟಗನು ತಾನಾಗಿ ಲೋಕಕೆ |  
ಪ್ರಕಟನಾಗದೆ ಸಕಲ ಕರ್ಮವ ಮಾಡಿ ಮಾಡಿಸುತ ||  
ಅಕುಟಲಾತ್ಮಕ ಭಕುತ ಜನರಿಗೆ |  
ಸುಖದನೆನಿಸುವ ಸರ್ವಕಾಲದಿ |  
ಅಕಟಕಟ ಈತನ ಮಹಾಮಹಿಮೆಗಳಿಗೇನೆಂಬೆ || ೧೭ ||

ಶ್ರೀಲಕುಮಿವಲ್ಲಭನು ವೈಕುಂ |  
ಠಾಲಯದಿ ಪ್ರಣವ ಪ್ರಕೃತಿ ಕೀ |  
ಲಾಲಜಾಸನ ಮುಖ್ಯ ಚೇತನರೊಳಗೆ ನೆಲೆಸಿದ್ದು ||  
ಮೂಲಕಾರಣ ಅಂಶಿನಾಮದಿ |  
ಲೀಲೆಗೈಸುತ ತೋರಿಕೊಳ್ಳದೆ |  
ಪಾಲಿನೊಳು ಘೃತವಿದ್ದತೆರದಂತಿಷ್ಟ ತ್ರಿಸ್ಥಳದಿ || ೧೮ ||

ಮೂರುಯುಗದಲಿ ಮೂಲರೂಪನು |  
ಸೂರಿಗಳ ಸಂತೈಸಿ ದಿತಿಜ ಕು |  
ಮಾರಕರ ಸಂಹರಿಸಿ ಧರ್ಮವನುಳುಹಬೇಕೆಂದು ||  
ಕಾರುಣಿಕ ಭೂಮಿಯೊಳು ನಿಜಪರಿ |  
ವಾರಸಹಿತವತರಿಸಿ ಬಹುವಿಧ |  
ತೋರಿದನು ನರವತ್ಸವೃತ್ತಿಯ ಸಕಲ ಚೇತನಕೆ || ೧೯ ||

ಕಾರಣಾಹ್ವಯ ಪ್ರಕೃತಿಯೊಳಗಿ |  
ದ್ವಾರಧಿಕ ಹದಿನೆಂಟು ತತ್ತ್ವವ |  
ತಾರಚಿಸಿ ತದ್ರೂಪ ತನ್ನಾಮಂಗಳನೆ ಧರಿಸಿ ||  
ನೀರಜ ಭವಾಂಡವನು ನಿರ್ಮಿಸಿ |  
ಕಾರುಣಿಕ ಕಾರ್ಯಾಖ್ಯ ರೂಪದಿ |  
ತೋರುವನು ಸಹಜಾಹಿತಾಚಲಗಳಲಿ ಪ್ರತಿದಿನದಿ || ೨೦ ||

ಜೀವರಂತರ್ಯಾಮಿ ಅಂಶಿ ಕ |  
ಳೇವರಗಳೊಳಗಿಂದ್ರಿಯಗಳಲಿ |  
ತಾ ವಿಹಾರವ ಗೈವೃತನುದಿನ ಅಂಶನಾಮದಲಿ ||  
ಈ ವಿಷಯಗಳನುಂಡು ಸುಖಮಯ |  
ಈವ ಸುಖ ಸಂಸಾರ ದುಃಖವ |  
ದೇವ ಮಾನವ ದಾನವರಿಗವಿರತ ಸುಧಾಮಸಖ || ೨೧ ||

ದೇಶದೇಶವ ಸುತ್ತಿ ದೇಹಾ |  
ಯಾಸಗೊಳಿಸದೆ ಕಾಮ್ಯಕರ್ಮದು |  
ರಾಶೆಗೊಳಗಾಗದಲೆ ಬ್ರಹ್ಮಾದ್ಯಖಿಳ ಚೇತನರು ||  
ಭೂ ಸಲಿಲ ಪಾವಕ ಸಮೀರಾ |  
ಕಾಶ ಮೊದಲಾದಖಿಳ ತತ್ತ್ವ ಪ |  
ರೇಶಗಿವಧಿಷ್ಠಾನವೆಂದರಿತರ್ಚಿಸನವರತ || ೨೨ ||

ಎರಡು ವಿಧದಲಿ ಲೋಕದೊಳು ಜೀ |  
ವರುಗಳಿಪ್ಪರು ಸಂತತ ಕ್ಷರಾ |  
ಕ್ಷರ ವಿಲಿಂಗ ಸಲಿಂಗ ಸೃಜ್ಯಾಸೃಜ್ಯ ಭೇದದಲಿ ||  
ಕರೆಸುವದು ಜಡಪ್ರಕೃತಿ ಪ್ರಣವಾ |  
ಕ್ಷರ ಮಹದಣುಕಾಲನಾಮದಿ |  
ಹರಿಸಹಿತ ಭೇದಗಳ ಪಂಚಕ ಸ್ಮರಿಸುಸರ್ವತ್ರ || ೨೩ ||

ಜೀವಜೀವರ ಭೇದ ಜಡಜಡ |  
ಜೀವಜಡಗಳ ಭೇದ ಪರಮನು |  
ಜೀವಜಡ ಸುವಿಲಕ್ಷಣನು ಎಂದರಿದು ನಿತ್ಯದಲಿ ||  
ಈ ವಿರಿಂಚಾಂಡದೊಳು ಎಲ್ಲಾ |  
ತಾವಿನಲಿ ತಿಳಿದೈದು ಭೇದ ಕ |  
ಳೇವರದೊಳರಿತಚ್ಯುತನ ಪದ ವೈದು ಶೀಘ್ರದಲಿ || ೨೪ ||

ಆದಿಯಲ್ಲಿ ಕ್ಷರಾಕ್ಷರಾಖ್ಯೆ |  
ದ್ವೇಧ ಅಕ್ಷರದೊಳು ರಮಾಮಧು |  
ಸೂದನರು ಕ್ಷರಗಳೊಳು ಪ್ರಕೃತಿ ಪ್ರಣವಕಾಲದೊಳು |  
ವೇಧಮುಖ್ಯ ತೃಣಾಂತ ಜೀವರ |  
ಭೇದಗಳನರಿತೀ ರಹಸ್ಯವ |  
ಬೋಧಿಸದೆ ಮಂದರಿಗೆ ಸರ್ವತ್ರದಲಿ ಚಿಂತಿಪುದು || ೨೫ ||

ದೀಪದಿಂ ದೀಪಗಳು ಪ್ರೊರಮ |  
ಟಾಪಣಾಲಯಗಳ ತಿಮಿರಗಳ |  
ತಾ ಪರಿಹರ ಗೈಸಿ ತದ್ಗತ ಪದಾರ್ಥ ತೋರ್ಪಂತೆ ||  
ಸೌಪರಣಿ ವರವಹನು ತಾ ಬಹು |  
ರೂಪನಾಮದಿ ಎಲ್ಲ ಕಡೆಯಲಿ |  
ವ್ಯಾಪಿಸಿದ್ದು ಯಥೇಷ್ಟ ಮಹಿಮೆಯ ತೋರ್ಪ ತಿಳಿಸದಲೆ || ೨೬ ||

ನಳಿನಮಿತ್ರಗೆ ಇಂದ್ರಧನು ಪ್ರತಿ |  
ಫಲಿಸುವಂತೆ ಜಗತ್ರಯವು ಕಂ |  
ಗೊಳಿಪದನುಪಾಧಿಯಲಿ ಪ್ರತಿಬಿಂಬಾಹ್ವಯದಿ ಹರಿಗೆ ||  
ತಿಳಿಯೆ ತ್ರಿಕಕುದ್ಧಾಮನತಿಮಂ |  
ಗಳ ಸುರೂಪವ ಸರ್ವ ತಾವಿಲಿ |  
ಪೊಳೆವ ಹೃದಯಕೆ ಪ್ರತಿದಿವಸ ಪ್ರಹ್ಲಾದಪೋಷಕನು || ೨೭ ||

ರಸವಿಶೇಷದೊಳತಿವಿಮಲ ಸಿತ |  
ವಸನ ತೋಯಿಸಿ ಅಗ್ನಿಯೊಳಗಿಡೆ |  
ಪಸರಿಸುವದು ಪ್ರಕಾಶ ನಸಗುಂದದಲೆ ಸರ್ವತ್ರ ||  
ತ್ರಿಶಿರದೂಷಣ ವೈರಿ ಭಕ್ತಿ ಸು |  
ರಸದಿ ತೋಯ್ದ ಮಹಾತ್ಮರನು ಬಾ |  
ಧಿಸವು ಭವದೊಳಗಿದ್ದರೆಯು ಸರಿ ದುರಿತರಾಶಿಗಳು || ೨೮ ||

ವಾರಿನಿಧಿಯೊಳಗುಳ್ಳಖಿಳ ನದಿಗಳು |  
ಬೇರೆಬೇರೆ ನಿರಂತರದಿ ವಿ |  
ಹಾರಗೈಯುತ ಪರಮ ಮೋದದಲಿಪ್ಪ ತೆರದಂತೆ ||  
ಮೂರು ಗುಣಗಳ ಮಾನಿಯೆನಿಸುವ |  
ಶ್ರೀರಮಾರೂಪಗಳು ಹರಿಯಲಿ |  
ತೋರಿತಿಪ್ಪವು ಸರ್ವಕಾಲದಿ ಸಮರಹಿತವೆನಿಸಿ || ೨೯ ||

ಕೋಕನದಸಖನುದಯ ಘೋಕಾ ।  
ಲೋಕನಕೆ ಸೋಗಸದಿರೆ ಭಾಸ್ಕರ ।  
ತಾ ಕಳಂಕನೆ ಈ ಕೃತೀಪತಿ ಜಗನ್ನಾಥನಿರೆ ॥  
ಸ್ವೀಕರಿಸಿ ಸುಖ ಬಡಲರಿಯದವಿ ।  
ವೇಕಿಗಳು ನಿಂದಿಸಿದರೇನಹು ।  
ದೀ ಕವಿತ್ವವ ಕೇಳಿ ಸುಖ ಬಡದಿಹರೆ ಕೋವಿದರು ॥ ೩೦ ॥

ಚೇತನಾಚೇತನಗಳಲಿ ಗುರು ।  
ಮಾತರಿಶ್ವಾಂತರ್ಗತ ಜಗ ।  
ನ್ನಾಥ ವಿಠಲ ನಿರಂತರದಿ ವ್ಯಾಪಿಸಿ ತಿಳಿಸಿಕೊಳ್ಳದಲೆ ॥  
ಕಾತರವ ಪುಟ್ಟಿಸಿ ವಿಷಯದಲಿ ।  
ಯಾತುಧಾನರ ಮೋಹಿಸುವ ನಿ ।  
ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ ॥ ೩೧ ॥

॥ ಇತಿ ಶ್ರೀ ಪಿತೃಗಣ ಸಂಧಿ ಸಂಪೂರ್ಣಂ ॥  
॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ಶ್ವಾಸ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಭಾರತೀಶನು ಘಳಿಗೆಯೊಳು ಮು |  
ನ್ನೂರ ಅರವತ್ತು ಸುರ ಜಪಗಳ |  
ತಾ ರಚಿಸುವನು ಸರ್ವಜೀವರೊಳಿದ್ದು ಬೇಸರದೆ ||  
ಕಾರುಣಿಕ ಅವರವರ ಸಾಧನ |  
ಪೂರಯಿಸಿ ಭೂ ಸ್ವರ್ಗ ನರಕವ |  
ಸೇರಿಸುವ ಸರ್ವಜ್ಞ ಸಕಲೇಷ್ಟಪ್ರದಾಯಕನು || ೧ ||

ತಾಸಿಗೊಂಭೈನೂರು ಶ್ವಾಸೋ |  
ಚ್ಚ್ವಾಸಗಳ ನಡೆಸುತಲಿ ಚೇತನ |  
ರಾಶಿಯೊಲು ಹಗಲಿರುಳು ಜಾಗೃತನಾಗಿ ನಿತ್ಯದಲಿ ||  
ಈ ಸುಮನಸೋತ್ತಂಸ ಲೇಶಾ |  
ಯಾಸ ವಿಲ್ಲದೆ ಪ್ರೋಷಿಸುತ ಮೂ |  
ಲೇಶನಂಪ್ಪಿ ಸರೋಜ ಮೂಲದಲಿಪ್ಪ ಕಾಣಿಸದೆ || ೨ ||

ಅರಿವುದೊಂದ್ಯಾಮದೊಳು ಶ್ವಾಸಗ |  
ಳೆರಡು ಸಾವಿರದೇಳನೂರನು |  
ಶರಸಹಸ್ರದ ಮೇಲೆ ನಾನೂರಹವು ದ್ವಿತಿಯಕ್ಕೆ ||  
ಮರಳಿ ಯಾಮತ್ರಯಕೆ ವಸುಸಾ |  
ವಿರದ ಮೇಲ್ನೂರಣಿಕೆಯಲಿ ಹ |  
ನ್ನೆರಡು ತಾಸಿಗೆ ಹತ್ತುಸಾವಿರದೆಂಟು ನೂರಹವು || ೩ ||

ಒಂದುದಿನದೊಳಗನಿಳ ಯಿಪ್ಪ |  
ತ್ತೊಂದು ಸಾವಿರದಾರುನೂರು ಮು |  
ಕುಂದನಾಜ್ಞದಿ ಮಾಡಿ ಮಾಡಿಸಿ ಲೋಕಗಳ ಪ್ರೊರೆವ ||  
ನೆಂದು ಪವನನ ಪ್ರೊಗಳುತಿರು ಯೆಂ |  
ದೆಂದು ಮರೆಯದೆ ಈ ಮಹಿಮೆ |  
ಸಂಕ್ರಂದನಾದ್ಯರಿಗುಂಟೆ ನೋಡಲು ಸರ್ವಕಾಲದಲಿ || ೪ ||

ಮೂರುಲಕ್ಷದ ಮೇಲೆ ವಿಂಶತಿ |  
ಈರೆರಡು ಸಾವಿರವು ಪಕ್ಷಕೆ |  
ಆರುಲಕ್ಷದ ಮೇಲೆ ನಾಲ್ವತ್ತೆಂಟು ಸಾವಿರವು ||  
ಮಾರುತನು ಮಾಸಕೆ ಜಪಿಸಿ ಸಂ |  
ಸಾರಸಾಗರದಿಂದ ಸುಜನರ |  
ಪಾರುಗಾಣಿಸಿ ಸಲಹುವನು ಬಹುಭೋಗಗಳನಿತ್ತು || ೫ ||

ಎರಡು ತಿಂಗಳಿಗಹುದು ಋತು ಭೂ |  
ಸುರರು ತಿಳಿವುದು ಶ್ವಾಸಜಪ ಹ |  
ನ್ನೆರಡು ಲಕ್ಷದ ಮೇಲೆ ತೊಂಭತ್ತಾರು ಸಾಹಸ್ರ ||  
ಕರೆಸುವುದು ಅಯನಾಹ್ವಯದಿ ಅರೆ |  
ವರುಷ ಮೂವತ್ತೆಂಟು ಲಕ್ಷೀ |  
ಪರಿ ತಿಳಿವುದೆಂಭತ್ತು ಯೆಂಟು ಸಹಸ್ರ ಕೋವಿದರು || ೬ ||

ವರುಷಕಿದರಿಮ್ಮಡಿ ಜಪಂಗಳ |  
ಗುರುವರಿಯ ತಾಮಾಡಿ ಮಾಡಿಸಿ |  
ದುರಿತಗಳ ಪರಿಹರಿಸುವನು ಚಿಂತಿಸುವ ಸಜ್ಜನರ ||  
ಸುರ ವಿರೋಧಿಗಳೊಳಗೆ ನೆಲೆಸಿ |  
ದ್ವಂದ್ವಿದೂರ ತಮೋಧಿಕಾರಿಗ |  
ಳಿರವರಿತು ಸೋಹಂ ಉಪಾಸನೆ ಮಾಳ್ವನವರಂತೆ || ೭ ||

ಇನಿತುಪಾಸನೆ ಸರ್ವಜೀವರೊ |  
ಳನಿಲದೇವನು ಮಾಡುತಿರೆ ಚಿಂ |  
ತನೆಯ ಮಾಡದೆ ಕಂಡ ನೀರೊಳು ಮುಳುಗಿ ನಿತ್ಯದಲಿ ||  
ಮನೆಯೊಳಗೆ ಕೃಷ್ಣಾಜಿನಾದ್ಯಾ |  
ಸನದಿ ಕುಳಿತು ವಿಶಿಷ್ಟ ಬಹುಸ |  
ಜ್ಞಾನನೆನಿಸಿ ಜಪಮಣಿಗಳೆಣಿಸಿದರೇನು ಬೇಸರದೆ || ೮ ||

ಓದನೋದಕವೆರಡು ತೇಜದೊ |  
ಳೈದುವವು ಲಯ ತದಭಿಮಾನಿಗ |  
ಳಾದ ಶಿವ ಪವನರು ರಮಾಧೀನತ್ವ ಐದಿಹರು ||  
ಈ ದಿವಿಜರೊಡಗೂಡಿ ಶ್ರೀಮಧು |  
ಸೂದನನ ಐದುವಳು ಯೆಂದರಿ |  
ದಾದರದಲನ್ನೋದಕವ ಕೊಡುತುಣುತ ಸುಖಿಸುತಿರು || ೯ ||

ಜಾಲಿತೊಪ್ಪಲಜಾವಿಗಳು ಮೆ |  
ದ್ದಾಲಯದಿ ಸ್ವೇಚ್ಛಾನುಸಾರದಿ |  
ಪಾಲಗರೆವಂದದಲಿ ಲಕ್ಷ್ಮೀರಮಣ ತನ್ನವರ |  
ಕೀಳು ಕರ್ಮವ ಸ್ವೀಕರಿಸಿ ತ |  
ನ್ನಾಲಯದೊಳಿಟ್ಟವರ ಪೊರೆವ ಕೃ |  
ಪಾಳು ಕಾಮದ ಕೈರವದಳಶ್ಯಾಮ ಶ್ರೀರಾಮ || ೧೦ ||

ಶಶಿದಿವಾಕರ ಪಾವಕರೊಳಿಹ |  
ಅಸಿತಸಿತ ಲೋಹಿತಗಳಲಿ ಶಿವ |  
ಸ್ವಸನಭಾರ್ಗವಿ ಮೂವರೊಳು ಶ್ರೀಕೃಷ್ಣ ಹಯವದನ ||  
ವಸುಧಿಪಾದನ ತ್ರಿವೃತು ಯೆನಿಸೀ |  
ವಸುಮತಿಯೊಳನ್ನೋದಕಾನಳ |  
ಪೆಸರಿನಿಂದಲಿ ಸರ್ವಜೀವರ ಸಲಹುವನು ಕರುಣೆ || ೧೧ ||

ದೀಪ ಕರದಲಿ ಪಿಡಿದು ಕಾಣದೆ |  
ಕೂಪದೊಳು ಬಿದ್ದಂತೆ ವೇದ ಮ |  
ಹೋಪನಿಷದರ್ಥಗಳ ನಿತ್ಯದಿ ಪೇಳುವವರೆಲ್ಲ ||  
ಶ್ರೀಪವನಮುಖವಿನುತನಮಲ ಸು |  
ರೂಪಗಳ ವ್ಯಾಪಾರ ತಿಳಿಯದೆ |  
ಪಾಪಪುಣ್ಯಕೆ ಜೀವಕರ್ತೃ ಅಕರ್ತೃ ಹರಿಯೆಂಬ || ೧೨ ||

ಅನಿಲದೇವನು ವಾಙ್ಮನೋಮಯ |  
ನೆನಿಸಿ ಪಾವಕ ವರುಣ ಸಂಕ್ರಂ |  
ದನ ಮುಖಾದ್ಯರೊಳಿದ್ದು ಭಗವದ್ರೂಪಗುಣಗಳನು ||  
ನೆನೆನೆನೆದು ಉಚ್ಚರಿಸುತಲಿ ನ |  
ಮ್ಮನು ಸದಾ ಸಂತೈಸುವನು ಸ |  
ನ್ಮನಿಗಣಾರಾಧಿತ ಪದಾಂಬುಜ ಗೋಜ ಸುರರಾಜ || ೧೩ ||

ಪಾದವೆನಿಪವು ವಾಙ್ಮನೋಮಯ |  
ಪಾದರೂಪದ್ವಯಗಳೊಳು ಪ್ರ |  
ಹ್ಲಾದ ಪೋಷಕ ಸಂಕರುಷಣಾಹ್ವಯದಿ ನೆಲೆಸಿದ್ದು ||  
ವೇದಶಾಸ್ತ್ರಪುರಾಣಗಳ ಸಂ |  
ವಾದರೂಪದಿ ಮನನಗೈವುತ |  
ಮೋದಮಯ ಸುಖವಿತ್ತು ಸಲಹುವ ಸರ್ವ ಸಜ್ಜನರ || ೧೪ ||

ಗಂಧವಹ ದಶದಿಶಗಳೊಳಗರ |  
ವಿಂದ ಸೌರಭ ಪಸರಿಸುತ ಫ್ರಾ |  
ಣೇಂದ್ರಿಯಗಳಿಗೆ ಸುಖವನೀವ್ರತ ಸಂಚರಿಸುವಂತೆ ||  
ಇಂದಿರೇಶನ ಸುಗುಣಗಳ ದೈ |  
ನಂದಿನದಿ ತುತಿಸುತನುವೋದಿಸು |  
ತಂಧಬಧಿರಸುಮೂಕನಂತಿರು ಮಂದ ಜನರೊಡನೆ || ೧೫ ||

ಶ್ರೀರಮಣನರಮನೆಯ ಪೂರ್ವ |  
ದ್ವಾರದಲ್ಲಿಹ ಸಂಜ್ಞ ಸೂರ್ಯಗ |  
ಭಾರತೀಪತಿ ಪ್ರಾಣನೊಳಗಿಹ ಲಕುಮಿನರಯಣನ ||  
ಸೇರಿ ಮನುಜೋತ್ತಮರು ಸರ್ವಶ |  
ರೀರಗತ ನಾರಾಯಣನ ಅವ |  
ತಾರಗುಣಗಳ ತುತಿಸುತಲಿ ಮೋದಿಪರು ಮುಕ್ತಿಯಲಿ || ೧೬ ||

ಪ್ರಣವಪ್ರತಿಪಾದ್ಯನ ಪುರದ ದ |  
ಕ್ಷಿಣಕವಾಟದಲಿಪ್ಪ ಶಶಿರೋ |  
ಹಿಣಿಗತ ವ್ಯಾನಸ್ಥ ಕೃತಿ ಪ್ರದ್ಯುಮ್ನ ರೂಪವನು ||  
ಗುಣಗಳನು ಸಂಸ್ತುತಿಸುತಲಿ ಪಿತೃ |  
ಗಣಗಧಾಧರನತಿವಿಮಲ ಪ |  
ಟ್ಟಣದೊಳಗೆ ಸ್ವೇಚ್ಛಾನುಸಾರದಿ ಸಂಚರಿಸುತಿಹರು || ೧೭ ||

ಅಮಿತವಿಕ್ರಮನಾಲಯದ ಪ |  
ಶ್ಚಿಮಕವಾಟದಿ ಸತಿಸಹಿತ ಸಂ |  
ಭ್ರಮದಿ ಭಗವದ್ಗುಣಗಳನೆ ಪೊಗಳುತಲಿ ಮೋದಿಸುವ ||  
ಸುಮನಸಾಸ್ಯನೊಳಿಪ್ಪಪಾನಗ |  
ದಮನ ಸಂಕರುಷಣನ ನಿಜ ಹೃ |  
ತ್ಯಮಲದೊಳು ಧೇನಿಸುವ ಋಷಿಗಣವೈದಿ ಸುಖಿಸುವರು || ೧೮ ||

ಸ್ವರಮಣನ ಗುಣರೂಪ ಸಪ್ತ |  
ಸ್ವರಗಳಿಂದಲಿ ಪಾಡುತಿಹ ತುಂ |  
ಬುರನೆ ಮೊದಲಾದಖಿಳ ಗಂಧರ್ವರು ರಮಾಪತಿಯ ||  
ಪುರದ ಉತ್ತರಬಾಗಿಲಾಧಿಪ |  
ಸುರಪಶಚಿಗಸಮಾನ ವಾಯುಗ |  
ಹರಿನ್ಮಣಿನಿಭ ಶಾಂತಿಪತಿ ಅನಿರುದ್ಧನೈದುವರು || ೧೯ ||

ಗರುಡಶೇಷಮರೇಂದ್ರಮುಖಿ ಪು |  
ಷ್ಕರನೆ ಕಡೆಯಾಗಿಪ್ಪುಖಿಳ ನಿ |  
ಜೃರರು ಉಧೃದ್ವಾರಗತ ಭಾರತಿ ಉದಾನದೊಳು ||  
ಮೆರೆವ ಮಾಯಾವಾಸುದೇವನ |  
ಪರಮ ಮಂಗಳವಯವಗಳ ಮಂ |  
ದಿರವನೈದಿ ಸದಾ ಮುಕುಂದನ ನೋಡಿ ಸುಖಿಸುವರು || ೨೦ ||

ದ್ವಾರ ಪಂಚಕ ಪಾಲರೊಳಗಿಹ |  
ಭಾರತೀ ಪ್ರಾಣಾಂತರಾತ್ಮಕ |  
ಮಾರಮಣನೈರೂಪ ತತ್ತದ್ವಾರದಲಿ ಬಪ್ಪ |  
ಮೂರೆರಡು ವಿಧ ಮುಕ್ತಿಯೋಗ್ಯರ |  
ತಾರತಮ್ಯವನರಿತವರ ಕಂ |  
ಸಾರಿ ಸಂಸಾರಾಬ್ಧಿ ದಾಟಿಸಿ ಮುಕ್ತರನ ಮಾಳ್ವ || ೨೧ ||

ಬೆಳಗಿಧೂಜಿಯು ನೋಳ್ವರಿಗೆ ಥಳ |  
ಥಳಿಸುತಲಿ ಕಂಗೊಳಿಸುವಂದದಿ |  
ತೊಳೆದು ದೇಹವ ನಾಮಮುದೈಗಳಿಂದಲಂಕರಿಸಿ ||  
ಒಲಿಸಿ ನಿತ್ಯ ಕುತರ್ಕ ಯುಕ್ತಿಗ |  
ಳಲವಬೋಧರ ಶಾಸ್ತ್ರ ಮರ್ಮವ |  
ತಿಳಿಯದಿಹ ನರ ಬರಿದೆ ಇದರೊಳು ಶಂಕಿಸಿದರೇನು || ೨೨ ||

ಉದಧಿಯೊಳು ಉರ್ವಿಗಳು ತೋರ್ಪಂ |  
ದದಲಿ ಹಂಸೋದ್ಧೀಥ ಹರಿ ಹಯ |  
ವದನ ಕೃಷ್ಣಾದ್ಯಮಿತ ಅವತಾರಗಳು ನಿತ್ಯದಲಿ ||  
ಪದುಮನಾಭನೊಳಿರುತಿಹವು ಸ |  
ವೃದ ಸಮಸ್ತ ಪ್ರಾಣಿಗಳ ಚಿ |  
ದ್ವೈದಯಗತ ರೂಪಗಳು ಅವ್ಯವಧಾನದಲಿ ಬಿಡದೆ || ೨೩ ||

ಶರಧಿಯೊಳು ಮಕರಾದಿ ಜೀವರು |  
ಇರಳು ಹಗಲೇಕಪ್ರಕಾರದಿ |  
ಚರಿಸುತನುವೋದಿಸುತ ಇಷ್ಟಂದದಿ ಜಗತ್ರಯವು |  
ಇರುತಿಹದು ಜಗದೀಶನುದರದಿ |  
ಕರೆಸುವದು ಪ್ರತಿಬಿಂಬನಾಮದಿ |  
ಧರಿಸಿಹದು ಹರಿನಾಮರೂಪಂಗಳನು ಅನವರತ || ೨೪ ||

ಜನನಿ ಸೌಷ್ಠವದಾರ್ಥಗಳು ಭೋಃ |  
ಜನವ ಮಾಡಲು ಗರ್ಭಗತ ಶಿಶು |  
ದಿನದಿನದಿ ಅಭಿವೃದ್ಧಿಯೈದುವ ತೆರದಿ ಜೀವರಿಗೆ ||  
ಪದುಮನಾಭನು ಸರ್ವರಸ ಉಂ |  
ಡುಣಿಸಿ ಸಂರಕ್ಷಿಸುವ ಜಾಹ್ನವಿ |  
ಜನಕ ಜನ್ಮಾದ್ಯಖಿಳ ದೋಷವಿದೂರ ಗಂಭೀರ || ೨೫ ||

ಆಶೆಗೊಳಗಾದವನು ಜನರಿಗೆ |  
ದಾಸನೆನಿಸುವ ಆಶೆಯನು ನಿಜ |  
ದಾಸಗೈದಿಹ ಪುಂಸಗೆಲ್ಲರು ದಾಸರೆನಿಸುವರು ||  
ಶ್ರೀಶನಂಘ್ರಿ ಸರೋಜಯುಗಳ ನಿ |  
ರಾಶೆಯಿಂದಲಿ ಭಜಿಸೆ ಒಲಿದು ರ |  
ಮಾಸಹಿತ ತನ್ನನೆ ಕೊಡುವ ಕರುಣಾಸಮುದ್ರ ಹರಿ || ೨೬ ||

ದ್ಯುನದಿ ಆದ್ಯಂತವನು ಕಾಣದೆ |  
ಮನುಜನೇಕತ್ರದಲಿ ತಾ ಮ |  
ಜ್ಜನವ ಗೈಯೆ ಸಮಸ್ತದೋಷದಿ ಮುಕ್ತನಹ ತೆರದಿ ||  
ಅನಘನಮಲಾನಂತಾನಂತ ಸು |  
ಗುಣಗಳೊಳಗೊಂದೇ ಗುಣೋಪಾ |  
ಸನೆಯ ಗೈವ ಮಹಾತ್ಮ ಧನ್ಯ ಕೃತಾರ್ಥನೆನಿಸುವನು || ೨೭ ||

ವಾಸುದೇವನು ಕರೆಸುವನು ಕಾ |  
ಪಾಸನಾಮದಿ ಸಂಕರುಷಣನು |  
ವಾಸವಾಗಿಹ ತೂಲದೊಳು ತಂತುಗನು ಪ್ರದ್ಯುಮ್ನ ||  
ವಾಸರೂಪನಿರುದ್ಧದೇವನು |  
ಭೂಷಣನು ತಾನಾಗಿ ತೋರ್ಪ ಪ |  
ರೇಶನಾರಾಯಣನು ಸರ್ವದ ಮಾನ್ಯ ಮಾನದನು || ೨೮ ||

ಲಲನೆಯಿಂದೊಡಗೂಡಿ ಚೈಲಗ |  
ಳೊಳಗೆ ಓತಪ್ರೋತರೂಪದಿ |  
ನೆಲೆಸಿಹನು ಚತುರಾತ್ಮಕ ಜಗನ್ನಾಥ ವಿಠಲನು ||  
ಭಳಿ ಬಿಸಿಲು ಮಳೆಗಾಳಿಯಿಂದರ |  
ಘಳಿಗೆ ಬಿಡದಲೆ ಕಾವನೆಂದರಿ |  
ದಿಳೆಯೊಳರ್ಚಿಸುತಿರು ಸದಾ ಸರ್ವಾಂತರಾತ್ಮಕನ || ೨೯ ||

॥ ಇತಿ ಶ್ರೀ ಶ್ವಾಸ ಸಂಧಿ ಸಂಪೂರ್ಣಂ ॥

॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ಸ್ವಗತಸ್ವಾತಂತ್ರ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಸ್ವಗತ ಸ್ವಾತಂತ್ರಿಯ ಗುಣವ ಹರಿ |  
ತೆಗೆದು ಬ್ರಹ್ಮಾದ್ಯರಿಗೆ ಕೊಟ್ಟಿದು |  
ಭೃಗುಮುನಿಪ ಪೇಳಿದನು ಇಂದ್ರದ್ಯುಮ್ನಕ್ಷಿತಿಪನಿಗೆ ||

ಪರಮ ವಿಷ್ಣು ಸ್ವತಂತ್ರ ಮಾಯಾ |  
ತರುಣಿ ವಕ್ಷಸ್ಥಳ ನಿವಾಸಿ |  
ಸರಸಿಜೋದ್ಭವ ಪ್ರಾಣರೀರ್ವರು ಸಚಿವರೆನಿಸುವರು ||  
ಸರುವ ಕರ್ಮಗಳಲ್ಲಿ ತತ್ಪ್ರಿಯ |  
ರುರಗ ಭೂಷಣಹಂಕೃತಿತ್ರಯ |  
ಕರೆಸುವಮರೇಂದ್ರಾರ್ಕ ಮುಖರಿದ್ರಿಯಪರೆನಿಸುವರು || ೧ ||

ಈ ದಿವೌಕಸರಂತೆ ಕಲಿವೊದ |  
ಲಾದ ದೈತ್ಯರು ಸರ್ವದೇಹದಿ |  
ತೋದಕರು ತಾವಾಗಿ ವ್ಯಾಪಾರಗಳ ಮಾಡುವರು ||  
ವೇಧನಂದದಿ ಕಲಿಯಹಂಕಾ |  
ರಾಧಿಪಾಧಮ ಮಧುಕುಕೈಟಭ |  
ಕ್ರೋಧಿಶಂಬರ ಮುಖರು ಮನಸಿಗೆ ಸ್ವಾಮಿಯೆನಿಸುವರು || ೨ ||

ದೇವತೆಗಳೋಪಾದಿ ನಿತ್ಯದಿ |  
ಏವಮಾದೀ ನಾಮದಿಂದಲಿ |  
ಯಾವದಿಂದ್ರಿಯಗಳಲಿ ವ್ಯಾಪಾರಗಳ ಮಾಡುವರು ||  
ಸೇವಕರ ಸೇವಾನುಗುಣ ಫಲ |  
ವೀವ ನೃಪನಂದದಲಿ ತನ್ನ ಸ್ವ |  
ಭಾವ ಸ್ವಾತಂತ್ರಿಯ ವಿಭಾಗವ ಮಾಡಿಕೊಟ್ಟ ಹರಿ || ೩ ||

ಅಗಣಿತ ಸ್ವಾತಂತ್ರಿಯವ ನಾ |  
ಲೈಗೆ ವಿಭಾಗವ ಮಾಡಿ ಒಂದನು |  
ತೆಗೆದು ದಶವಿಧಗೈಸಿ ಪಾದರೆ ಪಂಚಪ್ರಾಣನಲಿ ||  
ಮೊಗಚತುಷ್ಟಯನೊಳು ಸಪಾದ್ಯೈ |  
ದುಗುಣವಿರಸಿದ ಮತ್ತೆ ದಶವಿಧ |  
ಯುಗಳ ಗುಣವನು ಮಾಡಿ ಎರಡು ಸದಾಶಿವನೊಳಿಟ್ಟು || ೪ ||

ಪಾಕಶಾಸನ ಕಾಮರೊಳು ಸಾ |  
ಧೈಕವಿಟ್ಟು ದಶೇಂದ್ರಿಯರ ಸುದಿ |  
ವೌಕಸಾದ್ಯರೊಳೊಂದು ಯಾವಜ್ಜೀವರೊಳಗೊಂದು ||  
ನಾಲ್ಕುವರೆ ಕಲ್ಲಾದಿ ದೈತ್ಯಾ |  
ನೀಕಕಿತ್ತನು ಎರಡು ತ್ರಿವಿಧ ವಿ |  
ವೇಕ ಗೈಸಿದಿರಗೆ ಒಂದೆರಡಾತ್ಮ ತನ್ನೊಳಗೆ || ೫ ||

ಈ ವಿಧದಿ ಸ್ವಾತಂತ್ರಿಯತ್ವವ |  
ದೇವಮಾನವ ದಾನವರೊಳು ರ |  
ಮಾವಿನೋದಿ ವಿಭಾಗ ಮಾಡಿಟ್ಟಿಲ್ಲೆ ರಮಿಸುವನು ||  
ಮೂವರೊಳಗಿದ್ದವರ ಕರ್ಮವ |  
ತಾ ವಿಕಾರವಗೈಸದಲೆ ಕ |  
ಲ್ಪಾವಸಾನಕೆ ಕೊಡುವನು ಅನಾಯಾಸವರ ಗತಿಯ || ೬ ||

ಆಲಯಗಳೊಳಿಷ್ಟ ದೀಪ |  
ಜ್ವಾಲೆವರ್ತಿಗಳನುಸರಿಸಿ ಜನ |  
ರಾಲಿಗೊಪ್ಪುವ ತೆರದಿ ಹರಿ ತಾ ತೋರ್ಪ ಸರ್ವತ್ರ ||  
ಕಾಲಕಾಲದಿ ಶ್ರೀಧರಾ ದು |  
ಗಾಢಲಲನೆಯರ ಕೂಡಿ ಸುಖಮಯ |  
ಲೀಲೆ ಗೈಯಲು ತ್ರಿಗುಣ ಕಾರ್ಯಗಳಿಹವು ಜೀವರಿಗೆ || ೭ ||

ಇಂದ್ರಿಯಗಳಿಂ ಮಾಳ್ವ ಕರ್ಮ |  
ದ್ವಂದ್ವಗಳ ತನಗರ್ಪಿಸಲು ಗೋ |  
ವಿಂದ ಪುಣ್ಯವ ಕೊಂಡು ಪಾಪವ ಭಸ್ಮವನೆ ಮಾಳ್ವ ||  
ಇಂದಿರೇಶನು ಭಕ್ತಜನರನು |  
ನಿಂದಿಸುವರೊಳಗಿಷ್ಟ ಪುಣ್ಯವ |  
ತಂದು ತನ್ನವಗೀವ ಪಾಪಗಳವರಿಗುಣಿಸುವನು || ೮ ||

ಹೊತ್ತು ಹೊತ್ತಿಗೆ ಪಾಪಕರ್ಮ ಪ್ರ |  
ವರ್ತಕರ ನಿಂದಿಸದೆ ತನಗಿಂ |  
ದುತ್ತಮರ ಗುಣಕರ್ಮಗಳ ಕೊಂಡಾಡದಲೆ ಇಷ್ಟು ||  
ಮರ್ತ್ಯರಿಗೆ ಗೋ ಬ್ರಾಹ್ಮಣ ಸ್ತ್ರೀ |  
ಹತ್ಯ ಮೊದಲಾದಖಿಳ ದೋಷಗ |  
ಳಿತ್ತಪನು ಸಂದೇಹ ಪಡಸಲ್ಲಖಿಳ ಶಾಸ್ತ್ರಮತ || ೯ ||

ತನ್ನಸ್ವಾತಂತ್ರಿಯ ಗುಣಗಳ ಹಿ |  
ರಣ್ಯ ಗರ್ಭಾದ್ಯರಿಗೆ ಕಲಿಮುಖಿ |  
ದಾನವರ ಸಂತತಿಗೆ ಅವರಧಿಕಾರವನುಸರಿಸಿ ||  
ಪುಣ್ಯಪಾಪಗಳಿವ ಬಹು ಕಾ |  
ರುಣ್ಯಸಾಗರನಲ್ಲಶಕ್ತಿಗ |  
ಳುಣ್ಯಲರಿಯದೆ ಇರಲು ಉಣಕಲಿಸಿದನು ಜೀವರಿಗೆ || ೧೦ ||

ಸತ್ಯವಿಕ್ರಮ ಪುಣ್ಯ ಪಾಪ ಸ |  
ಮಸ್ತರಿಗೆ ಕೊಡಲೋಸುಗದಿ ನಾ |  
ಲ್ವತ್ತು ಭಾಗವ ಮಾಡಿ ಲೇಶಾಂಶವನು ಜನಕೀವ ||  
ಅತ್ಯಲುಪ ಪರಮಾಣು ಜೀವಗೆ ಸಾ |  
ಮರ್ಥ್ಯವನು ತಾ ಕೊಟ್ಟು ಸ್ಥೂಲ ಪ |  
ದಾರ್ಥಗಳುಂಡುಣಿಪ ಸರ್ವದ ಸರ್ವ ಜೀವರಿಗೆ || ೧೧ ||

ತಿಮಿರ ತರಣಿಗಳೇಕ ದೇಶದಿ |  
ಸಮನಿಸಿಪ್ಪವೆ ಎಂದಿಗಾದರು |  
ಭ್ರಮಣಭಳಿ ಬಿಸಲಂಜಿಕೆಗಳುಂಟೇನೊ ಪರ್ವತಕೆ ||  
ಅಮಿತ ಜೀವರೊಳಿದ್ದು ಲಕ್ಷ್ಮೀ |  
ರಮಣ ವ್ಯಾಪಾರಗಳ ಮಾಡುವ |  
ಕಮಲಪತ್ರ ಸರೋವರಗಳೊಳಗಿಷ್ಟ ತೆರದಂತೆ || ೧೨ ||

ಅಂಬುಜೋದ್ಭವ ಮುಖ್ಯಸುರ ಕಲಿ |  
ಶಂಬರಾದಿ ಸಮಸ್ತ ದೈತ್ಯಕ |  
ದಂಬಕನುದಿನ ಪುಣ್ಯಪಾಪ ವಿಭಾಗವನೆ ಮಾಡಿ ||  
ಅಂಬುಧಿಯ ಜಲವನು ಮಹದ್ಭಟ |  
ದಿಂಬನಿತು ತುಂಬುವತೆರದಿ ಪ್ರತಿ |  
ಬಿಂಬರೊಳು ತಾನಿದ್ದು ಯೋಗ್ಯತೆ ಯಂತೆ ಫಲವೀವ || ೧೩ ||

ಇನಿತು ವಿಷ್ಣುರಹಸ್ಯದೊಳು ಭೃಗು |  
ಮುನಿಪ ಇಂದ್ರದ್ಯುಮ್ನಗರುಪಿದ |  
ದನು ಬುಧರು ಕೇಳುವುದು ನಿತ್ಯದಿ ಮತ್ಸರವ ಬಿಟ್ಟು ||  
ಅನುಚಿತೋಕ್ತಿಗಳಿದ್ದರೆಯು ಸರಿ |  
ಗಣನೆ ಮಾಡದಿರೆಂದು ವಿದ್ವ |  
ಜ್ಞನಕೆ ವಿಜ್ಞಾಪನೆಯ ಮಾಡುವೆ ವಿನಯಪೂರ್ವಕದಿ || ೧೪ ||

ವೀತಭಯ ವಿಶ್ವೇಶ ವಿಧಿಪಿತ |  
ಮಾತುಳಾಂತಕ ಮಧ್ವವಲ್ಲಭ |  
ಭೂತಭಾವನನಂತ ಭಾಸ್ಕರ ತೇಜ ಮಹರಾಜ ||  
ಗೌತಮನ ಮಡದಿಯನು ಕಾಯ್ದಾ |  
ನಾಥರಕ್ಷಕ ಗುರುತಮ ಜಗ |  
ನ್ನಾಥ ವಿಠಲ ತನ್ನನಂಬಿದ ಭಕುತರನು ಪ್ರೊರೆವ || ೧೫ ||

|| ಇತಿ ಶ್ರೀ ಸ್ವಗತಸ್ವಾತಂತ್ರ್ಯ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ದತ್ತಸ್ವಾತಂತ್ರ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಕಾರುಣಿಕ ಹರಿ ತನ್ನೊಳಿಪ್ಪ |  
ಪಾರ ಸ್ವಾತಂತ್ರಿಯ ಗುಣವ ನಾ |  
ನೂರು ತೆಗೆದು ಸಪಾದ ಆರೊಂದಧಿಕ ಅರವತ್ತು ||  
ನಾರಿಗಿತ್ತ ದ್ವಿಷೋಡಶಾಧಿಕ |  
ನೂರು ಪಾದತ್ರಯವ ತನ್ನ ಶ |  
ರೀರದೊಳಗೀಪರಿ ವಿಭಾಗವ ಮಾಡಿ ತ್ರಿಪದಾಷ್ಟ || ೧ ||

ಸತ್ಯಲೋಕಾಧಿಪನೊಳಗೆ ಐ |  
ವತ್ತೆರಡು ಪವಮಾನನೊಳು ನಾ |  
ಲ್ವತ್ತು ಮೇಲೆಂಟಧಿಕ ಶಿವನೊಳಗಿಟ್ಟನಿಪ್ಪತ್ತು ||  
ಚಿತ್ತ ಜೇಂದ್ರರೊಳೈದಧಿಕ ದಶ |  
ತತ್ವ ಮಾನಿಗಳೆನಿಪ ಸುರರೊಳು |  
ಹತ್ತು ಈರೈದಖಿಳ ಜೀವರೊಳಿಟ್ಟ ನಿರವದ್ಯ || ೨ ||

ಕಲಿ ಮೊದಲುಗೊಂಡಖಿಳ ದಾನವ |  
ರೊಳಗೆ ನಾಲ್ವತ್ತೈದು ಈ ಪರಿ |  
ತಿಳಿದುಪಾಸನೆ ಮಾಡು ಮರೆಯದೆ ಪರಮ ಭಕ್ತಿಯಲಿ ||  
ಇಳೆಯೊಳಗೆ ಸಂಚರಿಸು ಲಕ್ಷ್ಮೀ |  
ನಿಲಯನಾಳಾನೆಂದು ಸರ್ವ |  
ಸ್ಥಳಗಳಲಿ ಸಂತೈಸುತಿಪ್ಪನು ಗೆಳೆಯನಂದದಲಿ || ೩ ||

ಅವನಿಪ ಸ್ವಾಮಿತ್ವ ಧರ್ಮವ |  
ಸ್ವವಶ ಮಾತ್ಯರಿಗಿತ್ತು ತಾ ಮ |  
ತ್ತವರ ಮುಖದಲಿ ರಾಜಕಾರ್ಯವ ಮಾಡಿಸುವ ತೆರದಿ ||  
ಕವಿಭೀಡಿತ ತನ್ನ ಕಳೆಗಳ |  
ದಿವಿಜದಾನವ ಮಾನವರೊಳಿ |  
ಟ್ಟಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ || ೪ ||

ಪುಣ್ಯಪಾಪಗಳೇ ತೆರದಿ ಕಾ ।  
ರುಣ್ಯಸಾಗರ ದೇವದಾನವ ।  
ಮಾನವರೊಳಿಟ್ಟವರ ಫಲವ್ಯತ್ಯಾಸವನೆ ಮಾಡಿ ॥  
ಬನ್ನಬಡಿಸುವ ಭಕ್ತಿಹೀನರ ।  
ಸನ್ನತ ಸುಕರ್ಮ ಫಲತೆಗೆದು ಪ್ರ ।  
ಪನ್ನರಿಗೆ ಕೊಟ್ಟವರ ಸುಖಬಡಿಸುವನು ಸುಭುಜಾಹ್ವ ॥ ೫ ॥

ಮಾಣಿಕವ ಕೊಂಡಂಗಡಿಯೊಳಜಿ ।  
ವಾನಕೊಟ್ಟಾ ಪುರುಷನ ಸಮಾ ।  
ಧಾನ ಮಾಡುವ ತೆರದಿ ದೈತ್ಯರು ನಿತ್ಯದಲಿ ಮಾಳ್ವ ॥  
ದಾನ ಯಜ್ಞಾದಿಗಳ ಫಲ ಪವ ।  
ಮಾನ ಪಿತನಪಹರಿಸಿ ಅಸಮೀ ।  
ಚೀನ ಸುಖಿಗಳ ಕೊಟ್ಟು ಅಸುರರ ಮತ್ತರನು ಮಾಳ್ವ ॥ ೬ ॥

ಏಣಲಾಂಛನನಮಲಕಿರಣ ಕ್ರ ।  
ಮೇಣ ವೃದ್ಧಿಯನ್ನೈದಿ ಲೋಗರ ।  
ಕಾಣಗೊಡದಿಹ ಕತ್ತಲೆಯ ಭಂಗಿಸುವ ತೆರದಂತೆ ॥  
ವೈನತೇಯಾಂಸಗನ ಮೂರ್ತಿ ।  
ಧ್ಯಾನವುಳ್ಳ ಮಹಾತ್ಮರಿಗೆ ಸು ।  
ಜ್ಞಾನ ಭಕ್ತ್ಯಾದಿಗಳು ವರ್ಧಿಸಿ ಸುಖವೆ ಕೊಡುತಿಹರು ॥ ೭ ॥

ಜನಪನರಿಕೆಯ ಚೋರ ಪೊಳಲೊಳು ।  
ಧನವ ಕದ್ದೊಯ್ದೀಯಲವನವ ।  
ಗುಣಗಳೆಣಿಸದೆ ಪೊರೆವ ಕೊಡದಿರೆ ಶಿಕ್ಷಿಸುವ ತೆರದಿ ॥  
ಅನುಚಿತೋಚಿತ ಕರ್ಮ ಕೃಷ್ಣಾ ।  
ಪರ್ಣವೆನಲು ಕೈಕೊಂಡು ತನ್ನರ ।  
ಮನೆಯೊಳಿಟ್ಟಾನಂದ ಬಡಿಸುವ ಮಾಧವಾನತರ ॥ ೮ ॥

ಅನ್ನದನ್ನಾದನ್ನ ನಾಮಕ ।  
ಮುನ್ನ ಪೇಳ್ವ ಪ್ರಕಾರ ಜೀವರೊ ।  
ಳನ್ನರೂಪ ಪ್ರವೇಷಗೈದವರವರ ವ್ಯಾಪಾರ ॥  
ಬನ್ನಬಡದಲೆ ಮಾಡಿ ಮಾಡಿಸಿ ।  
ಧನ್ಯರಿವರಹುದೆಂದೆನಿಸಿ ತ್ರೈ ।  
ಗುಣ್ಯವರ್ಜಿತ ತತ್ತದಾಹ್ವಯನಾಗಿ ಕರೆಸುವನು ॥ ೯ ॥

ಸಲಿಲಬಿಂದು ಪಯೋಬ್ಧಿಯೊಳು ಬೀ ।  
ಳಲು ವಿಕಾರವನ್ನೆದ ಬಲ್ಲದೆ ।  
ಜಲವು ತದ್ರೂಪವನೆ ಐದುವದೆಲ್ಲ ಕಾಲದಲಿ ॥  
ಕಲಿಮಲಾಪಹನರ್ಚಿಸುವ ಸ ।  
ತ್ಕುಲಜರ ಕುಕರ್ಮಗಳು ತಾ ನಿ ।  
ಷ್ಕಲುಷ ಕರ್ಮಗಳಾಗಿ ಪುರುಷಾರ್ಥಗಳ ಕೊಡುತಿಹರು ॥ ೧೦ ॥

ಮೊಗದೊಳಗೆ ಮೊಗವಿಟ್ಟು ಮುದ್ದಿಸಿ ।  
ಮಗುವಿನಂ ಬಿಗಿದಪ್ಪಿ ರಂಬಿಸಿ (?) ನೇಹದಿ ।  
ತೆಗೆದು ತನ್ನಯ ಸ್ತನಗಳುಣಿಸುವ ಜನನಿಯಂದದಲಿ ॥  
ಅಗಣಿತಾತ್ಮನು ತನ್ನ ಪಾದಾ ।  
ಬ್ಬಗಳ ಧೇನಿಪ ಭಕ್ತ ಜನರಿಗೆ ।  
ಪ್ರಘಟಕನು ತಾನಾಗಿ ಸೌಖ್ಯಗಳೇವ ಸರ್ವತ್ರ ॥ ೧೧ ॥

ತೋಟಿಗನು ಭೂಮಿಯೊಳು ಬೀಜವ ।  
ನಾಟಬೇಕೆಂದೆನುತ ಹಿತದಲಿ ।  
ಮೋಟೆಯಿಂ ನೀರೆತ್ತಿ ಸಸಿಗಳ ಸಂತಯಿಸುವಂತೆ ॥  
ಪಾಟುಬಡದಲೆ ಜಗದಿ ಜೀವರ ।  
ಘೋಟಕಾಸ್ಯನು ಸೃಜಿಸಿ ಯೋಗ್ಯತೆ ।  
ದಾಟಗೊಡದಲೆ ಸಲಹುತಿಪ್ಪನು ಸರ್ವಕಾಲದಲಿ ॥ ೧೨ ॥

ಭೂಮಿಯೊಳು ಜಲವಿರೆ ತೃಷಾರ್ತನು ।  
ತಾ ಮರೆದು ಮೊಗವೆತ್ತಿ ಎಣ್ಣೆಸೆ ।  
ವ್ಯೋಮ ಮಂಡಲದೊಳಗೆ ಕಾಣದೆ ಮಿಡುಕುವಂದದಲಿ ॥  
ಶ್ರೀಮನೋರಮ ಸರ್ವರಂತ ।  
ಯಾಮಿಯಾಗಿರೆ ತಿಳಿಯಲರಿಯದೆ ।  
ಭ್ರಾಮಕರು ಭಜಿಸುವರು ಭಕುತಿಯಲನ್ಯ ದೇವತೆಯು ॥ ೧೩ ॥

ಮುಖ್ಯಫಲ ವೈಕುಂಠ ಮುಖ್ಯಾ ।  
ಮುಖ್ಯಫಲ ಮಹದಾದಿಲೋಕಾ ।  
ಮುಖ್ಯಫಲ ವೈಷಯಿಕವೆಂದರಿದತಿ ಭಕುತಿಯಿಂದ ॥  
ರಕ್ಕಸಾರಿಯ ಭಜಿಸುತಲಿ ನಿ ।  
ದುಃಖನಾಗು ನಿರಂತರದಿ ಮೊರೆ ।  
ಪ್ರೊಕ್ಕವರ ಬಿಡ ಭೃತ್ಯವತ್ಸಲ ಭಾರತೀಶ ಪಿತ ॥ ೧೪ ॥

ವ್ಯಾಧಿಯಿಂ ಪೀಡಿತ ಶಿಶುವಿಗೆ ಗು |  
ಡೋದಕವ ನೆರೆದದಕೆ ಔಷಧ |  
ತೇದು ಕುಡಿಸುವ ತಾಯಿಯೋಪಾದಿಯಲಿ ಸರ್ವಜ್ಞ ||  
ಬಾದರಾಯಣ ಭಕ್ತ ಜನಕೆ ಪ್ರ |  
ಸಾದರೂಪಕನಾಗಿ ಭಾಗವ |  
ತಾದಿಯಲಿ ಪೇಳಿದನು ಧರ್ಮಾದಿಗಳೆ ಫಲವೆಂದು || ೧೫ ||

ದೂರದಲ್ಲಿಹ ಪರ್ವತ ಘನಾ |  
ಕಾರತೋರ್ಪುದು ನೋಳ್ವ ಜನರಿಗೆ |  
ಸಾರ ಗೈಯಲು ಸರ್ವ ವ್ಯಾಘ್ರಗಳಿಂದ ಭಯವಿಹುದು ||  
ಘೋರತರ ಸಂಸಾರ ಸೌಖ್ಯಾ |  
ಸಾರ ತರವೆಂದರಿತು ನಿತ್ಯ ರ |  
ಮಾರಮಣನಾರಾಧಿಸುವರದರಿಂದ ಬಲ್ಲವರು || ೧೬ ||

ಕೆಸರ ಘಟಗಳ ಮಾಡಿ ಬೇಸಿಗೆ |  
ಬಿಸಿಲೊಳಗಿಟ್ಟೊಣಗಿಸಿದರದು ಘನ |  
ರಸವು ತುಂಬಲು ಬಹುದೆ ಸರ್ವಸ್ವತಂತ್ರ ನಾನೆಂಬ ||  
ಪಶುಪನರನೇನೇನು ಮಾಳ್ವಾ |  
ನಶನ ದಾನ ಸ್ನಾನ ಕರ್ಮಗ |  
ಳೊಸರಿ ಪ್ರೋಪಪು ಬರಿದೆ ದೇಹಾಯಾಸವನೆ ಕೊಟ್ಟು || ೧೭ ||

ಎರಡು ದೀಕ್ಷೆಗಳಿಹವು ಬಾಹ್ಯಂ |  
ತರವೆನಿಪ ನಾಮದಲಿ ಬುಧರಿಂ |  
ದರಿತು ದೀಕ್ಷಿತನಾಗು ದೀರ್ಘದ್ವೇಷಗಳ ಬಿಟ್ಟು ||  
ಹರಿಯೆ ಸರ್ವೋತ್ತಮ ಕ್ಷರಾಕ್ಷರ |  
ಪುರುಷ ಪೂಜಿತ ಪಾದ ಜನ್ಮಾ |  
ದ್ಯವಿದೂರ ಸುಖಾತ್ಮ ಸರ್ವಗನೆಂದು ಸ್ಮರಿಸುತಿರು || ೧೮ ||

ಹೇಯವಸ್ತುಗಳಿಲ್ಲವು ಉಪಾ |  
ದೇಯ ವಸ್ತುಗಳಿಲ್ಲ ನ್ಯಾಯಾ |  
ನ್ಯಾಯ ಧರ್ಮಗಳಿಲ್ಲ ದ್ವೇಷಾಸೂಯೆ ಮೊದಲಿಲ್ಲ ||  
ತಾಯಿತಂದೆಗಳಿಲ್ಲ ಕಮಲದ |  
ಳಾಯತಾಕ್ಷಗೈಯೆನಲು ಈಸುವ |  
ಕಾಯಿಯಂದದಿ ಮುಳಗಗೊಡದೆ ಭವಾಬ್ಧಿ ದಾಟಿಸುವ || ೧೯ ||

ಮಂದನಾದರು ಸರಿಯೆ ಗೊಪೀ |  
ಚಂದನ ಶ್ರೀಮುದ್ರೆಗಳ ನಲು |  
ವಿಂದ ಧರಿಸುತ ಶ್ರೀತುಲಸಿ ಪದುಮಾಕ್ಷಿ ಸರಗಳನು ||  
ಕಂಧರದ ಮಧ್ಯದಲಿ ಧರಿಸಿ ಮು |  
ಕುಂದ ಶ್ರೀಭೂರಮಣ ತ್ರಿಜಗ |  
ದ್ವಂದ್ಯ ಸರ್ವ ಸ್ವಾಮಿ ಮಮ ಕುಲ ದೈವವೆನೆ ಪೊರೆವ || ೨೦ ||

ಪ್ರಾಯಧನಮದದಿಂದ ಜನರಿಗೆ |  
ನಾಯಕ ಪ್ರಭುವೆಂಬಿ ಪೂರ್ವದಿ |  
ತಾಯಿ ಪೊಟ್ಟಿಯೊಳಿರಲು ಪ್ರಭುವೆಂದೇಕೆ ಕರೆಯರಲೈ ||  
ಕಾಯ ನಿನ್ನನು ಬಿಟ್ಟು ಪೋಗಲು |  
ರಾಯ ನೀನೆಂಬುವ ಪ್ರಭುತ್ವ ಪ |  
ಲಾಯನವನ್ನೆದಿತು ಸಮೀಪದಲ್ಲಿದ್ದರದು ತೋರು || ೨೧ ||

ವಾಸುದೇವೇಕ ಪ್ರಕಾರದಿ |  
ಈಶನೆನಿಸುವ ಬ್ರಹ್ಮ ರುದ್ರ ಶ |  
ಚೇಶ ಮೊದಲಾದಮರರೆಲ್ಲರು ದಾಸರೆನಿಸುವರು ||  
ಈ ಸುಮಾರ್ಗವ ಬಿಟ್ಟು ಸೋಹ |  
ಮುಪಾಸನೆಯಗೈವ ನರ ದೇಹಜ |  
ದೈಶಿಕ ಕ್ಲೇಶಗಳು ಬರಲವನೇಕೆ ಬಿಡಿಸಿಕೊಳ || ೨೨ ||

ಆ ಪರಬ್ರಹ್ಮನಲಿ ತ್ರಿಜಗ |  
ದ್ವಾಪಕತ್ವ ನಿಯಾಮಕತ್ವ |  
ಸ್ಥಾಪಕತ್ವ ವಶತ್ವ ಈಶತ್ವಾದಿ ಗುಣಗಳಿಗೆ |  
ಲೋಪವಿಲ್ಲೇಕಪ್ರಕಾರ ಸ್ವ |  
ರೂಪವೆನಿಪವು ಸರ್ವಕಾಲದಿ |  
ಪೋಪುವಲ್ಲವು ಜೀವರಿಗೆ ದಾಸತ್ವದೋಪಾದಿ || ೨೩ ||

ನಿತ್ಯನೂತನ ನಿರ್ವಿಕಾರ ಸು |  
ಹೃತ್ತಮ ಪ್ರಣವಸ್ಥ ವರ್ಣೋ |  
ತ್ವತ್ತಿಕಾರಣ ವಾಚ್ಯನೋಮಯ ಸಾಮಗಾನರತ ||  
ದತ್ತ ಕಪಿಲ ಹಯಾಸ್ಯ ರೂಪದಿ |  
ಪೃಥ್ವಿಪೃಥ್ವಿವರೋಳಗಿದ್ದು ಪ್ರ |  
ವರ್ತಿಸುವನವರವರ ಯೋಗ್ಯತೆ ಕರ್ಮವನುಸರಿಸಿ || ೨೪ ||

ಶ್ರುತಿಗಳಾತನಮಾತು ವಿಮಲ |  
ಸ್ಮೃತಿಗಳಾತನ ಶಿಕ್ಷೆ ಜೀವ |  
ಪ್ರತತಿ ಪ್ರಕೃತಿಗಳೆರಡು ಪ್ರತಿಮೆಗಳೆನಿಸಿ ಕೊಳುತಿಹವು ||  
ಇತರ ಕರ್ಮಗಳೆಲ್ಲ ಲಕ್ಷ್ಮೀ |  
ಪತಿಗೆ ಪೂಜೆಗಳೆಂದು ಸ್ಮರಿಸುತ |  
ಚತುರವಿಧ ಪುರುಷಾರ್ಥಗಳ ಬೇಡದಿರು ಸ್ವಪ್ನದಲಿ || ೨೫ ||

ಭೂತಳಾಧಿಪನಾಜ್ಞಧಾರಕ |  
ದೂತರಿಗೆ ಸೇವಾನುಸಾರದಿ |  
ವೇತನವ ಕೊಟ್ಟವರ ಸಂತೋಷಿಸುವ ತೆರದಂತೆ ||  
ಮಾತರಿಶ್ವಪ್ರಿಯನು ಪರಮ |  
ಪ್ರೀತಿಪೂರ್ವಕ ಸದ್ಗುಣಗಳ |  
ಗಾಧಕರ ಸಂತೋಷಬಡಿಸುವ ಇಹಪರಂಗಳಲಿ || ೨೬ ||

ದೀಪದಿವದಲಿ ಕಂಡರಾದಡೆ |  
ಲೋಪಗೈಸುವರಾಕ್ಷಣ ಹರಿ ಸ |  
ಮೀಪದಲ್ಲಿರೆ ನಂದನಾಮಸುನಂದವೆನಿಸುವವು ||  
ಔಪಚಾರಿಕವಲ್ಲ ಸುಜನರ |  
ಪಾಪಕರ್ಮವು ಪುಣ್ಯವೆನಿಪವು |  
ಪಾಪಿಗಳ ಸತ್ಪುಣ್ಯ ಕರ್ಮವು ಪಾಪವೆನಿಸುವವು || ೨೭ ||

ಧನವ ಸಂಪಾದಿಸುವ ಪ್ರದ್ಯಾ |  
ವಣಿಕರಂದದಿ ಕೋವಿದರ ಮನೆ |  
ಮನೆಗಳಲಿ ಸಂಚರಿಸು ಶಾಸ್ತ್ರಶ್ರವಣಗೋಸುಗದಿ ||  
ಮನನಗೈದುಪದೇಶಿಸುತ ದು |  
ಜನರ ಕೂಡಾಡದಿರು ಸ್ವಪ್ನದಿ |  
ಪ್ರಣತ ಕಾಮದ ಕೊಡುವ ಸೌಖ್ಯಗಳಿಹಪರಂಗಳಲಿ || ೨೮ ||

ಕಾರಕಕ್ರಿಯ ದ್ರವ್ಯ ವಿಭ್ರಮ |  
ಮೂರುವಿಧ ಜೀವರಿಗೆ ಬಹು ಸಂ |  
ಸಾರಕಿವು ಕಾರಣವೆನಿಸುವವು ಎಲ್ಲ ಕಾಲದಲಿ ||  
ದೂರವೋಡಿಸಿ ಭ್ರಾಮಕತ್ರಯ |  
ಮಾರಿಗೊಳಗಾಗದಲೆ ಸರ್ವಾ |  
ಧಾರಕನ ಚಿಂತಿಸುತಲಿರು ಸರ್ವತ್ರ ಮರೆಯದಲೆ || ೨೯ ||

ಕರಣ ಕರ್ಮವ ಮಾಡಿದರೆ ವಿ ।  
ಸ್ಮರಣೆ ಕಾಲದಿ ಮಾತುಗಳಿಗು ।  
ತ್ತರವ ಕೊಡದಲೆ ಸುಮ್ಮನಿಷ್ಟನು ಜಾಗರಾವಸ್ಥೆ ॥  
ಕರುಣಿಸಲು ವ್ಯಾಪಾರ ಮಾಡುವ ।  
ಬರಲು ನಾಲ್ಕಾವಸ್ಥೆಗಳು ಪರಿ ।  
ಹರಿಸಿಕೊಳ್ಳನೇತಕೆ ಸ್ವತಂತ್ರನು ತಾನೆಯೆಂಬುವನು ॥ ೩೦ ॥

ಯುಕ್ತಿ ಮಾತುಗಳಲ್ಲ ಶ್ರುತಿಸ್ಮೃತಿ ।  
ತ್ಯಕ್ತ ಮಾತುಗಳಿವು ವಿಚಾರಿಸೆ ।  
ಮುಕ್ತಿಗಿವು ಸೋಪಾನವೆನಿಪವು ಪ್ರತಿಪ್ರತೀ ಪದವು ॥  
ಭಕ್ತಿಪೂರ್ವಕ ಪಠಿಸುವವರಿಗೆ ।  
ವ್ಯಕ್ತಿ ಕೊಡುವ ಸ್ವರೂಪಸುಖಿ ಪ್ರವಿ ।  
ವಿಕ್ತರನ ಮಾಡುವನು ಭವಭಯದಿಂದ ಬಹುರೂಪ ॥ ೩೧ ॥

ಶ್ರೀನಿವಾಸನ ಸುಗುಣ ಮಣಿಗಳ ।  
ಪ್ರಾಣಮತ ವಯುನಾಖ್ಯ ಸೂತ್ರದಿ ।  
ಪೋಣಿಸಿದ ಮಾಲಿಕೆಯ ವಾಙ್ಮಯಂಗೆಸಮರ್ಪಿಸಿದ ॥  
ಜ್ಞಾನಿಗಳ ದೃಗ್ವಿಷಯವಹುದ ।  
ಜ್ಞಾನಿಗಳಿಗೆ ಅಸಹ್ಯ ತೋರ್ಪುದು ।  
ಮಾಣಿಕವ ಮರ್ಕಟನ ಕೈಯಲಿ ಕೊಟ್ಟ ತೆರದಂತೆ ॥ ೩೨ ॥

ಶ್ರೀವಿಧೀರ ವಿಪಾಹಿಪೇಶ ಶ ।  
ಚೀವರಾತ್ಮಭವಾರ್ಕ ಶಶಿ ದಿ ।  
ಗ್ಧೀವ ಋಷಿ ಗಂಧರ್ವ ಕಿನ್ನರ ಸಿದ್ಧ ಸಾಧ್ಯಗಣ ॥  
ಸೇವಿತ ಪದಾಂಭೋಜ ತ್ವತ್ಪಾ ।  
ದಾವಲಂಬಿಗಳಾದ ಭಕ್ತರ ।  
ಕಾವ ಕರುಣಾಸಾಂದ್ರ ಲಕ್ಷ್ಮೀ ಹೃತ್ಕಮುದಚಂದ್ರ ॥ ೩೩ ॥

ಆದರಿಶ ಅಗತಾಕ್ಷ ಭಾಷಾ ।  
ಭೇದದಿಂದಲಿ ಕರೆಯಲದನು ನಿ ।  
ಷೇಧಗೈದವಲೋಕಿಸದೆ ಬಿಡುವರೆ ವಿವೇಕಿಗಳು ॥  
ಮಾಧವನ ಗುಣ ಪೇಳ್ವ ಪ್ರಾಕೃತ ।  
ವಾದರೆಯು ಸರಿ ಕೇಳಿ ಪರಮಾ ।  
ಹ್ಲಾದ ಬಡದಿಷ್ಟರೆ ನಿರಂತರ ಬಲ್ಲ ಕೋವಿದರು ॥ ೩೪ ॥

ಭಾಸ್ಕರನ ಮಂಡಲವ ಕಂಡು ನ |  
ಮಸ್ಕರಿಸಿ ಮೋದಿಸದೆ ದ್ವೇಷದಿ |  
ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ ||  
ಸಂಸ್ಕೃತವಿದಲ್ಲೆಂದು ಕುಹಕ ತಿ |  
ರಸ್ಕರಿಸಲೇನಹುದು ಭಕ್ತಿ ಪು |  
ರಸ್ಕರದಿ ಕೇಳ್ದರಿಗೆ ಮೌಲಿವನು ಪುಷ್ಕರಾಕ್ಷ ಸದಾ || ೩೫ ||

ಪತಿತನ ಕಪಾಲದೊಳು ಭಾಗೀ |  
ರಥಿಯ ಜಲವಿರೆ ಪೇಯವೆನಿಪುದೆ |  
ಇತರ ಕವಿ ನಿರ್ಮಿತ ಕುಕಾವ್ಯಾ ಶ್ರಾವ್ಯ ಬುಧರಿಂದ ||  
ಕೃತಿಪತಿ ಕಥಾನ್ವಿತವೆನಿಪ ಪ್ರಾ |  
ಕೃತವೆ ತಾ ಸಂಸ್ಕೃತವೆನಿಸಿ ಸ |  
ದ್ಗತಿಯನೀವುದು ಭಕ್ತಿ ಪೂರ್ವಕ ಕೇಳಿ ಪೇಳ್ದರಿಗೆ || ೩೬ ||

ವೇದ ಶಾಸ್ತ್ರ ಸಯುಕ್ತಿ ಗ್ರಂಥಗ |  
ಳೋದಿ ಕೇಳ್ದವನಲ್ಲ ಸಂತತ |  
ಸಾಧುಗಳ ಸಹವಾಸ ಸಲ್ಲಾಪಗಳು ಮೊದಲಿಲ್ಲ ||  
ಮೋದ ತೀರ್ಥಾರ್ಯರ ಮತಾನುಗ |  
ರಾದವರ ಕರುಣದಲಿ ಪೇಳ್ದೆ ರ |  
ಮಾಧವ ಜಗನ್ನಾಥ ವಿಠಲ ತಿಳಿಸಿದದರೊಳಗೆ || ೩೭ ||

|| ಶ್ರೀ ದತ್ತಸ್ವಾತಂತ್ರ ಸಂಧಿ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಬಿಂಬಾಪರೋಕ್ಷ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಮುಕ್ತ ಬಿಂಬನು ತುರಿಯ ಜೀವ |  
ನುಕ್ತ ಬಿಂಬನು ವಿಶ್ವ ಶ್ರುತಿ ಸಂ |  
ಸಕ್ತ ಬಿಂಬನು ತೈಜಸನು ಅಸೃಜ್ಯರಿಗೆ ಪ್ರಾಜ್ಞ ||  
ಶಕ್ತನಾದರು ಸರಿಯೆ ಸರ್ವೋ |  
ದ್ರಕ್ತ ಮಹಿಮನು ದುಃಖ ಸುಖಗಳ |  
ವಕ್ತೃ ಮಾಡುತಲಿಪ್ಪ ಕಲ್ಪಾಂತದಲಿ ಬಪ್ಪರಿಗೆ || ೧ ||

ಅನ್ನನಾಮಕ ಪ್ರಕೃತಿಯೊಳಗ |  
ಚ್ಛಿನ್ನನಾಗಿಹ ಪ್ರಾಜ್ಞನಾಮದಿ |  
ಸೊನ್ನೊಡಲ ಮೊದಲಾದವರೊಳನ್ನಾದ ತೈಜಸನು ||  
ಅನ್ನದಾಂಬುದನಾಭ ವಿಶ್ವನು |  
ಭಿನ್ನನಾಮ ಕ್ರಿಯೆಗಳಿಂದಲಿ |  
ತನ್ನೊಳಗೆ ತಾರಮಿಪ ಪೂರ್ಣಾನಂದ ಜ್ಞಾನಮಯ || ೨ ||

ಬೂದಿಯೊಳಗಡಗಿಪ್ಪನಳನೋ |  
ಪಾದಿ ಚೇತನ ಪ್ರಕೃತಿಯೊಳು ಅ |  
ನ್ನಾದ ಅನ್ನಾಹ್ವಯದಿ ಕರೆಸುವ ಬ್ರಹ್ಮಶಿವರೂಪಿ ||  
ಓದನಪ್ರದ ವಿಷ್ಣು ಪರಮಾ |  
ಹ್ಲಾದ ವೀವೃತ ತೃಪ್ತಿ ಬಡಿಸುವ |  
ಗಾಧ ಮಹಿಮನ ಚಿತ್ರ ಕರ್ಮವನಾವ ಬಣ್ಣಿಸುವ || ೩ ||

ನಾದಭೋಜನ ಶಬ್ದದೊಳು ಬಿಂ |  
ಬೋದನೋದಕದೊಳಗೆ ಘೋಷನು |  
ವಾದದೊಳು ಶಾಂತಾಖ್ಯ ಜಠರಾಗ್ನಿಯೊಳಗಿರುತಿಪ್ಪ ||  
ವೈದಿಕ ಸುಶಬ್ದದೊಳು ಪುತ್ರ ಸ |  
ಹೋದರಾನುಗರೊಳತಿ ಶಾಂತನ |  
ಪಾದ ಕಮಲನವರತ ಚಿಂತಿಸು ಈ ಪರಿಯಲಿಂದ || ೪ ||

ವೇದಮಾನಿ ರಮಾನುಪಾಸ್ಯ ಗು |  
ಣೋದಧಿ ಗುಣತ್ರಯ ವಿವರ್ಜಿತ |  
ಸ್ವೋದರಸ್ಥಿತ ನಿಖಿಳ ಬ್ರಹ್ಮಾಂಡಾದ್ವಿಲಕ್ಷಣನು ||  
ಸಾಧು ಸಮೃತ ವೆನಿಸುತಿಹ ನಿಷು |  
ಸೀದ ಗಣಪತಿಯೆಂಬ ಶ್ರುತಿ ಪ್ರತಿ |  
ಪಾದಿಸುವದನವರತವನ ಗುಣ ಪ್ರಾಂತಗಾಣದಲೆ || ೫ ||

ಕರೆಸುವನು ಮಾಯಾರಮಣ ತಾ |  
ಪುರುಷರೂಪದಿ ತ್ರಿಸ್ಥಳಗಳೊಳು |  
ಪರಮ ಸತ್ಪುರುಷಾರ್ಥದ ಮಹತ್ತ್ವದೊಳಗಿದ್ದು ||  
ಸರಸಿಜ ಭವಾಂಡಸ್ಥಿತ ಸ್ತ್ರೀ |  
ಪುರುಷ ತನ್ಮಾತ್ರಗಳ ಏಕೋ |  
ತ್ತರ ದಶೇಂದ್ರಿಯಗಳ ಮಹಾಭೂತಗಳ ನಿರ್ಮಿಸಿದ || ೬ ||

ಈ ಶರೀರಗ ಪುರುಷ ತ್ರಿಗುಣದಿ |  
ಸ್ತ್ರೀಸಹಿತ ತಾನಿದ್ದು ಜೀವರಿ |  
ಗಾಶೆ ಲೋಭಾಜ್ಞಾನ ಮದಮತ್ಸರ ಕುಮೋಹಕ್ಕುಧ ||  
ಹಾಸ ಹರ್ಷಸುಷುಪ್ತಿ ಸ್ವಪ್ನ ಪಿ |  
ಪಾಸ ಜಾಗ್ರತಿ ಜನ್ಮ ಸ್ಥಿತಿ ಮೃತಿ |  
ದೋಷ ಪುಣ್ಯ ಜಯಾಪಜಯ ದ್ವಂದ್ವಗಳ ಕಲ್ಪಿಸಿದ || ೭ ||

ತ್ರಿವಿಧ ಗುಣಮಯ ದೇಹ ಜೀವಕೆ |  
ಕವಚದಂದದಿ ತೊಡಿಸಿ ಕರ್ಮ |  
ಪ್ರವಹದೊಳು ಸಂಚಾರ ಮಾಡಿಸುತಿಪ್ಪ ಜೀವರನಾ ||  
ಕವಿಸಿ ಮಾಯಾರಮಣ ಮೋಹವ |  
ಭವಕೆ ಕಾರಣನಾಗುವನು ಸಂ |  
ಶ್ರವಣ ಮನನವ ಮಾಳ್ವರಿಗೆ ಮೋಚಕನೆನಿಸುತಿಪ್ಪ || ೮ ||

ಸಾಶನಾಹ್ವಯ ಸ್ತ್ರೀ ಪುರುಷರೊಳು |  
ವಾಸವಾಗಿಹನೆಂದರಿದು ವಿ |  
ಶ್ವಾಸ ಪೂರ್ವಕ ಭಜಿಸಿ ತೋಷಿಸು ಸ್ವಾವರೋತ್ತಮರ ||  
ಕ್ಲೇಶ ನಾಶನ ಅಚಲಗಳೊಳು ಪ್ರ |  
ಕಾಶಿಸುತಲಿಹನಶನ ರೂಪೋ |  
ಪಾಸನವ ಮಾಳ್ವರಿಗೆ ತೋರ್ಪನು ತನ್ನ ನಿಜರೂಪ || ೯ ||

ಪ್ರಕಾರಾಂತರ ಚಿಂತಿಸುವದೀ ।  
ಪ್ರಕೃತಿಯೊಳು ವಿಶ್ವಾದಿರೂಪವ ।  
ಪ್ರಕಟ ಮಾಳ್ವೆನು ಯಥಾಮತಿಯೊಳು ಗುರುಕೃಪಾಬಲದಿ ॥  
ಮುಕುರನಿರ್ಮಿತ ಸದನದೊಳು ಪೊಗೆ ।  
ಸ್ವಕಿಯ ರೂಪವ ಕಾಂಬ ತೆರದಂ ।  
ತಕುಟಲಾತ್ಮ ಚರಾಚರದಿ ಸರ್ವತ್ರ ತೋರುವನು ॥ ೧೦ ॥

ಪರಿಚ್ಛೇದತ್ರಯ ಪ್ರಕೃತಿಯೊಳ ।  
ಗಿರುತಿಹನು ವಿಶ್ವಾದಿ ರೂಪಕ ।  
ಧರಿಸಿ ಆತ್ಮಾದಿ ತ್ರಿರೂಪವ ಈಷಣತ್ರಯದಿ ॥  
ಸುರುಚಿ ಜ್ಞಾನಾತ್ಮ ಸ್ವರೂಪದಿ ।  
ತುರಿಯ ನಾಮಕ ವಾಸುದೇವನ ।  
ಸ್ಮರಿಸು ಮುಕ್ತಿ ಸುಖಪ್ರದಾಯಕ ನೀತನಹುದೆಂದು ॥ ೧೧ ॥

ಕಮಲಸಂಭವ ಜನಕ ಜಡ ಜಂ ।  
ಗಮರೊಳಗೆ ನೆಲೆಸಿದ್ದು ಕ್ರಮವ್ಯು ।  
ತ್ಯಮದಿ ಕರ್ಮವ ಮಾಡಿ ಮಾಡಿಸುತಿಪ್ಪ ಬೇಸರದೆ ॥  
ಕ್ಷಮ ಕ್ಷಮ ಕ್ಷಮೀಹನಾಹ್ವಯ ।  
ಸುಮನಸಾಸುರರೊಳಗೆ ಅಹಂ ।  
ಮಮ ನಮಮ ಎಂದೀ ಉಪಾಸನೆ ಈವ ಪ್ರಾಂತದಲಿ ॥ ೧೨ ॥

ಈ ಸಮಸ್ತ ಜಗತ್ತು ಈಶಾ ।  
ವಾಸ್ಯವೆನಿಪುದು ಕಾರ್ಯರೂಪವು ।  
ನಾಶವಾದರು ನಿತ್ಯವೇ ಸರಿ ಕಾರಣ ಪ್ರಕೃತಿ ॥  
ಶ್ರೀಶಗೆ ಜಡ ಪ್ರತಿಮೆ ಯೆನಿಪುದು ।  
ಮಾಸದೊಮ್ಮಿಗು ಸನ್ನಿಧಾನವು ।  
ವಾಸವಾಗಿಹ ನಿತ್ಯ ಶಾಲಗ್ರಾಮದೋಪಾದಿ ॥ ೧೩ ॥

ಏಕಮೇವಾದ್ವಿತೀಯ ರೂಪಾ ।  
ನೇಕ ಜೀವರೊಳಿದ್ದು ತಾ ಪ್ರ ।  
ತ್ಯೇಕ ಕರ್ಮವ ಮಾಡಿ ಮೋಹಿಸುತಿಪ್ಪ ತಿಳಿಸದಲೆ ॥  
ಮೂಕ ಬಧಿರಾಂಧಾದಿ ನಾಮಕ ।  
ಈ ಕಳೇವರದೊಳಗೆ ಕರೆಸುವ ।  
ಮಾಕಳತ್ರನ ಲೌಕಿಕ ಮಹಾಮಹಿಮೆಗೇನೆಂಬೆ ॥ ೧೪ ॥

ಲೋಕಬಂಧುಲೋಕನಾಥ ವಿ ।  
ಶೋಕಭಕ್ತರ ಶೋಕನಾಶನ ।  
ಶ್ರೀಕರಾರ್ಚಿತ ಸೋಕದಂದದಲಿಪ್ಪ ಸರ್ವರೋಳು ॥  
ಸಾಕುವನು ಸಜ್ಜನರ ಪರಮ ಕೃ ।  
ಪಾಕರೇಶ ಪಿನಾಕಿಸನ್ನತ ।  
ಸ್ವೀಕರಿಸುವಾನತರು ಕೊಟ್ಟ ಸಮಸ್ತ ಕರ್ಮಗಳ ॥ ೧೫ ॥

ಆಹಿತ ಪ್ರತಿಮೆಗಳೆನಿಸುವವು ।  
ದೇಹಗೇಹಾಪತ್ಯ ಸತಿಧನ ।  
ಲೋಹಕಾಷ್ಠ ಶಿಲಾಮೃದಾತ್ಮಕವಾದ ದ್ರವ್ಯಗಳು ॥  
ನೇಹ್ಯದಲಿ ಪರಮಾತ್ಮ ಎನಗಿ ।  
ತ್ತೀಹನೆಂದರಿದನುದಿನದಿ ಸ ।  
ಮೋಹಕೊಳಗಾಗದಲೆ ಪೂಜಿಸು ಸರ್ವನಾಮಕನ ॥ ೧೬ ॥

ಶ್ರೀತರುಣಿ ವಲ್ಲಭಗೆ ಜೀವರು ।  
ಚೇತನ ಪ್ರತಿಮೆಗಳು ಓತ ।  
ಪ್ರೋತನಾಗಿದ್ದೆಲ್ಲರೊಳು ವ್ಯಾಪಾರ ಮಾಡುತಿಹ ॥  
ಹೋತ ಸರ್ವೇಂದ್ರಿಯಗಳೊಳು ಸಂ ।  
ಪ್ರೀತಿಯಿಂದುಂಡುಣಿಸಿ ವಿಷಯ ನಿ ।  
ವಾತ ದೇಶಗ ದೀಪದಂದದಲಿಪ್ಪ ನಿರ್ಭಯದಿ ॥ ೧೭ ॥

ಭೂತಸೋಕಿದ ಮಾನವನು ಬಹು ।  
ಮಾತನಾಡುವ ತೆರದಿ ಮಹಾ ।  
ಭೂತ ವಿಷ್ಣುವೇಶದಿಂದಲಿ ವರ್ತಿಪುದು ಜಗವು ॥  
ಕೈತವೋಕ್ತಿಗಳಲ್ಲ ಶೇಷ ಫ ।  
ಣಾತ ಪತ್ರಗೆ ಜೀವ ಪಂಚಕ ।  
ವ್ರಾತವೆಂದಿಗು ಭಿನ್ನಪಾದಾಹ್ವಯದಿ ಕರೆಸುವದು ॥ ೧೮ ॥

ದಿವಿಯೊಳಿಪ್ಪುವು ಮೂರು ಪಾದಗ ।  
ಳವನಿಯೊಳಗಿಹುದೊಂದು ಈ ವಿಧ ।  
ಕವಿಭಿರೀಡಿತ ಕರೆಸುವ ಚತುಷ್ಟಾತು ತಾನೆಂದು ॥  
ಇವನ ಪಾದ ಚತುಷ್ಟಯಗಳನು ।  
ಭವಕೆ ತಂದು ನಿರಂತರದಿ ಉ ।  
ದ್ಧವನ ಸಖಿ ಸರ್ವಾಂತರಾತ್ಮಕನೆಂದು ಸ್ಮರಿಸುತಿರು ॥ ೧೯ ॥

ವಂಶಬಾಗಲು ಬೆಲೆಯೆ ಕಂಡು ನ |  
ರಾಂಶದಲಿ ಶೋಭಿಪುದು ಬಾಗದ |  
ವಂಶ ಪಾಶದಿ ಕಟ್ಟಿ ಏರುಪ ಡೊಂಬ ಮಸ್ತಕಕೆ ||  
ಕಂಸಮರ್ಧನ ದಾಸರಿಗೆ ನಿ |  
ಸ್ಸಂಶಯದಿ ಎರಗದಲೆ ನಾ ವಿ |  
ದ್ವಾಂಸನೆಂದಹಂಕರಿಸೆ ಭವಗುಣದಿ ಬಂಧಿಸುವ || ೨೦ ||

ಜ್ಯೋತಿರೂಪಗೆ ಪ್ರತಿಮೆಗಳು ಸಾಂ |  
ಕೇತಿಕಾರೋಪಿತ ಸುಪೌರುಷ |  
ಧಾತು ಸಪ್ತಕ ಧೈರ್ಯಶೌರ್ಯೋದಾಯ ಚಾತುರ್ಯ ||  
ಮಾತುಮಾನ ಮಹತ್ವ ಸಹನ ಸು |  
ನೀತಿ ನಿರ್ಮಲ ದೇಶ ಬ್ರಾಹ್ಮಣ |  
ಭೂತ ಪಂಚಕ ಬುದ್ಧಿ ಮೊದಲಾದಿಂದ್ರಿಯಸ್ಥಾನ || ೨೧ ||

ಜೀವರಾಶಿಯೊಳಮೃತ ಶಾಶ್ವತ |  
ಸ್ಥಾವರಗಳೊಳು ಸ್ಥಾಣು ನಾಮಕ |  
ಆವಕಾಲದಲಿಷ್ಟ ಅಜಿತಾನಂತನೆಂದೆನಿಸಿ ||  
ಗೋವಿದಾಂಪತಿ ಗಾಯನಪ್ರಿಯ |  
ಸಾವಯವ ಸಾಹಸ್ರನಾಮ ಪ |  
ರಾವರೇಶ ಪವಿತ್ರಕರ್ಮ ವಿಪಶ್ಚಿತ ಸುಸಾಮ || ೨೨ ||

ಮಾಧವನ ಪೂಜಾರ್ಥವಾಗಿ ನಿ |  
ಷೇಧ ಕರ್ಮವ ಮಾಡಿ ಧನ ಸಂ |  
ಪಾದಿಸಲು ಸತ್ಪುಣ್ಯ ಕರ್ಮಗಳೆನಿಸಿಕೊಳುತಿಹವು ||  
ಸೋದರಂಭರಣಾರ್ಥ ನಿತ್ಯದಿ |  
ಸಾಧುಕರ್ಮವ ಮಾಡಿದರು ಸರಿ |  
ಯೈದುವನು ದೇಹಾಂತರವ ಸಂದೇಹವಿಂತಿಲ್ಲ || ೨೩ ||

ಅಪಗತಾಶ್ರಯ ಎಲ್ಲರೊಳಗಿ |  
ದ್ವುಪಮನೆನಿಪಾನುಪಮ ರೂಪನು |  
ಶಫರಕೇತನ ಜನಕ ಮೋಹಿಪ ಮೋಹಕನ ತೆರದಿ ||  
ತಪನಕೋಟಿ ಸಮಪ್ರಭಾಸಿತ |  
ವಪುವೆನಿಪ ಕೃಷ್ಣಾದಿ ರೂಪಕ |  
ವಿಪಗಳಂತುಂಡುಣಿಪ ಸರ್ವತ್ರದಲಿ ನೆಲೆಸಿದ್ದು || ೨೪ ||

ಅಡವಿಯೊಳು ಬಿತ್ತದಲೆ ಬೆಳೆದಿಹ |  
ಗಿಡದ ಮೂಲಿಕೆ ಸಕಲ ಜೀವರ |  
ಒಡಲೊಳಿಪ್ಪಾಮಯವ ಪರಿಹರಗೈಸುವಂದದಲಿ ||  
ಜಡಜ ಸಂಭವ ಜನಕ ತ್ರಿಜಗ |  
ದ್ವಡೆಯು ಸಂತೈಸೆನಲು ಅವರಿ |  
ದ್ವಡೆಗೆ ಬಂದೊದಗುವನು ಭಕ್ತರಭಿಡೆಯ ಮೀರದಲೆ || ೨೫ ||

ಶ್ರೀನಿಕೇತನ ತನ್ನವರ ದೇ |  
ಹಾನುಬಂಧಿಗಳಂತೆ ಅವ್ಯವ |  
ಧಾನದಲಿ ನೆಲೆಸಿಪ್ಪ ಸರ್ವದ ಸಕಲ ಕಾಮದನು ||  
ಏನು ಕೊಟ್ಟರು ಭುಂಜಿಸುತ ಮ |  
ದ್ದಾನೆ ಯೆಂದದಿ ಸಂಚರಿಸು ಮ |  
ತ್ತೇನು ಬೇಡದೆ ಭಜಿಸುತಿರು ಅವನಂಘ್ರಿಕಮಲಗಳ || ೨೬ ||

ಬೇಡದಲೆ ಕೊಡುತಿಪ್ಪ ಸುರರಿಗೆ |  
ಬೇಡಿದರೆ ಕೊಡುತಿಹನು ನರರಿಗೆ |  
ಬೇಡಿಬಳಲುವ ದೈತ್ಯರಿಗೆ ಕೊಡನೊಮ್ಮೆ ಪುರುಷಾರ್ಥ ||  
ಮೂಢರನುದಿನ ಧರ್ಮ ಕರ್ಮವ |  
ಮಾಡಿದರು ಸರಿ ಅಹಿಕ ಫಲಗಳ |  
ನೀಡಿ ಉನ್ನತ್ತರನು ಮಾಡಿ ಮಹಾ ನಿರಯವೀವ || ೨೭ ||

ತರಣಿ ಸರ್ವತ್ರದಲಿ ಕಿರಣವ |  
ಹರಹಿ ತತ್ತದ್ವಸ್ತುಗಳನು |  
ಸರಿಸಿ ಅದರದರಂತೆ ಛಾಯವ ಕಂಗೊಳಿಪ ತೆರದಿ ||  
ಅರಿಧರೇಜಾನೇಜ ಜಗದೊಳ |  
ಗಿರುವ ಛಾಯಾ ತಪವೆನಿಸಿ ಸಂ |  
ಕರುಷಣಾಹ್ವಯ ಅವರವರ ಯೋಗ್ಯತೆಗಳಂತಿಪ್ಪ || ೨೮ ||

ಈ ವಿಧದಿ ಸರ್ವತ್ರ ಲಕ್ಷ್ಮೀ |  
ಭೂವನಿತೆಯರ ಕೂಡಿ ತನ್ನ ಕ |  
ಳಾವಿಶೇಷಗಳೆಲ್ಲ ಕಡೆಯಲಿ ತುಂಬಿ ಸೇವ್ಯತಮ ||  
ಸೇವಕನು ತಾನೆನಿಸಿ ಮಾಯಾ |  
ದೇವಿರಮಣ ಪ್ರವಿಷ್ಟ ರೂಪವ |  
ಸೇವೆ ಮಾಳ್ವ ಶರಣ್ಯ ಶಾಶ್ವತಕರುಣಿ ಕಮಲಾಕ್ಷ || ೨೯ ||

ಪ್ರಣವ ಕಾರಣ ಕಾರ್ಯ ಪ್ರತಿಪಾ ।  
ದ್ಯನು ಪರಾತ್ಪರ ಚೇತನಾಚೇ ।  
ತನ ವಿಲಕ್ಷಣನಂತ ಸತ್ಕಲ್ಯಾಣ ಗುಣಪೂರ್ಣ ॥  
ಅನುಪಮನುಪಾಸಿತ ಗುಣೋದಧಿ ।  
ಅನಘ ಅಜಿತಾನಂತ ನಿಷ್ಕಿಂ ।  
ಚನ ಜನಪ್ರಿಯ ನಿರ್ವಿಕಾರ ನಿರಾಶ್ರಯಾವ್ಯಕ್ತಾ ॥ ೩೦ ॥

ಗೋಪಭೀಯ ಭವಾಂಧಕಾರಕೆ ।  
ದೀಪವಟ್ಟಿಗೆ ಸಕಲ ಸುಖ ಸದ ।  
ನೋಪರಿಗ್ರಹವೆನಿಸುತಿಪ್ಪುದು ಹರಿಕಥಾಮೃತವು ॥  
ಗೋಪತಿ ಜಗನ್ನಾಥ ವಿಠಲ ಸ ।  
ಮೀಪದಲಿ ನೆಲೆಸಿದ್ದು ಭಕ್ತರ ।  
ನಾಪವರ್ಗರ ಮಾಡುವನು ಮಹದುಃಖಭಯದಿಂದ ॥ ೩೧ ॥

॥ ಇತಿ ಶ್ರೀ ಬಿಂಬಾಪರೋಕ್ಷ ಸಂಧಿ ಸಂಪೂರ್ಣಂ ॥  
॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ಗುಣತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಶ್ರೀಧರಾದುರ್ಗಾಮನೋರಮ |  
ವೇಧಮುಖ ಸುಮನಸಗಣ ಸಮಾ |  
ರಾಧಿತ ಪದಾಂಭೋಜ ಜಗದಂತರ್ಬಹಿವಾನ್ಯಪ್ತ ||  
ಗೋಧರ ಘಣಿಪ ವರಾತಪತ್ರ ನಿ |  
ಷೇಧ ಶೇಷ ವಿಚಿತ್ರಕರ್ಮ ಸು |  
ಬೋಧ ಸುಖಮಯಗಾತ್ರ ಪರಮಪವಿತ್ರ ಸುಚರಿತ್ರ || ೧ ||

ನಿತ್ಯ ನಿರ್ಮಲ ನಿಗಮವೇದ್ಯೋ |  
ತ್ವತ್ತಿ ಸ್ಥಿತಿಲಯ ದೂರವರ್ಜಿತ |  
ಸ್ತುತ್ಯ ಪೂಜ್ಯ ಪ್ರಸಿದ್ಧ ಮುಕ್ತಾಮುಕ್ತ ಗಣಸೇವ್ಯ ||  
ಸತ್ಯಕಾಮ ಶರಣ್ಯ ಶಾಶ್ವತ |  
ಭೃತ್ಯವತ್ಸಲ ಭಯ ನಿವಾರಣ |  
ಅತ್ಯಧಿಕ ಸಂಪ್ರಿಯತಮ ಜಗನ್ನಾಥ ಮಾಂ ಪಾಹಿ || ೨ ||

ಪರಮ ಪುರುಷನ ರೂಪ ಗುಣವನು |  
ಸರಿಸಿ ಕಾಂಬಳು ಪ್ರವಹದಂದದಿ |  
ನಿರುಪಮಳು ನಿರ್ದುಷ್ಟಸುಖಸಂಪೂರ್ಣಳೆನಿಸುವಳು ||  
ಹರಿಗೆ ಧಾಮತ್ರಯಳೆನಿಸಿ ಆ |  
ಭರಣ ವಸನಾಯುಧಗಳಾಗಿ |  
ದ್ವಂದ್ವಗಳನು ಸಂಹರಿಸುವಳು ಅಕ್ಷರಳೆನಿಸಿಕೊಂಡು || ೩ ||

ಈತಗಿಂತಾನಂತಗುಣದಲಿ |  
ಶ್ರೀತರುಣಿ ತಾ ಕಡಿಮೆಯೆನಿಪಳು |  
ನಿತ್ಯ ಮುಕ್ತಳು ನಿರ್ವಿಕಾರಳು ತ್ರಿಗುಣವರ್ಜಿತಳು ||  
ಧೌತಪಾಪ ವಿರಿಂಚಿ ಪವನರ |  
ಮಾತೆಯೆನಿಪ ಮಹಾಲಕುಮಿ ವಿ |  
ಖ್ಯಾತಳಾಗಿಹಳೆಲ್ಲ ಕಾಲದಿ ಶ್ರುತಿ ಪುರಾಣದೊಳು || ೪ ||

ಕಮಲಸಂಭವ ಪವನರೀವರು |  
ಸಮರು ಸಮವರ್ತಿಗಳು ರುದ್ರಾ |  
ದ್ಯಮರಗಣ ಸೇವಿತರು ಅಪರಬ್ರಹ್ಮನಾಮಕರು ||  
ಯಮಳರಿಗೆ ಮಹಲಕ್ಷ್ಮಿ ತಾನು |  
ತ್ತಮಳು ಕೋಟಿ ಸಜಾತಿ ಗುಣದಿಂ |  
ದಮಿತ ಸುವಿಜಾತ್ಯಧಮರೆನಿಪರು ಬ್ರಹ್ಮವಾಯುಗಳು || ೫ ||

ಪತಿಗಳಿಂದ ಸರಸ್ವತೀ ಭಾ |  
ರತಿಗಳಧಮರು ನೂರುಗುಣಪರಿ |  
ಮಿತ ವಿಜಾತ್ಯವರರು ಬಲಜ್ಞಾನಾದಿಗುಣದಿಂದ ||  
ಅತಿಶಯರು ವಾಗ್ದೇವಿ ಶ್ರೀಭಾ |  
ರತಿಗೆ ಪದಪ್ರಯುಕ್ತ ವಿಧಿಮಾ |  
ರುತರವೋಲ್ಪಿಂತಿಪುದು ಸದ್ಭಕ್ತಿಯಲಿ ಕೋವಿದರು || ೬ ||

ಖಿಗಪ ಫಣಿಪತಿ ಮೃಡರು ಸಮ ವಾ |  
ಣಿಗೆ ಶತ ಗುಣಾವರರು ಮೂವರು |  
ಮಿಗಿಲೆನಿಸುವನು ಶೇಷ ಪದದಿಂದಲಿ ತ್ರಿಯಂಬಕಗೆ ||  
ನಗಧರನ ಷಣ್ಮಹಿಷಿಯರು ಪ |  
ನ್ನಗ ವಿಭೂಷಣಗೈದು ಮೇನಕಿ |  
ಮಗಳು ವಾರುಣಿ ಸೌಪರಣಿಗಳಿಗಧಿಕವೆರಡು ಗುಣ || ೭ ||

ಗರುಡಶೇಷ ಮಹೇಷರಿಗೆ ಸೌ |  
ಪರಣಿ ವಾರುಣಿ ಪಾರ್ವತಿ ಮೂ |  
ರರು ದಶಾಧಮ ವಾರುಣಿಗೆ ಕಡಿಮೆನಿಸುವಳು ಗೌರೀ ||  
ಹರನ ಮಡದಿಗೆ ಹತ್ತು ಗುಣದಲಿ |  
ಸುರಪ ಕಾಮರು ಕಡಿಮೆ ಇಂದ್ರಗೆ |  
ಕೊರತೆಯೆನಿಸುವ ಮನ್ಮಥನು ಪದದಿಂದಲಾವಾಗ || ೮ ||

ಈರಯಿದು ಗುಣ ಕಡಿಮೆ ಆಹಂ |  
ಕಾರಿಕ ಪ್ರಾಣನು ಮನೋಜ ನ |  
ಗಾರಿಗಳಿಗನಿರುದ್ಧ ರತಿ ಮನು ದಕ್ಷ ಗುರು ಶಚಿಯು ||  
ಆರು ಜನ ಸಮ ಪ್ರಾಣನಿಂದಲಿ |  
ಹೌರಗೆನಿಪರು ಹತ್ತು ಗುಣದಲಿ |  
ಮಾರಜಾದ್ಯರಿಗೈದುಗುಣದಿಂದಧಮ ಪ್ರವಹಾಖ್ಯ || ೯ ||

ಗುಣದ್ವಯದಿಂ ಕಡಿಮೆ ಪ್ರವಹಗೆ |  
ಇನ ಶಶಾಂಕ ಯಮ ಸ್ವಯಂಭುವ |  
ಮನು ಮಡದಿ ಶತರೂಪ ನಾಲ್ವರು ಪಾದ ಪಾದಾರ್ಥ ||  
ವನಧಿ ನೀಚ ಪಾದಾರ್ಥ ನಾರದ |  
ಮುನಿಗೆ ಭೃಗ್ವಗ್ನಿ ಪ್ರಸೂತಿಗ |  
ಳೆನಿಸುವರು ಪಾದಾರ್ಥ ಗುಣದಿಂದಧಮರಹುದೆಂದು || ೧೦ ||

ಹುತವಹಗೆ ದ್ವಿಗುಣಾಧಮರು ವಿಧಿ |  
ಸುತ ಮರೀಚ್ಯಾದಿಗಳು ವೈವ |  
ಸ್ವತನು ವಿಶ್ವಾಮಿತ್ರರಿಗೆ ಕಿಂಚಿದ್ಗುಣಾಧಮನು ||  
ವ್ರತಿವರ ಜಗನ್ನಿತ್ರವರ ನಿರ |  
ಋತಿ ಪ್ರಾವಹಿ ತಾರರಿಗೆ ಕಿಂ |  
ಚಿತು ಗುಣಾಧಮ ಧನಪವಿಷ್ವಕ್ಸೇನರೆನಿಸುವರು || ೧೧ ||

ಧನಪ ವಿಷ್ವಕ್ಸೇನ ಗೌರೀ |  
ತನಯರಿಗೆ ಉಕ್ತೇತರರು ಸಮ |  
ರೆನಿಸುವರು ಎಂಭತ್ತಯಿದು ಜನ ಶೇಷಶತರೆಂದು ||  
ದಿನಪರಾರೇಳಧಿಕ ನಾಲ್ವ |  
ತ್ತನಿಲರೇಳ್ವಸು ರುದ್ರರೀರೈ |  
ದನಿತು ವಿಶ್ವೇದೇವ ಋಭು ಅಶ್ವಿನೀ ಪಿತೃ ಧರಣೀ || ೧೨ ||

ಇವರಿಗಿಂತಲಿ ಕೊರತೆಯೆನಿಪರು |  
ಚ್ಯವನ ಸನಕಾದಿಗಳು ಪಾವಕ |  
ಕವಿ ಉಚಿತ್ಥ ಜಯಂತ ಕಶ್ಯಪ ಮನುಗಳೇಕದಶ ||  
ಧೃವ ನಹುಷ ಶಶಿಬಿಂದು ಹೈಹಯ |  
ದೌಷ್ಯಂತಿ ವಿರೋಚನನ ನಿಜ |  
ಕುವರ ಬಲಿ ಮೊದಲಾದ ಸಪ್ತೇಂದ್ರರು ಕಕುತ್ಸ್ಥಗಯ || ೧೩ ||

ಪೃಥು ಭರತ ಮಾಂಧಾತ ಪ್ರಿಯ |  
ವ್ರತ ಮರುತ ಪ್ರಹ್ಲಾದ ಸುಪರೀ |  
ಕ್ಷಿತ ಹರಿಶ್ಚಂದ್ರಾಂಬರೀಷೋತ್ತಾನಪಾದ ಮುಖ ||  
ಶತಸುಪುಣ್ಯಶ್ಲೋಕರು ಗದಾ |  
ಭೃತಗಧಿಷ್ಠಾನರು ಸುಪ್ರಿಯ |  
ವ್ರತಗೆ ದ್ವಿಗುಣಾಧಮರು ಕರ್ಮಜರೆಂದು ಕರೆಸುವರು || ೧೪ ||

ನಳಿನಿ ಸಂಜ್ಞಾ ರೋಹಿಣೀ ಶ್ಯಾ |  
ಮಲ ವಿರಾಟ್ ಪರ್ಜನ್ಯರಧಮರು |  
ಯಲರು ಮಿತ್ರನ ಮಡದಿ ದ್ವಿಗುಣಾಧಮಳು ಬಾಂಬೊಳಗೆ ||  
ಜಲಮಯ ಬುಧಾಧಮನು ದ್ವಿಗುಣದಿ |  
ಕೆಳಗೆನಿಸುವಳುಷಾ ಶನೈಶ್ಚರ |  
ಇಳಿಗೆ ಈರು ಗುಣಾಧಮರುಷಾದೇವಿದ್ಯಸಿಯಿಂದಾ || ೧೫ ||

ಎರಡು ಗುಣ ಕರ್ಮಾಧಿಪತಿ ಪು |  
ಷ್ಕರ ಕಡಿಮೆ ಆಜಾನು ದಿವಿಜರು |  
ಚಿರಪಿತೃಗಳಿಂದುತ್ತಮರು ಕಿಂಕರರು ಪುಷ್ಕರಗೆ ||  
ಸುರಪನಾಲಯ ಗಾಯಕೋತ್ತಮ |  
ಎರಡಯಿದು ಗುಣದಿಂದಧಮ ತುಂ |  
ಬುರಗೆ ಸಮ ನೂರುಕೋಟಿಯುಷಿಗಳು ನೂರುಜನರುಳಿದು || ೧೬ ||

ಅವರವರ ಪತ್ನಿಯರು ಅಪ್ಸರ |  
ಯುವತಿಯರು ಸಮ ಉತ್ತಮರನುಳಿ |  
ದವರರೆನಿಪರು ಮನುಜಗಂಧರ್ವರು ದ್ವಿಷಡ್ಗುಣದಿ ||  
ಕುವಲಯಾಧಿಪರೀರಯಿದು ಗುಣ |  
ಅವನಿಪ ಸ್ತ್ರೀಯರು ದಶೋತ್ತರ |  
ನವತಿ ಗುಣದಿಂದಧಮರೆನಿಪರು ಮಾನುಷೋತ್ತಮರು || ೧೭ ||

ಸತ್ವಸತ್ವರು ಸತ್ವರಾಜಸ |  
ಸತ್ವತಾಮಸ ಮೂವರು ರಜ |  
ಸ್ವತ್ವಾಧಿಕಾರಿಗಳು ಭಗವದ್ಭಕ್ತರೆನಿಸುವರು ||  
ನಿತ್ಯಬದ್ಧರು ರಜೋರಜರು |  
ತ್ವತ್ತಿ ಭೂಸ್ವರ್ಗದೊಳು ನರಕದಿ |  
ಪೃಥ್ವಿಯೊಳು ಸಂಚರಿಸುತಿಪ್ಪರು ರಜಸ್ತಾಮಸರು || ೧೮ ||

ತಮಸ್ನಾತ್ತಿಕರೆನಿಸಿಕೊಂಬರು |  
ಅಮಿತನಾಖ್ಯಾತಾಸುರರಗಣ |  
ತಮೋರಾಜಸರೆನಿಸಿಕೊಂಬರು ದೈತ್ಯಸಮುದಾಯ ||  
ತಮಸುತಾಮಸ ಕಲಿಪುರಂದ್ರಿಯು |  
ಅಮಿತ ದುರ್ಗುಣಪೂರ್ಣ ಸರ್ವಾ |  
ಧಮರೊಳಧಮಾಧಮ ದುರಾತ್ಮನು ಕಲಿಯೆನಿಸಿಕೊಂಬ || ೧೯ ||

ಇವನ ಪ್ರೋಲುವ ಪಾಪಿಜೀವರು |  
ಭುವನ ಮೂವರೊಳಿಲ್ಲ ನೋಡಲು |  
ನವವಿಧದ್ವೇಷಗಳಿಗಾಕಾರನೆನಿಸಿ ಕೊಳುತಿಪ್ಪ ||  
ಬವರದೊಳು ಬಂಗಾರದೊಳು ನಟ |  
ಯುವತಿ ದ್ಯೂತಾಪೇಯ ಮೃಷದೊಳು |  
ಕವಿಸಿ ಮೋಹದಿ ಕೆಡಿಸುವನು ಯೆಂದರಿದು ತ್ಯಜಿಸುವದು || ೨೦ ||

ತ್ರಿವಿಧ ಜೀವಪ್ರತತಿಗಳ ಸ |  
ಗ್ಗವೊಳೆಯಾಣ್ಮಾಲಯನು ನಿರ್ಮಿಸಿ |  
ಯುವತಿಯರ ವಡಗೂಡಿ ಕ್ರೀಡಿಸುವನು ಕೃಪಾಸಾಂದ್ರ ||  
ದಿವಿಜದಾನವ ತಾರತಮ್ಯದ |  
ವಿವರ ತಿಳಿವ ಮಹಾತ್ಮರಿಗೆ ಬಾ |  
ನ್ನವಿರಸಖ ತಾ ನೊಲಿದು ಉದ್ಧರಿಸುವನು ದಯದಿಂದ || ೨೧ ||

ದೇವ ದೈತ್ಯರ ತಾರತಮ್ಯವು |  
ಪಾವಮಾನಿ ಮತಾನುಗರಿಗಿದು |  
ಕೇವಲಾವಶ್ಯಕವು ತಿಳಿವುದು ಸರ್ವಕಾಲದಲಿ ||  
ದಾವಶಿಖಿ ಪಾಪಾಟವಿಗೆ ನವ |  
ನಾವೆಯೆನಿಪುದು ಭವಸಮುದ್ರಕೆ |  
ಪಾವಟಿಗೆ ವೈಕುಂಠ ಲೋಕಕಿದೆಂದು ಕರೆಸುವದು || ೨೨ ||

ತಾರತಮ್ಯಜ್ಞಾನ ಮುಕ್ತಿ |  
ದ್ವಾರವೆನಿಪುದು ಭಕ್ತ ಜನರಿಗೆ |  
ತೋರಿ ಪೇಳಿ ಸುಖಾಬ್ಧಿಯೊಳು ಲೋಲ್ಯಾಡುವುದು ಬುಧರು ||  
ಕ್ರೂರಮಾನವರಿಗಿದು ಕರ್ಣ ಕ |  
ಲೋರವೆನಿಪುದು ನಿತ್ಯದಲಿ ಅಧಿ |  
ಕಾರಿಗಳಿಗಿದನರುಪ್ಪುದು ದುಸ್ತರ್ಕಗಳ ಬಿಟ್ಟು || ೨೩ ||

ಹರಿಸಿರಿ ವಿರಿಂಚೀರ ಭಾರತಿ |  
ಗರುಡ ಘಣಿಪತಿ ಷಣ್ಮಹಿಯರು |  
ಗಿರಿಜ ನಾಕೇಶ ಸ್ಮರ ಪ್ರಾಣಾನಿರುದ್ಧ ಶಚೀದೇವಿ ||  
ಗುರು ರತೀಮನು ದಕ್ಷ ಪ್ರವಹಾ |  
ಮರುತ ಮಾನವಿ ಯಮಶಶಿದಿವಾ |  
ಕರ ವರುಣ ನಾರದ ಸುರಾಸ್ಯ ಪ್ರಸೂತಿ ಭೃಗು ಮುನಿಪ || ೨೪ ||

ವ್ರತತಿಜಾಸನ ಪುತ್ರರೆನಿಸುವ |  
ವ್ರತಿವರ ಮರೀಚಾತ್ರಿ ವೈವ |  
ಸ್ವತನು ತಾರಾಮಿತ್ರ ನಿರಋತಿ ಪ್ರವಹ ಮಾರುತನ ||  
ಸತಿ ಧನೇಶಾಶ್ವಿನಿಗಳಿರ್ಗಣ |  
ಪತಿಯು ವಿಷ್ವಕ್ಸೇನ ಶೇಷನು |  
ಶತರು ಮನುಗಳುಚಿಧ್ಯಚಾವನ ಮುನಿಗಳಿಗೆ ನಮಿಪೆ || ೨೫ ||

ಶತಸುಪುಣ್ಯ ಶ್ಲೋಕರೆನಿಸುವ |  
ಕ್ಷಿತಿಪರಿಗೆ ನಮಿಸುವೆನು ಭಾಗೀ |  
ರಥಿ ವಿರಾಟ್ಟಜನ್ಯ ರೋಹಿಣಿ ಶ್ಯಾಮಲಾ ಸಂಜ್ಞಾ ||  
ಹುತವಹನ ಮಹಿಳಾ ಬುಧೋಷಾ |  
ಕ್ಷಿತಿ ಶನೈಶ್ಚರ ಪುಷ್ಕರರಿಗಾ |  
ನತಿಸಿ ಬಿನ್ನಯಿಸುವೆನು ಭಕ್ತಿ ಜ್ಞಾನ ಕೊಡಲೆಂದು || ೨೬ ||

ನೂರಧಿಕವಾಗಿಷ್ಟ ಮತ್ಥದಿ |  
ನಾರು ಸಾವಿರ ನಂದಗೋಪ ಕು |  
ಮಾರನಧಾಂಗಿಯರಗಸ್ತ್ಯಾದೀ ಮುನೀಶ್ವರರು ||  
ಊರ್ವಶೀ ಮೊದಲಾದ ಅಪ್ಸರ |  
ನಾರಿಯರು ಶತ ತುಂಬುರರು ಕಂ |  
ಸಾರಿ ಗುಣಗಳ ಕೀರ್ತನೆಯ ಮಾಡಿಸಲಿ ಎನ್ನಿಂದ || ೨೭ ||

ಪಾವನರು ಶುಚಿ ಶುದ್ಧನಾಮಕ |  
ದೇವತೆಗಳಾಜಾನ ಚಿರಪಿತೃ |  
ದೇವನರಗಂಧರ್ವರವನಿಪ ಮಾನುಷೋತ್ತಮರು ||  
ಈ ವಸುಮತಿಯೊಳುಳ್ಳ ವೈಷ್ಣವ |  
ರಾವಳಿಯೊಳಿಹನೆಂದು ನಿತ್ಯದಿ |  
ಸೇವಿಪುದು ಸಂತೋಷದಿಂ ಸರ್ವಪ್ರಕಾರದಲಿ || ೨೮ ||

ಮಾನುಷೋತ್ತಮರನ ವಿಡಿದು ಚತು |  
ರಾನನಾಂತ ಶತೋತ್ತಮತ್ವ ಕೃ |  
ಮೇಣ ಚಿಂತಿಪ ಭಕ್ತರಿಗೆ ಚತುರವಿಧ ಪುರುಷಾರ್ಥ ||  
ಶ್ರೀನಿಧಿ ಜಗನ್ನಾಥ ವಿಠಲ |  
ತಾನೆ ಮೊಲಿದೀವನು ನಿರಂತರ |  
ಸಾನುರಾಗದಿ ಪಠಿಸುವುದು ಸಂತರಿದ ಮರೆಯದಲೆ || ೨೯ ||

॥ ಇತಿ ಶ್ರೀ ಗುಣತಾರತಮ್ಯ ಸಂಧಿ ಸಂಪೂರ್ಣಂ ॥

॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ಆರೋಹಣ ತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಭಕ್ತರೆನಿಸುವ ದಿವ್ಯಪುರುಷರ |  
ಉಕ್ತಿ ಲಾಲಿಸಿ ಪೇಳ್ವ ಮುಕ್ತಾ |  
ಮುಕ್ತ ಜೀವರ ತಾಮತಮ್ಯವ ಮುನಿಪ ಶಾಂಡಿಲ್ಯ ||

ಸ್ಥಾವರರ ನೋಡಲೈ ತೃಣಕ್ರಿಮಿ |  
ಜೀವರುತ್ತಮ ಕ್ರಿಮಿಗಳಿಂದಲಿ |  
ಆವಿಗೋಗಜ ವ್ಯಾಘ್ರಗಳಿಂದ ಶೂದ್ರಾದಿ ||  
ಮೂವರುತ್ತಮ ಕರ್ಮಿಕರ ಭೂ |  
ದೇವರುತ್ತಮ ಕರ್ಮಿ ನೋಡಲು |  
ಕೋವಿದೋತ್ತಮ ಕವಿಗಳಿಂದಲಿ ಕ್ಷಿತಿಪರುತ್ತಮರು || ೧ ||

ಧರಣಿಪರ ನೋಡಲೈ ನರ ಗಂ |  
ಧರ್ವರುತ್ತಮ ದೇವ ಗಂಧ |  
ವರ್ಗ ಗುಣೋತ್ತಮರಿವರಿಗಿಂತ ಶತೋನಶತಕೋಟಿ ||  
ಪರಮ ಋಷಿಗಳು ಅಪ್ಸರ ಸ್ತ್ರೀ |  
ಯರು ಸಮಾನರು ಇವರಿಗಿಂತಲಿ |  
ಚಿರ ಪಿತೃಗಳುತ್ತಮರು ಚಿರನಾಮಕ ಪಿತೃಗಳಿಂದ || ೨ ||

ಎರದಯಿದು ಎಂಭತ್ತು ಋಷಿ ತುಂ |  
ಬರಶತೋರ್ವರ್ಷಿ ಅಪ್ಸರ ಸ್ತ್ರೀ |  
ಯರು ಶತಾಜಾನಜರು ಉತ್ತಮ ಚಿರಪಿತೃಗಳಿಂದ ||  
ವರರು ಊರ್ವಶಿಗಿಂತ ವೈಶ್ವಾ |  
ನರನ ಸುತರೀರೆಂಟು ಸಾವಿರ |  
ಹರದಿಯರೊಳುತ್ತಮ ಕಶೇರ್ಯೆಪ್ಪತ್ತು ನಾಲ್ಕುಜನ || ೩ ||

ಸರಿಯೆನಿಪರು ಪ್ರಜೌಕಸ ಸ್ತ್ರೀ |  
ಯರು ಸುರಾಸ್ಯಾತ್ಮಜರಿಗಿಂ ಪು |  
ಷ್ಕರನು ಕರ್ಮಪ ಪುಷ್ಕರನಿಗೆ ಶನೈಶ್ಚರುತ್ತಮನು ||  
ತರಣಿಜನಿಗುತ್ತಮಳುಷಾಶ್ವಿನಿ |  
ಸುರರಸಿಗುತ್ತಮ ಜಲಪ ಬುಧ |  
ಶರಧಿಜಾತ್ಮಜಗುತ್ತಮ ಸ್ವಹದೇವಿಯೆನಿಸುವಳು || ೪ ||

ಅನಳಭಾಯಳಿಗಿಂತನಾಖ್ಯಾ |  
ತನಿಮಿಷೋತ್ತಮರಿವರಿಗಿಂತಲಿ |  
ಘನಪ ಪರ್ಜನ್ಯಾನಿರುದ್ಧನ ಸ್ತ್ರೀ ಉಷಾದೇವಿ ||  
ದ್ಯುನದಿ ಸಂಜ್ಞಾ ಶಾಮಲಾ ರೋ |  
ಹಿಣಿಗಳಾವರು ಸಮಾನನಾಖ್ಯಾ |  
ತನಿಮಿಷೋತ್ತಮರಿವರಿಗಿಂತಲಿ ನೂರು ಕರ್ಮಜರು || ೫ ||

ಪೃಥು ನಹುಷ ಶಶಿಬಿಂದು ಪ್ರಿಯ |  
ವ್ರತ ಪರೀಕ್ಷಿತ ನೃಪರು ಭಾಗೀ |  
ರಥಿಯ ನೋಡಲ್ಕುಧಿಕ ಬಲ್ಯಾದಿಂದ್ರ ಸಪ್ತಕರು ||  
ಪಿತೃಗಳೇಳೆಂಟಧಿಕ ಅಪ್ಸರ |  
ಸತಿಯರೀರೈದೊಂದು ಮನುಗಳು |  
ದಿತಿಜಗುರು ಚಾವನ ಉಚಿತ್ಕರು ಕರ್ಮಜರು ಸಮರು || ೬ ||

ಧನಪ ವಿಷ್ವಕ್ಸೇನ ಗಣಪಾ |  
ಶ್ವಿನಿಗಳೆಂಭತ್ತೈದು ಶೇಷರಿ |  
ಗಣೆಯೆನಿಸುವರು ಮಿತ್ರ ತಾರಾ ನಿರಋತಿ ಪ್ರಾವಹಿ ||  
ಗುಣಗಳಿದೈದಧಿಕ ಯೆಂಭ |  
ತ್ತೈನಿಪ ಶೇಷರಿಗುತ್ತಮರು ಸ |  
ನ್ಮುನಿ ಮರೀಚಿ ಪುಲಸ್ತ್ಯ ಪುಲಹಾಕ್ರತು ವಸಿಷ್ಠಮುಖಿ || ೭ ||

ಅತ್ರಿ ಅಂಗಿರರೇಳು ಬ್ರಹ್ಮನ |  
ಪುತ್ರರಿವರಿಗೆ ಸಮರು ವಿಶ್ವಾ |  
ಮಿತ್ರ ವೈವಸ್ವತನು ಈಶಾವೇಶ ಬಲದಿಂದ ||  
ಮಿತ್ರಗಿಂತುತ್ತಮರು ಸ್ವಾಹಾ |  
ಭರ್ತೃ ಭೃಗುವು ಪ್ರಸೂತಿ ವಿಶ್ವಾ |  
ಮಿತ್ರ ಮೊದಲಾದವರಿಗಿಂತಲಿ ಮೂವರುತ್ತಮರು || ೮ ||

ನಾರದೋತ್ತಮನು ಅಗ್ನಿಗಿಂತಲಿ |  
ವಾರಿನಿಧಿ ಪಾದೋತ್ತಮನು ಯಮ |  
ತಾರಕೇಶ ದಿವಾಕರರು ಶತರೂಪರುತ್ತಮರು ||  
ವಾರಿಜಾಪ್ತನಿಗಿಂತ ಪ್ರವಹಾ |  
ಮಾರುತೋತ್ತಮ ಪ್ರವಹಗಿಂತಲಿ |  
ಮಾರಪುತ್ರನಿರುದ್ಧ ಗುರು ಮನು ದಕ್ಷ ಶಚಿ ರತಿಯು || ೯ ||

ಆರು ಜನರುಗಳಿಂದಲಾಹಂ |  
ಕಾರಿಕ ಪ್ರಾಣೋತ್ತಮಖಿಳ ಶ |  
ರೀರಮಾನಿ ಪ್ರಾಣಗಿಂತಲಿ ಕಾಮ ಇಂದ್ರರಿಗೆ ||  
ಗೌರಿ ವಾರುಣಿ ಖಿಗಪ ರಾಣಿಗೆ |  
ಶೌರಿ ಮಹಿಷಿಯರೊಳಗೆ ಜಾಂಬವ |  
ತೀ ರಮಾಯುತಳಾದ ಕಾರಣ ಅಧಿಕಳೆನಿಸುವಳು || ೧೦ ||

ಹರ ಘನಿಪ ವಿಹಗೇಂದ್ರ ಮೂವರು |  
ಹರಿ ಮಡದಿಯರಿಗುತ್ತಮ ಸೌ |  
ಪರಣಿಪತಿಗುತ್ತಮರು ಭಾರತಿ ವಾಣಿ ಈರ್ವರಿಗೆ ||  
ಮರುತ ಬ್ರಹ್ಮರು ಉತ್ತಮರು ಇಂ |  
ದಿರೆಯು ಪರವೋತ್ತಮಳು ಲಕ್ಷ್ಮಿಗೆ |  
ಸರಿಯೆನಿಸುವವರಿಲ್ಲವೆಂದಿಗು ದೇಶಕಾಲದೊಳು || ೧೧ ||

ಶ್ರೀಮುಕುಂದನ ಮಹಿಳೆ ಲಕುಮಿ ಮ |  
ಹಾಮಹಿಮೆಗೇನೆಂಬೆ ಬ್ರಹ್ಮೇ |  
ಶಾಮರೇಂದ್ರರ ಸೃಷ್ಟಿ ಸ್ಥಿತಿ ಲಯಗೈಸಿ ಅವರವರ ||  
ಧಾಮಗಳ ಕಲ್ಪಿಸಿ ಕೊಡುವಳಜ |  
ರಾಮರಣಳಾಗಿದ್ದು ಸರ್ವ |  
ಸ್ವಾಮಿ ಮಮ ಗುರುವೆಂದುಪಾಸನೆ ಮಾಳ್ವಳಚ್ಯುತನ || ೧೨ ||

ಈಸು ಮಹಿಮೆಗಳುಳ್ಳ ಲಕ್ಷ್ಮಿ ಪ |  
ರೇಶನನಂತಾನಂತ ಗುಣದೊಳು |  
ಲೇಶಲೇಶಕೆ ಸರಿಯೆನಿಸಳಾವಾವ ಕಾಲದಲಿ ||  
ದೇಶಕಾಲಾತೀತ ಲಕ್ಷ್ಮಿಗೆ |  
ಕೇಶವನ ವಕ್ಷಸ್ಥಳವೆ ಅವ |  
ಕಾಶವಾಯಿತು ಇವನ ಮಹಿಮೆಗೆ ವ್ಯಾಪ್ತಿಗೆಣೆಯುಂಟೆ || ೧೩ ||

ಒಂದು ರೂಪದೊಳೊಂದವಯವದೊ |  
ಳೊಂದು ರೋಮದೊಳೊಂದು ದೇಶದಿ |  
ಪೊಂದಿಕೊಂಡಿಹರಜಭವಾದಿ ಸಮಸ್ತ ಜೀವಗಣ ||  
ಸಿಂಧು ಸಪ್ತದ್ವೀಪ ಮೇರು ಸು |  
ಮಂದರಾದ್ರ್ಯಾದಿಗಳು ಬ್ರಹ್ಮ ಪು |  
ರಂದರಾದಿ ಸಮಸ್ತ ಲೋಕ ಪರಾಲಯಗಳೆಲ್ಲ || ೧೪ ||

ಸರ್ವ ದೇವೋತ್ತಮನು ಸರ್ವಗ |  
ಸರ್ವ ಗುಣಸಂಪೂರ್ಣ ಸರ್ವದ |  
ಸರ್ವ ತಂತ್ರಸ್ವತಂತ್ರ ಸರ್ವಾಧಾರ ಸರ್ವಾತ್ಮ ||  
ಸರ್ವತೋಮುಖ ಸರ್ವನಾಮಕ |  
ಸರ್ವಜನ ಸಂಪೂಜ್ಯ ಶಾಶ್ವತ |  
ಸರ್ವಕಾಮದ ಸರ್ವಸಾಕ್ಷಿ ಸರ್ವಜಿತ್ಸರ್ವ || ೧೫ ||

ತಾರತಮ್ಯಾರೋಹಣವ ಬರೆ |  
ದಾರು ಪಠಿಸುವರವರ ಲಕ್ಷ್ಮೀ |  
ನಾರಸಿಂಹ ಸಮಸ್ತ ದೇವಗಣಾಂತರಾತ್ಮಕನು ||  
ಪೂರಯಿಸುವ ಮನೋರಥಂಗಳ |  
ಕಾರುಣಿಕ ಕೈವಲ್ಯದಾಯಕ |  
ದೂರಗೈಪ ಸಮಸ್ತ ದುರಿತವ ವೀತಶೋಕ ಸುಖ || ೧೬ ||

ಪ್ರಣತ ಕಾಮದನಂಘ್ರಿ ಸಂದರು |  
ಶನದಪೇಕ್ಷೆಯ ಉಳ್ಳವಗೆ ನಿ |  
ಚ್ಚಣಿಕೆ ಯೆನಿಪುದು ಜಡವೊದಲು ಬ್ರಹ್ಮಾಂಡ ತರತಮವು ||  
ಮನವಚನದಿಂ ಸ್ಮರಿಸುವರ ಭವ |  
ವನಧಿಶೋಷಿಸಿ ಪೋಗುವುದು ಕಾ |  
ರಣವೆನಿಸುವುದು ಜ್ಞಾನ ಭಕ್ತಿ ವಿರಕ್ತಿ ಸಂಪದಕೆ || ೧೭ ||

ಅನಳನೊಳು ಹೋಮಿಸುವ ಹರಿಚಂ |  
ದನವೆ ಮೊದಲಾದದರ ಸುವಾ |  
ಸನೆಯು ಪ್ರತ್ಯಪ್ರತ್ಯೇಕ ತೋರ್ಪುದು ಎಲ್ಲ ಕಾಲದಲಿ ||  
ದನುಜ ಮಾನವ ದಿವಿಜರವರವ |  
ರನುಚಿತೋಚಿತಕರ್ಮ ವೃಜಿನಾ |  
ದ೯ನನು ವ್ಯಕ್ತಿಯ ಮಾಳ್ವ ತ್ರಿಗುಣಾತೀತ ವಿಖ್ಯಾತ || ೧೮ ||

ಭಕ್ತವತ್ಸಲ ಭಾಗ್ಯ ಪುರುಷ ವಿ ।  
ವಿಕ್ತ ವಿಶ್ವಾಧಾರ ಸರ್ವೋ ।  
ದೃಕ್ತ ದೃಷ್ಟಾ ದೃಷ್ಟ ದುರ್ಗಮ ದುವಿಭಾವ್ಯ ಸ್ವಹಿ ॥  
ಶಕ್ತ ಶಾಶ್ವಿತ ಸಕಲ ವೇದೈ ।  
ಕೋಕ್ತ ಮಾನದ ಮಾನ್ಯ ಮಾಧವ ।  
ಸೂಕ್ತ ಸೂಕ್ಷ್ಮ ಸ್ಥೂಲ ಶ್ರೀ ಜಗನ್ನಾಥ ವಿಠಲನು ॥ ೧೯ ॥

॥ ಇತಿ ಶ್ರೀ ಆರೋಹಣ ತಾರತಮ್ಯ ಸಂಧಿ ಸಂಪೂರ್ಣಂ ॥

॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ಕರ್ಮವಿವೋಚನ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಮೂಲ ನಾರಾಯಣನು ಮಾಯಾ |  
ಲೋಲನಂತವತಾರನಾಮಕ |  
ವ್ಯಾಳರೂಪ ಜಯಾರಮಣನಾವೇಶನಿಸುವನು ||  
ಲೀಲೆಗೈವಾನಂತ ಚೇತನ |  
ಜಾಲದೊಳು ಪ್ರದ್ಯುಮ್ನ ಬ್ರಹ್ಮಾಂ |  
ಡಾಲಯದ ವೊಳಹೊರಗೆ ನೆಲೆಸಿಹ ಶಾಂತಿ ಅನಿರುದ್ಧ || ೧ ||

ಐದು ಕಾರಣರೂಪ ಇಷ್ಟ |  
ತ್ತೈದು ಕಾರ್ಯಗಳೆನಿಸುವವು ಆ |  
ರೈದು ರೂಪದಿ ರಮಿಸುತಿಪ್ಪನು ಈ ಚರಾಚರದಿ ||  
ಭೇದ ವರ್ಜಿತ ಮೂರ್ಜಗಜ್ಜ |  
ನ್ಮಾದಿಕಾರಣ ಮುಕ್ತಿ ದಾಯಕ |  
ಸ್ವೋದರದೊಳಿಟ್ಟೆಲ್ಲರನು ಸಂತೈಪ ಸರ್ವಜ್ಞ || ೨ ||

ಕಾರ್ಯಕಾರಣ ಕರ್ತೃಗಳೊಳು ಸ್ವ |  
ಭಾರ್ಯಾರಿಂದೊಡಗೂಡಿ ಕಪಿಲಾ |  
ಚಾರ್ಯ ಕ್ರೀಡಿಸುತಿಪ್ಪ ತನ್ನೊಳು ತಾನೆ ಸ್ವೇಚ್ಛೆಯಲಿ ||  
ಪ್ರೇರ್ಯನಲ್ಲೆ ರಮಾಬ್ಜ ಭವ |  
ರಾರ್ಯ ರಕ್ಷಿಸಿ ಶಿಕ್ಷಿಸುವನು ಸ್ವ |  
ವೀರ್ಯದಿಂದಲಿ ದಿವಿಜ ದಾನವ ತತಿಯ ದಿನದಿನದಿ || ೩ ||

ಈ ಸಮಸ್ತ ಜಗತ್ತಿನೊಳಗಾ |  
ಕಾಶದೊಳಿರುತಿಪ್ಪ ವ್ಯಾಪ್ತಾ |  
ವೇಶ ಅವತಾರಾಂತರಾತ್ಮಕನಾಗಿ ಪರಮಾತ್ಮ ||  
ನಾಶರಹಿತ ಜಗತ್ತಿನೊಳಗವ |  
ಕಾಶದನು ತಾನಾಗಿ ಯೋಗೀ |  
ಶಾಶಯಸ್ಥಿತ ತನ್ನೊಳೆಲ್ಲರನಿಟ್ಟು ಸಲಹುವನು || ೪ ||

ದಾರುಪಾಷಾಣಗತ ಪಾವಕ |  
ಬೇರೆ ಬೇರಿಷ್ಟಂತೆ ಕಾರಣ |  
ಕಾರ್ಯಗಳ ವೋಳಗಿದ್ದು ಕಾರಣಕಾರ್ಯ ನೆಂದೆನಿಸಿ ||  
ತೋರಿಕೊಳ್ಳದೆ ಎಲ್ಲರೊಳು ವ್ಯಾ |  
ಪಾರ ಮಾಡುವ ಯೋಗ್ಯತೆಗಳನು |  
ಸಾರ ಫಲಗಳುಣಿಸಿ ಸಂತೈಸುವ ಕೃಪಾಸಾಂದ್ರ || ೫ ||

ಊರ್ಮಿಗಳ ವೋಲಿಷ್ಟ ಕರ್ಮ ವಿ |  
ಕರ್ಮ ಜನ್ಯ ಫಲಾಫಲಂಗಳ |  
ನಿರ್ಮಲಾತ್ಮನು ಮಾಡಿ ಮಾಡಿಸಿ ಉಂಡುಣಿಸುತಿಷ್ಟ ||  
ನಿರ್ಮಮ ನಿರಾಮಯ ನಿರಾಶ್ರಯ |  
ಧರ್ಮವಿತು ಧರ್ಮಾತ್ಮ ಧರ್ಮಗ |  
ದುರ್ಮತೀ ಜನರೊಲ್ಲನಪ್ರತಿಮಲ್ಲ ಶ್ರೀನಲ್ಲ || ೬ ||

ಜಲದ ವಡಬಾನಳಗಳಂಬುಧಿ |  
ಜಲವನುಂಬುವುಬ್ಬ ಮಳೆಗರೆ |  
ದಿಳಿಗೆ ಶಾಂತಿಯನೀವುದನಲನು ತಾನೆ ಭುಂಜಿಪುದು ||  
ತಿಳಿವುದೀಪರಿಯಲ್ಲಿ ಲಕ್ಷ್ಮೀ |  
ನಿಲಯ ಗುಣಕೃತ ಕರ್ಮಜ ಫಲಾ |  
ಫಲಗಳುಂಡುಣಿಸುವನು ಸರ್ವಗ ಸರ್ವ ಜೀವರಿಗೆ || ೭ ||

ಪುಸ್ತಕಗಳವಲೋಕಿಸುತ ಮಂ |  
ತ್ರಸ್ತುತಿಗಳನಲೇನು ರವಿಯುದ |  
ಯಸ್ತಮಯ ಪರಿಯಂತ ಜಪಗಳ ಮಾಡಿ ಫಲವೇನು ||  
ಹೃಸ್ಥ ಪರಮಾತ್ಮನೆ ಸಮಸ್ತಾ |  
ವಸ್ಥೆಗಳೊಳಿದ್ದೆಲ್ಲರೊಳಗೆ ನಿ |  
ರಸ್ತ ಕಾಮನು ಮಾಡಿ ಮಾಡಿಪನೆಂದು ತಿಳಿಯದವ || ೮ ||

ಮದ್ಯಭಾಂಡವ ದೇವನದಿಯೊಳ |  
ಗದ್ದಿ ತೊಳೆಯಲು ನಿತ್ಯದಲಿ ಪರಿ |  
ಶುದ್ಧವಾಹುದೆ ಎಂದಿಗಾದರು ಹರಿ ಪದಾಬ್ಜಗಳ ||  
ಬುದ್ಧಿಪೂರ್ವಕ ಭಜಿಸದವಗೆ ವಿ |  
ರುದ್ಧವೆನಿಸುವವೆಲ್ಲ ಕರ್ಮ ಸ |  
ಮೃದ್ಧಿಗಳು ದುಃಖವನೆ ಕೊಡುತಿಹವಧಮ ಜೀವರಿಗೆ || ೯ ||

ಭಕ್ತಿಪೂರ್ವಕವಾಗಿ ಮುಕ್ತಾ |  
ಮುಕ್ತ ನೀಯಾಮಕನ ಸರ್ವೋ |  
ದ್ರಿಕ್ತ ಮಹಿಮೆಗಳನವರತ ಕೊಂಡಾಡು ಮರೆಯದಲೆ ||  
ಸಕ್ತನಾಗದೆ ಲೋಕವಾರ್ತೆ ಪ್ರ |  
ಸಕ್ತಿಗಳನೀಡಾಡಿ ಶ್ರುತಿ ಸ್ಮೃ |  
ತ್ಯುಕ್ತ ಕರ್ಮವ ಮಾಡುತಿರು ಹರಿಯಾಜ್ಞೆಯೆಂದರಿದು || ೧೦ ||

ಲೋಪವಾದರು ಸರಿಯೆ ಕರ್ಮಜ |  
ಪಾಪಪುಣ್ಯಗಳೆರಡು ನಿನ್ನನು |  
ಲೇಪಿಸವು ನಿಷ್ಕಾಮಕನು ನೀನಾಗಿ ಮಾಡುತಿರೆ ||  
ಸೌಪರಣಿ ವರವಹನ ನಿನ್ನ ಮ |  
ಹಾಪರಾಧಗಳೆಣಿಸದಲೆ ಸ್ವ |  
ಗಾರ್ಪವರ್ಗವ ಕೊಟ್ಟು ಸಲಹುವ ಸತತ ಸುಖಿಸಾಂದ್ರ || ೧೧ ||

ಸ್ವರತ ಸುಖಮಯ ಸುಲಭ ವಿಶ್ವಂ |  
ಭರ ವಿಶೋಕ ಸುರಾಸುರಾರ್ಚಿತ |  
ಚರಣಯುಗ ಚಾರ್ವಾಂಗ ಶಾರ್ಙ್ಗ ಶರಣ್ಯ ಚಿತಮನ್ಯು ||  
ಪರಮ ಸುಂದರತರ ಪರಾತ್ಪರ |  
ಶರಣಜನ ಸುರಧೇನು ಶಾಶ್ವತ |  
ಕರುಣೆ ಕಂಜದಳಾಕ್ಷ ಕಾಯೆನೆ ಕಂಗೊಳಿಪ ಶೀಘ್ರ || ೧೨ ||

ನಿರ್ಮಮನು ನೀನಾಗಿ ಕರ್ಮ ವಿ |  
ಕರ್ಮಗಳನು ನಿರಂತರದಿ ಸು |  
ಧರ್ಮನಾಮಕಗರ್ವಿಸುತ ನಿಷ್ಕಲುಷ ನೀನಾಗು ||  
ಭರ್ಮಗರ್ಭನ ಜನಕ ದಯದಲಿ |  
ದುರ್ಮತಿಗಳನು ಕೊಡದೆ ತನ್ನಯ |  
ಹರ್ಮ್ಯದೊಳಗಿಟ್ಟೆಲ್ಲ ಕಾಲದಿ ಕಾವ ಕೃಪೆಯಿಂದ || ೧೩ ||

ಕಲ್ಪ ಕಲ್ಪದಿ ಶರಣಜನ ವರ |  
ಕಲ್ಪ ವೃಕ್ಷನು ತನ್ನ ನಿಜಸಂ |  
ಕಲ್ಪದನುಸಾರದಲಿ ಕೊಡುತಿಪ್ಪನು ಫಲಾಫಲವ ||  
ಅಲ್ಪ ಸುಖದಾಪೇಕ್ಷೆಯಿಂದಹಿ |  
ತಲ್ಪನಾರಾಧಿಸದಿರೆಂದಿಗು |  
ಶಿಲ್ಪಗನ ಕೈಸಿಕ್ಕ ಶಿಲೆಯಿಂದದಲಿ ಸಂತೈಪ || ೧೪ ||

ದೇಶ ಭೇದಾಕಾಶದಂದದಿ |  
ವಾಸುದೇವನು ಸರ್ವಭೂತ ನಿ |  
ವಾಸಿಯೆನಿಸಿ ಚರಾಚರಾತ್ಮಕನೆಂದು ಕರೆಸುವನು ||  
ದ್ವೇಷ ಸ್ನೇಹೋದಾಸೀನಗಳಿ |  
ಲ್ಲಿಶರೀರಗಳೊಳಗೆ ಅವರೋ |  
ಪಾಸನಗಳಂದದಲಿ ಫಲವೀವನು ಪರಬ್ರಹ್ಮ || ೧೫ ||

ಸಂಚಿತಾಗಾಮಿಗಳ ಕರ್ಮ ವಿ |  
ರಿಂಚಿ ಜನಕನ ಭಜಿಸೆ ಕೆಡುವವು |  
ಮಿಂಚಿನಂದದಿ ಪೊಳೆವ ಪುರುಷೋತ್ತಮ ಹೃದಯಂಬರದಿ ||  
ವಂಚಿಸುವ ಜನರೊಲ್ಲ ಶ್ರೀವ |  
ತ್ಸಾಂಚಿತ ಸುಸದ್ವಕ್ಷ ತಾ ನಿ |  
ಷ್ಕಿಂಚನ ಪ್ರಿಯ ಸುರಮುನಿಗೇಯ ಶುಭಕಾಯ || ೧೬ ||

ಕಾಲದ್ರವ್ಯ ಸುಕರ್ಮ ಶುದ್ಧಿಯ |  
ಪೇಳುವರು ಅಲ್ಪರಿಗೆ ಅವು ನಿ |  
ಮೂಲ ಗೈಸುವವಲ್ಲ ಪಾಪಗಳೆಲ್ಲ ಕಾಲದಲಿ ||  
ತೈಲಧಾರೀಯಂತವನ ಪದ |  
ಓಲಯಿಸಿ ತುತಿಸದಲೆ ನಿತ್ಯದಿ |  
ಬಾಲಿಶರು ಕರ್ಮಗಳೆ ತಾರಕವೆಂದು ಪೇಳುವರು || ೧೭ ||

ಕಮಲ ಸಂಭವ ಶರ್ವ ಶಕ್ತಾ |  
ದ್ಯಮರರೆಲ್ಲರು ಇವನ ದುರತಿ |  
ಕ್ರಮ ಮಹಿಮೆಗಳ ಮನವಚನದಿಂ ಪ್ರಾಂತಗಾಣದಲೆ ||  
ಶ್ರಮಿತರಾಗಿ ಪದಾಬ್ಜಕಲ್ಪ |  
ದುಮದ ನೆಳಲಾಶ್ರಯಿಸಿ ಲಕ್ಷ್ಮೀ |  
ರಮಣ ಸಂತೈಸೆಂದು ಪ್ರಾರ್ಥಿಪರತಿ ಭಕುತಿಯಿಂದ || ೧೮ ||

ವಾರಿಚರವೆನಿಸುವವು ದರ್ಪರ |  
ತಾರಕಗಳೆಂದರಿದು ಭೇಕವ |  
ನೇರಿ ಜಲಧಿಯ ದಾಟುವೆನು ಯೆಂಬುವನ ತೆರದಂತೆ ||  
ತಾರತಮ್ಯ ಜ್ಞಾನ ಶೂನ್ಯರು |  
ಸೂರಿಗಮ್ಯನ ತಿಳಿಯಲರಿಯದೆ |  
ಸೌರ ಶೈವಮತಾನುಗರ ಅನುಸರಿಸಿ ಕೆಡುತಿಹರು || ೧೯ ||

ಕೋಣಿಪತಿ ಸುತನೆನಿಸಿ ಕೈದು |  
ಗಾಣಿಗೊಡ್ಡವ ತೆರದಿ ಸುಮನಸ |  
ಧೇನು ಮನೆಯೊಳಗಿರಲು ಗೋಮಯ ಬಯಸುವಂದದಲಿ ||  
ವೇಣುಗಾನ ಪ್ರಿಯನ ಅಹಿಕ ಸು |  
ಖಾನುಭವ ಬೇಡದಲೆ ಲಕ್ಷ್ಮೀ |  
ಪ್ರಾಣನಾಥನ ಪಾದ ಭಕುತಿಯ ಬೇಡು ಕೊಂಡಾಡು || ೨೦ ||

ಕುಧೆಯಗೋಸುಗ ಪೋಗಿ ಕಾನನ |  
ಬದರಿ ಫಲಗಳಪೇಕ್ಷೆಯಿಂದಲಿ |  
ಪೊದೆಯೊಳಗೆ ಸಿಗ ಬಿದ್ದು ಬಾಯ್ಬಿರದವನ ತೆರದಂತೆ ||  
ವಿಧಿಪಿತನ ಪೂಜಿಸದೆ ನಿನ್ನಯ |  
ಉದರಗೋಸುಗ ಸಾಧಾಲಿಂಗ |  
ಪ್ರದರುಶಕರಾರಾಧಿಸುತ ಬಳಲದಿರು ಭವದೊಳಗೆ || ೨೧ ||

ಜ್ಞಾನ ಜ್ಞೇಯ ಜ್ಞಾತ್ಯವೆಂಬಭಿ |  
ಧಾನದಿಂ ಬುದ್ಧ್ಯಾದಿಗಳಧಿ |  
ಷ್ಠಾನದಲಿ ನೆಲೆಸಿದ್ದು ಕರೆಸುತ ತತ್ತದಾಹ್ವಯದಿ ||  
ಭಾನುಮಂಡಲಗ ಪ್ರದರ್ಶಕ |  
ತಾನೆನಿಸಿ ವಶನಾಗುವನು ಶುಕ |  
ಶೌನಕಾದಿ ಮುನೀಂದ್ರ ಹೃದಯಾಕಾಶಗತಚಂದ್ರ || ೨೨ ||

ಉದಯವ್ಯಾಪಿಸಿ ದರ್ಶ ಪೂರ್ಣಮ |  
ಅಧಿಕಯಾಮವು ಶ್ರವಣ ಅಭಿಜಿತು |  
ಸದನವೈದಿರೆ ಮಾಳ್ವ ತೆರದಂದದಲಿ ಹರಿಸೇವೆ ||  
ವಿಧಿನಿಷೇಧಗಳೆನು ನೋಡದೆ |  
ವಿಧಿಸುತಿರು ನಿತ್ಯದಲಿ ತನ್ನಯ |  
ಸದನದೊಳಗಿಂಬಿಟ್ಟು ಸಲಹುವ ಭಕ್ತವತ್ಸಲನು || ೨೩ ||

ನಂದಿವಾಹನರಾತ್ರಿ ಸಾಧನೆ |  
ಬಂದ ದ್ವಾದಶಿ ಪೈತ್ಯಕ |  
ಸಂಧಿಸಿಹ ಸಮಯದಲಿ ಶ್ರವಣವ ತ್ಯಜಿಸುವಂತೆ ಸದಾ |  
ನಿಂದ್ಯರಿಂದಲಿ ಬಂದ ದ್ರವ್ಯವ |  
ಕಂದೆರದು ನೋಡದಲೆ ಶ್ರೀಮದ |  
ನಂದ ತೀರ್ಥಾಂತರ್ಗತನ ಸರ್ವತ್ರ ಭಜಿಸುತಿರು || ೨೪ ||

ಶ್ರೀಮನೋರಮ ಮೇರು ತ್ರಿಕಕು ।  
ದ್ಧಾಮ ಸತ್ಯಲ್ಯಾಣಗುಣ ನಿ ।  
ಸ್ನೇಮ ಪಾವನನಾಮ ದಿವಿಜೋದ್ಧಾಮ ರಘುರಾಮ ॥  
ಪ್ರೇಮಪೂರ್ವಕ ನಿತ್ಯ ತನ್ನ ಮ ।  
ಹಾ ಮಹಿಮೆಗಳ ತುತಿಸುವರಿಗೆ ಸು ।  
ಧಾಮಗೊಲಿದಂದದಲಿ ಅಖಿಳಾರ್ಥಗಳ ಕೊಡುತಿಪ್ಪ ॥ ೨೫ ॥

ತಂದೆ ತಾಯ್ಗಳ ಕುರುಹನರಿಯದ ।  
ಕಂದ ದೇಶಾಂತರದೊಳಗೆ ತ ।  
ನ್ನಂದದಲಿಯಿಪ್ಪವರ ಜನನೀ ಜನಕರನು ಕಂಡು ॥  
ಹಿಂದೆ ಯೆನ್ನನು ಪಡೆದವರು ಈ ।  
ಯಂದದಲಿ ಯಿಪ್ಪರಲನಾನವ ।  
ರೆಂದು ಕಾಣುವೆನೆನುತ ಹುಡುಕುವ ತೆರದಿ ಕೋವಿದರು ॥ ೨೬ ॥

ಶ್ರುತಿಪುರಾಣ ಸಮೂಹದೊಳು ಭಾ ।  
ರತ ಪ್ರತಿಪ್ರತಿ ಪದಗಳೊಳು ನಿ ।  
ರ್ಜಿತನ ಗುಣರೂಪಗಳ ಪುಡುಕುತ ಪರಮಹರುಷದಲಿ ॥  
ಮತಿಮತರು ಪ್ರತಿದಿವಸ ಸಾರ ।  
ಸ್ವತ ಸಮುದ್ರದಿ ಶಫರಿಯೆಂದದಿ ।  
ಸತತ ಸಂಚರಿಸುವರು ಕಾಣುವ ಲವಲವಿಕೆಯಿಂದ ॥ ೨೭ ॥

ಮತ್ಸ್ಯಕೇತನ ಜನಕ ಹರಿ ಶ್ರೀ ।  
ವತ್ಸಲಾಂಛನ ನಿಜಶರಣ ಜನ ।  
ವತ್ಸಲ ವರಾರೋಹ ವೈಕುಂಠಾಲಯ ನಿವಾಸಿ ॥  
ಚಿತ್ಸುಖಪ್ರದ ಸಲಹೆನಲು ಗೋ ।  
ವತ್ಸಧ್ವನಿಗೊದಗುವ ತೆರದಿ ಪರ ।  
ಮೋಕ್ಷಹದಿ ಬಂದೊದಗುವನು ನಿರ್ಮಾತ್ಮರರ ಬಳಿಗೆ ॥ ೨೮ ॥

ಸೂರಿಗಳಿಗೆ ಸಮೀಪಗ ದುರಾ ।  
ಚಾರಿಗಳಿಗೆಂದೆಂದು ದೂರಾ ।  
ದ್ಧೂರತರ ದುರ್ಲಭನೆನಿಸುವನು ದೈತ್ಯಸಂತತಿಗೆ ॥  
ಸಾರಿ ಸಾರಿಗೆ ನೆನೆವವರ ಸಂ ।  
ಸಾರ ವೆಂಬ ಮಹೋರಗಕೆ ಸ ।  
ವಾರಿಯೆನಿಸಿ ಸದಾ ಸುಸೌಖ್ಯವನೀವ ಶರಣರಿಗೆ ॥ ೨೯ ॥

ಚಕ್ರ ಶಂಖ ಗದಾಬ್ಜಧರ ದುರ ।  
ತಿಕ್ರಮ ದುರಾವಾಸ ವಿಧಿ ಶಿವ ।  
ಶಕ್ರ ಸೂರ್ಯಾದ್ಯಮರ ಪೂಜ್ಯಪದಾಬ್ಜ ನಿರ್ಲಜ್ಜ ॥  
ಶುಕ್ರಶಿಷ್ಯರ ಅಶ್ವಮೇಧಾ ।  
ಪ್ರಕ್ರಿಯವ ಕೆಡಿಸ್ಯಬ್ಜಜಾಂಡವ ।  
ತಿಕ್ರಮಿಸಿ ಜಾಹ್ನವಿಯಪಡೆದ ತ್ರಿವಿಕ್ರಮಾಹ್ವಯನು ॥ ೩೦ ॥

ಶಕ್ತರೆನಿಸುವರಿಲ್ಲ ಹರಿವ್ಯತಿ ।  
ರಿಕ್ತ ಸುರಗಣದೊಳಗೆ ಸರ್ವೋ ।  
ದ್ವಿಕ್ತನೆನಿಸುವ ಸರ್ವರಿಂದಲಿ ಸರ್ವಕಾಲದಲಿ ॥  
ಭಕ್ತಿ ಪೂರ್ವಕವಾಗಿ ಅನ್ಯ ಪ್ರ ।  
ಸಕ್ತಿಗಳ ನೀಡಾಡಿ ಪರಮಾ ।  
ಸಕ್ತನಾಗಿರು ಹರಿಕಥಾಮೃತ ಪಾನ ವಿಷಯದಲಿ ॥ ೩೧ ॥

ಪ್ರಣತಕಾಮದ ಭಕ್ತ ಚಿಂತಾ ।  
ಮಣಿ ಮಣಿಮಯಾಭರಣ ಭೂಷಿತ ।  
ಗುಣಿ ಗುಣತ್ರಯ ದೂರವರ್ಜಿತ ಗಹನ ಸನ್ಮಹಿಮ ॥  
ಎಣಿಸ ಭಕ್ತರ ದೋಷಗಳಕುಂ ।  
ಭಿಣಿಜೆಯಾಣ್ಮ ಶರಣ್ಯ ರಾಮಾ ।  
ಪರ್ಣವೆನಲು ಕೈಕೊಂಡ ಶಬರಿಯ ಫಲವ ಪರಮಾತ್ಮ ॥ ೩೨ ॥

ಬಲ್ಲೆನೆಂಬುವರಿಲ್ಲವೀತನ ।  
ಒಲ್ಲೆನೆಂಬುವರಿಲ್ಲ ಲೋಕದೊ ।  
ಳಿಲ್ಲದಿಹ ಸ್ಥಳವಿಲ್ಲವೈ ಅಜ್ಞಾತ ಜನರಿಲ್ಲ ॥  
ಬೆಲ್ಲದಚ್ಚಿನ ಬೊಂಬೆಯೆಂದದಿ ।  
ಎಲ್ಲರೊಳಗಿರುತಿಪ್ಪ ಶ್ರೀಭೂ ।  
ನಲ್ಲ ಇವಗೆಣೆಯಿಲ್ಲ ಅಪ್ರತಿಮಲ್ಲ ಜಗಕೆಲ್ಲ ॥ ೩೩ ॥

ಶಬ್ದಗೋಚರ ಶಾರ್ವರೀಕರ ।  
ಅಬ್ದವಾಹನನುಜ ಯದುವಂ ।  
ಶಾಬ್ಧಿ ಚಂದ್ರಮ ನಿರುಪಮಸುನಿಸ್ಸೀಮ ಸಮಿತಸಮ ॥  
ಲಬ್ಧನಾಗುವ ತನ್ನವಗೆ ಪ್ರಾ ।  
ರಬ್ಧಕರ್ಮಗಳುಣಿಸಿ ತೀವ್ರದಿ ।  
ಕುಬ್ಧಪಾವಕನಂತೆ ಬಿಡದಿಪ್ಪನು ದಯಾಸಾಂದ್ರ ॥ ೩೪ ॥

ಶ್ರೀವಿರಿಂಚಾದ್ಯಮರ ವಂದಿತ ।  
ಈ ವಸುಂಧರೆಯೊಳಗೆ ದೇವಕಿ ।  
ದೇವಿ ಜಠರದೊಳವತರಿಸಿದನು ಅಜನು ನರರಂತೆ ॥  
ರೇವತೀರಮಣಾನುಜನು ಸ್ವಪ ।  
ದಾವಲಂಬಿಗಳನು ಸಲಹಿ ದೈ ।  
ತ್ಯಾವಳಿಯು ಸಂಹರಿಸಿದ ಜಗನ್ನಾಥ ವಿಠಲನು ॥ ೩೫ ॥

॥ ಇತಿ ಶ್ರೀ ಕರ್ಮವಿಮೋಚನ ಸಂಧಿ ಸಂಪೂರ್ಣಂ ॥  
॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ಭಕ್ತಾಪರಾಧಸಹಿಷ್ಣು ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಶ್ರೀಲಕುಮಿವಲ್ಲಭಗೆ ಸಮ ಕರು |  
ಣಾಳುಗಳ ನಾಕಾಣೆನೆಲ್ಲಿ ಕು |  
ಚೇಲನವಲಿಗೆ ಮೆಚ್ಚಿ ಕೊಟ್ಟನು ಸಕಲ ಸಂಪದವ ||  
ಕೇಳಿದಾಕ್ಷಣ ವಸ್ತ್ರಗಳ ಪಾಂ |  
ಚಾಲಿಗಿತ್ತನು ದೈತ್ಯನುದರವ |  
ಸೀಳಿ ಸಂತೈಸಿದನು ಪ್ರಹ್ಲಾದನ ಕೃಪಾಸಾಂದ್ರ || ೧ ||

ದೇವಶರ್ಮಾಹ್ವಯ ಕುಟುಂಬಕೆ |  
ಜೀವನೋಪಾಯವನು ಕಾಣದೆ |  
ದೇವದೇವಶರಣ್ಯ ರಕ್ಷಿಸು ರಕ್ಷಿಸೆನೆ ಕೇಲಿ ||  
ತಾ ವೊಲಿದು ಪಾಲಿಸಿದ ಸೌಖ್ಯ ಕೃ |  
ಪಾವಲೋಕನದಿಂದ ಈತನ |  
ಸೇವಿಸದೆ ಸೌಖ್ಯಗಳ ಬಯಸುವರಲ್ಪ ಮಾನವರು || ೨ ||

ಶ್ರೀನಿವಾಸನ ಪ್ರೋಲ್ವ ಕರುಣೆಗೆ |  
ಳೀನಳಿನಜಾಂಡದೊಳು ಕಾಣೆ ಪ್ರ |  
ವೀಣರಾದವರರಸಿ ನೋಳ್ವುದು ಶ್ರುತಿಪುರಾಣದೊಳು ||  
ದ್ರೋಣ ಭೀಷ್ಮ ಕೃಪಾದಿಗಳು ಕುರು |  
ಸೇನೆಯೊಳಗಿರೆ ಅವರವಗುಣಗೆ |  
ಳೇನು ನೋಡದೆ ಪಾಲಿಸಿದ ಪರಮಾತ್ಮ ಪರಗತಿಯ || ೩ ||

ಚಂಡ ವಿಕ್ರಮ ಚಕ್ರ ಶಂಖವ |  
ತೋಂಡಮಾನ ನೃಪಾಲಗಿತ್ತನು |  
ಭಾಂಡಕಾರಕ ಭೀಮನ ಮೃದಾಭರಣಗಳಿಗೊಲಿದ ||  
ಮಂಡೆವಡದಾಕಾಶರಾಯನ |  
ಹೆಂಡತಿಯ ನುಡಿಕೇಲಿ ಮಗಳಿಗೆ |  
ಗಂಡನೆನಿಸಿದ ಗಹನ ಮಹಿಮ ಗದಾಬ್ಧಧರಪಾಣಿ || ೪ ||

ಗೌತಮನ ನಿಜಪತ್ನಿಯನು ಪುರು |  
ಹೂತನೈದಿರೆ ಕಾಯ್ದು ವೃತ್ತನ |  
ಘಾತಿಸಿದ ಪಾಪವನು ನಾಲ್ಕು ವಿಭಾಗ ಮಾಡಿದನು ||  
ಶಾತಕುಂಭಾತ್ಮಕ ಕಿರೀಟವ |  
ಕೈತವದಿ ಕದೊಯ್ದು ಇಂದ್ರಾ |  
ರಾತಿ ಬಾಗಿಲ ಕಾಯ್ದು ಭಕ್ತತ್ವೇನ ಸ್ವೀಕರಿಸಿ || ೫ ||

ನಾರನಂದವ್ರಜದ ಸ್ತ್ರೀಯರ |  
ಜಾರಕರ್ಮಕೆ ಒಲಿದ ಅಜ ಸುಕು |  
ಮಾರನೆನಿಸಿದ ನಂದಗೋಪಗೆ ನಳಿನಭವ ಜನಕ ||  
ವೈರವರ್ಜಿತ ದೈತ್ಯರನ ಸಂ |  
ಹಾರ ಮಾಡಿದ ವಿಪಗಮನ ಪೆಗ |  
ಲೇರಿದನು ಗೋಪಾಲಕರ ವೃಂದಾವನದೊಳಂದು || ೬ ||

ಶ್ರೀಕರಾರ್ಚಿತ ಪಾದಪಲ್ಲವ |  
ಗೋಕುಲದ ಗೊಲ್ಲತಿಯರೊಲಿಸಿದ |  
ಪಾಕಶಾಸನ ಪೂಜ್ಯ ಗೋ ಗೋವತ್ಸಗಳ ಕಾಯ್ದು ||  
ನೀಕರಿಸಿ ಕುರುಪತಿಯ ಭೋಜನ |  
ಸ್ವೀಕರಿಸಿದನು ವಿದುರನೌತನ |  
ಬಾಕುಲಿಕನಂದದಲಿ ತೋರಿದ ಭಕ್ತ ವತ್ಸಲನು || ೭ ||

ಪುತ್ರನೆನಿಸಿದ ಗೋಪಿದೇವಿಗೆ |  
ಭರ್ತೃವೆನಿಸಿದ ವೃಜದನಾರಿಯ |  
ರುತ್ತಲಾಲಿಸಿ ಪರ್ವತವ ನೆಗದಿಹ ಕೃಪಾಸಾಂದ್ರ ||  
ಶತ್ರು ತಾಪನ ಯಜ್ಞ ಪುರುಷನ |  
ಪುತ್ರಿಯರ ತಂದಾಳ್ ತ್ರಿಜಗ |  
ದ್ಧಾತ್ರ ಮಂಗಳಗಾತ್ರ ಪರಮ ಪವಿತ್ರ ಸುರಮಿತ್ರ || ೮ ||

ರುಪನಾಮವಿಹೀನ ಗರ್ಗಾ |  
ರೋಪಿತ ಸುನಾಮದಲಿ ಕರೆಸಿದ |  
ವ್ಯಾಪಕ ಪರಿಚ್ಛಿನ್ನ ರುಪದಿ ತೋರ್ದ ಲೋಗರಿಗೆ ||  
ದ್ವಾಪರಾಂತ್ಯದಿ ದೈತ್ಯರನು ಸಂ |  
ತಾಪಗೊಳಿಸುವೆನೆಂದು ಶ್ವೇತ |  
ದ್ವೀಪ ಮಂದಿರನವತರಿಸಿ ಸಲಹಿದನು ತನ್ನವರ || ೯ ||

ಶ್ರೀವಿರಿಂಚಾದ್ಯಮರನುತ ನಾ ।  
ನಾವತಾರವ ಮಾಡಿ ಸಲಹಿದ ।  
ದೇವತೆಗಳನು ಋಷಿಗಳನು ಕ್ಷಿತಿಪರನು ಮಾನವರ ।  
ಸೇವಗಳ ಕೈಕೊಂಡು ಫಲಗಳ ।  
ನೀವ ನಿತ್ಯಾನಂದಮಯ ಸು ।  
ಗ್ರೀವ ಧೃವ ಮೊದಲಾದ ಭಕ್ತರಿಗಿತ್ತ ಪುರುಷಾರ್ಥ ॥ ೧೦ ॥

ದುಷ್ಟದಾನವಹರಣ ಸರ್ವೋ ।  
ತ್ಯುಷ್ಟ ಸದ್ಗುಣ ಭರಿತ ಭಕ್ತಾ ।  
ಭೀಷ್ಟದಾಯಕ ಭಯವಿನಾಶನ ವಿಗತ ಭಯಶೋಕ ॥  
ನಷ್ಟತುಷ್ಟಿಗಳಿಲ್ಲ ಸೃಷ್ಟಾಪ್ತಾ ।  
ದೃಷ್ಟಕರ್ತನಿಗಾವ ಕಾಲದಿ ।  
ಹೃಷ್ಟನಾಗುವ ಸ್ಮರಣೆ ಮಾತ್ರದಿ ಹೃದ್ಗುಹನಿವಾಸಿ ॥ ೧೧ ॥

ಹಿಂದೆ ಪ್ರಳಯೋದಕದಿ ತಾವರೆ ।  
ಕಂದ ನಂಜಿಸಿ ಕಾಯ್ಲ ತಲೆಯಲಿ ।  
ಬಾಂದೊರೆಯ ಪೊತ್ತವಗೊಲಿದು ಪರಿಯಂಕ ಪದವಿತ್ತ ॥  
ವಂದಿಸಿದ ವೃಂದಾರಕರ ಸ ।  
ದ್ವಂದಕುಣಿಸಿದ ಸುಧೆಯ ಕರುಣಾ ।  
ಸಿಂಧು ಕಮಲಾಕಾಂತ ಬಹು ನಿಶ್ಚಿಂತ ಜಯವಂತ ॥ ೧೨ ॥

ಸತ್ಯಸಂಕಲ್ಪಾನುಸಾರ ಪ್ರ ।  
ವರ್ತಿಸುವ ಪ್ರಭು ತನಗೆ ತಾನೆ ।  
ಭೃತ್ಯನೆನಿಸುವ ಭೋಕ್ತೃ ಭೋಗ್ಯ ಪದಾರ್ಥದೊಳಗಿದ್ದು ॥  
ತತ್ತದಾಹ್ವಯನಾಗಿ ತರ್ಪಕ ।  
ತೃಪ್ತಿ ಬಡಿಸುವ ತತ್ವಪತಿಗಳ ।  
ಮತ್ತರಾದಸುರರ್ಗೇ ಅಸಮೀಚೀನ ಫಲವೀವ ॥ ೧೩ ॥

ಬಿಟ್ಟಿಗಳ ನೆವದಿಂದಡಾಗಲಿ ।  
ಪೊಟ್ಟಿಗೋಸುಗವಾದಡಾಗಲಿ ।  
ಕೆಟ್ಟರೋಗ ಪ್ರಯುಕ್ತ ವಾಗಲಿ ಅಣಕದಿಂದೊಮ್ಮೆ ॥  
ನಿಟ್ಟುಸಿರಿನಿಂ ಬಾಯ್ಲೆರದು ಹರಿ ।  
ವಿಠಲಾ ಸಲಹೆಂದೆನಲು ಕೈ ।  
ಗೊಟ್ಟು ಕಾವ ಕೃಪಾಳು ಸಂತತ ತನ್ನ ಭಕುತರನು ॥ ೧೪ ॥

ಈ ವಸುಂಧರೆಯೊಳಗೆ ಶ್ರೀಭೂ |  
ದೇವಿಯರಸನ ಸುಗುಣ ಕರ್ಮಗ |  
ಳಾವ ಬಗೆಯಿಂದಾದಡಾಗಲಿ ಕೀರ್ತಿಸಿದ ನರರ ||  
ಕಾವ ಕಮಲದಳಾಯತಾಕ್ಷ ಕೃ |  
ಪಾವ ಲೋಕನದಿಂದ ಕಪಿ ಸು |  
ಗ್ರೀವಗೊಲಿದಂದದಲಿ ಮೊಲಿದಭಿಲಾಷೆ ಪೂರೈಪ || ೧೫ ||

ಚೇತನಂತರ್ಯಾಮಿ ಲಕ್ಷ್ಮೀ |  
ನಾಥ ಕರ್ಮಗಳನುಸರಿಸಿ ಜನಿ |  
ತೋಥ ವಿಷ್ಣೋಯೆಂಬ ಶ್ರುತಿ ಪ್ರತಿಪಾದ್ಯ ಯೆಮ್ಮೊಡನೆ ||  
ಜಾತನಾಗುವ ಜನ್ಮರಹಿತಾ |  
ಕೂತಿನಂದನ ಭಕ್ತರಿಂದಾ |  
ಹೂತನಾಗಿ ಮನೋರಥವ ಬೇಡಿಸಿಕೊಳದೆ ಈವ || ೧೬ ||

ನೃಷತುಯೆನಿಸುವ ಮನುಜರೊಳು ಸುರ |  
ಋಷಭ ಇಂದ್ರಿಯಗಳೊಳು ತತ್ತ |  
ದ್ವಿಷಯಗಳ ಭುಂಜಿಸುವ ಹೋತಾಹ್ವಯನು ತಾನಾಗಿ ||  
ಮೃಷರಹಿತ ವೇದದೊಳು ಋತಸತು |  
ಪೆಸರಿನಿಂದಲಿ ಕರೆಸುವ ಜಗ |  
ತ್ಪ್ರಸವಿತ ನಿರಂತರದಿ ಸಂತೈಸುವನು ಭಕುತರನು || ೧೭ ||

ಅಬ್ಜಭವಪಿತ ಜಲಧರಾದ್ರಿಯೊ |  
ಳಬ್ಜ ಗೋಜಾದ್ರಿಜನೆನಿಸಿ ಜಲ |  
ದುಬ್ಬಳೀ ಪೀಯೂಷದಾವರೆ ಶ್ರೀಶಶಾಂಕದೊಳು ||  
ಕಬ್ಬುಕದಳಿ ಲತಾತ್ಯಥದ್ರಮ |  
ಹೆಬ್ಬುಗೆಯ ಮಾಡುತಿಹ ಗೋಜನು |  
ಇಬ್ಬಗೆ ಪ್ರತೀಕ ಮಣಿಮೃಗ ಸೃಜಿಪ ಅದ್ರಿಜನು || ೧೮ ||

ಶ್ರುತಿವಿನುತ ಸರ್ವತ್ರದಲಿ ಭಾ |  
ರತಿ ರಮಣನೊಳಗಿದ್ದು ತಾ ಶುಚಿ |  
ಷತುಯೆನಿಸಿ ಜಡಚೇತನರನ ಪವಿತ್ರ ಮಾಡುತಿಹ ||  
ಅತುಳ ಮಹಿಮಾನಂತ ರೂಪಾ |  
ಚ್ಯುತನೆನಿಸಿ ಚಿದ್ವೇಹದೊಳು ಪ್ರಾ |  
ಕೃತ ಪುರುಷನಂದದಲಿ ನಾನಾ ಚೇಷ್ಟೆಗಳ ಮಾಳ್ || ೧೯ ||

ಅತಿಥಿಯೆನಿಸುವ ಅನ್ನಮಯ ಭಾ ।  
ರತಿ ರಮಣನೊಳು ಪ್ರಾಣಮಯ ಪ್ರಾ ।  
ಕೃತ ವಿಷಯ ಚಿಂತನೆಯ ಮಾಡಿಸುವನು ಮನೋಮಯನು ।  
ಯತನ ವಿಜ್ಞಾನಮಯ ಬರಲದ ।  
ಜತನ ಮಾಡಿಸಿ ಆತ್ಮಜಾಯಾ ।  
ಸುತರ ಸಂಗದಿ ಸುಖವನೀವಾನಂದಮಯನೆನಿಸಿ ॥ ೨೦ ॥

ಇನಿತು ರೂಪಾತ್ಮನಿಗೆ ದೋಶಗ ।  
ಳೆನಿತು ಬಪ್ಪವು ಪೇಳಿರೈ ಬ್ರಾ ।  
ಹ್ಮಣ ಕುಲೋತ್ತಮರಾದವರು ನಿಷ್ಕಪಟ ಬುದ್ಧಿಯಲಿ ॥  
ಗುಣನಿಯಾಮಕ ತತ್ತದಾಹ್ವಯ ।  
ನೆನಿಸಿ ಕಾರ್ಯವ ಮಾಳ್ವದೇವನ ।  
ನೆನಿದ ಮಾತ್ರದಿ ದೋಷರಾಶಿಗಳೆಲ್ಲ ಕೆಡುತಿಹವು ॥ ೨೧ ॥

ಕುಸ್ಥನೆನಿಸುವ ಭೂಮಿಯೊಳು ಆ ।  
ಶಸ್ಥನೆನಿಸುವ ದಿಗ್ವಲಯದೊಳು ।  
ಖಸ್ಥನೆನಿಪಾಕಾಶದೊಳು ಒಬ್ಬೊಬ್ಬರೊಳಗಿದ್ದು ।  
ವ್ಯಸ್ಥನೆನಿಸುವ ಸರ್ವರೊಳಗೆ ಸ ।  
ಮಸ್ಥನೆನಿಸುವ ಬಳಿಯಲಿದ್ದು ಉ ।  
ಪಸ್ಥನೆನಿಪ ವಿಶೋಧನ ವಿಶುದ್ಧಾತ್ಮ ಲೋಕದೊಳು ॥ ೨೨ ॥

ಜ್ಞಾನದನು ಯೆಂದೆನಿಪ ಶಾಸ್ತ್ರದಿ ।  
ಮಾನದನು ಯೆಂದೆನಿಪ ವಸನದಿ ।  
ದಾನಶೀಲ ಸುಬುದ್ಧಿಯೊಳಗೆ ಅವದಾನ್ಯನೆನಿಸುವನು ॥  
ವೈನತೇಯವರೂಢ ತತ್ತತ್ ।  
ಸ್ಥಾನದಲಿ ತತ್ತತ್ಸ್ವಭಾವಗ ।  
ಳಾನುಸಾರ ಚರಿತ್ರ ಮಾಡುತ ನಿತ್ಯನೆಲೆಸಿಪ್ಪ ॥ ೨೩ ॥

ಗ್ರಾಮಪನೊಳಗ್ರಣಿಯೆನಿಸುವನು ।  
ಗ್ರಾಮಿಣೀಯೆನಿಸುವನು ಜನರೊಳು ।  
ಗ್ರಾಮುಪಗ್ರಾಮಗಳೊಳಗೆ ಶ್ರೀಮಾನ್ಯನೆನಿಸುತಿಪ್ಪ ॥  
ಶ್ರೀಮನೋರಮ ತಾನೆ ಯೋಗ ।  
ಕ್ಷೇಮನಾಮಕನಾಗಿ ಸಲಹುವ ।  
ಈ ಮಹಿಮೆ ಮಿಕ್ಕಾದ ದೇವರಿಗುಂಟೆ ಲೋಕದೊಳು ॥ ೨೪ ॥

ವಿಜಯಸಾರಥಿಯೆಂದು ಗರುಡ |  
ಧ್ವಜನ ಮೂರ್ತಿಯ ಭಕ್ತಿಪೂರ್ವಕ |  
ಭಜಿಸುತಿಪ್ಪ ಮಹಾತ್ಮರಿಗೆ ಸರ್ವತ್ರದಲಿ ವೊಲಿದು ||  
ವಿಜಯದನು ತಾನಾಗಿ ಸಲಹುವ |  
ಭುಜಗಭೂಷಣ ಪೂಜ್ಯ ಚರಣಾಂ |  
ಬುಜ ವಿಭೂತಿದ ಭುವನಮೋಹನರೂಪ ನಿರ್ಲೇಪ || ೨೫ ||

ಅನಭಿಮತ ಕರ್ಮಪ್ರವಹದೊಳ |  
ಗನಿಮಿಷಾದಿ ಸಮಸ್ತ ಚೇತನ |  
ಗಣವಿಹುದು ತತ್ಪಲಗಳುಣ್ಣದೆ ಸೃಷ್ಟಿಸಿದ ಮುನ್ನ ||  
ವನಿತೆಯಿಂದೊಡಗೂಡಿ ಕರುಣಾ |  
ವನಧಿ ನಿರ್ಮಿಸೆ ತಮ್ಮ ತಮ್ಮಯ |  
ಅನುಚಿತೋಚಿತ ಕರ್ಮ ಫಲಗಳ ಉಣುತ ಚರಿಸುವರು || ೨೬ ||

ಝಲ್ಲಡಿಯ ನೆಳಲಂತೆ ತೋರ್ಪುದು |  
ಎಲ್ಲ ಕಾಲದಿ ಭವದ ಸೌಖ್ಯವು |  
ಎಲ್ಲಿ ಪೊಕ್ಕರು ಬಿಡದು ಬೆಂಬತ್ತಿಹುದು ಜೀವರಿಗೆ ||  
ಒಲ್ಲೆನೆಂದರೆ ಬಿಡದು ಹರಿ ನಿ |  
ಮಾಲ್ಯ ನೈವೇದ್ಯವನು ಭುಂಜಿಸಿ |  
ಬಲ್ಲವರ ಕೂಡಾಡು ಭವದು:ಖಗಳ ನೀಡಾಡು || ೨೭ ||

ಕುಟ್ಟಿಕೊಯಿದದನಟ್ಟು ಇಟ್ಟದ |  
ಸುಟ್ಟು ಕೊಟ್ಟದ ಮುಟ್ಟಲಘ ಹಿ |  
ಟ್ಟಿಟ್ಟು ಮಾಳ್ವದು ವಿಠಲುಂಡುಚ್ಚಿಷ್ಟ ಸಜ್ಜನರ ||  
ಬಿಟ್ಟು ತನ್ನಯ ಹೊಟ್ಟೆಗೋಸುಗ |  
ಥಟ್ಟನುಣುತಿಹ ಕೆಟ್ಟ ಮನುಜರ |  
ಕಟ್ಟಿ ವೈದಮಪಟ್ಟಣದೊಳೊತ್ತಟ್ಟಲಿಡುತಿಹನು || ೨೮ ||

ಜಾಗುವಾಡದೆ ಭೋಗದಾಸೆಯ |  
ನೀಗಿ ಪರಮನುರಾಗದಿಂದಲಿ |  
ಭೋಗಿಶಯನನ ಆಗರದ ಹೆಬ್ಬಾಗಿಲಲಿ ನಿಂದು ||  
ಕೂಗುತಲಿ ಶಿರಬಾಗಿ ಕರುಣಾ |  
ಸಾಗರನೆ ಭವರೋಗ ಭೇಷಜ |  
ಕೈಗೊಡೆಂದೆನೆ ಬೇಗನೊದಗುವ ಭಾಗವತರರಸ || ೨೯ ||

ಏನು ಕರುಣವೋ ತನ್ನವರಲಿ ದ ।  
ಯಾನಿಧಿಗೆ ಸದ್ಭಕ್ತಜನರತಿ ।  
ಹೀನ ಕರ್ಮವ ಮಾಡಿದರು ಸರಿ ಸ್ವೀಕರಿಸಿ ಪೊರೆವ ॥  
ಪ್ರಾಣಹಿಂಸ ಲುಬ್ಧಕಗೆ ಸು ।  
ಜ್ಞಾನ ಭಕ್ತಿಗಳಿತ್ತು ದಶರಥ ।  
ಸೂನು ವಾಲ್ಮೀಕಿ ಋಷಿಯ ಮಾಡಿದ ಪರಮ ಕರುಣಾಳು ॥ ೩೦ ॥

ಮೂಢಮಾನವ ಎಲ್ಲಕಾಲದಿ ।  
ಬೇಡಿಕೊಂಬಿನಿತೆಂದು ದೈನ್ಯದಿ ।  
ಬೇಡದಂದದಿ ಮಾಡು ಪುರುಷಾರ್ಥಗಳ ಸ್ವಪ್ನದಲಿ ॥  
ನೀಡುವರೆ ನಿನ್ನಮಲಗುಣ ಕೊಂ ।  
ಡಾಡಿ ಹಿಗ್ಗುವ ಭಾಗವತರೊಡ ।  
ನಾಡಿಸೆನ್ನನು ಜನ್ಮಜನ್ಮಗಳಲ್ಲಿ ದಯದಿಂದ ॥ ೩೧ ॥

ಚತುರವಿಧ ಪುರುಷಾರ್ಥರೂಪನು ।  
ಚತುರ ಮೂರ್ತಾತ್ಯತಕ ನಿರಲು ಮ ।  
ತ್ತಿತರ ಪುರುಷಾರ್ಥಗಳ ಬಯಸುವರೇನು ಬಲ್ಲವರು ॥  
ಮತಿ ವಿಹೀನರು ಅಲ್ಪ ಸುಖ ಶಾ ।  
ಶ್ವತವೆಂದರಿದನುದಿನದಿ ಗಣ ।  
ಪತಿಯೇ ಮೊದಲಾದನ್ಯ ದೇವತೆಗಳನೆ ಭಜಿಸುವರು ॥ ೩೨ ॥

ಒಮ್ಮಿಗಾದರು ಜೀವರೊಳು ವೈ ।  
ಷಮ್ಯ ದ್ವೇಷಾಸೂಯವಿಲ್ಲ ಸು ।  
ಧರ್ಮನಾಮಕ ಸಂತಯಿಸುವನು ಸರ್ವರನು ನಿತ್ಯ ॥  
ಬ್ರಹ್ಮ ಕಲ್ಪಾಂತದಲಿ ವೇದಾ ।  
ಗಮ್ಯ ಶ್ರೀ ಜಗನ್ನಾಥ ವಿಠಲ ।  
ಸುಮ್ಮನೀವನು ತ್ರಿವಿಧರಿಗೆ ಅವರವರ ನಿಜಗತಿಯ ॥ ೩೩ ॥

॥ ಇತಿ ಶ್ರೀ ಭಕ್ತಾಪರಾಧಸಹಿಷ್ಣು ಸಂಧಿ ಸಂಪೂರ್ಣಂ ॥

॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ಬೃಹತ್ತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಹರಿ ಸಿರಿ ವಿರಂಚೀರ ಮುಖಿ ನಿ |  
ಜ್ಞರರ ಆವೇಶಾವತಾರಗಳ |  
ಸ್ಮರಿಸು ಗುಣಗಳ ಸರ್ವಕಾಲದಿ ಭಕ್ತಿಪೂರ್ವಕದಿ ||

ಮೀನ ಕೂರ್ಮ ಕ್ರೋಡ ನರಹರಿ |  
ಮಾಣವಕ ಭೃಗುರಾಮ ದಶರಥ |  
ಸೂನು ಯಾದವ ಬುದ್ಧ ಕಲ್ಕೀ ಕಪಿಲ ವೈಕುಂಠ ||  
ಶ್ರೀನಿವಾಸ ವ್ಯಾಸ ಋಷಭ ಹ |  
ಯಾನನಾ ನಾರಾಯಣೇ ಹಂಸಾ |  
ನಿರುದ್ಧ ತ್ರಿವಿಕ್ರಮಃ ಶ್ರೀಧರ ಹೃಷೀಕೇಶ || ೧ ||

ಹರಿಯು ನಾರಾಯಣನು ಕೃಷ್ಣಾ |  
ಸುರಕುಲಾಂತಕ ಸೂರ್ಯ ಸಮಪ್ರಭ |  
ಕರೆಸುವನು ನಿರ್ದುಷ್ಟ ಸುಖಿ ಪರಿಪೂರ್ಣ ತಾನೆಂದು ||  
ಸರುವ ದೇವೋತ್ತಮನು ಸರ್ವಗ |  
ಪರಮ ಪುರುಷ ಪುರಾತನ ಜರಾ |  
ಮರಣ ವರ್ಜಿತ ವಾಸುದೇವಾದ್ಯಮಿತ ರೂಪಾತ್ಮ || ೨ ||

ಈ ನಳಿನ ಭವ ಜನನಿ ಲಕ್ಷ್ಮೀ |  
ಜ್ಞಾನ ಬಲ ಭಕ್ತ್ಯಾದಿ ಗುಣ ಸಂ |  
ಪೂರ್ಣಳೆನಿಪಳು ಸರ್ವಕಾಲದಿ ಹರಿಕೃಪಾಬಲದಿ ||  
ಹೀನಳೆನಿಪಳನಂತಗುಣದಿ ಪು |  
ರಾಣ ಪುರುಷಗೆ ಪ್ರಕೃತಿಗಿನ್ನು ಸ |  
ಮಾನರೆನಿಸುವರಿಲ್ಲ ಮುಕ್ತಾಮುಕ್ತ ಸುರರೊಳಗೆ || ೩ ||

ಗುಣಗಳತ್ರಯಮಾನಿ ಶ್ರೀಕುಂ ।  
ಭಿಣಿ ಮಹಾ ದುರ್ಗಾಂಭ್ರಣೀ ರು ।  
ಗ್ಮಿಣಿಯು ಸತ್ಯಾ ಶಾಂತಿ ಕೃತಿ ಜಯ ಮಾಯ ಮಹಲಕುಮಿ ॥  
ಜನಕಜಾಕಮಲಾಲಯಾ ದ ।  
ಕ್ಷಿಣಿಸುಪದ್ಮಾತ್ರಿಲೋಕೇಶ್ವರಿ ।  
ಅಣು ಮಹತ್ತಿನೋಳಿದ್ದು ಉಪಮಾರಹಿತಳೆನಿಸುವಳು ॥ ೪ ॥

ಘೋಟಕಾಸ್ಯನ ಮಡದಿಗಿಂತಲಿ ।  
ಹಾಟಕೋದರ ಪವನರೀವರರು ।  
ಕೋಟಿ ಗುಣದಿಂದಧಮರೆನಿಪರು ಅವಕಾಲದಲಿ ॥  
ಖೇಟಪತಿ ಶೇಷಾಮರೇಂದ್ರರ ।  
ಪಾಟಿಮಾಡದೆ ಶ್ರೀಶನ ಕೃಪಾ ।  
ನೋಟದಿಂದಲಿ ಸರ್ವರೋಳು ವ್ಯಾಪಾರ ಮಾಡುವರು ॥ ೫ ॥

ಪುರುಷ ಬ್ರಹ್ಮ ವಿರಿಂಚಿ ಮಾಹಾ ।  
ನ್ಮರುತ ಮುಖ್ಯ ಪ್ರಾಣ ಧೃತಿ ಸ್ಮೃತಿ ।  
ಗುರುವರ ಮಹಾಧ್ಯಾತ ಬಲ ವಿಜ್ಞಾತ ವಿಖ್ಯಾತ ॥  
ಗರಳಭುಗ್ಭವರೋಗ ಭೇಷಜ ।  
ಸ್ವರವರಣ ವೇದಸ್ಥ ಜೀವೇ ।  
ಶ್ವರ ವಿಭೀಷಣ ವಿಶ್ವಚೇಷ್ಟಕ ವೀತಭಯ ಭೀಮ ॥ ೬ ॥

ಅನಿಲಸ್ಥಿತಿ ವೈರಾಗ್ಯನಿಧಿ ರೋ ।  
ಚನ ವಿಮುಕ್ತಿಗನಂದ ದಶಮತಿ ।  
ಅನಿಮಿಷೇಶಾನಿದ್ರ ಶುಚಿ ಸತ್ವಾತ್ಮಕ ಶರೀರ ॥  
ಅಣುಮಹದ್ರೂಪಾತ್ಮಕಾಮೃತ ।  
ಹನುಮದಾದ್ಯವತಾರ ಪದ್ಮಾ ।  
ಸನ ಪದವಿ ಸಂಪ್ರಾಪ್ತ ಪರಿಸರ ಆಖಿಣಾಶ್ಯಸಮ ॥ ೭ ॥

ಮಾತರಿಶ್ವ ಬ್ರಹ್ಮರು ಜಗ ।  
ನ್ಮಾತೆಗಧಮಾಧೀನರೆನಿಪರು ।  
ಶ್ರೀತರುಣಿವಲ್ಲಭನು ಈರ್ವರೋಳಾವ ಕಾಲದಲಿ ॥  
ನೀತ ಭಕ್ತಿ ಜ್ಞಾನ ಬಲರೂ ।  
ಪಾತಿಶಯದಿಂದಿದ್ದು ಚೇತನಾ ।  
ಚೇತನಗಳೊಳು ವ್ಯಾಪ್ತರೆನಿಪರು ತತ್ತದಾಹ್ವಯದಿ ॥ ೮ ॥

ಸರಸ್ವತೀ ವೇದಾತ್ಮಿಕಾ ಭುಜಿ |  
ನರಹರೀ ಗುರುಭಕ್ತಿ ಬ್ರಾಹ್ಮೀ |  
ಪರಮಸುಖ ಬಲ ಪೂರ್ಣ ಶ್ರದ್ಧಾ ಪ್ರೀತಿ ಗಾಯತ್ರೀ ||  
ಗರುಡ ಶೇಷರ ಜನನಿ ಶ್ರೀಸಂ |  
ಕರುಷಣನ ಜಯ ತನುಜೆ ವಾಣೀ |  
ಕರಣ ನಿಯಾಮಕೆ ಚತುರ್ದಶ ಭುವನ ಸನ್ಮಾನ್ಯೇ || ೯ ||

ಕಾಳಿ ಕಾಶಿಜೆ ವಿಪ್ರಜೆ ಪಾಂ |  
ಚಾಲಿ ಶಿವಕನ್ಯೇಂದ್ರ ಸೇನಾ |  
ಕಾಲಮಾನೀ ಚಂದ್ರ ದ್ಯುಸಭಾನಾಮ ಭಾರತಿಗೆ ||  
ಘಾಳಿ ಬ್ರಹ್ಮರ ಯುವತಿಯರು ಏ |  
ಳೇಳು ಐವತ್ತೊಂದು ಗುಣದಿಂ |  
ಕೀಳರೆನಿಪರು ತಮ್ಮ ಪತಿಗಳಿಂದಲಾವಾಗ || ೧೦ ||

ಹರಿ ಸಮೀರಾವೇಶ ನರ ಸಂ |  
ಕರುಷಣಾವೇಶಯುತ ಲಕ್ಷ್ಮಣ |  
ಪರಮ ಪುರುಷನ ಶುಕ್ಲ ಕೇಶಾವೇಶ ಬಲರಾಮ ||  
ಹರ ಸದಾಶಿವ ತಪ ಅಹಂಕೃತು |  
ಮರುತಯುಕ್ತ ಶುಕೋಧೃಷ್ಟಪಟು ತ |  
ತ್ಪುರುಷ ಜೈಗೀಷಾವೃ ದ್ರೋಣೀ ವ್ಯಾಧ ದೂರ್ವಾಸ || ೧೧ ||

ಗರುಡಶೇಷ ಶಶಾಂಕದಳ ಶೇ |  
ಖರರು ತಮ್ಮೊಳು ಸಮರು ಭಾರತಿ |  
ಸರಸಿಜಾಸನ ಪತ್ನಿಗಧಮರು ನೂರು ಗುಣದಿಂದ ||  
ಹರಿ ಮಡದಿ ಜಾಂಬವತಿಯೊಳು ಶ್ರೀ |  
ತರುಣಿಯಾವೇಶ ವಿಹುದೆಂದಿಗು |  
ಕೊರತೆಯೆನಿಪರು ಗರುಡಶೇಷರಿಗೈವರೈದುಗುಣ || ೧೨ ||

ನೀಲಭದ್ರಾ ಮಿತ್ರವಿಂದಾ |  
ಮೇಲೆನಿಪ ಕಾಳಿಂದಿ ಲಕ್ಷ್ಮಣ |  
ಬಾಲೆಯರಿಗಿಂದಧಮ ವಾರುಣಿ ಸೌಪರಣಿ ಗಿರಿಜಾ ||  
ಶ್ರೀಲಕುಮಿಯುತ ರೇವತೀ ಶ್ರೀ |  
ಮೂಲರೂಪದಿ ಪೇಯಳೆನಿಪಳು |  
ಶೈಲಜಾದ್ಯರು ದಶಗುಣಾಧಮ ತಮ್ಮ ಪತಿಗಳಿಗೆ || ೧೩ ||

ನರಹರೀರಾವೇಶ ಸಂಯುತ |  
ನರ ಪುರಂದರ ಗಾಧಿ ಕುಶ ಮಂ |  
ದರದ್ಯುಮ್ನ ವಿಕುಕ್ಷಿ ವಾಲೀ ಇಂದ್ರನವತಾರ ||  
ಭರತ ಬ್ರಹ್ಮಾವಿಷ್ಟ ಸಾಂಬ ಸು |  
ದರುಶನ ಪ್ರದ್ಯುಮ್ನ ಸನಕಾ |  
ದ್ಯುರೋಳಗಿಪ್ಪ ಸನತ್ಕುಮಾರನು ಷಣ್ಮುಖನು ಕಾಮ || ೧೪ ||

ಈರಯಿದು ಗುಣ ಕಡಿಮೆ ಪಾರ್ವತಿ |  
ವಾರುಣೀಯರಿಗಿಂದ್ರ ಕಾಮ ಶ |  
ರೀರಮಾನಿ ಪ್ರಾಣ ದಶ ಗುಣ ಅವರ ಶಕ್ರನಿಗೆ ||  
ಮಾರಜಾರತಿ ದಕ್ಷ ಗುರು ವ್ಯ |  
ತ್ರಾರಿಜಾಯಾ ಶಚಿ ಸ್ವಯಂಭುವ |  
ರಾರು ಜನ ಸಮ ಪ್ರಾಣಗವರರು ಹತ್ತು ಗುಣದಿಂದ || ೧೫ ||

ಕಾಮಪುತ್ರನಿರುದ್ಧ ಸೀತಾ |  
ರಾಮನಾನುಜ ಶತ್ರುಹನ ಬಲ |  
ರಾಮನಾನುಜ ಪೌತ್ರನನಿರುದ್ಧನೋಳಗನಿರುದ್ಧ ||  
ಕಾಮ ಭಾರ್ಯಾರುಗ್ಮವತಿ ಸ |  
ನ್ನಾಮ ಲಕ್ಷಣಳೆನಿಸುವಳು ಪೌ |  
ಲೋಮಿ ಚಿತ್ರಾಂಗದೆಯು ತಾರಾ ಎರಡು ಪೆಸರುಗಳು || ೧೬ ||

ತಾರನಾಮಕ ತ್ರೈತೆಯೊಳು ಸೀ |  
ತಾರಮಣನಾರಾಧಿಸಿದನು ಸ |  
ಮೀರಯುಕ್ತೋದ್ಧವನು ಕೃಷ್ಣಗೆ ಪ್ರೀಯ ನೆನಿಸಿದನು ||  
ವಾರಿಜಾಸನ ಯುಕ್ತ ದ್ರೋಣನು |  
ಮೂರು ಇಳೆಯೊಳು ಬೃಹಸ್ಪತಿಗವ |  
ತಾರವೆಂಬರು ಮಹಾ ಭಾರತತಾತ್ಪರ್ಯದೊಳಗೆ || ೧೭ ||

ಮನು ಮುಖಾದ್ಯರಿಗಿಂತ ಪ್ರವಹಾ |  
ಗುಣದಿ ಪಂಚಕ ನೀಚನೆನಿಸುವ |  
ಇನ ಶಶಾಂಕರು ಧರ್ಮಮಾನವಿ ಎರಡು ಗುಣದಿಂದ ||  
ಕನಿಯರೆನಿಪರು ಪ್ರವಹಗಿಂತಲಿ |  
ದಿನಪ ಶಶಿ ಯಮಧರ್ಮ ರೂಪಗ |  
ಳನುದಿನದಿ ಚಿಂತಿಪುದು ಸಂತರು ಸರ್ವ ಕಾಲದಲಿ || ೧೮ ||

ಮರುತನಾವೇಶಯುತ ಧರ್ಮಜ |  
ಕರಡಿ ವಿದುರನು ಸತ್ಯಜಿತು ಈ |  
ರೆರಡು ಧರ್ಮನ ರೂಪ ಬ್ರಹ್ಮಾವಿಷ್ಣು ಸುಗ್ರೀವ ||  
ಹರಿಯ ರೂಪಾವಿಷ್ಣು ಕರ್ಣನು |  
ತರಣಿಗೇರಡವತಾರ ಚಂದ್ರಮ |  
ಸುರಪನಾವೇಶಯುತನಂಗದನೆನಿಸಿಕೊಳುತಿಪ್ಪ || ೧೯ ||

ತರಣಿಗಿಂತಲಿ ಪಾದ ಪಾದರೆ |  
ವರುಣ ನೀಚನು ಮಹಭಿಷಕು ದ |  
ದುರ ಸುಶೇಷಣನು ಶಂತನೂ ನಾಲ್ವರು ವರುಣ ರೂಪ ||  
ಸುರಮುನೀ ನಾರದನು ಕಿಂಚಿ |  
ತೈರತೆ ವರುಣಗೆ ಅಗ್ನಿ ಭೃಗು ಅಜ |  
ಗೊರಳ ಪತ್ನಿ ಪ್ರಸೂತಿ ಮೂವರು ನಾರದನಿಗಧಮ || ೨೦ ||

ನೀಲ ದೃಷ್ಟದ್ಯುಮ್ನ ಲವ ಈ |  
ಲೇಲಿಹಾನನ ರೂಪಗಳು ಭೃಗು |  
ಕಾಲಿಲೊದ್ದದರಿಂದ ಹರಿಯ ವ್ಯಾಧನೆನಿಸಿದನು ||  
ಏಳು ಋಷಿಗಳಿಗುತ್ತಮರು ಮುನಿ |  
ಮೌಳಿ ನಾರದಗಧಮ ಮೂವರು |  
ಘಾಳಿಯುತ ಪ್ರಹ್ಲಾದ ಬಾಹ್ಲಿ ಕರಾಯನೆನಿಸಿದನು || ೨೧ ||

ಜನಪ ಕರ್ಮಜರೊಳಗೆ ನಾರದ |  
ಮುನಿ ಅನುಗ್ರಹ ಬಲದಿ ಪ್ರಹ್ಲಾ |  
ದನಲ ಭೃಗು ದಾಕ್ಷಾಯಣಿಯರಿಗೆ ಸಮನೆನಿಸಿಕೊಂಬ ||  
ಮನುವಿವಸ್ವಾನ್ ಗಾಧಿಜೇವರು |  
ಅನಳಗಿಂತಲಿ ಕಿಂಚಿತಾಧಮ |  
ಎಣೆಯೆನಿಸುವರು ಸಪ್ತಋಷಿಗಳೆಲ್ಲ ಕಾಲದಲಿ || ೨೨ ||

ಕಮಲ ಸಂಭವ ಭವರೆನಿಪ ಸಂ |  
ಯಮಿ ಮರೀಚೀ ಅತ್ರಿ ಅಂಗಿರ |  
ಸುಮತಿ ಪುಲಹಾಕೃತು ವಸಿಷ್ಠ ಪುಲಸ್ತ್ಯಮುನಿ ಸ್ವಾಹಾ ||  
ರಮಣಗಧಮರು ಮಿತ್ರನಾಮಕ |  
ದ್ಯುಮಣಿ ರಾಹುಯುಕ್ತ ಭೀಷ್ಮಕ |  
ಯಮಳರೂಪನು ತಾರನಾಮಕನೆನಿಸಿ ತ್ರೈತೆಯೊಳು || ೨೩ ||

ನಿರಋತಿಗೆರಡವತಾರ ದುರ್ಮುಖಿ |  
ಹರಯುತ ಘಟೋತ್ಕಚನು ಪ್ರಾವಹಿ |  
ಗುರುಮಡದಿ ತಾರಾಸಮರು ಪರ್ಜನ್ಯಗುತ್ತಮರು ||  
ಕರಿಗೊರಳ ಸಂಯುಕ್ತ ಭಗದ |  
ತ್ತರಸುಕತ್ಥನ ಧನಪರೂಪಗ |  
ಳೆರಡು ವಿಘ್ನಪ ಚಾರುದೇಷ್ಟನು ಅಶ್ವಿನಿಗಳು ಸಮ || ೨೪ ||

ದ್ರೋಣ ಧೃವ ದೋಷಾರ್ಕ ಅಗ್ನಿ |  
ಪ್ರಾಣದ್ಯುವಿಭಾವಸುಗಳೆಂಟು ಕೃ |  
ಶಾನು ಶ್ರೇಷ್ಠ ದ್ಯುನಾಮ ವಸು ಭೀಷ್ಮಾರ್ಯ ಬ್ರಹ್ಮಯುತ ||  
ದ್ರೋಣನಾಮಕ ನಂದಗೋಪ ಪ್ರ |  
ಧಾನ ಅಗ್ನಿಯನುಳಿದು ಏಳು ಸ |  
ಮಾನರೆನಿಪರು ತಮ್ಮೊಳಗೆ ಜ್ಞಾನಾದಿಗುಣದಿಂದ || ೨೫ ||

ಭೀಮರೈವತ ಓಜ ಜೈಕಪ |  
ದಾಮಹನ್ ಬಹು ರೂಪಕನು ಭವ |  
ವಾಮ ಉಗ್ರ ವೃಷಾಕಪೀ ಅಹಿಬುಧ್ನಿಯೆನಿಸುತಿಹ ||  
ಈ ಮಹಾತ್ಮರ ಮಧ್ಯದಲ್ಲಿ ಉ |  
ಮಾಮನೋಹರ ಉತ್ತಮನು ದಶ |  
ನಾಮಕರು ಸಮರೆನಿಸಿಕೊಂಬರು ತಮ್ಮೊಳೆಂದೆಂದು || ೨೬ ||

ಭೂರ್ಯಜೈಕಪ ಪದಾಹ್ವಹಿಬುಧ |  
ಧ್ನೀರಯಿದು ರುದ್ರಗಣ ಸಂಯುತ |  
ಭೂರಿಶ್ರವನೆಂದೆನಿಪ ಶಲ ವಿರುಪಾಕ್ಷ ನಾಮಕನು ||  
ಸೂರಿ ಕೃಪ ವಿಷ್ಣುಭ ಸಹದೇ |  
ವಾ ರಣಾಗ್ರಣಿ ಸೋಮದತ್ತನು |  
ತಾ ರಚಿಸಿದ ದ್ವಿರೂಪ ಧರೆಯೊಳು ಪತ್ರತಾಪಕನು || ೨೭ ||

ದೇವ ಶಕ್ರೋರುಕ್ರಮನು ಮಿ |  
ತ್ರಾವರುಣ ಪರ್ಜನ್ಯ ಭಗ ಪೂ |  
ಷಾ ವಿವಸ್ವಾನ್ ಸವಿತೃಧಾತಾ ಆರ್ಯಮ ತ್ವಷ್ಟ್ಯ ||  
ದೇವಕೀ ಸುತನಲ್ಲಿ ಸವಿತೃ ವಿ |  
ಭಾವಸೂಸುತ ಭಾನುಯೆನಿಸುವ |  
ಜ್ಯಾವನಪಯುತ ವೀರಸೇನನು ತ್ವಷ್ಟ್ಯನಾಮಕನು || ೨೮ ||

ಎರಡಧಿಕ ದಶ ಸೂರ್ಯರೋಳು ಮೂ |  
ರೆರಡು ಜನರುತ್ತಮ ವಿವಸ್ವಾನ್ |  
ವರುಣ ಶಕ್ರ ಉರುಕ್ರಮನು ಪರ್ಜನ್ಯ ಮಿತ್ರಾಖ್ಯ ||  
ಮರುತನಾವೇಶಯುತ ಪಾಂಡೂ |  
ವರ ಪರಾವಹನೆಂದೆನಿಪ ಕೇ |  
ಸರಿ ಮೃಗಪ ಸಂಪಾತಿ ಶ್ವೇತತ್ರಯರು ಮರುದಂಶ || ೨೯ ||

ಪ್ರತಿಭವಾತನು ಚೇಕಿತನು ವಿ |  
ಪೃಥುವೆನಿಸುವನು ಸೌಮ್ಯ ಮಾರುತ |  
ವಿತತ ಸರ್ವೋತ್ತಂಗ ಗಜನಾಮಕರು ಪ್ರಾಣಾಂಶ ||  
ದ್ವಿತಿಯ ಪಾನ ಗವಾಕ್ಷ ಗವಯು |  
ತೃತಿಯ ವ್ಯಾನ ಉದಾನ ವೃಷಪ |  
ವರ್ತುಳ ಶರ್ವತ್ರಾತ ಗಂಧ ಸುಮಾದನರುಸಮಾನ || ೩೦ ||

ಐವರೋಳಗೀ ಕುಂತಿ ಭೋಜನು |  
ಆವಿನಾಮಕ ನಾಗ ಕೃಕಲನು |  
ದೇವದತ್ತ ಧನಂಜಯರು ಅವತಾರ ವರ್ಜಿತರು ||  
ಆವಹೋದ್ವಹ ವಿವಹ ಸಂವಹ |  
ಪ್ರಾವಹೀಪತಿ ಮರುತ ಪ್ರವಹನಿ |  
ಗಾವಕಾಲಕು ಕಿಂಚಿತಧಮರು ಮರುದ್ಗಣರೆಲ್ಲ || ೩೧ ||

ಪ್ರಾಣ ಪಾನ ವ್ಯಾನೋ ದಾನ ಸ |  
ಮಾನರೈವರನುಳಿದು ಮರುತರು |  
ಊನರೆನಿಪರು ಹತ್ತು ವಿಶ್ವೇದೇವರಿವರಿಂದ ||  
ಸೂನುಗಳು ಯೆನಿಸುವರು ಐವರ |  
ಮಾನಿನೀ ದ್ರೌಪತಿಗೆ ಕೆಲವರು |  
ಕೊಣೆಯೊಳು ಕೈಕೇಯರೆನಿಪರು ಎಲ್ಲ ಕಾಲದಲಿ || ೩೨ ||

ಪ್ರತಿವಿಂದ್ಯ ಶ್ರುತಸೋಮ ಶ್ರುತ ಕೀ |  
ರುತಿ ಶತಾನಿಕ ಶ್ರುತ ಕರ್ಮ ದ್ರೌ |  
ಪತಿ ಕುವರರಿವರೋಳಗೆ ಅಭಿತಾಮ್ರ ಪ್ರಮುಖ ಚಿತ್ರ ||  
ರಥನು ಗೋಪ ಕಿಶೋರ ಬಲರೆಂ |  
ಬತುಲರೈಗಂಧರ್ವರಿಂದಲಿ |  
ಯುತರು ಧರ್ಮ ವ್ಯಕೋದರಾದಿಜರೆಂದು ಕರೆಸುವರು || ೩೩ ||

ವಿವಿಧ ಮೈಂದರು ನಕುಲ ಸಹದೇ |  
ವ ವಿಭು ತ್ರಿಶಿಖಾಶ್ವಿನಿಗಳಿವರೊಳು |  
ದಿವಿಪನಾವೇಶವಿಹುದೆಂದಿಗು ದ್ಯಾವಾ ಪೃಥ್ವಿ ಋಭು ||  
ಪವನಸುತ ವಿಷ್ವಕ್ಸೇನನು ಉಮಾ |  
ಕುವರ ವಿಘ್ನಪ ಧನಪ ಮೊದಲಾ |  
ದವರು ಮಿತ್ರಗೆ ಕಿಂಚಿತಾಧಮರೆನಿಸಿಕೊಳುತಿಹರು || ೩೪ ||

ಪಾವಕಾಗ್ನಿ ಕುಮಾರನೆನಿಸುವ |  
ಚಾವನ ಉಚಿಥ್ಯಮುನಿ ಚಾಕ್ಷುಷ |  
ರೈವತ ಸ್ವಾವರೋಚಿಷೋತ್ತಮ ಬ್ರಹ್ಮ ರುದ್ರೇಂದ್ರ ||  
ದೇವ ಧರ್ಮನು ದಕ್ಷ ನಾಮಕ |  
ಸಾವರಣಿ ಶಶಿಬಿಂದು ಪೃಥು ಪ್ರೀ |  
ಯವ್ರತನು ಮಾಂಧಾತ ಗಯನು ಕಕುಸ್ಥ ದೌಷ್ಯಂತಿ || ೩೫ ||

ಭರತ ಋಷಭಜ ಹರಿಣಿಜ ದ್ವಿಜ |  
ಭರತ ಮೊದಲಾದಖಿಳರಾಯರೊ |  
ಳಿರುತಿಹುದು ಶ್ರೀವಿಷ್ಣು ಪ್ರಾಣಾವೇಶ ಪ್ರತಿದಿನದಿ ||  
ವರದಿವಸ್ಪತಿ ಶಂಭುರದ್ಭುತ |  
ಕರೆಸುವನು ಬಲಿ ವಿಧೃತ ಧೃತ ಶುಚಿ |  
ನೆರೆಖಿಲೂಕೃತಧಾಮ ಮೊದಲಾದಷ್ಟಗಂಧರ್ವ || ೩೬ ||

ಅರಸುಗಳು ಕರ್ಮಜರು ಮೈಶ್ವಾ |  
ನರಗಧಮ ಶತಗುಣದಿ ವಿಘ್ನೇ |  
ಶ್ವರಗೆ ಕಿಂಚಿದ್ಗುಣ ಕಡಿಮೆ ಬಲಿ ಮುಖ್ಯ ಪಾವಕರು ||  
ಶರಭ ಪರ್ಜನ್ಯಾಖ್ಯಮೇಘಪ |  
ತರಣಿ ಭಾರ್ಯಾ ಸಂಜ್ಞೆ ಶಾರ್ವರಿ |  
ಕರನ ಪತ್ನೀ ರೋಹಿಣೀ ಶಾಮಲಾ ದೇವಕಿಯು || ೩೭ ||

ಅರಸಿಯೆನಿಪಳು ಧರ್ಮರಾಜಗೆ |  
ವರುಣ ಭಾರ್ಯೋಷಾದಿಷಟ್ಕರು |  
ಕೊರತೆ ಯೆನಿಪರು ಪಾವಕಾದ್ಯರಿಗೆರಡು ಗುಣದಿಂದ ||  
ಎರಡು ಮೂರ್ಜನರಿಂದಧಮ ಸ್ವಹ |  
ಕರೆಸುವಳುಷಾದೇವಿ ಮೈಶ್ವಾ |  
ನರನ ಮಡದಿಗೆ ದಶಗುಣಾವರಳಶ್ವಿನೀ ಭಾರ್ಯಾ || ೩೮ ||

ಸುದರುಶನ ಶಕ್ರಾದಿ ಸುರಯುತ |  
ಬುಧನು ತಾನಭಿಮನ್ಯುವೆನಿಸುವ |  
ಬುಧನಿಗಿಂತಾಶ್ವಿನೀ ಭಾರ್ಯಾ ಶಲ್ಯಮಾಗಧರ ||  
ಉದರಜೋಷಾದೇವಿಗಿಂತಲಿ |  
ಅಧಮನೆನಿಪ ಶನೈಶ್ಚರನು ಶನಿ |  
ಗಧಮ ಪುಷ್ಕರ ಕರ್ಮಪನು ಯೆನಿಸುವನು ಬುಧರಿಂದ || ೩೯ ||

ಉದ್ವಹಾ ಮರುತಾನ್ವಿತ ವಿರಾ |  
ಧ ದ್ವಿತಿಯ ಸಂಜಯನು ತುಂಬುರ |  
ವಿದ್ವದುತ್ತಮ ಜನ್ಮೇಜಯ ತ್ವಷ್ಟ್ಯಯುತ ಚಿತ್ರರಥ ||  
ಸದ್ವಿನುತ ದಮಘೋಷಕ ಕಬಂ |  
ಧದ್ವಯರು ಗಂಧರ್ವದನು ಮನು |  
ಪದ್ಮಸಂಭವಯುತಾಕ್ರೂರ ಕಿಶೋರನೆನಿಸುವನು || ೪೦ ||

ವಾಯುಯುತ ಧೃತರಾಷ್ಟ್ರ ದಿವಿಜರ |  
ಗಾಯಕನು ಧೃತರಾಷ್ಟ್ರ ನಕ್ರನು |  
ರಾಯ ದ್ರುಪದನು ವಹ ವಿಶಿಷ್ಟಾ ಹೂಹು ಗಂಧರ್ವ ||  
ನಾಯಕ ವಿರಾಡ್ವಿವಹ ಹಾಹಾ |  
ಜ್ಞೇಯ ವಿದ್ಯಾಧರನೆ ಅಜಗರ |  
ತಾ ಯೆನಿಸುವನು ಉಗ್ರಸೇನನೆ ಉಗ್ರಸೇನಾಖ್ಯ || ೪೧ ||

ಬಿಸಜ ಸಂಭವ ಯುಕ್ತ ವಿಶ್ವಾ |  
ವಸು ಯುಧಾಮನ್ಯುತ್ ವೌಜಸ |  
ಬಿಸಜ ಮಿತ್ರಾರ್ಯಮಯುತ ಪರಾವಸುಯೆನಿಸುತಿಪ್ಪ ||  
ಅಸಮ ಮಿತ್ರಾನ್ವಿತನು ಸತ್ಯಜಿತು |  
ವಸುಧಿಯೊಳು ಚಿತ್ರಸೇನಮೃತಾಂ |  
ಧಸರು ಗಾಯಕರೆಂದು ಕರೆಸುವರಾವ ಕಾಲದಲಿ || ೪೨ ||

ಉಳಿದ ಗಂಧರ್ವರುಗಳೆಲ್ಲರು |  
ಬಲಿ ವೊದಲು ಗೋಪಾಲರೆನಿಪರು |  
ಇಳಿಯೊಳಗೆ ಸೈರೇಂದ್ರಿ ಪಿಂಗಳೆ ಅಪ್ಸರ ಸ್ತ್ರೀಯಳು |  
ತಿಲೋತ್ತಮೆಯು ಪೂರ್ವದಲಿ ನಕುಲನ |  
ಲಲನೆ ಪಾರ್ವತಿ ಯೆನಿಸುವಳು ಗೋ |  
ಕುಲದ ಗೋಪಿಯರೆಲ್ಲ ಶಬರೀ ಮುಖ್ಯ ಅಪ್ಸರರು || ೪೩ ||

ಕೃಷ್ಣವರ್ತನ ಸುತರೊಳಗೆ ಶತ |  
ದ್ವೈಷ್ಟ ಸಾವಿರ ಸ್ತ್ರೀಯರಲ್ಲಿ ಪ್ರ |  
ವಿಷ್ಟಳಾಗಿ ರಮಾಂಬ ತತ್ತನ್ನಾಮ ರೂಪದಲಿ ||  
ಕೃಷ್ಣಮಹಿಷಿಯರೊಳಗೆ ಇಪ್ಪಳು |  
ತ್ವಷ್ಟೃ ಪ್ರತಿ ಕಶೇರು ಇವರೊಳು |  
ಶ್ರೇಷ್ಠಳನಿಪಳು ಉಳಿದ ಋಷಿಗಣ ಗೋಪಿಕಾ ಸಮರು || ೪೪ ||

ಸೂನುಗಳು ಯೆನಿಸುವರು ದೇವ ಕೃ |  
ಶಾನುವಿಗೆ ಕ್ರಥು ಸಿಂಧು ಶುಚಿ ಪವ |  
ಮಾನ ಕೌಶಿಕರೈದು ತುಂಬುರು ಊರ್ವಶೀಶತರು ||  
ಮೇನಕೇ ಋಷಿ ರಾಯರುಗಳಾ |  
ಜಾನು ಸುರರಿಗೆ ಸಮರೆನಿಪರು ಸು |  
ರಾಣಕರನಾಖ್ಯಾತ ದಿವಿಜರ ಜನಕರೆನಿಸುವರು || ೪೫ ||

ಪಾವಕರಿಗಿಂತಧಮರೆನಿಸುವ |  
ದೇವ ಕುಲಜಾನಾಖ್ಯ ಸುರಗಣ |  
ಕೋವಿದರು ನಾನಾ ಸುವಿದ್ಯದಿ ಸೋತ್ತಮರ ನಿತ್ಯ |  
ಸೇವಿಪರು ಸದ್ಭಕ್ತಿ ಪೂರ್ವಕ |  
ಸ್ವಾವರರಿಗುಪದೇಶಿಸುವರು ನಿ |  
ರಾವಲಂಬನ ವಿಮಲ ಗುಣಗಳ ಪ್ರತಿ ದಿವಸದಲ್ಲಿ || ೪೬ ||

ಸುರರೊಳಗೆ ವರ್ಣಾಶ್ರಮಗಳೆಂ |  
ಬೆರಡು ಧರ್ಮಗಳಿಲ್ಲ ತಮ್ಮೊಳು |  
ನಿರುಪಮರು ಯೆಂದೆನಿಸಿಕೊಂಬರು ತಾರತಮ್ಯದಲಿ ||  
ಗುರು ಸುಶಿಷ್ಯತ್ವವೀ ಋಷಿಗಳೊಳ |  
ಗಿರುತಿಹುದು ಆಜಾನ ಸುರರಿಗೆ |  
ಚಿರ ಪಿತೃ ಶತಾಧಮರೆನಿಸುವರು ಏಳು ಜನರುಳಿದು || ೪೭ ||

ಚಿರ ಪಿತೃಗಳಿಂದಧಮ ಗಂಧ |  
ವರಗಳೆನಿಪರು ದೇವನಾಮಕ |  
ಕೊರತೆಯೆನಿಸುವ ಚಕ್ರವರ್ತಿಗಳಿಂದ ಗಂಧರ್ವ ||  
ನರರೊಳುತ್ತಮರೆನಿಸುವರು ಹ |  
ನ್ನೆರಡು ಎಂಭತ್ತೆಂಟು ಗುಣದಲಿ |  
ಹಿರಿಯರೆನಿಪರು ಕ್ರಮದಿ ದೇವಾವೇಶ ಬಲದಿಂದ || ೪೮ ||

ದೇವತೆಗಳಿಂ ಪ್ರೇಷ್ಯರೆನಿಪರು |  
ದೇವ ಗಂಧರ್ವರುಗಳಿವರಿಂ |  
ದಾವ ಕಾಲಕು ಶಿಕ್ಷಿತರು ನರನಾಮ ಗಂಧರ್ವ ||  
ಕೇವಲತಿ ಸದ್ಭಕ್ತಿ ಪೂರ್ವಕ |  
ಯಾವದಿಂದ್ರಿಯಗಳ ನಿಯಾಮಕ |  
ಶ್ರೀವರನೆ ಎಂದರಿದು ಭಜಿಪರು ಮಾನುಷೋತ್ತಮರು || ೪೯ ||

ಬಾದರಾಯಣ ಭಾಗವತ ಮೊದ |  
ಲಾದ ಶಾಸ್ತ್ರಗಳಲ್ಲಿ ಬಹು ವಿಧ |  
ದ್ವಾದಶ ದಶ ಸುಪಂಚವಿಂಶತಿ ಶತ ಸಹಸ್ರಯುತ ||  
ಭೇದಗಳ ಪೇಳಿದನು ಸೋತ್ತಮ |  
ಆದಿತೇಯಾವೇಶ ಬಲದಿ ವಿ |  
ರೋಧ ಚಿಂತಿಸಬಾರದಿದು ಸಾಧುಜನ ಸಮ್ಮತವು || ೫೦ ||

ಇವರು ಮುಕ್ತಿಯೋಗ್ಯರೆಂಬರು |  
ಶ್ರವಣ ಮನನಾದಿಗಳ ಪರಮೋ |  
ತ್ಸವದಿ ಮಾಡುತ ಕೇಳಿನಲಿಯುತ ಧರ್ಮಕಾಮಾರ್ಥ ||  
ತ್ರಿವಿಧ ಫಲವಾಪೇಕ್ಷಿಸದೆ ಶ್ರೀ |  
ಪವನಮುಖ ದೇವಾಂತರಾತ್ಮಕ |  
ಪ್ರವರ ತಮ ಶಿಷ್ಟೇಷ್ಟದಾಯಕನೆಂದು ಸ್ಮರಿಸುವರು || ೫೧ ||

ನಿತ್ಯಸಂಸಾರಿಗಳು ಗುಣ ದೋ |  
ಷಾತ್ಮಕರು ಬ್ರಹ್ಮಾದಿ ಜೀವರ |  
ಭೃತ್ಯರೆಂಬರು ರಾಜನೋಪಾದಿಯಲಿ ಹರಿಯೆಂಬ |  
ಕೃತ್ತಿವಾಸನು ಬ್ರಹ್ಮ ಶ್ರೀವಿ |  
ಷ್ಣುತ್ರಯರು ಸಮ ದುಃಖ ಸುಖ ಉ |  
ತ್ಪತ್ತಿ ಮೃತಿ ಭವ ಪೇಳುವರು ಅವತಾರಗಳಿಗೆ ಸದಾ || ೫೨ ||

ತಾರತಮ್ಯಜ್ಞಾನವಿಲ್ಲದೆ |  
ಸೂರಿಗಳ ನಿಂದಿಸುತ ನಿತ್ಯದಿ |  
ತೋರುತಿಪ್ಪರು ಸುಜನರೋಪಾದಿಯಲಿ ನರರೊಳಗೆ ||  
ಕ್ರೂರ ಕರ್ಮಾಸಕ್ತರಾಗಿ ಶ |  
ರೀರ ಪೋಷಣೆಗೋಸುಗದಿ ಸಂ |  
ಚಾರ ಮಾಳ್ವರು ಅನ್ಯದೇವತೆ ನೀಚರಾಲಯದಿ || ೫೩ ||

ದಶಪ್ರಮತಿ ಮತಾಬ್ಧಿಯೊಳು ಸುಮ |  
ನಸರೆನಿಪ ರತ್ನಗಳನವಲೋ |  
ಕಿಸಿ ತೆಗೆದು ಪ್ರಾಕೃತ ಸುಭಾಷಾ ತಂತುಗಳ ರಚಿಸಿ ||  
ಅಸುಪತಿ ಶ್ರೀರಮಣನಿಗೆ ಸಮ |  
ಪೀಡಿಸಿದೆ ಸಜ್ಜನರಿಂದನು ಸಂತೋ |  
ಷಿಸಲಿ ದೋಷಗಳೆಣಿಸದಲೆ ಕಾರುಣ್ಯದಲಿ ನಿತ್ಯ || ೫೪ ||

ನಿರುಪಮನು ಶ್ರೀವಿಷ್ಣು ಲಕ್ಷ್ಮೀ |  
ಸರಸಿಜೋದ್ಭವ ವಾಯು ವಾಣೀ |  
ಗರುಡ ಷಣ್ಮುಹಿಷಿಯರು ಪಾವತಿ ಶಕ್ರ ಸ್ಮರ ಪ್ರಾಣ ||  
ಗುರು ಬೃಹಸ್ಪತಿ ಪ್ರವಹ ಸೂರ್ಯನು |  
ವರುಣ ನಾರದ ವಹ್ನಿ ಸಪ್ತಾಂ |  
ಗಿರರು ಮಿತ್ರ ಗಣೇಶ ಪೃಥು ಗಂಗಾ ಸ್ವಾಹಾ ಬುಧನು || ೫೫ ||

ತರಣಿ ತನಯ ಶನೈಶ್ಚರನು ಪು |  
ಷ್ಕರನಜಾನಜ ಚಿರಪಿತರು ಗಂ |  
ಧರ್ವರೀರ್ವರು ದೇವ ಮಾನುಷ ಚಕ್ರವರ್ತಿಗಳು ||  
ನರರೊಳುತ್ತಮ ಮಧ್ಯಮಾಧಮ |  
ಕರೆಸುವರು ಮಧ್ಯೋತ್ತಮರು ಈ |  
ರೆರಡು ಜನ ಕೈವಲ್ಯ ಮಾರ್ಗಸ್ಥರಿಗೆ ಆನಮಿಪೆ || ೫೬ ||

ಸಾರ ಭಕ್ತಿ ಜ್ಞಾನದಿಂ ಬೃಹ |  
ತ್ತಾರತಮ್ಯವನರಿತು ಪರಿಸುವ |  
ಸೂರಿಗಳಿಗನುದಿನದಿ ಪುರುಷಾರ್ಥಗಳ ಪೂರೈಸಿ ||  
ಕಾರುಣಿಕ ಮರುತಾಂತರಾತ್ಮಕ |  
ಮಾರಮಣ ಜಗನ್ನಾಥ ವಿಠಲ |  
ತೋರಿಕೊಂಬನು ಹೃತ್ಯಮಲದೊಳು ಯೋಗ್ಯತೆಯನರಿತು || ೫೭ ||

|| ಇತಿ ಶ್ರೀ ಬೃಹತ್ತಾರತಮ್ಯ ಸಂಧಿ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಕಲ್ಪಸಾಧನ ಸಂಧಿ ॥

॥ ಶ್ರೀ ಅಪರೋಕ್ಷ ತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಏಕವಿಂಶತಿ ಮತ ಪ್ರವರ್ತಕ |  
ಕಾಕು ಮಾಯ್ಗಳ ಕುಹಕ ಯುಕ್ತಿ ನಿ |  
ರಾಕರಿಸಿ ಸರ್ವೋತ್ತಮನು ಹರಿಯೆಂದು ಸ್ಥಾಪಿಸಿದ ||  
ಶ್ರೀಕಳತ್ರನ ಸದನ ದ್ವಿಜಪ ಪಿ |  
ನಾಕಿಸನ್ನತ ಮಹಿಮ ಪರಮ ಕೃ |  
ಪಾಕಟಾಕ್ಷದಿ ನೋಡು ಮಧ್ವಾಚಾರ್ಯ ಗುರುವರ್ಯ || ೧ ||

ವೇಧ ಮೊದಲಾಗಿಪ್ಪಮಲ ಮೊ |  
ಕ್ಷಾಧಿಕಾರಿಗಳಾದ ಜೀವರ |  
ಸಾಧನಗಳಪರೋಕ್ಷ ನಂತರ ಲಿಂಗ ಭಂಗವನು ||  
ಸಾಧುಗಳು ಚಿತ್ತಯಿಪದೆನ್ನಪ |  
ರಾಧಗಳ ನೋಡದಲೆ ಚಕ್ರ ಗ |  
ದಾಧರನು ಪೇಳಿಸಿದ ತೆರದಂದದಲಿ ಪೇಳುವೆನು || ೨ ||

ತೃಣಕೃಮಿ ದ್ವಿಜ ಪಶು ನರೋತ್ತಮ |  
ಜನಪ ನರಗಂಧರ್ವಗಣರಿವ |  
ರೆನಿಪರಂಶವಿಹೀನ ಕರ್ಮ ಸುಯೋಗಿಗಳು ಯೆಂದು ||  
ತನುಪ್ರತೀಕದಿ ಬಿಂಬನ ಉಪಾಸ |  
ನವ ಗೈಯುತ ಇಂದ್ರಿಯಜ ಕ |  
ಮಾನವರತ ಹರಿಗರ್ವಿಸುತ ನಿರ್ಮಮರು ಯೆನಿಸುವರು || ೩ ||

ಏಳು ವಿಧ ಜೀವ ಗಣ ಬಹಳ ಸು |  
ರಾಳಿ ಸಂಖ್ಯಾ ನೇಮವುಳ್ಳದು |  
ತಾಳಿ ನರದೇಹವನು ಬ್ರಾಹ್ಮಣರ ಕುಲದೊಳುದ್ಭವಿಸಿ ||  
ಸ್ಥೂಲಕರ್ಮವ ತೊರೆದು ಗುರುಗಳು |  
ಪೇಳಿದರ್ಥವ ತಿಳಿದು ತತ್ತ |  
ತ್ಯಾಲ ಧರ್ಮ ಸಮರ್ಪಿಸುವವರು ಕರ್ಮಯೋಗಿಗಳು || ೪ ||

ಹೀನ ಕರ್ಮಗಳಿಂದ ಬಹುವಿಧ |  
ಯೋನಿಯಲಿ ಸಂಚರಿಸಿ ಪ್ರಾಂತಕೆ |  
ಮಾನುಷತ್ವವನ್ನೈದಿ ಸರ್ವೋತ್ತಮನು ಹರಿಯೆಂಬ ||  
ಜ್ಞಾನ ಭಕ್ತಿಗಳಿಂದ ವೇದೋ |  
ಕ್ತಾನುಸಾರ ಸಹಸ್ರ ಜನ್ಮಾ |  
ನ್ಯೂನ ಕರ್ಮವ ಮಾಡಿ ಹರಿಗರ್ವಿಸಿದ ನಂತರದಿ || ೫ ||

ಹತ್ತು ಜನ್ಮಗಳಲ್ಲಿ ಹರಿ ಸ |  
ವೋತ್ತಮನು ಸುರಾಸುರ ಗಣಾರ್ಚಿತ |  
ಚಿತ್ರಕರ್ಮ ವಿಶೋಕನಂತಾನಂತ ರೂಪಾತ್ಮ ||  
ಸತ್ಯಸತ್ಸಂಕಲ್ಪ ಜಗದು |  
ತ್ಪತ್ತಿ ಸ್ಥಿತಿಲಯಕಾರಣ ಜರಾ |  
ಮೃತ್ಯುವರ್ಜಿತನೆಂದುಪಾಸನೆ ಗೈದ ತರುವಾಯ || ೬ ||

ಮೂರು ಜನ್ಮಗಳಲ್ಲಿ ದೇಹಾ |  
ಗಾರ ಪಶುಧನ ಪತ್ನಿ ಮಿತ್ರ ಕು |  
ಮಾರ ಮಾತಾ ಪಿತೃಗಳಲ್ಲಿಹ ಸ್ನೇಹಗಿಂತಧಿಕ ||  
ಮಾರಮಣನಲಿ ಬಿಡದೆ ಮಾಡುವ |  
ಸೂರಿಗಳು ಈ ಉಕ್ತ ಜನ್ಮವ |  
ಮೀರಿ ಪರಮಾತ್ಮನ ಸ್ವದೇಹದಿ ನೋಡಿ ಸುಖಿಸುವರು || ೭ ||

ದೇವಗಾಯಕಜಾನ ಚಿರಪಿತೃ |  
ದೇವರೆಲ್ಲರು ಜ್ಞಾನಯೋಗಿಗ |  
ಳಾವ ಕಾಲಕು ಪುಷ್ಕರ ಶನೈಶ್ಚರ ಉಷಾ ಸ್ವಾಹಾ ||  
ದೇವಿ ಬುಧ ಸನಕಾದಿಗಳು ಮೇ |  
ಘಾವಳಿ ಪರ್ಜನ್ಯಸಾಂಶರು |  
ಈ ಉಭಯಗಣದೊಳಗಿವರು ವಿಜ್ಞಾನ ಯೋಗಿಗಳು || ೮ ||

ಭರತಖಂಡದಿ ನೂರು ಜನ್ಮವ |  
ಧರಿಸಿ ನಿಷ್ಕಾಮಕ ಸುಕರ್ಮಾ |  
ಚರಿಸಿದಾನಂತರದಿ ದಶ ಸಹಸ್ರ ಜನ್ಮದಲಿ ||  
ಉರುತರ ಜ್ಞಾನವನು ಮೂರೈ |  
ದೇರಡು ದಶ ದೇಹದಲಿ ಭಕ್ತಿಯ |  
ನಿರವಧಿಕನಲಿ ಮಾಡಿ ಕಾಂಬರು ಬಿಂಬರೂಪವನು || ೯ ||  
ಸಾಧನಾತ್ಮೋರ್ವದಲಿ ಇವರಿಗ |

ನಾದಿಕಾಲಪರೋಕ್ಷವಿಲ್ಲ ನಿ ।  
ಷೇಧ ಕರ್ಮಗಳಿಲ್ಲ ನರಕಪ್ರಾಪ್ತಿ ಮೊದಲಿಲ್ಲ ॥  
ವೇದ ಶಾಸ್ತ್ರಗಳಲ್ಲಿ ಇಷ್ಟ ವಿ ।  
ರೋಧ ವಾಕ್ಯವ ಪರಿಹರಿಸಿ ಮಧು ।  
ಸೂದನನೆ ಸರ್ವೋತ್ತಮೋತ್ತಮನೆಂದು ತುತಿಸುವರು ॥ ೧೦ ॥

ಸತ್ಯಲೋಕಾಧಿಪನವಿಡಿದು ಶ ।  
ತಸ್ಥ ದೇವಗಣಾಂತ ಎಲ್ಲರು ।  
ಭಕ್ತಿಯೋಗಿಗಳೆಂದು ಕರೆಸುವರಾವ ಕಾಲದಲಿ ॥  
ಭಕ್ತಿಯೋಗ್ಯರ ಮಧ್ಯದಲಿ ಸ ।  
ದ್ಭಕ್ತಿ ವಿಜ್ಞಾನಾದಿ ಗುಣದಿಂ ।  
ದುತ್ತಮೋತ್ತಮ ಬ್ರಹ್ಮ ವಾಯೂ ವಾಣಿ ವಾಗ್ದೇವಿ ॥ ೧೧ ॥

ಋಜುಗಣಕೆ ಭಕ್ತ್ಯಾದಿಗುಣ ಸಾ ।  
ಹಜವೆನಿಸುವವು ಕ್ರಮದಿ ವೃದ್ಧ್ಯಾ ।  
ಬ್ಜ ಪದವಿ ಪರ್ಯಂತ ಬಿಂಬೋಪಾಸನವು ಅಧಿಕ ॥  
ವೃಜಿನ ವರ್ಜಿತ ಎಲ್ಲರೊಳು ತ್ರಿಗು ।  
ಣಜ ವಿಕಾರಗಳಿಲ್ಲವೆಂದಿಗು ।  
ದ್ವಿಜ ಘಣಿಪ ಮೃಡ ಶಕ್ರ ಮೊದಲಾದವರೊಳಿರುತಿಹವು ॥ ೧೨ ॥

ಸಾಧನಾತ್ಮೋರ್ವದಲಿ ಈ ಋ ।  
ಜ್ವಾದಿ ತಾತ್ಪ್ರಿಕರೆನಿಪ ಸುರಗಣ ।  
ನಾದಿ ಸಾಮಾನ್ಯಾಪರೋಕ್ಷಿಗಳೆಂದು ಕರೆಸುವರು ॥  
ಸಾಧನೋತ್ತರ ಸ್ವಸ್ವಬಿಂಬ ಉ ।  
ಪಾಧಿರಹಿತಾದಿತ್ಯನಂದದಿ ।  
ಸಾದರದಿ ನೋಡುವರು ಅಧಿಕಾರಾನುಸಾರದಲಿ ॥ ೧೩ ॥

ಛಿನ್ನ ಭಕ್ತರು ಎನಿಸುತಿಹರು ಸು ।  
ಪರ್ಣ ಶೇಷಾದ್ಯಮರರೆಲ್ಲಾ ।  
ಛಿನ್ನ ಭಕ್ತರು ನಾಲ್ವರೆನಿಪರು ಭಾರತೀ ಪ್ರಾಣ ॥  
ಸೊನ್ನೊಡಲ ವಾಗ್ದೇವಿಯರು ಪಣಿ ।  
ಗಣ್ಣ ಮೊದಲಾದವರೊಳಗೆ ತ ।  
ತ್ತನ್ನಿಯಾಮಕರಾಗಿ ವ್ಯಾಪಾರವನು ಮಾಡುವರು ॥ ೧೪ ॥

ಹೀನಸತ್ಕರ್ಮಗಳೆರಡು ಪವ ।  
ಮಾನದೇವನು ಮಾಳ್ವನಿದಕನು ।  
ಮಾನವಿಲ್ಲೆಂದೆನುತ ದೃಢ ಭಕ್ತಿಯಲಿ ಭಜಿಪರ್ಗೇ ॥  
ಪ್ರಾಣಪತಿ ಸಂಪ್ರೀತನಾಗಿ ಕು ।  
ಯೋನಿಗಳ ಕೊಡ ಎಲ್ಲ ಕರ್ಮಗ ।  
ಳಾನೆ ಮಾಡುವೆನೆಂಬ ಮನುಜರ ನರಕಕ್ಕೆದಿಸುವ ॥ ೧೫ ॥

ದೇವಋಷಿ ಪಿತೃ ನೃಪ ನರರೆನಿಸುವ ।  
ಐವರೊಳು ನೆಲೆಸಿದ್ದು ಅವರ ಸ್ವ ।  
ಭಾವ ಕರ್ಮವ ಮಾಡಿ ಮಾಡಿಪ ಒಂದು ರೂಪದಲಿ ॥  
ಭಾವಿ ಬ್ರಹ್ಮನು ಕೂರ್ಮ ರೂಪದಿ ।  
ಈ ವಿರಿಂಚಾಂಡವನು ಬೆನ್ನಲಿ ।  
ತಾ ವಹಿಸಿ ಲೋಕಗಳ ಪ್ರೊರೆವನು ದ್ವಿತಿಯ ರೂಪದಲಿ ॥ ೧೬ ॥

ಗುಪ್ತನಾಗಿದ್ದನಿಲ ದೇವ ದ್ವಿ ।  
ಸಪ್ತಲೋಕದ ಜೀವರೊಳಗೆ ತ್ರಿ ।  
ಸಪ್ತಸಾವಿರದಾರು ನೂರು ಶ್ವಾಸ ಜಪಗಳನು ॥  
ಸುಪ್ತಿ ಸ್ವಪ್ನದಿ ಜಾಗ್ರತಿಗಳಲಿ ।  
ಆಪ್ತನಂದದಿ ಮಾಡಿ ಮಾಡಿಸಿ ।  
ಕುಪ್ತ ಭೋಗಗಳೇವ ಪ್ರಾಂತಕೆ ತೃತೀಯ ರೂಪದಲಿ ॥ ೧೭ ॥

ಶುದ್ಧ ಸತ್ವಾತ್ಮಕ ಶರೀರದೊ ।  
ಳಿದ್ದ ಕಾಲಕು ಲಿಂಗದೇಹವು ।  
ಬದ್ಧವಾಗದು ದಗ್ಧ ಪಟದೋಪಾದಿ ಇರುತಿಹುದು ॥  
ಸಿದ್ಧ ಸಾಧನ ಸರ್ವರೊಳಗನ ।  
ವದ್ಯ ನೆನಿಸುವ ಗರುಡ ಶೇಷ ಕ ।  
ಪರ್ದಿ ಮೊದಲಾದಮರರೆಲ್ಲರು ದಾಸರೆನಿಸುವರು ॥ ೧೮ ॥

ಗಣದೊಳಗೆ ತಾನಿದ್ದು ಋಜುವೆಂ ।  
ದೆನಿಸಿಕೊಂಬನು ಕಲ್ಪಶತ ಸಾ ।  
ಧನವ ಗೈದಾನಂತರದಿ ತಾ ಕಲ್ಕಿಯೆನಿಸುವನು ॥  
ದ್ವಿನವಶೀತಿಯ ಪ್ರಾಂತಭಾಗದಿ ।  
ಅನಿಲ ಹನುಮದ್ಭೀಮರೂಪದಿ ।  
ದನುಜರೆಲ್ಲರ ಸದೆದು ಮಧ್ವಾಚಾರ್ಯರೆನಿಸಿದನು ॥ ೧೯ ॥

ವಿಶ್ವವ್ಯಾಪಕ ಹರಿಗೆ ತಾ ಸಾ |  
ದೃಶ್ಯ ರೂಪವ ಧರಿಸಿ ಬ್ರಹ್ಮ ಸ |  
ರಸ್ವತೀ ಭಾರತಿಗಳಿಂದೊಡಗೂಡಿ ಪವಮಾನ ||  
ಶಾಶ್ವತ ಸುಭಕ್ತಿಯಲಿ ಸು |  
ಜ್ಞಾನ ಸ್ವರೂಪನ ರೂಪ ಗುಣಗಳ |  
ನಶ್ವರವು ಎಂದೆನುತ ಪೊಗಳುವ ಶ್ರುತಿಗಳೊಳಗಿದ್ದು || ೨೦ ||

ಖೇಟ ಕುಕ್ಕುಟ ಜಲಟವೆಂಬ ತ್ರಿ |  
ಕೋಟಿ ರೂಪವ ಧರಿಸಿ ಸತತ ನಿ |  
ಶಾಟರನು ಸಂಹರಿಸಿ ಸಲಹುವ ಸರ್ವ ಸಜ್ಜನರ ||  
ಕೈಟಭಾರಿಯು ಪುರದ ಪ್ರಥಮ ಕ |  
ವಾಟವೆನಿಸುವ ಗರುಡ ಶೇಷ ಲ |  
ಲಾಟಲೋಚನ ಮುಖ್ಯ ಸುರರಿಗೆ ಆವಕಾಲದಲಿ || ೨೧ ||

ಈ ಋಜುಗಳೊಳಗೊಬ್ಬ ಸಾಧನ |  
ನೂರು ಕಲ್ಪದಿ ಮಾಡಿ ಕರೆಸುವ |  
ಚಾರುತರ ಮಂಗಳ ಸುನಾಮದಿ ಕಲ್ಪ ಕಲ್ಪದಲಿ ||  
ಸೂರಿಗಳು ಸಂಸ್ತುತಿಸಿ ವಂದಿಸೆ |  
ಘೋರದುರಿತಗಳಳಿದು ಪೋಪುವು |  
ಮಾರಮಣ ಸಂಪ್ರೀತನಾಗುವ ಸರ್ವ ಕಾಲದಲಿ || ೨೨ ||

ಪಾಹಿ ಕಲ್ಕಿ ಸುತೇಜ ದಾಸನೆ |  
ಪಾಹಿ ಧರ್ಮಾಧರ್ಮ ಖಂಡನೆ |  
ಪಾಹಿ ವರ್ಚಸ್ವೀ ಖಷಣ ನವೋ ಸಾಧು ಮಹೀಪತಿಯೆ ||  
ಪಾಹಿ ಸದ್ಧರ್ಮಜ್ಞ ಧರ್ಮಜ |  
ಪಾಹಿ ಸಂಪೂರ್ಣ ಶುಚಿ ವೈಕೃತ |  
ಪಾಹಿ ಅಂಜನ ಸರ್ವಪನೆ ಖರ್ಪಟ: ಶ್ರದ್ಧಾಹ್ವ || ೨೩ ||

ಪಾಹಿ ಸಂಧ್ಯಾತ ವಿಜ್ಞಾನನೆ |  
ಪಾಹಿ ಮಹ ವಿಜ್ಞಾನ ಕೀರ್ತನ |  
ಪಾಹಿ ಸಂಕೀರ್ಣಾಖ್ಯ ಕರ್ತನ ಮಹಾಬುದ್ಧಿಜಯಾ ||  
ಪಾಹಿ ಮಾಹತ್ತರ ಸುವೀರ್ಯನೆ |  
ಪಾಹಿಮಾಂ ಮೇಧಾವಿ ಜಯಾಜಯ |  
ಪಾಹಿಮಾಂ ರಂತಿಮ್ಮ ಮನು ಮಾಂ ಪಾಹಿಮಾಂ ಪಾಹಿ || ೨೪ ||

ಪಾಹಿ ವೋದ ಪ್ರವೋದ ಸಂತಸ |  
ಪಾಹಿ ಆನಂದ ಸಂತುಷ್ಟನೆ |  
ಪಾಹಿಮಾಂ ಚಾರ್ವಂಗ ಚಾರು ಸುಬಾಹು ಚಾರುಪದ ||  
ಪಾಹಿ ಪಾಹಿ ಸುಲೋಚನನೆ ಮಾಂ |  
ಪಾಹಿ ಸಾರಸ್ವತ ಸುವೀರನೆ |  
ಪಾಹಿ ಪ್ರಾಜ್ಞ ಕಪಿ ಅಲಂಪಟ ಪಾಹಿ ಸರ್ವಜ್ಞ || ೨೫ ||

ಪಾಹಿಮಾಂ ಸರ್ವಜಿನ್ಮಿತ್ರನೆ |  
ಪಾಹಿ ಪಾಪವಿನಾಶಕನೆ ಮಾಂ |  
ಪಾಹಿ ಧರ್ಮವಿನೇತ ಶಾರದ ಓಜ ಸುತಪ್ಪೀ ||  
ಪಾಹಿಮಾಂ ತೇಜಸ್ವಿ ನಮೋ ಮಾಂ |  
ಪಾಹಿ ದಾನ ಸುಶೀಲ ನಮೋ ಮಾಂ |  
ಪಾಹಿ ಯಜ್ಞ ಸುಕರ್ತ ಯಜ್ಞೇ ಯಾಗವರ್ತಕನೆ || ೨೬ ||

ಪಾಹಿ ಪ್ರಾಣ ತ್ರಾಣ ಅಮುಖುಷಿ |  
ಪಾಹಿಮಾಂ ಉಪದೇಷ್ಟ ತಾರಕ |  
ಪಾಹಿ ಕಾಲಕ್ರೀಡನ ಸುಕರ್ತ ಸುಕಾಲಜ್ಞ ||  
ಪಾಹಿ ಕಾಲ ಸುಸೂಚಕನೆ ಮಾಂ |  
ಪಾಹಿ ಕಲಿ ಸಂಹರ್ತ ಕಲಿ ಮಾಂ |  
ಪಾಹಿ ಕಾಲಿ ಶಾಮರೇತ ಸದಾರತ ಸುಬಲನೆ || ೨೭ ||

ಪಾಹಿ ಪಾಹಿ ಸಹೋ ಸದಾಕಪಿ |  
ಪಾಹಿ ಗಮ್ಯ ಜ್ಞಾನ ದಶಕುಲ |  
ಪಾಹಿಮಾಂ ಶ್ರೋತವ್ಯ ನಮೋ ಸಂಕೀರ್ತಿತವ್ಯ ನಮೋ ||  
ಪಾಹಿಮಾಂ ಮಂತವ್ಯ ಕವ್ಯನೆ |  
ಪಾಹಿ ದ್ರಷ್ಟವ್ಯನೆ ಸರವ್ಯನೆ |  
ಪಾಹಿ ಗಂತವ್ಯ ನಮೋ ಕ್ರವ್ಯನೆ ಪಾಹಿ ಸ್ಮರ್ತವ್ಯ || ೨೮ ||

ಪಾಹಿ ಸೇವ್ಯ ಸುಭವ್ಯ ನಮೋ ಮಾಂ |  
ಪಾಹಿ ಸ್ವರ್ಗವ್ಯ ನಮೋ ಭಾವ್ಯನೆ |  
ಪಾಹಿ ಮಾಂ ಜ್ಞಾತವ್ಯ ನಮೋ ವಕ್ತವ್ಯ ಗವ್ಯ ನಮೋ ||  
ಪಾಹಿಮಾಂ ಲಾತವ್ಯ ವಾಯುವೆ |  
ಪಾಹಿ ಬ್ರಹ್ಮ ಬ್ರಾಹ್ಮಣಪ್ರಿಯ |  
ಪಾಹಿ ಪಾಹಿ ಸರಸ್ವತೀಪತೇ ಜಗದ್ಗುರುವರ್ಯ || ೨೯ ||

ವಾಮನ ಪುರಾಣದಲಿ ಪೇಳಿದ |  
ಈ ಮಹಾತ್ಮರ ಪರಮ ಮಂಗಳ |  
ನಾಮಗಳ ಸಂಪ್ರೀತಿ ಪೂರ್ವಕ ನಿತ್ಯ ಸ್ಮರಿಸುವವರಾ ||  
ಶ್ರೀಮನೋರಮ ಅವರು ಬೇಡಿದ |  
ಕಾಮಿತಾರ್ಥಗಳಿತ್ತು ತನ್ನ ತ್ರಿ |  
ಧಾಮದೊಳಗನುದಿನದಲಿಟ್ಟಾನಂದ ಬಡಿಸುವನು || ೩೦ ||

ಈ ಸಮೀರಗೆ ನೂರು ಜನ್ಮ ಮ |  
ಹಾ ಸುಖ ಪ್ರಾರಬ್ಧ ಭೋಗ ಪ್ರ |  
ಯಾಸವಿಲ್ಲದೆ ಐದಿದನು ಲೋಕಾಧಿಪತ್ಯವನು ||  
ಭೂಸುರನ ಒಪ್ಪಿಡಿ ಅವಲಿಗೆ ವಿ |  
ಶೇಷ ಸೌಖ್ಯವನಿತ್ತದಾತನ |  
ದಾಸವರ್ಯನು ಲೋಕಪತಿಯೆನಿಸುವದು ಅಚ್ಚರವೆ || ೩೧ ||

ದ್ವಿಶತ ಕಲ್ಪಗಳಲ್ಲಿ ಬಿಡದೀ |  
ಪೆಸರಿನಿಂದಲಿ ಕರೆಸಿದನು ತ |  
ನೋಶಗ ಅಮರರೊಳಿದ್ದು ಮಾಡುವನವರ ಸಾಧನವ ||  
ಅಸದುಪಾಸನೆ ಗೈವ ಕಲ್ಯಾ |  
ದ್ಯಸುರ ಪರಸಂಹರಿಸಿ ತಾ ಪೊಂ |  
ಬಸಿರ ಪದ ವೈದಿದನು ಗುರು ಪವಮಾನ ಸತಿಯೊಡನೆ || ೩೨ ||

ಅನಿಮಿಷರ ನಾಮದಲಿ ಕರೆಸುವ |  
ಅನಿಲದೇವನು ಒಂದು ಕಲ್ಪಕೆ |  
ವನಜ ಸಂಭವನೆನಿಸಿ ಎಂಭತ್ತೆಳುವರೆ ವರುಷ ||  
ಗುಣತ್ರಯ ವರ್ಜಿತನ ಮಂಗಳ |  
ಗುಣಕ್ರಿಯ ಸುರೂಪಂಗಳುಪಾ |  
ಸನವು ಅವ್ಯಕ್ತ್ಯಾದಿ ಪೃಥ್ವ್ಯಂತರದಿ ಇರುತಿಹುದು || ೩೩ ||

ಮಹಿತ ಋಜುಗಣಕೊಂದೆ ಪರವೋ |  
ತ್ಸಹ ವಿವರ್ಜಿತವೆಂಬ ದೋಷವು |  
ವಿಹಿತವೇ ಸರಿ ಇದನು ಪೇಳ್ವರೆ ಮುಕ್ತ ಬ್ರಹ್ಮರಿಗೆ ||  
ಬಹುದುಸಾಮ್ಯವು ಜ್ಞಾನ ಭಕುತಿಯು |  
ದುಹಿಣ ಪದ ಪರಿಯಂತ ವೃದ್ಧಿಯು |  
ಬಹಿರುಪಾಸನೆ ಉಂಟನಂತರ ಬಿಂಬದರ್ಶನವು || ೩೪ ||

ಜ್ಞಾನರಹಿತ ಭಯತ್ವ ಪೇಳ್ವ ಪು |  
ರಾಣ ದೈತ್ಯರ ಮೋಹಕವು ಚತು |  
ರಾನನಗೆ ಕೊಡುವದೆ ಮೋಹಾಜ್ಞಾನ ಭಯಶೋಕ ||  
ಭಾನುಮಂಡಲ ಚಲಿಸಿದಂದದಿ |  
ಕಾಣುವುದು ದೃಗ್ಗೋಷದಿಂದಲಿ |  
ಶ್ರೀನಿವಾಸನ ಪ್ರೀತಿಗೋಸುಗ ತೋರ್ದನಲ್ಲದಲೆ || ೩೫ ||

ಕಮಲಸಂಭವ ಸರ್ವರೊಳಗು |  
ತ್ತಮನೆನಿಸುವನು ಎಲ್ಲ ಕಾಲದಿ |  
ವಿಮಲಭಕ್ತಿ ಜ್ಞಾನ ವೈರಾಗ್ಯಾದಿ ಗುಣದಿಂದ ||  
ಸಮಭೃಥಿಕ ವಿವರ್ಜಿತನ ಗುಣ |  
ರಮೆಯ ಮುಖದಿಂದರಿತು ನಿತ್ಯದಿ |  
ದ್ಯುಮಣಿ ಕೋಟಿಗಳಂತೆ ಕಾಂಬನು ಬಿಂಬರೂಪವನು || ೩೬ ||

ಜ್ಞಾನ ಭಕ್ತ್ಯಾದ್ಯಖಿಳ ಗುಣ ಚತು |  
ರಾನನೊಳಗಿಷ್ಟಂತೆ ಮುಖ್ಯ |  
ಪ್ರಾಣನಲಿ ಚಿಂತಿಪುದು ಯತ್ಕಿಂಚಿತ್ಕೊರತೆಯಾಗಿ ||  
ನ್ಯೂನ ಋಜುಗಣ ಜೀವರಲ್ಲಿ ಕ್ರ |  
ಮೇಣ ವೃದ್ಧಿ ಜ್ಞಾನಭಕ್ತಿ ಸ |  
ಮಾನ ಭಾರತಿ ವಾಣಿಗಳಲಿ ಪದ ಪ್ರಯುಕ್ತಧಿಕ || ೩೭ ||

ಸೌರಿ ಸೂರ್ಯನ ತೆರದಿ ಬ್ರಹ್ಮ ಸ |  
ಮೀರ ಗಾಯತ್ರೀ ಗಿರಿಗಳೊಳು |  
ತೋರುವುದು ಅಸ್ಪಷ್ಟರೂಪದಿ ಮುಕ್ತಿ ಪರಿಯಂತ ||  
ವಾರಿಜಾಸನ ವಾಯು ವಾಣೀ |  
ಭಾರತಿಗಳಿಗೆ ಮಹಾ ಪ್ರಳಯದಿ |  
ಬಾರದಜ್ಞಾನಾದಿ ದೋಷವು ಹರಿಕೃಪಾಬಲದಿ || ೩೮ ||

ನೂರು ವರುಷಾನಂತರದಲಿ ಸ |  
ರೋರುಹಾಸನ ತನ್ನ ಕಲ್ಪದ |  
ಲಾರು ಮುಕ್ತಿಯ ನೈದುವರೊ ಅವರವರ ಕರೆದೊಯ್ದು ||  
ಶೌರಿ ಪುರುದೊಳಗಿಷ್ಟ ನದಿಯಲಿ |  
ಕಾರುಣಿಕ ಸುಸ್ನಾನ ನಿಜಪರಿ |  
ವಾರ ಸಹಿತದಿ ಮಾಡಿ ಹರಿ ಉದರ ಪ್ರವೇಶಿಸುವ || ೩೯ ||

ವಾಸುದೇವನ ಉದರದಲಿ ಪ್ರ |  
ವೇಷಗೈದಾನಂತರದಿ ನಿ |  
ದೋಷ ಮುಕ್ತರು ಉದರದಿಂ ಪೊರಮಟ್ಟು ಹರುಷದಲಿ ||  
ಮೇಶನಿಂದಾಜ್ಞವ ಪಡೆದನಂ |  
ತಾಸನ ಸೀತದ್ವೀಪ ಮೋಕ್ಷದಿ |  
ವಾಸವಾಗಿ ವಿಮುಕ್ತ ದುಃಖರು ಸಂಚರಿಸುತಿಹರು || ೪೦ ||

ಸತ್ವ ಸತ್ವ ಮಹಾಸುಸೂಕ್ಷಮು |  
ಸತ್ವ ಸತ್ವಾತ್ಮಕ ಕಳೇವರ |  
ಸತ್ಯ ಲೋಕಾಧಿಪನೆನಿಪಗತ್ಯಲ್ಲ ವೆರಡುಗುಣ ||  
ಮುಕ್ತ ಭೋಗ್ಯವಿದಲ್ಲ ಜಾಂಡೋ |  
ತ್ಪತ್ತಿ ಕಾರಣವಲ್ಲ ಹರಿಪ್ರೀ |  
ತ್ಯರ್ಥವಾಗೀ ಜಗದ ವ್ಯಾಪಾರಗಳ ಮಾಡುವನು || ೪೧ ||

ಪಾದನ್ಯೂನ ಶತಾಬ್ದ ಪರಿಯಂ |  
ತೋದಿ ಉಗ್ರತಪಾಹ್ವಯದಿ ಲ |  
ವಣೋದಧಿಯೊಳಗೆ ಕಲ್ಪದಶ ತಪವಿದ್ದನಂತರದಿ ||  
ಸಾಧಿಸಿದ ಮಹದೇವ ಪದವಾ |  
ರೈದುನವ ಕಲ್ಪಾವಸಾನಕೆ |  
ಐದುವನು ಶೇಷನ ಪದವ ಪಾರ್ವತಿಸಹಿತನಾಗಿ || ೪೨ ||

ಇಂದ್ರಮನು ದಶಕಲ್ಪಗಳಲಿ ಸು |  
ನಂದನಾಮದಿ ಶ್ರವಣಗೈದು ಮು |  
ಕುಂದನಪರೋಕ್ಷಾರ್ಥ ನಾಲ್ಕು ಸುಕಲ್ಪ ತಪವಿದ್ದು ||  
ನೊಂದು ಪೊಗೆಯೊಳು ಕೋಟಿ ವರುಷ ಪ್ರ |  
ರಂದರನು ಅದನುಂಡನಂತರ |  
ಪೊಂದಿದನು ನಿಜಲೋಕ ಸುರಪತಿ ಕಾಮನಿದರಂತೆ || ೪೩ ||

ಕರೆಸುವರು ಪೂರ್ವದಲಿ ಚಂದ್ರಾ |  
ಕರ್ತರಿ ಶಾಂತ ಸುರೂಪ ನಾಮದಿ |  
ಎರಡೆರಡು ಮನುಕಲ್ಪ ಶ್ರವಣಗೈದು ಮನುಕಲ್ಪ |  
ವರ ತಪೋಬಲದಿಂದ ಅವಾ |  
ಕಿರಗಳಾಗಿರೈದು ಸಾವಿರ |  
ವರುಷ ದುಃಖವ ನೀಗಿ ಕಾಂಬರು ಬಿಂಬರೂಪವನು || ೪೪ ||

ಸಾಧನಗಳಪರೋಕ್ಷನಂತರ |  
ಐದುವರು ಮೋಕ್ಷವನು ಶಿವ ಶ |  
ಕ್ರಾದಿ ದಿವಿಜರು ಉಕ್ತಕ್ರಮದಿಂ ಕಲ್ಪ ಸಂಖ್ಯೆಯಲಿ ||  
ಐದಲೆಗೆ ಐವತ್ತುಪೇಂದ್ರ ಸ |  
ಹೋದರನಿಗಿಪ್ಪತ್ತು ದ್ವಿನವ ತ್ವ |  
ಗಾಧಿಪತಿ ಪ್ರಾಣನಿಗೆ ಗುರು ಮನುಗಳಿಗೆ ಷೋಡಶವು || ೪೫ ||

ಪ್ರವಹ ಮರುತಗೆ ಹನ್ನೆರಡು ಸೈಂ |  
ಧವ ದಿವಾಕರ ಧರ್ಮರಿಗೆ ದಶ |  
ನವ ಸುಕಲ್ಪವು ಮಿತ್ರರಿಗೆ ಶೇಷಶತ ಜನರಿಗೆಂಟು ||  
ಕವಿ ಸನಕ ಸುಸನಂದನ ಸನ |  
ತ್ಯುವರ ಮುನಿಗಳಿಗೇಳು ವರುಣನ |  
ಯುವತಿ ಪರ್ಜನ್ಯಾದಿ ಪುಷ್ಕರಗಾರು ಕಲ್ಪದಲಿ || ೪೬ ||

ಐದು ಕರ್ಮಜ ಸುರರಿಗಾಜಾ |  
ನಾದಿಗಳಿಗೆರಡೆರಡು ಕಲ್ಪಾ |  
ಧಾರ್ಥಿಕತ್ರಯ ಗೋಪಿಕಾಸ್ತೀಯರಿಗೆ ಪಿತೃತ್ರಯವು ||  
ಈ ದಿವೌಕಸ ಮನುಜಗಾಯಕ |  
ರೈದುವರು ಎರಡೊಂದು ಕಲ್ಪನ |  
ರಾಧಿಪರಿಗರೆ ಕಲ್ಪದೊಳಗಪರೋಕ್ಷವಿರುತಿಹುದು || ೪೭ ||

ದೀಪಗಳನುಸರಿಸಿ ದೀಪ್ತಿಯು |  
ವ್ಯಾಪಿಸಿ ಮಹಾತಿಮಿರ ಕಳೆದು ಪ |  
ರೋಪಕಾರವ ಮಾಳ್ವ ತೆರದಂದದಲಿ ಪರಮಾತ್ಮ ||  
ಆ ಪಯೋಜಾಸನನೊಳಗಿದ್ದು ಸ್ವ |  
ರೂಪ ಶಕ್ತಿಯ ವ್ಯಕ್ತಿಗೈಸುತ |  
ತಾ ಪ್ರೋಳೆವನವರಂತೆ ಚೇಷ್ಟೆಯ ಮಾಡಿ ಮಾಡಿಸುವ || ೪೮ ||

ಸ್ವೋದರಸ್ಥಿತ ಪ್ರಾಣ ರುದ್ರೇಂ |  
ದ್ರಾದಿ ಸುರರಿಗೆ ದೇಹಗಳ ಕೊ |  
ಟ್ಟಾದರದಿ ಅವರವರ ಸೇವೆಯ ಕೊಂಬನನವರತ ||  
ಮೋದ ಬೋಧ ದಯಾಬ್ಧಿ ತನ್ನವ |  
ರಾಧಿರೋಗವ ಕಳೆದು ಮಹದಪ |  
ರಾಧಗಳ ನೋಡದಲೆ ಸಲಹುವ ಸತತ ಸ್ಮರಿಸುವರ || ೪೯ ||

ಪ್ರತಿ ಪ್ರತೀ ಕಲ್ಪದಲಿ ಸೃಷ್ಟಿ |  
ಸ್ಥಿತಿ ಲಯವ ಮಾಡತಲೆ ಮೋದಿಪ |  
ಚತುರ ಮುಖ ಪವಮಾನರನ್ನವ ಮಾಡಿ ಭುಂಜಿಸುವ |  
ಘೃತವೆ ಮೃತ್ಯುಂಜಯನೆನಿಪ ದೇ |  
ವತೆಗಳೆಲ್ಲಪಸೇಚನರು ಶ್ರೀ |  
ಪತಿಗೆ ಮೂರ್ಜಗವೆಲ್ಲ ಓದನತಿಥಿಯೆನಿಸಿಕೊಂಬ || ೫೦ ||

ಗರ್ಭನಿಸ್ತ್ರೀ ಉಂಡ ಭೋಜನ |  
ಗರ್ಭಗತ ಶಿಶು ಉಂಬ ತೆರದಲಿ |  
ನಿರ್ಭಯನು ತಾನುಂಡುಣಿಸುವನು ಸರ್ವ ಜೀವರಿಗೆ ||  
ನಿರ್ಬಲತಿ ಪರಮಾಣು ಜೀವಗೆ |  
ಅಬ್ಬುವದೇ ಸ್ಥೂಲಾನ್ನ ಭೋಜನ |  
ಅರ್ಭಕರು ಪೇಳುವರು ಕೋವಿದರಿದನೊಡಂಬಡರು || ೫೧ ||

ಅಪಚಯಗಳಿಲ್ಲುಂಡುದುರರಿಂ |  
ದುಪಚಯಗಳಿಲ್ಲಮರಗಣದೊಳ |  
ಗುಪಮರೆನಿಸುವರಿಲ್ಲ ಜನ್ಮಾದಿಗಳು ಮೊದಲಿಲ್ಲ ||  
ಅಪರಿಮಿತ ಸನ್ಮಹಿಮ ಭಕ್ತರ |  
ಅಪುನರಾವರ್ತರನು ಮಾಡುವ |  
ಕೃಪಣವತ್ಸಲ ಸ್ವಪದ ಸೌಖ್ಯವನಿತ್ತು ಶರಣರಿಗೆ || ೫೨ ||

ಬಿತ್ತಿ ಬೀಜವು ಭೂಮಿಯೊಳು ನೀ |  
ರೆತ್ತಿ ಬೆಳಸಿದ ಬೆಳಸು ಪ್ರಾಂತಕೆ |  
ಕಿತ್ತಿ ಮೆಲುವಂದದಲಿ ಲಕ್ಷ್ಮೀರಮಣ ಲೋಕಗಳ ||  
ಮತ್ತೆ ಜೀವರ ಕರ್ಮ ಕಾಲೋ |  
ತ್ಪತ್ತಿ ಸ್ಥಿತಿಲಯ ಮಾಡತಲಿ ಸಮ |  
ವರ್ತಿಯೆನಿಸುವ ಖೇದ ಮೋದಗಳಿಲ್ಲ ಅನವರತ || ೫೩ ||

ಶ್ವಸನ ರುದ್ರೇಂದ್ರ ಪ್ರಮುಖ ಸುಮ |  
ನಸರೊಳಿದ್ದರು ಕ್ಷುತ್ಪಿಪಾಸಗ |  
ಳೊಶದೊಳಿಪ್ಪವು ಸಕಲ ಭೋಗಕೆ ಸಾಧನಗಳಾಗಿ ||  
ಅಸುರ ಪ್ರೇತ ವಿಶಾಚಿಗಳ ಭಾ |  
ಧಿಸುತಲಿಪ್ಪವು ದಿನದಿನದಿ ಮಾ |  
ನಿಸರೊಳಗೆ ಮೃಗ ಪಕ್ಷಿ ಜೀವರೊಳಿದ್ದು ಪೋಗುವವು || ೫೪ ||

ವಾಸುದೇವಗೆ ಸ್ವಪ್ನ ಸುಪ್ತಿ ಪಿ |  
ಪಾಸ ಕ್ಷುದ್ಧಯ ಶೋಕ ಮೋಹಾ |  
ಯಾಸಪಸ್ಮೃತಿ ಮಾತ್ಸರ್ಯ ಮದ ಪುಣ್ಯ ಪಾಪಾದಿ ||  
ದೋಷ ವರ್ಜಿತನೆಂದು ಬ್ರಹ್ಮ ಸ |  
ದಾಶಿವಾದಿ ಸಮಸ್ತ ದಿವಿಜರು |  
ಪಾಸನೆಯ ಗೈದೆಲ್ಲ ಕಾಲದಿ ಮುಕ್ತರಾಗಿಹರು || ೫೫ ||

ಪರಮ ಸೂಕ್ಷ್ಮ ಕ್ಷಣವೈದು ತ್ರುಟಿ |  
ಕರೆಸುವದು ಐವತ್ತು ತ್ರುಟಿ ಲವ |  
ಎರಡು ಲವವು ನಿಮಿಷ ನಿಮಿಷಗಳೆಂಟು ಮಾತ್ರಯುಗ ||  
ಗುರುದಶ ಪ್ರಾಣರು ಪಳ ಹ |  
ನ್ನೆರಡು ಬಾಣವು ಘಟಿಕ ತ್ರಿಂಶತಿ |  
ಇರಳುಹಗಲರವತ್ತು ಘಟಿಕಗಳಹೋರಾತ್ರಿಗಳು || ೫೬ ||

ಈ ದಿವಾರಾತ್ರಿಗಳೆರಡು ಹದಿ |  
ನೈದು ಪಕ್ಷಗಳೆರಡು ಮಾಸಗ |  
ಳಾದಪವು ಮಾಸದ್ವಯವೆ ಋತು ಋತುತ್ರಯಗಳಯನ ||  
ಐದುವದು ಅಯನದ್ವಯಾಬ್ದ ಕೃ |  
ತಾದಿಯುಗಗಳು ದೇವಮಾನದಿ |  
ದ್ವಾದಶ ಸಹಸ್ರ ವರುಷಗಳದನು ಪೇಳುವೆನು || ೫೭ ||

ಚತುರಸಾವಿರದೆಂಟು ನೂರಿವು |  
ಕೃತಯುಗಕೆ ಸಹಸ್ರ ಸಲೆ ಷಟ್ |  
ಶತವು ತ್ರೇತಗೆ ದ್ವಾಪರಕೆ ದ್ವಿಸಹಸ್ರ ನಾನೂರು ||  
ದಿತಿಜಪತಿ ಕಲಿಯುಗಕೆ ಸಾವಿರ |  
ಶತದ್ವಯಗಳು ಕೂಡಿ ಈ ದೇ |  
ವತೆಗಳಿಗೆ ಹನ್ನೆರಡು ಸಾವಿರ ವಿಹವು ವರುಷಗಳು || ೫೮ ||

ಪ್ರಥಮ ಯುಗಕೇಳಧಿಕ ಅರೆ ವಿಂ |  
ಶತಿ ಸುಲಕ್ಷಾಷ್ಟೋತ್ತರ ಸುವಿಂ |  
ಶತಿ ಸಹಸ್ರ ಮನುಷ್ಯ ಮಾನಾಬ್ದಗಳು ಷಣ್ಣವತಿ ||  
ಮಿತ ಸಹಸ್ರದ ಲಕ್ಷ ದ್ವಾದಶ |  
ದ್ವಿತಿಯ ತೃತಿಯಕೆ ಎಂಟು ಲಕ್ಷದ |  
ಚತುರಷ್ಠಿ ಸಹಸ್ರ ಕಲಿಗಿದರರ್ಧ ಚಿಂತಿಪುದು || ೫೯ ||

ಮೂರಧಿಕ ನಾಲ್ವತ್ತು ಲಕ್ಷದ |  
ಆರು ಮೂರರಡಧಿಕ ಸಾವಿರ |  
ಈರೆರಡು ಯುಗವರುಷ ಸಂಖ್ಯೆ ಗೈಯಲೆನಿತಿಹುದೊ ||  
ಸೂರಿ ಪೆಚ್ಚಿಸೆ ಸಾವಿರದನಾ |  
ನೂರು ಮೂವತ್ತೆರಡು ಕೋಟಿ ಸ |  
ರೋರುಹಾಸನಗಿದು ದಿವಸವೆಂಬರು ವಿಪಶ್ಚಿತರು || ೬೦ ||

ಶತಧೃತಿಗೆ ಈ ದಿವಸಗಳು ತ್ರಿಂ |  
ಶತಿಯು ಮಾಸ ದ್ವಾದಶಾಬ್ದವು |  
ಶತವೆರಡರೊಳು ಸರ್ವ ಜೀವೋತ್ಪತ್ತಿ ಸ್ಥಿತಿಲಯವು ||  
ಶ್ರುತಿ ಸ್ಮೃತಿಗಳು ಪೇಳುತಿಹವ |  
ಚ್ಯುತಗೆ ನಿಮಿಷವಿದೆಂದು ಸುಖ ಶಾ |  
ಶ್ವತಗೆ ಪಾಸಟಿಯೆಂಬುವರೆ ಬ್ರಹ್ಮಾದಿ ದಿವಿಜರನು || ೬೧ ||

ಆದಿ ಮಧ್ಯಾಂತಗಳು ಇಲ್ಲದ |  
ಮಾಧವಗಿದುಪಚಾರವೆಂದು ಋ |  
ಗಾದಿ ವೇದ ಪುರಾಣಗಳು ಪೇಳುವವು ನಿತ್ಯದಲಿ ||  
ಮೋದಮಯನ ಅನುಗ್ರಹವ ಸಂ |  
ಪಾದಿಸಿ ರಮಾ ಬ್ರಹ್ಮ ರುದ್ರೇಂ |  
ದ್ರಾದಿಗಳು ತಮ್ಮ ತಮ್ಮ ಪದವಿಯನ್ನೈದಿ ಸುಖಿಸುವರು || ೬೨ ||

ಈ ಕಥಾಮೃತ ಪಾನಸುಖ ಸುವಿ |  
ವೇಕಿಗಳಿಗಲ್ಲದಲೆ ವೈಷಿಕ |  
ವ್ಯಾಕುಲ ಕುಚಿತ್ತರಿಗೆ ದೊರೆವುದೆ ಆವಕಾಲದಲಿ ||  
ಲೋಕವಾರ್ತೆಯ ಬಿಟ್ಟು ಇದನವ |  
ಲೋಕಿಸುತ ಮೋದಿಪರಿಗೊಲಿದು ಕೃ |  
ಪಾಕರ ಜಗನ್ನಾಥ ವಿಠಲ ಪೊರೆವನನುದಿನದಿ || ೬೩ ||

|| ಇತಿ ಶ್ರೀ ಕಲ್ಪಸಾಧನ ಸಂಧಿ ಸಂಪೂರ್ಣಂ ||  
|| ಇತಿ ಶ್ರೀ ಅಪರೋಕ್ಷ ತಾರತಮ್ಯ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಕ್ರೀಡಾವಿಲಾಸ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಶ್ರೀನಿವಾಸನ ಚರಿತೆಗಳ ಪರ |  
ಮಾನುರಾಗದಿ ಬೆಸೆಗೊಳಲು ಮುನಿ |  
ಶೌನಕಾದ್ಯರಿಗರುಪಿದನು ಸೂತಾರ್ಯ ದಯದಿಂದ ||

ಪಚನ ಭಕ್ಷಣ ಗಮನ ಭೋಜನ |  
ವಚನ ಮೈಥುನ ಶಯನ ವೀಕ್ಷಣ |  
ಅಚಲನಾಚಲನ ಪ್ರಯತ್ನದಿ ಸಾಧ್ಯವೇ ಜನಕೆ ||  
ಶುಚಿಸದನ ದಯದಿಂದ ಜೀವರ |  
ನಿಚಯದೊಳು ತಾನಿತು ಮಾಡುವ |  
ಉಚಿತಾನುಚಿತ ಕರ್ಮಗಳನೆಂದರಿದು ಕೊಂಡಾಡು || ೧ ||

ವಿಷ್ಣುಶ್ರವ ದೇಹದೊಳಗೆ ಪ್ರ |  
ವಿಷ್ಣುನಾಗಿ ನಿರಂತರದಿ ಬಹು |  
ಚೇಷ್ಟೆಗಳ ಮಡುತಿರೆ ಕಂಡು ಸಜೀವಿಯೆನುತಿಹರು ||  
ಹೃಷ್ಯರಾಗುವರವನ ನೋಡಿ ಕ |  
ನಿಷ್ಕರಲ್ಲರು ಸೇವೆ ಮಾಳ್ವರು |  
ಬಿಟ್ಟಕ್ಷಣದಲಿ ಕುಣಪಸಮವೆಂದರಿದುನುಪೇಕ್ಷಿಪರು || ೨ ||

ಕ್ರೀಡೆಗೋಸುಗ ಅವರವರ ಗತಿ |  
ನೀಡಲೋಸುಗ ದೇಹಗಳ ಕೊ |  
ಟ್ಟಾಡುವನು ಸ್ವೇಚ್ಛೆಯಲಿ ಬ್ರಹ್ಮೇಶಾದ್ಯರೊಳು ಪೊಕ್ಕು ||  
ಮಾಡುವನು ವ್ಯಾಪಾರ ಬಹು ವಿಧ |  
ಮೂಢ ದೈತ್ಯರೊಳಿದ್ದು ಪ್ರತಿದಿನ |  
ಕೇಡು ಲಾಭಗಳಿಲ್ಲವಿದರಿಂದಾವ ಕಾಲದಲಿ || ೩ ||

ಅಕ್ಷರೇಡ್ಯನು ಬ್ರಹ್ಮವಾಯು |  
ತ್ಯಕ್ಷಸುರಪ ಸುರಾಸುರರೊಳ |  
ಧ್ಯಕ್ಷನಾಗಿದ್ದೆಲ್ಲರೊಳು ವ್ಯಾಪಾರ ಮಾಡುತಿಹ ||  
ಅಕ್ಷಯನು ಸತ್ಯಾತ್ಮಕ ಪರಾ |  
ಪೇಕ್ಷೆಯಿಲ್ಲದೆ ಸರ್ವರೊಳಗೆ ವಿ |  
ಲಕ್ಷಣನು ತಾನಾಗಿ ಲೋಕವ ರಕ್ಷಿಸುತಲಿಪ್ಪ || ೪ ||

ಶ್ರೀ ಸರಸ್ವತಿ ಭಾರತೀ ಗಿರಿ |  
ಜಾ ಶಚೀ ರತಿ ರೋಹಿಣೀ ಸಂ |  
ಜ್ಞಾ ಶತ ಸುರೂಪಾದ್ಯಖಿಳ ಸ್ತ್ರೀಯರೊಳು ಸ್ತ್ರೀರೂಪ |  
ವಾಸವಾಗಿದ್ದೆಲ್ಲರಿಗೆ ವಿ |  
ಶ್ವಾಸ ತನ್ನಲಿ ಕೊಡುವ ಅವರಭಿ |  
ಲಾಷೆಗಳ ಪೂರೈಸುತಿಪ್ಪನು ಯೋಗ್ಯತೆಗಳರಿತು || ೫ ||

ಕೋಲು ಕುದುರೆಯ ಮಾಡಿ ಆಡುವ |  
ಬಾಲಕರ ತೆರದಂತೆ ಲಕ್ಷ್ಮೀ |  
ಲೋಲ ಸ್ವಾತಂತ್ರಿಯ ಗುಣವ ಬ್ರಹ್ಮಾದ್ಯರೊಳಗಿಟ್ಟು |  
ಲೀಲೆಗೈವನು ತನ್ನವರಿಗನು |  
ಕೂಲನಾಗಿದ್ದೆಲ್ಲ ಕಾಲದಿ |  
ಖುಲ್ಲರಿಗೆ ಪ್ರತಿಕೂಲನಾಗಿಹ ಪ್ರಕಟನಾಗದಲೆ || ೬ ||

ಸೌಪರಣಿ ವರವಹನ ನಾನಾ |  
ರೂಪನಾಮದಿ ಕರೆಸುತವರ ಸ |  
ಮೀಪದಲ್ಲಿದ್ದೆಖಿಳ ವ್ಯಾಪಾರಗಳ ಮಾಡುವನು ||  
ಪಾಪ ಪುಣ್ಯಗಳೆರಡು ಅವರ ಸ್ವ |  
ರೂಪಗಳನುಸರಿಸಿ ಉಣಿಪ ಪ |  
ರೋಪಕಾರಿ ಪರೇಶ ಪೂರ್ಣಾನಂದ ಜ್ಞಾನಘನ || ೭ ||

ಅಹರ ನಿದ್ರಾ ಮೈಥುನಗಳಹ |  
ರಹರ ಬಯಸಿ ಬಳಲುವ ಲಕ್ಷ್ಮೀ |  
ಮಹಿತನ ಮಹಾಮಹಿಮೆಗಳ ನೆಂತರಿವ ನಿತ್ಯದಲಿ ||  
ಅಹಿಕ ಸೌಖ್ಯವ ಮರೆದು ಮನದಲಿ |  
ಗ್ರಹಿಸಿ ಶಾಸ್ತ್ರಾರ್ಥಗಳ ಪರವೋ |  
ತ್ಸಹದಿ ಕೊಂಡಾಡುತಲೆ ಮೈಮರೆದವರಿಗಲ್ಲದಲೆ || ೮ ||

ಬಂಧ ವೋಕ್ಷ ಪ್ರದನ ಜ್ಞಾನವು |  
ಮಂದಮತಿಗಳಿಗೆಂತು ದೊರೆವುದು |  
ಬಿಂದುಮಾತ್ರ ಸುಖಾನುಭವ ಪರ್ವತಕೆ ಸಮ ದುಃಖ ||  
ವೆಂದು ತಿಳಿಯದೆ ಅನ್ಯ ದೈವಗ |  
ಳಿಂದ ಸುಖವಾಪೇಕ್ಷಿಸುವರು ಮು |  
ಕುಂದನಾರಾಧನೆಯ ಬಿಟ್ಟವಗುಂಟೆ ಮುಕ್ತಿ ಸುಖ || ೯ ||

ರಾಜ ತನ್ನಾಮಾತ್ಯ ಕರುಣದಿ |  
ನೈಜ ಜನರಿಗೆ ಕೊಟ್ಟು ಕಾರ್ಯ ನಿ |  
ಯೋಜಿಸುತ್ತ ಮಾನಾಪಮಾನವ ಮಾಳ್ವ ತೆರದಂತೆ ||  
ಶ್ರೀಜನಾರ್ದನ ಸರ್ವರೊಳಗಪ |  
ರಾಜಿತನು ತಾನಾಗಿ ಸರ್ವ ಪ್ರ |  
ಯೋಜನವ ಮಾಡಿಸುತ್ತ ಮಾಡುವ ಫಲಕೆ ಗುರಿಮಾಡಿ || ೧೦ ||

ವಾಸುದೇವ ಸ್ವತಂತ್ರವ ಸರೋ |  
ಜಾಸನಾದ್ಯಮರಾ ಸುರರಿಗೀಯ |  
ಲೋಸುಗರ್ಧವ ತೆಗದದರೊಳರ್ಧವ ಚತುರ್ಭಾಗ ||  
ಗೈಸಿವಂದನು ಶತವಿಧ ದ್ವಿಪಂ |  
ಚಾಶತಾಬ್ಜ ಜಗಷ್ಟ ಚತ್ವಾ |  
ರಿಂಶದನಿಲನಿಗಿತ್ತ ವಾಣೀ ಭಾರತೀಗರ್ಧ || ೧೧ ||

ದ್ವಿತಿಯಪಾದವ ತೆಗೆದು ಕೊಂಡದ |  
ಶತ ವಿಭಾಗವ ಮಾಡಿ ತಾ ವಿಂ |  
ಶತಿ ಉಮೇಶನೊಳಿಟ್ಟು ಇಂದ್ರನೊಳ್ಳೆದಧಿಕ ಹತ್ತು ||  
ರತಿಪನೊಳಗಿನಿತಿಟ್ಟಿಖಿಳ ದೇ |  
ವತೆಗಳೊಳಗೀರೈದು ಜೀವ |  
ಪ್ರತತಿಯೊಳು ದಶ ಐದಧಿಕ ನಾಲ್ವತ್ತು ದೈತ್ಯರೊಳು || ೧೨ ||

ಕಾರುಣಿಕ ಸ್ವಾತಂತ್ರಿಯತ್ವವ |  
ಮೂರುವಿಧ ಗೈಸೆರಡು ತನ್ನೊಳು |  
ನಾರಿಗೊಂದನು ಕೊಟ್ಟು ಸ್ವಾತಂತ್ರಿಯವ ಸರ್ವರಿಗೆ ||  
ಧಾರುಣಿಪ ತನ್ನನುಗರಿಗೆ ವ್ಯಾ |  
ಪಾರ ಕೊಟ್ಟು ಗುಣಾಗುಣಗಳ ವಿ |  
ಚಾರ ಮಾಡುವ ತೆರದಿ ತ್ರಿಗುಣ ವ್ಯಕ್ತಿಯನೆ ಮಾಳ್ವ || ೧೩ ||

ಪುಣ್ಯ ಕರ್ಮಕೆ ಸಹಯವಾಗುವ |  
ಧನ್ಯರಿಗೆ ಕಲ್ಯಾಣಿ ದೈತ್ಯರ |  
ಪುಣ್ಯ ಫಲಗಳನೀವ ದಿವಿಜರ ಪಾಪಕರ್ಮಫಲ ||  
ಅನ್ಯಕರ್ಮವ ಮಾಳ್ವರಿಗೆ ಅನು |  
ಗುಣ್ಯಜನರಿಗೆ ಕೊಡುವ ಬಹು ಕಾ |  
ರುಣ್ಯ ಸಾಗರನೀ ತೆರದಿ ಭಕ್ತರನು ಸಂತೈಪ || ೧೪ ||

ನಿರುಪಮಗೆ ಸರಿಯುಂಟು ಯೆಂದು |  
ಚ್ಚರಿಸುವವ ತದ್ಭಕ್ತರೊಳು ಮ |  
ತ್ಸರಿಸುವವ ಗುಣಗುಣಿಗಳಿಗೆ ಭೇದಗಳ ಪೇಳುವವ ||  
ದರ ಸುದರಶನ ಊರ್ಧ್ವ ಪುಂಡ್ರವ |  
ಧರಿಸುವರೊಳು ದ್ವೇಷಿಸುವ ಹರಿ |  
ಚರಿತೆಗಳ ಕೇಳದಲೆ ಲೋಗರ ವಾರ್ತೆ ಕೇಳುವವ || ೧೫ ||

ಏವಮಾದೀ ದ್ವೇಷವುಳ್ಳ ಕು |  
ಜೀವರೆಲ್ಲರು ದೈತ್ಯರೆಂಬರು |  
ಕೋವಿದರ ವಿಜ್ಞಾನ ಕರ್ಮವ ನೋಡಿ ನಿಂದಿಪರು ||  
ದೇವ ದೇವನ ಬಿಟ್ಟು ಯಾವ |  
ಜ್ಜೀವ ಪರಿಯಂತರದಿ ತುಚ್ಛರ |  
ಸೇವೆಯೆಂದುಪಜೀವಿಸುವರಜ್ಞಾನಕೊಳಗಾಗಿ || ೧೬ ||

ಕಾಮ ಲೋಭ ಕ್ರೋಧ ಮದ ಹಿಂ |  
ಸಾಮಯಾನ್ಯತ ಕಪಟ ತ್ರಿ |  
ಧಾಮನವತಾರಗಳ ಭೇದ ಅಪೂರ್ಣಸುಖಬದ್ಧ ||  
ಆಮಿಷನಿವೇದಿತ ಅಭೋಜ್ಯದಿ |  
ತಾಮಸಾನ್ನವನುಂಬ ತಾಮಸ |  
ಶ್ರೀಮದಾಂಧರ ಸಂಗದಿಂದಲಿ ತಮವೆ ವರ್ಧಿಪುದು || ೧೭ ||

ಜ್ಞಾನ ಭಕ್ತಿ ವಿರಕ್ತಿ ವಿನಯ ಪು |  
ರಾಣ ಶ್ರವಣ ಶಾಸ್ತ್ರ ಚಿಂತನ |  
ದಾನ ಶಮ ದಮ ಯಜ್ಞ ಸತ್ಯಾಹಿಂಸ ಭೂತದಯ ||  
ಧ್ಯಾನ ಭಗವನ್ನಾಮ ಕೀರ್ತನ |  
ವೌನ ಜಪ ತಪ ವ್ರತ ಸುತೀರ್ಥ |  
ಸ್ನಾನ ಮಂತ್ರ ಸ್ತೋತ್ರ ವಂದನ ಸಜ್ಜನರ ಗುಣವು || ೧೮ ||

ಲೇಷ ಸ್ವಾತಂತ್ರಿಯ ಗುಣವನು ಪ್ರ |  
ವೇಶಗೈಸಿದ ಕಾರಣದಿ ಗುಣ |  
ದೋಷಗಳು ತೋರುವವು ಸತ್ವಾಸತ್ವ ಜೀವರೋಳು ||  
ಶ್ವಾಸ ಭೋಜನ ಪಾನ ಶಯನ ವಿ |  
ಲಾಸ ಮೈಥನ ಗಮನ ಹರುಷ |  
ಕ್ಷೇಷ ಸ್ವಪ್ನ ಸುಷುಪ್ತಿ ಜಾಗ್ರತಿಯಹವು ಚೇತನಕೆ || ೧೯ ||

ಅರ್ಥ ತನ್ನೊಳಗಿರಿಸಿ ಉಳಿದೊಂ |  
ದರ್ಥವ ವಿಭಾಗಗೈಸಿ ವೃಜಿ |  
ನಾರ್ದನನು ಪೂರ್ವದಲಿ ಸ್ವಾತಂತ್ರಿಯವ ಕೊಟ್ಟಂತೆ ||  
ಸ್ವಧರ್ಮನೀಪಿತ ಕೊಡುವವರ ಸುಖ |  
ವೃದ್ಧಿಗೋಸುಗ ಬ್ರಹ್ಮ ವಾಯು ಕ |  
ಪರ್ದಿ ಮೊದಲಾದವರೊಳಿದ್ದವರಯೋಗ್ಯತೆಯನರಿತು || ೨೦ ||

ಹಲಧರಾನುಜ ಮಾಳ್ವ ಕೃತ್ಯವ |  
ತಿಳಿಯದಾಹಂಕಾರದಿಂದೆ |  
ನ್ನಳಿದು ವಿಧಿನಿಷೇದ ಪಾತ್ರರು ಇಲ್ಲ ವೆಂಬುವಗೆ ||  
ಫಲಗಳ ದ್ವಯ ಕೊಡುವ ದೈತ್ಯರ |  
ಕಲುಷ ಕರ್ಮವ ಬಿಟ್ಟು ಪುಣ್ಯವ |  
ಸೆಳೆದು ತನ್ನೊಳಗಿಟ್ಟು ಕ್ರಮದಿಂ ಕೊಡುವ ಭಕ್ತರಿಗೆ || ೨೧ ||

ತೋಯಜಾಪ್ತನ ಕಿರಣ ವೃಕ್ಷ |  
ಚ್ಛಾಯ ವ್ಯಕ್ತಿಸುವಂತೆ ಕಮಲದ |  
ಳಾಯತಾಕ್ಷನು ಸರ್ವರೋಳು ವ್ಯಾಪಿಸಿದ ಕಾರಣದಿ ||  
ಹೇಯ ಸದ್ಗುಣ ಕರ್ಮ ತೋರ್ಪವು |  
ನ್ಯಾಯಕೋವಿದರಿಗೆ ನಿರಂತರ |  
ಶ್ರೀಯರಸ ಸರ್ವೋತ್ತಮೋತ್ತಮನೆಂದು ಪೇಳುವರು || ೨೨ ||

ಮೂಲ ಕಾರಣ ಪ್ರಕೃತಿಯೆನಿಪ ಮ |  
ಹಾಲಕುಮಿ ಎಲ್ಲರೊಳಗಿದ್ದು ಸು |  
ಲೀಲೆಗೈವುತ ಪುಣ್ಯ ಪಾಪಗಳರ್ಪಿಸಲು ಪತಿಗೆ ||  
ಪಾಲಗಡಲೊಳು ಬಿದ್ದ ಜಲ ಕೀ |  
ಲಾಲವೆನಿಪುದೆ ಜೀವಕೃತ ಕ |  
ಮಾಳಿ ತದ್ವತು ಶುಭವುಯೆನಿಪವು ಎಲ್ಲ ಕಾಲದಲಿ || ೨೩ ||

ಜ್ಞಾನ ಸುಖ ಬಲ ಪೂರ್ಣ ವಿಷ್ಣುವಿ ।  
ಗೇನು ಮಾಳ್ವಪು ತ್ರಿಗುಣಕಾರ್ಯ ಕೃ ।  
ಶಾನುವಿನ ಕೃಮಿಕವಿದು ಭಕ್ತಿಪದುಂಟೆ ಲೋಕದೊಳು ॥  
ಈ ನಳಿನಜಾಂಡವನು ಬ್ರಹ್ಮೇ ।  
ಶಾನ ಮುಖ್ಯ ಸುರಾಸುರರ ಕಾ ।  
ಲಾನಳನವೋಲ್ಕುಂಗುವಗೀ ಪಾಪಗಳ ಭಯವೆ ॥ ೨೪ ॥

ಮೋದಶಿರ ದಕ್ಷಿಣ ಸುಪಕ್ಷ ಪ್ರ ।  
ಮೋದ ಉತ್ತರ ಪಕ್ಷವೆಂದು ಋ ।  
ಗಾದಿ ಶ್ರುತಿಗಳು ಪೇಳುವವು ಆನಂದಮಯ ಹರಿಗೆ ॥  
ಮೋದವೈಷಿಕ ಸುಖ ವಿಶಿಷ್ಟ ಪ್ರ ।  
ಮೋದ ಪಾರತ್ರಿಕ ಸುಖಪ್ರದ ।  
ನಾದ ಕಾರಣದಿಂದ ಮೋದ ಪ್ರಮೋದನೆನಿಸಿದನು ॥ ೨೫ ॥

ಎಂದಿಗಾದರು ವೃಷ್ಟಿಯಿಂದ ವ ।  
ಸುಂಧರೆಯೊಳಗಿಪ್ಪಖಿಳ ಜಲದಿಂ ।  
ಸಿಂಧು ವೃದ್ಧಿಯನೈದುವದೆ ಬಾರದಿರೆ ಬರಿದಹುದೆ ॥  
ಕುಂದು ಕೊರತೆಗಳಿಲ್ಲದಿಹ ಸ್ವಾ ।  
ನಂದ ಸಂಪೂರ್ಣ ಸ್ವಭಾವಗೆ ।  
ಬಂದು ಮಾಡುವದೇನು ಕರ್ಮಾಕರ್ಮ ಜನ್ಯಫಲ ॥ ೨೬ ॥

ದೇಹವೃಕ್ಷದೊಳೆರಡು ಪಕ್ಷಿಗ ।  
ಳಿಹವೆಂದಿಗು ಬಿಡದೆ ಪರಮ ।  
ಸ್ನೇಹದಿಂದಲಿ ಕರ್ಮಜ ಫಲಗಳುಂಬ ಜೀವಖಿಗ ॥  
ಶ್ರೀಹರಿಯು ತಾ ಸಾರಭೋಕ್ತನು ।  
ದ್ರೋಹಿಸುವ ಕಲ್ಯಾದಿ ದೈತ್ಯ ಸ ।  
ಮೂಹಕೀವ ವಿಶಿಷ್ಟ ಪಾಪವ ಲೇಶವೆಲ್ಲರಿಗೆ ॥ ೨೭ ॥

ದ್ಯುಮಣಿ ಕಿರಣವ ಕಂಡ ಮಾತ್ರದಿ ।  
ತಿಮಿರವೋಡುವ ತೆರದಿ ಲಕ್ಷ್ಮೀ ।  
ರಮಣ ನೋಡಿದ ಮಾತ್ರದಿಂದಘನಾಶವೈದುವದು ॥  
ಕಮಲಸಂಭವ ಮುಖ್ಯ ಎಲ್ಲಾ ।  
ಸುಮನಸರೊಳಿಹ ಪಾಪರಾಶಿಯ ।  
ಅಮರ ಮುಖನಂದದಲಿ ಭಸ್ಮವ ಮಾಳ್ವ ಹರಿತಾನು ॥ ೨೮ ॥

ಚತುರ ಶತಭಾಗದಿ ದಶಾಂಶದೋ |  
ಳಿತರ ಜೀವರಿಗೀವ ಲೇಶವ |  
ದಿತಿಜ ದೇವಕ್ಕಳಿಗೆ ಕೊಡುವ ವಿಶಿಷ್ಟ ದುಃಖ ಸುಖ ||  
ಮತಿವಿಹೀನ ಪ್ರಾಣಿಗಳಿಗಾ |  
ಹತಿಯು ಸುಖ ಮೃತಿ ದುಃಖವರ ಯೋ |  
ಗೃತೆಯನರಿತು ಪಿಪೀಲ ಮಶಕಾದಿಗಳಿಗೀವ ಹರಿ || ೨೯ ||

ನಿತ್ಯ ನಿರಯಾಂಧಾಖ್ಯ ಕೂಪದಿ |  
ಭೃತ್ಯರಿಂದೊಡಗೂದಿ ಪುನರಾ |  
ವೃತ್ತಿ ವರ್ಜಿತ ಲೋಕವೈದುವ ಕಲಿಯು ದ್ವೇಷದಲಿ ||  
ಸತ್ಯಲೋಕಾಧಿಪ ಚತುರ್ಮುಖ |  
ತತ್ವದೇವಕ್ಕಳ ಸಹಿತ ನಿಜ |  
ಮುಕ್ತಿಯೈದುವ ಹರಿ ಪದಾಬ್ಜವ ಭಜಿಸಿ ಭಕುತಿಯಲಿ || ೩೦ ||

ವಿಧಿನಿಷೇಧಗಳೆರಡು ಮರೆಯದೆ |  
ಮಧುವಿರೋಧಿಯ ಪಾದಕರ್ಪಿಸು |  
ಅದಿತಿ ಮಕ್ಕಳಿಗೀವ ಪುಣ್ಯವ ಪಾಪ ದೈತ್ಯರಿಗೆ ||  
ಸುದರುಶನಧರಗೀಯದಿರೆ ಬಂ |  
ದೊದಗಿ ಒಯ್ವರು ಪುಣ್ಯ ದೈತ್ಯರು |  
ಅಧಿಪರಿಲ್ಲದ ವೃಕ್ಷಗಳ ಫಲದಂತೆ ನಿತ್ಯದಲಿ || ೩೧ ||

ತಿಲಜ ಕಶ್ಮಲ ತ್ಯಜಿಸಿ ದೀಪವು |  
ತಿಳಿಯು ತೈಲವಗ್ರಹಿಸಿ ಮಂದಿರ |  
ದೊಳಗೆ ವ್ಯಾಪಿಸಿಯಿಷ್ಟ ಕತ್ತಲೆ ಭಂಗಿಸುವ ತೆರದಿ ||  
ಕಲಿ ಮೊದಲುಗೊಂಡಖಿಳ ದಾನವ |  
ಕುಲಜರನುದಿನ ಮಾಳ್ವ ಪುಣ್ಯಜ |  
ಫಲವ ಬ್ರಹ್ಮಾದ್ಯರಿಗೆ ಕೊಟ್ಟಿಲ್ಲಲೆ ರಮಿಸುವನು || ೩೨ ||

ಇದ್ದಲೆಯು ನಿತ್ಯದಲಿ ಮೇಧ್ಯಾ |  
ಮೇಧ್ಯ ವಸ್ತುಗಳುಂಡು ಲೋಕದಿ |  
ಶುದ್ಧ ಸುಚಿಯೆಂದೆನಿಸಿಕೊಂಬನು ವೇದಸ್ಮೃತಿಗಳೊಳು ||  
ಬುದ್ಧಿ ಪೂರ್ವಕವಾಗಿ ವಿಬುಧರು |  
ಶ್ರದ್ಧೆಯಿಂದರ್ಪಿಸಿದ ಕರ್ಮ ನಿ |  
ಷಿದ್ಧವಾದರು ಸರಿಯೆ ಕೈಕೊಂಡುದ್ಧರಿಸುತಿಪ್ಪ || ೩೩ ||

ಒಡೆಯರಿದ್ದ ವನಸ್ಥಳಗಳ |  
ಬಡಿದು ತಿಂಬುವರುಂಟೆ ಕಂಡರೆ |  
ಹೊಡೆದು ಬಿಸಟುವರೆಂಬ ಭಯದಿಂದ ನೋಡಲಂಜುವರು ||  
ಬಿಡದೆ ಮಾಡುವ ಕರ್ಮಗಳ ಮನೆ |  
ಮಡದಿ ಮಕ್ಕಳು ಬಂಧುಗಳು ಕಾ |  
ರೊಡಲ ನಾಳೆಗಳು ಯೆಂದಮಾತ್ರದಲೋಡುವವು ದುರಿತ || ೩೪ ||

ಜ್ಞಾನ ಕರ್ಮೇಂದ್ರಿಯಗಳಿಂದೇ |  
ನೇನು ಮಾಡುವ ಕರ್ಮಗಳ ಲ |  
ಕ್ಷ್ಮೀ ನಿವಾಸನಿಗರ್ಪಿಸುತ್ತಲಿರು ಕಾಲ ಕಾಲದಲಿ |  
ಪ್ರಾಣಪತಿ ಕೈಕೊಂಡು ನಾನಾ |  
ಯೋನಿ ಯೈದಿಸನೊಮ್ಮೆಕೊಡದಿರೆ |  
ದಾನವರು ಶಳೆದೊಯ್ವರೆಲ್ಲಾ ಪುಣ್ಯರಾಶಿಗಳ || ೩೫ ||

ಶ್ರುತಿ ಸ್ಮೃತ್ಯರ್ಥವ ತಿಳಿದಹಂ |  
ಮತಿ ವಿಶಿಷ್ಟನು ಕರ್ಮ ಮಾಡಲು |  
ಪ್ರತಿಗ್ರಹಿಸನು ಪಾಪಗಳನು ಕೊಡುತಿಪ್ಪ ನಿತ್ಯ ಹರಿ ||  
ಚತುರ ದಶ ಭುವನಾಧಿಪತಿ ಕೃತ |  
ಕೃತ ಕೃತಜ್ಞ ನಿಯಾಮಕನು ಯೆನೆ |  
ಮತಿ ಭ್ರಂಶ ಪ್ರಮಾದ ಸಂಕಟ ದೋಷವವಗಿಲ್ಲ || ೩೬ ||

ವಾರಿಜಾಸನ ಮುಖ್ಯರಾಜ್ಞಾ |  
ಧಾರಕರು ಸರ್ವ ಸ್ವತಂತ್ರ ರ |  
ಮಾರಮಣನೆಂದರಿದು ಇಷ್ಟಾನಿಷ್ಟ ಕರ್ಮಫಲ ||  
ಸಾರ ಭೋಕ್ತನಿಗರ್ಪಿಸಲು ಸ್ವೀ |  
ಕಾರ ಮಾಡುವ ಪಾಪ ಫಲವ ಕು |  
ಬೇರನಾಮಕ ದೈತ್ಯರಿಗೆ ಕೊಟ್ಟವರ ನೋಯಿಸುವ || ೩೭ ||

ಕ್ರೂರದೈತ್ಯರೊಳಿದ್ದು ತಾನೇ |  
ಪ್ರೇರಿಸುವ ಕಾರಣದಿ ಹರಿಗೆ ಕು |  
ಬೇರನೆಂಬರು ಎಲ್ಲರೊಳು ನಿರ್ಗತರತಿಗೆ ನಿರತಿ ||  
ಸೂರಿಗಮ್ಮಗೆ ಸೂರ್ಯನೆಂಬರು |  
ದೂರಶೋಕಗೆ ಶುಕ್ಲ ಲಿಂಗ ಶ |  
ರೀರಯಿಲ್ಲದ ಕಾರಣದಿ ಅಕಾಯನೆನಿಸುವನು || ೩೮ ||

ಪೇಳಲೊಶವಲ್ಲದ ಮಹಾ ಪಾ ।  
ಪಾಳಿಗಳನೊಂದೇ ಕ್ಷಣದಿ ನಿ ।  
ಮೂಲಗೈಸಲು ಬೇಕು ಎಂಬುವಗೊಂದೆ ಹರಿನಾಮ ॥  
ನಾಲಿಗೆಯೊಳುಳ್ಳವಗೆ ಪರಮ ಕೃ ।  
ಪಾಳು ಕೃಷ್ಣನು ಕೈವಿಡಿದು ತ ।  
ನ್ನಾಲಯದೊಳಿಟ್ಟನುದಿನದಿ ಆನಂದ ಬಡಿಸುವನು ॥ ೩೯ ॥

ರೋಗಿ ಔಷಧ ಪಡ್ಯದಿಂದ ನಿ ।  
ರೋಗಿಯೆನಿಸುವ ತೆರದಿ ಶ್ರೀಮ ।  
ದ್ಭಾಗವತ ಸುಶ್ರವಣಗೈದು ಭವಾಖ್ಯ ರೋಗವನು ॥  
ನೀಗಿ ಶಬ್ದಾದ್ಯಖಿಳ ವಿಷಯ ನಿ ।  
ಯೋಗಿಸು ದಶೇಂದ್ರಿಯ ಅನಿಲನೊಳು ।  
ಶ್ರೀಗುರು ಜಗನ್ನಾಥ ವಿಠಲ ಪ್ರೀತನಾಗುವನು ॥ ೪೦ ॥

॥ ಶ್ರೀ ಕ್ರೀಡಾವಿಲಾಸ ಸಂಧಿ ಸಂಪೂರ್ಣಂ ॥  
॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ಅವರೋಹಣ ತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಶ್ರೀರಮಣ ನಿಜಭಕ್ತರೆನಿಸುವ |  
ವಾರಿಜಾಸನ ಮುಖ್ಯ ನಿರ್ಜರ |  
ತಾರತಮ್ಯವ ಪೇಳ್ವೆ ಸಂಕ್ಷೇಪದಲಿ ಗುರುಬಲದಿ ||

ಕೇಶವಗೆ ನಾರಾಯಣಿಗೆ ಕಮ |  
ಲಾಸನ ಸಮೀರರಿಗೆ ವಾಣಿಗೆ |  
ವೀಶ ಫಣಿಪ ಮಹೇಶರಿಗೆ ಷಣ್ಮಹಿಷಿಯರ ಪದಕೆ ||  
ಶೇಷ ರುದ್ರರ ಪತ್ನಿಯರಿಗೆ ಸು |  
ವಾಸವ ಪ್ರದ್ಯುಮ್ನರಿಗೆ ಸಂ |  
ತೋಷದಲಿ ವಂದಿಸುವೆ ಭಕ್ತಿಜ್ಞಾನ ಕೊಡಲೆಂದು || ೧ ||

ಪ್ರಾಣದೇವಗೆ ನಮಿಪೆ ಕಾಮನ |  
ಸೂನು ಮನುಗುರು ದಕ್ಷ ಶಚಿ ರತಿ |  
ಮಾನಿನಿಯರಿಗೆ ಪ್ರವಹದೇವಗೆ ಸೂರ್ಯಸೋಮ ಯಮ |  
ಮಾನವಿಗೆ ವರುಣನಿಗೆ ವೀಣಾ |  
ಪಾಣಿ ನಾರದಮುನಿಗೆ ನಪಿಸುವೆ |  
ಜ್ಞಾನ ಭಕ್ತಿ ವಿರಕ್ತಿ ಮಾರ್ಗವ ತಿಳಿಸಲೆನಗೆಂದು || ೨ ||

ಅನಳ ಭೃಗು ದಾಕ್ಷಾಯಣಿಯರಿಗೆ |  
ಕನಕ ಗರ್ಭಜ ಸಪ್ತ ಋಷಿಗಳ |  
ಗೆಣೆಯನಿಪ ವೈವಸ್ವತಮನು ಗಾಧಿ ಸಂಭವಗೆ ||  
ದನುಜ ನಿರಋತಿ ತಾರ ಪ್ರಾವಹಿ |  
ವನಜ ಮಿತ್ರಗೆಶ್ವಿನೀ ಗಣಪಾ |  
ಧನಪ ವಿಷ್ಣುಕೇನರಿಗೆ ವಂದಿಸುವೆನವರತ || ೩ ||

ಉಕ್ತ ದೇವಕಳನುಳಿದು ಎಂ |  
ಭತ್ತಯಿದು ಜನರುಗಳು ಮನುಗಳು |  
ಚಿಥ್ಯ ಚಾವನ ಯಮಳರಿಗೆ ಕರ್ಮಜರೆನಿಸುತಿಪ್ಪ ||  
ಕಾರ್ತವೀರ್ಯಾರ್ಜುನ ಪ್ರಮುಖ ಶ |  
ತಸ್ಥರಿಗೆ ಪರ್ಜನ್ಯ ಗಂಗಾ |  
ದಿತ್ಯ ಯಮ ಸೋಮಾನಿರುದ್ಧರ ಪತ್ತಿಯರ ಪದಕೆ || ೪ ||

ಹುತವಹನಧಾಂಗಿನಿಗೆ ಚಂದ್ರಮ |  
ಸುತ ಬುಧಗೆ ನಾಮಾತ್ಮಿಕೋಷಾ |  
ಸತಿಗೆ ಛಾಯಾತ್ಮಜ ಶನೈಶ್ಚರಗಾನಮಿಪೆ ಸತತ ||  
ಪ್ರತಿ ದಿವಸದಲಿ ಬಿಡದೆ ಜೀವ |  
ಪ್ರತತಿ ಮಾಡುವ ಕರ್ಮಗಳಿಗಧಿ |  
ಪತಿಯೆನಿಪ ಪುಷ್ಕರನ ಪಾದಾಂಬುಜಗಳಿಗೆ ನಮಿಪೆ || ೫ ||

ಆ ನಮಿಪೆ ಆಜಾನಜರಿಗೆ ಸುಕ್ಯ |  
ಶಾನು ಸುತರಿಗೆ ಗೋವ್ರಜದೊಳಿಹ |  
ಮಾನಿನಿಯರಿಗೆ ಚಿರಪಿತರು ಶತನೂನ ಶತಕೋಟಿ ||  
ಮೌನಿಜನರಿಗೆ ದೇವ ಮಾನವ |  
ಗಾನ ಪ್ರೌಢರಿಗವನಿಪರಿಗೆ ರ |  
ಮಾನಿವಾಸನ ದಾಸವರ್ಗಕೆ ನಮಿಪೆನನವರತ || ೬ ||

ಅನುಕ್ರಮಣಿಕ ತಾರತಮ್ಯವ |  
ಅನುದಿನದಿ ಸದ್ಭಕ್ತಿಪೂರ್ವಕ |  
ನೆನೆವರಿಗೆ ಧರ್ಮಾರ್ಥ ಕಾಮಾದಿಗಳು ಫಲಿಸುವವು ||  
ವನಜ ಸಂಭವ ಮುಖ್ಯರವಯವ |  
ರೆನಿಸುವ ಜಗನ್ನಾಥ ವಿಠಲನ |  
ವಿನಯದಿಂದಲಿ ನಮಿಸಿ ಕೊಂಡಾಡುತಿರು ಮರೆಯದಲೆ || ೭ ||

|| ಇತಿ ಶ್ರೀ ಅವರೋಹಣ ತಾರತಮ್ಯ ಸಂಧಿ ಸಂಪೂರ್ಣಂ ||

|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಅನುಕ್ರಮಣಿಕಾ ತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಮನುಜ ಉತ್ತಮವಿಡಿದು ಸಂಕರು |  
ಷಣನ ಪರಿಯಂತರದಿ ಪೇಳಿದ |  
ಅನುಕ್ರಮಣಿಕೆಯ ಪದ್ಯವನು ಕೇಳುವುದು ಸಜ್ಜನರು ||

ಶ್ರೀಮದಾಚಾರ್ಯರ ಮತಾನುಗ |  
ಧೀಮತಾಂವರರಂಘ್ರಿ ಕಮಲಕೆ |  
ಸೋಮ ಪಾನಾರ್ಹರಿಗೆ ತಾತ್ವಿಕ ದೇವತಾ ಗಣಕೆ ||  
ಹೈಮವತಿ ಷಣ್ಮಹಿಷಿಯರ ಪದ |  
ವ್ಯೋಮಕೇಶಗೆ ವಾಣಿ ವಾಯೂ |  
ತಾಮರಸಭವ ಲಕ್ಷ್ಮಿನಾರಾಯಣರಿಗಾನಮಿಪೆ || ೧ ||

ಶ್ರೀಮತಾಂವರ ಶ್ರೀಪತೇ ಸ |  
ತ್ಯಾಮಿತಪ್ರದ ಸೌಮ್ಯ ತ್ರಿಕಕು |  
ದ್ಧಾಮ ತ್ರಿಚತುಃ ಪಾದ ಪಾವನ ಚರಿತ ಚಾರ್ವಾಂಗ ||  
ಗೋಮತಿಪ್ರಿಯ ಗೌಣ ಗುರುತಮ |  
ಸಾಮಗಾಯನಲೋಲ ಸರ್ವ |  
ಸ್ವಾಮಿ ಮಮ ಕುಲದೈವ ಸಂತೈಸುವುದು ಸಜ್ಜನರ || ೨ ||

ರಾಮ ರಾಕ್ಷಸ ಕುಲಭಯಂಕರ |  
ಸಾಮ ಜೇಂದ್ರಪ್ರಿಯ ಮನೋ ವಾ |  
ಚಾಮಗೋಚರ ಚಿತ್ಸುಖಪ್ರದ ಚಾರುತರ ಸ್ವರತ ||  
ಭೂಮ ಭೂ ಸ್ವರ್ಗಾಪ ವರ್ಗದ |  
ಕಾಮಧೇನು ಸುಕಲ್ಪತರು ಚಿಂ |  
ತಾಮಣಿ ಯೆಂದೆನಿಪ ನಿಜ ಭಕ್ತರಿಗೆ ಸರ್ವತ್ರ || ೩ ||

ಸ್ವರ್ಣ ವರ್ಣ ಸ್ವತಂತ್ರ ಸರ್ವಗ |  
ಕರ್ಣಹೀನಸುಶಯ್ಯ ಶಾಶ್ವತ |  
ವರ್ಣ ಚತುರಾಶ್ರಮವಿವರ್ಜಿತ ಚಾರುತರ ಸ್ವರತ ||  
ಅರ್ಣ ಸಂಪ್ರತಿಪಾದ್ಯ ವಾಯು ಸು |  
ಪರ್ಣ ವರವಹನ ಪ್ರತಿಮ ವಟ |  
ಪರ್ಣ ಶಯನಾಶ್ರಯ (ಶ್ಚರ್ಯ) ತಮ ಸಚ್ಚರಿತ ಗುಣಭರಿತ || ೪ ||

ಅಗಣಿತ ಸುಗುಣಧಾಮ ನಿಶ್ಚಲ |  
ಸ್ವಗತ ಭೇದ ವಿಶೂನ್ಯ ಶಾಶ್ವತ |  
ಜಗದ ಜೀವಾತ್ಮಂತ ಭಿನ್ನಾಪನ್ನ ಪರಿಪಾಲ ||  
ತ್ರಿಗುಣ ವರ್ಜಿತ ತ್ರಿಭುವನೇಶ್ವರ |  
ಹಗಲಿರುಳು ಸ್ಮರಿಸುತಲಿಹರ ಬಿ |  
ಟ್ಟಗಲ ಶ್ರೀಜಗನ್ನಾಥ ವಿಠಲ ವಿಶ್ವ ವ್ಯಾಪಕನು || ೫ ||

|| ಇತಿ ಶ್ರೀ ಅನುಕ್ರಮಣಿಕಾ ತಾರತಮ್ಯ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ವಿಘ್ನೇಶ್ವರ ಸ್ತೋತ್ರ ಸಂಧಿ ॥

॥ ಶ್ರೀ ಗಣಪತಿ ಸ್ತೋತ್ರ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಶ್ರೀಶನಂಘ್ರಿ ಸರೋಜ ಭೃಂಗ ಮ |  
ಹೇಶ ಸಂಭವ ಮನ್ಮನದೊಳು ಪ್ರ |  
ಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ ||  
ನೀ ಸಲಹು ಸಜ್ಜನರ ವೇದ |  
ವ್ಯಾಸ ಕರುಣಾಪಾತ್ರ ಮಹದಾ |  
ಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು || ೧ ||

ಏಕದಂತ ಇಭೇಂದ್ರಮುಖಿ ಚಾ |  
ಮೀಕರ ಕೃತ ಭೂಶಣಾಂಗ ಕೃ |  
ಪಾಕಟಾಕ್ಷದಿ ನೋಡು ವಿಜ್ಞಾಪಿಸುವೆ ಇನಿತೆಂದು ||  
ನೋಕನೀಯನ ತುತಿಸುತಿಪ್ಪ ವಿ |  
ವೇಕಿಗಳ ಸಹವಾಸ ಸುಖಿಗಳ |  
ನೀ ಕರುಣಿಸುವುದೆಮಗೆ ಸಂತತ ಪರಮ ಕರುಣಾಳು || ೨ ||

ವಿಘ್ನರಾಜನೆ ದುರ್ವಿಷಯದೊಳು |  
ಮಗ್ನವಾಗಿಹ ಮನವ ಮಹದೋ |  
ಷಘ್ನನಂಘ್ರಿ ಸರೋಜ ಯುಗಳದಿ ಭಕ್ತಿ ಪೂರ್ವಕದಿ ||  
ಲಗ್ನಿವಾಗಲಿ ನಿತ್ಯ ನರಕ ಭ |  
ಯಾಗ್ನಿಗಳಿಗಾನಂಜೆ ಗುರುವರ |  
ಭಗ್ನಗೈಸೆನ್ನವಗುಣಗಳನ್ನು ಪ್ರತಿ ದಿವಸದಲ್ಲಿ || ೩ ||

ಧನಪ ವಿಷ್ವಕ್ಸೇನ ವೈದ್ಯಾ |  
ಶ್ವಿನಿಗಳಿಗೆ ಸರಿಯೆನಿಪ ಷಣ್ಮುಖಿ |  
ನನುಜ ಶೇಷ ಶತಸ್ಥ ದೇವೋತ್ತಮ ವಿಯದ್ಗಂಗಾ ||  
ವಿನುತ ವಿಶ್ವೋ ಪಾಸಕನೆ ಸ |  
ನ್ಮನದಿ ವಿಜ್ಞಾಪಿಸುವೆ ಲಕ್ಷ್ಮೀ |  
ವನಿತೆಯರಸನ ಭಕ್ತಿ ಜ್ಞಾನ ಕೊಟ್ಟು ಸಲಹುವುದು || ೪ ||

ಚಾರುದೇಷ್ಣಾಹ್ವಯನೆನಿಸಿ ಅವ |  
ತಾರ ಮಾಡಿದೆ ರುಗ್ಮಿಣೀಯಲಿ |  
ಗೌರಿ ಅರಸನ ವರದಿ ಉದ್ಧಟರಾದ ರಾಕ್ಷಸರ ||  
ಶೌರಿ ಆಜ್ಞದಿ ಸಂಹರಿಸಿ ಭೂ |  
ಭಾರ ವಿಳುಹಿದ ಕರುಣಿ ತ್ವತ್ಪಾ |  
ದಾರ ವಿಂದಕೆ ನಮಿಪೆ ಕರುಣಿಪುದೆಮಗೆ ಸನ್ಮತಿಯ || ೫ ||

ಶೂರ್ಪ ಕರ್ಣದ್ವಯ ವಿಚಿತ ಕಂ |  
ದರ್ಪ ಶರ ಉದಿತಾರ್ಕ ಸನ್ನಿಭ |  
ಸರ್ಪವರ ಕಟಿಸೂತ್ರ ವೈಕೃತ ಗಾತ್ರ ಸುಚರಿತ್ರ ||  
ಸ್ವರ್ಪಿತಾಂಕುಶರರದನ ಕರ ಖಿಳ |  
ದರ್ಪ ಭಂಜನ ಕರ್ಮ ಸಾಕ್ಷಿಗ |  
ತರ್ಪಕನು ನೀನಾಗಿ ತೃಪ್ತಿಯ ಬಡಿಸು ಸಜ್ಜನರ || ೬ ||

ಖೇಶ ಪರಮ ಸುಭಕ್ತಿ ಪೂರ್ವಕ |  
ವ್ಯಾಸಕೃತ ಗ್ರಂಥಗಳನರಿತು ಪ್ರ |  
ಯಾಸವಿಲ್ಲದೆ ಬರೆದು ವಿಸ್ತರಿಸಿದಿಯೊ ಲೋಕದೊಳು ||  
ಪಾಶ ಪಾಣಿಯೆ ಪ್ರಾರ್ಥಿಸುವೆ ಉಪ |  
ದೇಶಿಸೆನಗದರರ್ಥಗಳ ಕರುಣಾ |  
ಸಮುದ್ರ ಕೃಪಾಕಟಾಕ್ಷದಿ ನೋಡಿ ಪ್ರತಿದಿನದಿ || ೭ ||

ಶ್ರೀಶನತಿ ನಿರ್ಮಲ ಸುನಾಭೀ |  
ದೇಶವಸ್ಥಿತ ರಕ್ತ ಶ್ರೀಗಂ |  
ಧಾಸುಶೋಭಿತಗಾತ್ರ ಲೋಕ ಪವಿತ್ರ ಸುರಸ್ತೋತ್ರ ||  
ಮೂಷಕಸುವರವಹನ್ ಪ್ರಾಣಾ |  
ವೇಶಯುತ ಪ್ರಖ್ಯಾತ ಪ್ರಭು ಪೂ |  
ರೈಸು ಭಕ್ತರು ಬೇಡಿದಿಷ್ಟಾರ್ಥಗಳ ಪ್ರತಿದಿನದಿ || ೮ ||

ಶಂಕರಾತ್ಮಜ ದೈತ್ಯರಿಗತಿ ಭ |  
ಯಂಕರ ಗತಿಗಳೇಯ ಲೋಸುಗ |  
ಸಂಕಟ ಚತುರ್ಥಿಗನೆನಿಸಿ ಅಹಿತಾರ್ಥಗಳ ಕೊಟ್ಟು ||  
ಮಂಕುಗಳ ಮೋಹಿಸುವೆ ಚಕ್ರದ |  
ರಾಂಕಿತನ ದಿನದಿನದಿ ತ್ವತ್ಪದ |  
ಪಂಕಜಂಗಳಿಗೆರಗಿ ಬಿನ್ನೈಸುವೆನು ಪಾಲಿಪುದು || ೯ ||

ಸಿದ್ದ ವಿದ್ಯಾಧರಗಣ ಸಮಾ |  
ರಾಧ್ಯ ಚರಣ ಸರೋಜ ಸರ್ವಸು |  
ಸಿದ್ದಿ ದಾಯಕ ಶೀಘ್ರದಿಂ ಪಾಲಿಪುದು ಬಿನ್ನೈಪೆ ||  
ಬುದ್ಧಿ ವಿದ್ಯಾ ಜ್ಞಾನ ಬಲ ಪರಿ |  
ಶುದ್ಧ ಭಕ್ತಿ ವಿರಕ್ತಿ ನಿರುತನ |  
ವದ್ಯನ ಸ್ಮೃತಿ ಲೀಲೆಗಳ ಸುಸ್ತವನ ವದನದಲಿ || ೧೦ ||

ರಕ್ತವಾಸದ್ವಯ ವಿಭೂಷಣ |  
ಉಕ್ತಿ ಲಾಲಿಸು ಪರಮ ಭಗವ |  
ದ್ಭಕ್ತವರ ಭವ್ಯಾತ್ಮ ಭಾಗವತಾದಿ ಶಾಸ್ತ್ರದಲಿ ||  
ಸಕ್ತವಾಗಲಿ ಮನವು ವಿಷಯ ವಿ |  
ರಕ್ತಿ ಪಾಲಿಸು ವಿದ್ವದಾದ್ಯ ವಿ |  
ಮುಕ್ತನೆಂದೆನಿಸೆನ್ನ ಭವ ಭಯ ದಿಂದಲನುದಿನದಿ || ೧೧ ||

ಶುಕ್ರ ಶಿಷ್ಯರ ಸಂಹರಿಪುದಕೆ |  
ಶಕ್ರ ನಿನ್ನನು ಪೂಜಿಸಿದನು ಉ |  
ರುಕ್ರಮ ಶ್ರೀರಾಮಚಂದ್ರನು ಸೇತುಮುಖದಲ್ಲಿ ||  
ಚಕ್ರವರ್ತಿಪ ಧರ್ಮರಾಜನು |  
ಚಕ್ರ ಪಾಣಿಯ ನುಡಿಗೆ ಭಜಿಸಿದ |  
ವಕ್ರತುಂಡನೆ ನಿನ್ನೊಳೆಂತುದೊ ಈಶನುಗ್ರಹವು || ೧೨ ||

ಕೌರವೇಂದ್ರನು ನಿನ್ನ ಭಜಿಸದ |  
ಕಾರಣದಿ ನಿಜಕುಲ ಸಹಿತ ಸಂ |  
ಹಾರವೈದಿದ ಗುರು ವೃಕೋದರನ ಗದೆಯಿಂದ ||  
ತಾರಕಾಂತಕನನುಜ ಎನ್ನ ಶ |  
ರೀರದೊಳು ನೀ ನಿಂತು ಧರ್ಮ |  
ಪ್ರೇರಕನು ನೀನಾಗಿ ಸಂತೈಸೆನ್ನ ಕರುಣದಲಿ || ೧೩ ||

ಏಕವಿಂಶತಿ ಮೋದಕಪ್ರಿಯ |  
ಮೂಕರನು ವಾಗ್ಮಿಗಳ ಮಾಳ್ವೆ ಕೃ |  
ಪಾಕರೇಶ ಕೃತಜ್ಞ ಕಾಮದ ಕಾಯೋ ಕೈಪಿಡಿದು ||  
ಲೇಖಕಾಗ್ರಣಿ ಮನ್ಮನದ ದು |  
ವಾಣ್ಯಕುಲವ ಪರಿಹರಿಸು ದಯದಿ ಪಿ |  
ನಾಕಿ ಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆನೀಗಾ || ೧೪ ||

ನಿತ್ಯ ಮಂಗಳ ಚರಿತ ಜಗದು |  
ತ್ವತ್ತಿ ಸ್ಥಿತಿ ಲಯ ನಿಯಮನ ಜ್ಞಾ |  
ನತ್ರಯಪ್ರದ ಬಂಧವೋಚಕ ಸುಮನಸಾಸುರರ ||  
ಚಿತ್ತ ವೃತ್ತಿಗಳಂತೆ ನಡೆವ ಪ್ರ |  
ಮತ್ತನಲ್ಲ ಸುಹೃಜ್ಜನಾಪ್ತನ |  
ನಿತ್ಯದಲಿ ನೆನೆನೆನೆದು ಸುಖಿಸುವ ಭಾಗ್ಯಕರುಣೆಪುದು || ೧೫ ||

ಪಂಚಭೇದ ಜ್ಞಾನವರುಪು ವಿ |  
ರಿಂಚಿ ಜನಕನ ತೋರು ಮನದಲಿ |  
ವಾಂಛಿತಪ್ರದ ಒಲುಮೆಯಿಂದಲಿ ದಾಸನೆಂದರಿದು ||  
ಪಂಚವಕ್ತ್ರನ ತನಯ ಭವದೊಳು |  
ವಂಚಿಸದೆ ಸಂತೈಸು ವಿಷಯದಿ |  
ಸಂಚರಿಸದಂದದಲಿ ಮಾಡು ಮನಾದಿ ಕರಣಗಳ || ೧೬ ||

ಏನು ಬೇಡುವದಿಲ್ಲ ನಿನ್ನ ಕು |  
ಯೋನಿಗಳು ಬರಲಂಜೆ ಲಕ್ಷ್ಮೀ |  
ಪ್ರಾಣಪತಿ ತತ್ವೇಶರಿಂದೊಡಗೂಡಿ ಗುಣಕಾರ್ಯ ||  
ತಾನೆ ಮಾಡುವನೆಂಬ ಈ ಸು |  
ಜ್ಞಾನವೇ ಕರುಣೆಪುದೆಮಗೆ ಮ |  
ಹಾನುಭಾವ ಮುಹುರ್ಮುಹು: ಪ್ರಾರ್ಥಿಸುವೆ ಇನಿತೆಂದು || ೧೭ ||

ನಮೋ ನಮೋ ಗುರುವರ್ಯ ವಿಬುಧೋ |  
ತ್ತಮ ವಿವರ್ಜಿತ ನಿದ್ರ ಕಲ್ಪ |  
ದ್ರುಮನೆನಿಪ ಭಜಕರಿಗೆ ಬಹುಗುಣಭರಿತ ಶುಭ ಚರಿತ ||  
ಉಮೆಯ ನಂದನ ಪರಿಹರಿಸಹಂ |  
ಮಮತೆ ಬುದ್ಧ್ಯಾದಿಂದ್ರಿಯಗಳಾ |  
ಕ್ರಮಿಸಿ ದಣಿಸುತಲಿಹವು ಭವದೊಳಗಾವ ಕಾಲದಲಿ || ೧೮ ||

ಜಯಜಯತು ವಿಘ್ನೇಶ ತಾಪ |  
ತ್ರಯ ವಿನಾಶನ ವಿಶ್ವಮಂಗಳ |  
ಜಯಜಯತು ವಿದ್ಯಪ್ರದಾಯಕ ವೀತಭಯಶೋಕ ||  
ಜಯಜಯತು ಚಾರ್ವಂಗ ಕರುಣಾ |  
ನಯನದಿಂದಲಿ ನೋಡಿ ಜನ್ಮಾ |  
ಮಯ ಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ || ೧೯ ||

ಕಡು ಕರುಣೆ ನೀನೆಂದಂದು ಹೇ |  
ರೊಡಲ ನಮಿಸುವೆನು ನಿನ್ನಡಿಗೆ ಬೆಂ |  
ಬಿಡದೆ ಪಾಲಿಸು ಪರಮ ಕರುಣಾಸಿಂಧು ಎಂದೆಂದೂ |  
ನಡು ನಡುವೆ ಬರುತಿಪ್ಪ ವಿಘ್ನವ |  
ತಡೆದು ಭಗವನ್ನಾಮ ಕೀರ್ತನ |  
ನುಡಿದು ನುಡಿಸೆನ್ನಿಂದ ಪ್ರತಿದಿವಸದಲಿ ಮರೆಯದಲೆ || ೨೦ ||

ಏಕವಿಂಶತಿ ಪದಗಳೆನಿಸುವ |  
ಕೋಕನದ ನವಮಾಲಿಕೆಯ ಮೈ |  
ನಾಕಿ ತನಯಾಂತರ್ಗತ ಶ್ರೀಪ್ರಾಣಪತಿಯೆನಿಪ ||  
ಶ್ರೀಕರ ಜಗನ್ನಾಥ ವಿಠಲ |  
ಸ್ವೀಕರಿಸಿ ಸ್ವರ್ಗಾಪವರ್ಗದಿ ತಾ |  
ಕೊಡಲಿ ಸೌಖ್ಯಗಳ ಭಕ್ತರಿಗಾವ ಕಾಲದಲಿ || ೨೧ ||

|| ಇತಿ ಶ್ರೀ ವಿಘ್ನೇಶ್ವರ ಸ್ತೋತ್ರ ಸಂಧಿ ಸಂಪೂರ್ಣಂ ||  
|| ಇತಿ ಶ್ರೀ ಗಣಪತಿ ಸ್ತೋತ್ರ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಅಣುತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ವಿಷ್ಣುಸರ್ವೋತ್ತಮನು ಪ್ರಕೃತಿ ಕ |  
ನಿಷ್ಕಳೆನಿಪಳನಂತ ಗುಣ ಪರ |  
ಮೇಷ್ಟಿ ಪವನರು ಕಡಿಮೆ ವಾಣೀ ಭಾರತಿಗಳಧಮ ||  
ವಿಷ್ಣು ವಹನ ಘಣೀಂದ್ರ ಮೃಡರಿಗೆ |  
ಕೃಷ್ಣ ಮಹಿಷಿಯರಧಮರಿವರೊಳು |  
ಶ್ರೇಷ್ಠಳೆನಿಪಳು ಜಾಂಬವತಿ ಆವೇಶಬಲದಿಂದ || ೧ ||

ಪ್ಲವಗ ಪನ್ನಗಪಾಹಿ ಭೂಷಣ |  
ಯುವತಿಯರು ಸಮ ತಮ್ಮೊಳಗೆ ಜಾಂ |  
ಬವತಿಗಿಂದಲಿ ಕಡಿಮೆ ಇವರಿಂದ್ರಕಾಮರಿಗೆ ||  
ಅವರ ಪ್ರಾಣನು ಕಡಿಮೆ ಕಾಮನ |  
ಕುವರ ಶಚಿರತಿ ದಕ್ಷ ಗುರುಮನು |  
ಪ್ರವಹ ಮಾರುತ ಕೊರತೆಯೆನಿಸುವ ಆರು ಜನರಿಂದ || ೨ ||

ಯಮದಿವಾಕರ ಚಂದ್ರ ಮಾನವಿ |  
ಸಮರು ಕೋಣಪಪ್ರವಹಗಧಮರು |  
ದ್ಯುಮಣಿಗಿಂದಲಿ ವರುಣ ನೀಚನು ನಾದದಾಧಮನು ||  
ಸುಮನಸಾಸ್ಯ ಪ್ರಸೂತಿ ಭೃಗುಮುನಿ |  
ಸಮರು ನಾರದಗಧಮರತ್ರಿ |  
ಪ್ರಮುಖಿ ವಿಶ್ವಾಮಿತ್ರ ವೈವಸ್ವತರನಳಗಧಮ || ೩ ||

ಮಿತ್ರ ತಾರಾ ನಿರಋತಿ ಪ್ರವಹಾ |  
ಪತ್ನಿ ಪ್ರಾವಹಿ ಸಮರು ವಿಶ್ವಾ |  
ಮಿತ್ರಗಿಂದಲಿ ಕೊರತೆ ವಿಷ್ವಕ್ಸೇನ ಗಣನಾಥ ||  
ವಿತ್ತಪತಿ ಅಶ್ವಿನಿಗಳಧಮರು |  
ಮಿತ್ರವೊದಲಾದವರಿಗಿಂದಲಿ |  
ಬಿತ್ತರಿಪೆನು ಶತಸ್ಥ ಮನುಜರ ವ್ಯೂಹ ನಾಮಗಳ || ೪ ||

ಮರುತರೋಂಭತ್ತಧಿಕ ನಾಲ್ವು |  
ತ್ತೆರಡು ಅಶ್ವಿನಿ ವಿಶ್ವೇದೇವರು |  
ಎರಡಯಿದು ಹನ್ನೊಂದು ರುದ್ರರು ದ್ವಾದಶಾದಿತ್ಯ ||  
ಗುರುಪಿತೃತ್ರಯ ಅಷ್ಟ ವಸುಗಳು |  
ಭರತ ಭಾರತಿ ಪೃಥ್ವಿ ಋಭುವೆಂ |  
ದರಿವೃದಿವರನು ಸೋಮರಸ ಪಾನಾರ್ಹರಹುದೆಂದು || ೫ ||

ಈ ದಿವೌಕಸರೋಳಗೆ ಉತ್ತರು |  
ಐದಧಿಕದಶ ಉಳಿದ ಎಂಭ |  
ತ್ತೈದು ಶೇಷರಿಗೆಣೆಯೆನಿಸುವರು ಧನಪ ವಿಘ್ನೇಶಾ ||  
ಸಾಧು ವೈವಸ್ವತ ಸ್ವಯಂಭುವ |  
ಶ್ರೀದ ತಾಪಸರುಳಿದು ಮನು ಏ |  
ಕಾದಶರು ವಿಘ್ನೇಶಗಿಂತಲಿ ಕೊರತೆಯೆನಿಸುವರು || ೬ ||

ಚವನನಂದನ ಕವಿ ಬೃಹಸ್ಪತಿ |  
ಅವರಜ ಉಚಿಥ್ಯಮುನಿ ಪಾವಕ |  
ಧೃವ ನಹುಷ ಶಶಿಬಿಂದು ಪ್ರಿಯವ್ರತನು ಪ್ರಹ್ಲಾದ ||  
ಕುವಲಯಪರುತ್ತೇತರಿಂದಲಿ |  
ಅವರರೋಹಿಣಿ ಶಾಮಲಾ ಜಾ |  
ಹ್ವಿ ವಿರಾಟ್ಟರ್ಜುನ ಸಂಜ್ಞಾದೇವಿಯರು ಅಧಮ || ೭ ||

ದ್ಯುನದಿಗಿಂತಲಿ ನೀಚರೆನಿಪರು |  
ಅನಭಿಮಾನಿ ದಿವೌಕಸರು ಕೇ |  
ಚನ ಮುನಿಗಳಿಗೆ ಕಡಿಮೆ ಸ್ವಾಹಾದೇವಿಗಧಮ ಬುಧ ||  
ಎನಿಸುವಳುಷಾದೇವಿ ನೀಚಳು |  
ಶನಿ ಕಡಿಮೆ ಕರ್ಮಾಧಿಪತಿ ಸ |  
ದ್ವಿನುತ ಪುಷ್ಕರ ನೀಚನೆನಿಸುವ ಸೂರ್ಯನಂದನಗೆ || ೮ ||

ಕೊರತೆಯೆನಿಪರಶೀತಿ ಋಷಿ ಪು |  
ಷ್ಕರಗೆ ಊರ್ವಶಿ ಮುಖ್ಯ ಶತ ಅ |  
ಪ್ಸರರು ತುಂಬುರ ಮುಖರು ಆಜಾನಜರೆನಿಸುತಿಹರು ||  
ಕರೆಸುವುದು ಅನಳಗಣ ನಾಲ್ವು |  
ತ್ತರೆ ಚತುರ್ದಶದ್ವೈಷ್ಟ್ಯ ಸಾವಿರ |  
ಹರಿ ಮಡದಿಯರು ಸಮರೆನಿಸುವರು ಪಿಂತೆ ಪೇಳ್ವರಿಗೆ || ೯ ||

ತದವರರನಾಖ್ಯಾತ ಅಪ್ಸರ |  
ಸುದತಿಯರು ಕೃಷ್ಣಾಂಗ ಸಂಗಿಗ |  
ಳದರ ತರುವಾಯದಲಿ ಚಿರಪಿತರುಗಳು ಇವರಿಂದ ||  
ತ್ರಿದಶ ಗಂಧರ್ವಗಣ ಇವರಿಂ |  
ದಧಮ ನರ ಗಂಧರ್ವರಿವರಿಂ |  
ದುದಧಿ ಮೇಲೆಖಿಳಪತಿಗಳಧಮರು ನೂರು ಗುಣದಿಂದ || ೧೦ ||

ಪೃಥ್ವಿಪತಿಗಳಿಗಿಂದ ಶತ ಮನು |  
ಜೋತ್ತಮರು ಕಡಿಮೆನಿಪರಿವರಿಂ |  
ದುತ್ತರೋತ್ತರ ನೂರು ಗುಣದಿಂದಧಿಕರಾದವರ ||  
ನಿತ್ಯದಲಿ ಚಿಂತಿಸುತ ನಮಿಸುತ |  
ಭೃತ್ಯನಾನಹುದೆಂಬ ಭಕ್ತರ |  
ಚಿತ್ತದಲಿ ನೆಲೆಗೊಂಡು ಕರುಣಿಪರಖಿಳ ಸೌಖ್ಯಗಳ || ೧೧ ||

ದ್ರುಮಲತಾ ತೃಣ ಗುಲ್ಮ ಜೀವರು |  
ಕ್ರಮದಿ ನೀಚರು ಇವರಿಗಿಂತಾ |  
ಧಮರೆನಿಸುವರು ನಿತ್ಯಬದ್ಧರಿಗಿಂತಲಜ್ಞಾನಿ ||  
ತಮಸಿಗ್ಯೋಗ್ಯರ ಭೃತ್ಯರಧಮರು |  
ಅಮರುಷಾದ್ಯಭಿಮಾನಿ ದೈತ್ಯರು |  
ನಮುಚಿ ಮೊದಲಾದವರಿಗಿಂತಲಿ ವಿಪ್ರಚಿತ ನೀಚ || ೧೨ ||

ಅಲಕುಮಿಯು ತಾ ನೀಚಳೆನಿಪಳು |  
ಕಲಿ ಪರಮ ನೀಚತಮ ಅವನಿಂ |  
ದುಳಿದ ಪಾಪಿಗಳಿಲ್ಲ ನೋಡಲು ಈ ಜಗತ್ರಯದಿ ||  
ಮಲ ವಿಸರ್ಜನ ಕಾಲದಲಿ ಕ |  
ತ್ತಲೆಯೊಳಗೆ ಕಲ್ಮಷ ಕುಮಾರ್ಗ |  
ಸ್ಥಲಗಳಲಿ ಚಿಂತನೆಯ ಮಾಳ್ವುದು ಬಲ್ಲವರು ನಿತ್ಯ || ೧೩ ||

ಸತ್ವಜೀವರ ಮಾನಿ ಬ್ರಹ್ಮನು |  
ನಿತ್ಯ ಬದ್ಧರೊಳಗೆ ಪುರಂಜನ |  
ದೈತ್ಯ ಸಮುದಾಯಾಧಿಪತಿ ಕಲಿಯೆನಿಪ ಪವಮಾನ ||  
ನಿತ್ಯದಲಿ ಅವರೊಳಗೆ ಕರ್ಮ ಪ್ರ |  
ವರ್ತಕನು ತಾನಾಗಿ ಶ್ರೀಪುರುಷೋ |  
ತ್ತಮನ ಸಂಪ್ರೀತಿಗೋಸುಗ ಮಾಡಿ ಮಾಡಿಸುವ || ೧೪ ||

ಪ್ರಾಣದೇವನು ತ್ರಿವಿಧರೋಳಗೆ ಪ್ರ |  
ವೀಣ ತಾನೆಂದೆನಿಸಿ ಅಧಿಕಾ |  
ರಾನುಸಾರದಿ ಕರ್ಮಗಳ ತಾ ಮಾಡಿ ಮಾಡಿಸುವ ||  
ಜ್ಞಾನ ಭಕ್ತಿ ಸುರರ್ಗೆ ಮಿಶ್ರ |  
ಜ್ಞಾನ ಮಧ್ಯಮ ಜೀವರಿಗೆ ಅ |  
ಜ್ಞಾನ ಮೋಹ ದ್ವೇಷಗಳ ದೈತ್ಯರಿಗೆ ಕೊಡುತಿಪ್ಪ || ೧೫ ||

ದೇವ ದೈತ್ಯರ ತಾರತಮ್ಯವ |  
ಈ ವಿಧದಿ ತಿಳಿದೆಲ್ಲರೊಳು ಲ |  
ಕ್ಷೀವರನು ಸರ್ವೋತ್ತಮನು ಎಂದರಿದು ನಿತ್ಯದಲಿ ||  
ಸೇವಿಸುವ ಭಕ್ತರಿಗೊಲಿದು ಸುಖ |  
ವೀವ ಸರ್ವತ್ರದಲಿ ಸುಖಮಯ |  
ಶ್ರೀವಿರಿಂಚಾದ್ಯಮರವಂದಿತ ಜಗನ್ನಾಥ ವಿಠಲನು || ೧೬ ||

|| ಇತಿ ಶ್ರೀ ಅಣುತಾರತಮ್ಯ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ದೈತ್ಯತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಶ್ರೀಶ ಮುಕ್ತಾಮುಕ್ತ ಸುರವರ |  
ವಾಸುದೇವಗೆ ಭಕ್ತಿಯಲಿ ಕಮ |  
ಲಾಸನನು ಪೇಳಿದನು ದೈತ್ಯಸ್ವಭಾವಗುಣಗಳನು ||

ಎನಗೆ ನಿನ್ನಲಿ ಭಕ್ತಿ ಜ್ಞಾನಗ |  
ಳಿನಿತಿಹವೊ ಪ್ರಾಣನಲಿ ತಿಳಿಯದೆ |  
ಹನುಮದಾದ್ಯವತಾರಗಳ ಭೇದಗಳ ಪೇಳುವವ ||  
ದನುಜ ಘೋರಾಂಧಂತಮಸಿಗ್ಯೋ |  
ಗ್ಯನು ನಸಂಶಯ ನಿನ್ನ ಬೈವರ |  
ಕೊನೆಯ ನಾಲಿಗೆ ಪಿಡಿದು ಛೇದಿಪೆನೆಂದನಬ್ಬ ಭವ || ೧ ||

ಜ್ಞಾನ ಬಲ ಸುಖ ಪೂರ್ಣ ವ್ಯಾಪ್ತಗೆ |  
ಹೀನ ಗುಣನೆಂಬುವನು ಈಶ್ವರ |  
ತಾನೆಯೆಂಬುವ ಸಚ್ಚಿದಾನಂದಾತ್ಮಗುತ್ಪತ್ತಿ ||  
ಶ್ರೀನಿತಂಬಿನಿಗೀಶಗೆ ವಿಯೋ |  
ಗಾನು ಚಿಂತನೆ ಛೇದ ಭೇದ ವಿ |  
ಹೀನ ದೇಹಗೆ ಶಸ್ತ್ರಗಳ ಭಯ ಪೇಳುವವ ದೈತ್ಯ || ೨ ||

ಲೇಶ ಭಯ ಶೋಕಾದಿ ಶೂನ್ಯಗೆ |  
ಕ್ಷೇಶಗಳು ಪೇಳುವವ ರಾಮ |  
ವ್ಯಾಸ ರೂಪಂಗಳಿಗೆ ಋಷಿ ವಿಪ್ರತ್ವ ಪೇಳುವವ ||  
ದಾಶರಥಿ ಕೃಷ್ಣಾದಿ ರೂಪಕೆ |  
ಕೇಶಖಂಡನೆ ಪೇಳ್ವ ಮಕ್ಕಳಿ |  
ಗೋಸುವ ಶಿವಾರ್ಚನೆಯ ಮಾಡಿದನೆಂಬುವವ ದೈತ್ಯ || ೩ ||

ಪಾಪ ಪರಿಹಾರಾರ್ಥ ರಾಮ ಉ |  
ಮಾಪತಿಯ ನಿರ್ಮಿಸಿದ ಭಗವ |  
ದ್ರೂಪರೂಪಕೆ ಭೇದ ಚಿಂತನೆ ಮಾಳ್ವ ಮಾನವನು ||  
ಆಪಗಳು ಸತ್ತೀರ್ಥ ಗುರು ಮಾ |  
ತಾ ಪಿತರ ಪ್ರಭು ಪ್ರತಿಮ ಭೂತ ದ |  
ಯಾಪರರು ಕಂಡವರೆ ದೇವರು ಎಂಬುವನೆ ದೈತ್ಯ || ೪ ||

ಸುಂದರ ಸ್ವಯಂವ್ಯಕ್ತವು ಚಿದಾ |  
ನಂದ ರೂಪಗಳೆಂಬುವನು ನರ |  
ರಿಂದ ನಿರ್ಮಿತ ಈಶ್ವರಗೆ ಅಭಿನಮಿಸುತಿಹ ನರನು ||  
ಕಂದುಗೊರಳ ದಿವಾಕರನು ಹರಿ |  
ಯೊಂದೆ ಸೂರ್ಯ ಸುರೋತ್ತಮ ಜಗ |  
ದ್ವಂದ್ಯನೆಂಬುವ ವಿಷ್ಣು ದೂಷಣೆ ಮಾಡಿದವ ದೈತ್ಯ || ೫ ||

ನೇಮದಿಂದಸ್ವತ್ಥ ತುಲಸೀ |  
ಸೋಮಧರನಲಿ ವಿಮಲ ಶಾಲಿ |  
ಗ್ರಾಮಗಳನಿಟ್ಟುಭಿನಮಿಪ ನರ ಮುಕ್ತಿಯೋಗ್ಯ ಸದಾ |  
ಭೂಮಿಯೊಳು ಧರ್ಮಾರ್ಥ ಮುಕ್ತಿ ಸು |  
ಕಾಮಪೇಕ್ಷೆಗಳಿಂದ ಶಾಲಿ |  
ಗ್ರಾಮಗಳ ವ್ಯತಿರಿಕ್ತ ವಂದಿಸೆ ದುಃಖವೈದುವನು || ೬ ||

ವಿತತ ಮಹಿಮನ ಬಿಟ್ಟು ಸುರರಿಗೆ |  
ಪೃಥಕು ವಂದನೆ ಮಾಳ್ವ ಮಾನವ |  
ದಿತಿಜನೇ ಸರಿ ಹರಿಯು ತಾ ಸಂಸ್ಥಿತ ನೆನಿಸನಲ್ಲಿ ||  
ಚತುರ ಮುಖ ಮೊದಲಾದಖಿಳ ದೇ |  
ವತೆಗಳೊಳಗಿಹನೆಂದು ಲಕ್ಷ್ಮೀ |  
ಪತಿಗೆ ವಂದಿಸೆ ಒಂದರಕ್ಷಣ ಬಿಟ್ಟಿಗಲನವರ || ೭ ||

ಶೈವ ಶೂದ್ರ ಕರಾಚೀತ ಮಹಾ |  
ದೇವ ವಾಯು ಹರಿ ಪ್ರತಿಮೆ ವೃಂ |  
ದಾವನದಿ ಮಾಸದ್ವಯದೊಳಿಹ ತುಲಸಿ ಅಪ್ರಸವ |  
ಗೋ ವಿವಾಹ ವರ್ಜಿತಾಶ್ವ |  
ತ್ಥಾ ವಿಟಪಿಗಳ ಭಕ್ತಿ ಪೂರ್ವಕ |  
ಸೇವಿಸುವ ನರ ನಿತ್ಯ ಶಾಶ್ವತ ದುಃಖವೈದುವನು || ೮ ||

ಕಮಲ ಸಂಭವ ಮುಖ್ಯ ಮನುಜೋ |  
ತ್ತಮರ ಪರ್ಯಂತರದಿ ಮುಕ್ತರು |  
ಸಮ ಶತಾಯುಷ್ಯಳವನು ಕಲಿ ಬ್ರಹ್ಮನೋಪಾದಿ ||  
ಕ್ರಮದಿ ನೀಚರು ದೈತ್ಯರು ನರಾ |  
ಧಮರ ವಿಡಿದು ಕುಲಕ್ಷಿಪ್ತ ಕಲಿ ಅನು |  
ಪಮರೆನಿಸುವರು ಅಸುರರೊಳು ದ್ವೇಷಾದಿ ಗುಣದಿಂದ || ೯ ||

ವನಜ ಸಂಭವನಬ್ಧ ಶತ ಒ |  
ಬ್ಬನೆ ಮಹಾಕಲಿಶಬ್ದ ವಾಚ್ಯನು |  
ದಿನ ದಿನಗಳಲಿ ಬೀಳ್ವರಂಧಂತಮದಿ ಕಲಿಮಾರ್ಗ ||  
ದನುಜರೆಲ್ಲರ ಪ್ರತೀಕ್ಷಿಸುತ ಬ್ರ |  
ಹ್ಮನ ಶತಾಬ್ಧಾಂತದಲಿ ಲಿಂಗವು |  
ಅನಿಲನ ಗದಾ ಪ್ರಹಾರದಿಂದಲಿ ಭಂಗವೈದುವದು || ೧೦ ||

ಮಾರುತನ ಗದೆಯಿಂದ ಲಿಂಗ ಶ |  
ರೀರ ಪ್ರೋದಾನಂತರ ತಮೋ |  
ದ್ವಾರವೈದಿ ಸ್ವರೂಪ ದುಃಖಗಳನುಭವಿಸುತಿಹರು ||  
ವೈರ ಹರಿಭಕ್ತರಲಿ ಹರಿಯಲಿ |  
ತಾರತಮ್ಯದಲಿರುತಿಹುದು ಸಂ |  
ಸಾರದಲ್ಲಿ ತಮಸ್ಸಿನಲಿ ಅತ್ಯಧಿಕ ಕಲಿಯಲ್ಲಿ || ೧೧ ||

ಜ್ಞಾನವೆಂಬುದೇ ಮಿಥ್ಯ ಅಸಮೀ |  
ಚೀನ ದುಃಖ ತರಂಗವೆ ಸಮೀ |  
ಚೀನ ಬುದ್ಧಿ ನಿರಂತರದಿ ಕಲಿಗಿಹುದು ದೈತ್ಯರೊಳು ||  
ಹೀನಳೆನಿಪಳು ಶತಗುಣದಿ ಕಲಿ |  
ಮಾನಿನಿಗೆ ಶತ ವಿಪ್ರಚಿತ್ತಿಗೆ |  
ಊನ ಶತಗುಣ ಕಾಲನೇಮಿಯೆ ಕಂಸನೆನಿಸಿದನು || ೧೨ ||

ಕಾಲನೇಮಿಗೆ ಪಂಚಗುಣದಿಂ |  
ಕೀಳು ಮಧುಕೈಟಭರು ಜನ್ಮವ |  
ತಾಳಿ ಇಳೆಯೊಳು ಹಂಸಡಿಭಿಕಾಹ್ವಯದಿ ಕರೆಸಿದರು ||  
ಐಳ ನಾಮಕ ವಿಪ್ರಚಿತ್ತ ಸ |  
ಮಾಳುಯೆನಿಪ ಹಿರಣ್ಯಕಶ್ಯಪು |  
ಶೂಲ ಪಾಣೇ ಭಕ್ತ ನರಕಗೆ ಶತಗುಣಾಧಮನು || ೧೩ ||

ಗುಣಗಳತ್ರಯ ನೀಚರೆನಿಸುವ |  
ಕನಕಕಸಿಪುಗೆ ಹಾಟಕಾಂಬಕ |  
ಗೆಣೆಯೆನಿಪ ಮಣಿಮಂತಗಿಂತಲಿ ಕಿಂಚಿದೂನ ಬಕ ||  
ದನುಜವರ ತಾರಕನು ವಿಂಶತಿ |  
ಗುಣದಿ ನೀಚನು ಲೋಕ ಕಂಟಕ |  
ನೆನಿಪ ಶಂಬರ ತಾರಕಾಸುರಗಧಮ ಷಡ್ಗುಣದಿ || ೧೪ ||

ಸರಿಯೆನಿಸುವರು ಸಾಲ್ವನಿಗೆ ಸಂ |  
ಕರನಿಗಧಮನು ಶತಗುಣದಿ ಶಂ |  
ಬರಗೆ ಷಡ್ಗುಣ ನೀಚನೆನಿಪ ಹಿಡಿಂಬಕಾ ಬಾಣ ||  
ಸುರನು ದ್ವಾಪರ ಕೀಚಕನು ನಾ |  
ಲ್ವರು ಸಮರು ದ್ವಾಪರನೆ ಶಕುನೀ |  
ಕರೆಸಿದನು ಕೌರವಗೆ ಸಹೋದರಮಾವನಹುದೆಂದು || ೧೫ ||

ನಮುಚಿ ಇಲ್ವರ ಪಾಕನಾಮಕ |  
ಸಮರು ಬಾಣಾದ್ಯರಿಗೆ ದಶಗುಣ |  
ನಮುಚಿ ನೀಚನು ನೂರುಗುಣದಿಂ ಅಧಮ ವಾತಾಪಿ ||  
ಕುಮತಿಧೇನುಕ ನೂರುಗುಣದಿಂ |  
ದಮರರಿಪು ವಾತಾಪಿಗಧಮನು |  
ವಮನಧೇನುಕಗಿಂದಲರ್ಧ ಗುಣಾಧಮನು ಕೇಶಿ || ೧೬ ||

ಮತ್ತೆ ಕೇಶಿನಾಮಕ ತೃಣಾ |  
ವರ್ತ ಸಮ ಲವಣಾಸುರನು ಒಂ |  
ಭತ್ತು ನಿಚಾರಿಷ್ಟ ನಾಮಕ ಪಂಚಗುಣದಿಂದ ||  
ದೈತ್ಯಸತ್ತಮ ಹಂಸ ಡಿಭಿಕ ಪ್ರ |  
ಮತ್ತವೇನನು ಪೌಂಡ್ರಕನು ವಂ |  
ಭತ್ತು ಗುಣದಿಂದಧಮ ಮೂವರು ಲವಣನಾಮಕಗೆ || ೧೭ ||

ಈಶನೇನಾನೆಂಬ ಖಳ ದು |  
ಶ್ಯಾಸನಾ ವೃಷಸೇನ ದೈತ್ಯಾ |  
ಗ್ರೇಸರ ಜರಾಸಂಧ ಸಮ ಪಾಪಿಗಳೊಳತ್ಯಧಿಕ ||  
ಕಂಸ ಕೂಪ ವಿಕರ್ಣ ಸರಿ ರು |  
ಗ್ಮೀಶತಾಧಮ ರುಗ್ಮಿಗಿಂತ ಮ |  
ಹಾಸುರನು ಶತಧನ್ವಿ ಕಿರ್ಮೀರರು ಶತಾಧಮರು || ೧೮ ||

ಮದಿರಪಾನೀ ದೈತ್ಯ ಗಣದೊಳ |  
ಗಧಮರೆನಿಪರು ಕಾಲಿಕೇಯರು |  
ಅಧಿಕರಿಗೆ ಸಮರಹರು ದೇವಾವೇಶಬಲದಿಂದ ||  
ವದನ ಪಾಣೀ ಪಾದ ಶ್ರೋತ್ರಿಯ |  
ಗುದ ಉಪಸ್ಥ ಘ್ರಾಣ ತ್ವಜ್ವನ |  
ಕಧಿಪದೈತ್ಯರು ನೀಚರೆನಿಪರು ಕಾಲಿಕೇಯರಿಗೆ || ೧೯ ||

ಜ್ಞಾನ ಕರ್ಮೇಂದ್ರಿಯಗಳಿಗೆ ಅಭಿ |  
ಮಾನಿ ಕಲ್ಯಾದ್ಯಖಿಳ ದೈತ್ಯರು |  
ಹೀನಕರ್ಮವ ಮಾಡಿ ಮಾಡಿಸುತಿಹರು ಸರ್ವರೊಳು ||  
ವಾಣಿ ಭಾರತಿ ಕಮಲಭವ ಪವ |  
ಮಾನರಿವರಚ್ಚಿನ್ನ ಭಕ್ತರು |  
ಪ್ರಾಣ ಅಸುರಾವೇಶರಹಿತರು ಆಖಿನಾಶ್ರಸಮ || ೨೦ ||

ಹುತವಹಾಕ್ಷಾದ್ಯಮರರೆಲ್ಲರು |  
ಯುತರು ಕಲ್ಯಾವೇಶ ವಿಧಿ ಮಾ |  
ರುತಿ ಸರಸ್ವತಿ ಭಾರತಿಯವತಾರದೊಳಗಿಲ್ಲ ||  
ಕೃತಪುಟಾಂಜಲಿಯಿಂದ ತನ್ನಯ |  
ಪಿತನ ಸಮ್ನುಖಿದಲ್ಲಿ ನಿಂದಾ |  
ನತಿಸಿ ಬಿನ್ನೈಸಿದನು ಯನ್ನೊಳು ಕೃಪೆಯ ಮಾಡೆಂದು || ೨೧ ||

ದ್ವೇಷಿದೈತ್ಯರ ತಾರತಮ್ಯವು |  
ದೂಷಣೆಯು ಭೂಷಣಗಳೆನ್ನದೆ |  
ದೋಷವೆಂಬುವ ದ್ವೇಷಿನಿಶ್ಚಯ ಇವರ ನೋಡಲೈ ||  
ಕ್ಷೇಶಗಳ ನೈದುವನು ಬಹುವಿಧ |  
ಸಂಶಯವು ಪಡಸಲ್ಲ ವೇದ |  
ವ್ಯಾಸ ಗರುಡ ಪುರಾಣದಲ್ಲಿ ಪೇಳಿದನು ಋಷಿಗಳಿಗೆ || ೨೨ ||

ಜಾಲನೆಗ್ಗಿಲು ಕ್ಷುದ್ರ ಶಿಲೆ ಬರಿ |  
ಗಾಲ ಪುರುಷನ ಬಾಧಿಪವು ಚ |  
ಮೊಳಿಗೆಯ ಮೆಟ್ಟಿದವಗುಂಟೇ ಕಂಟಕಗಳ ಭಯ ||  
ಚೇಳು ಸರ್ಪವ ಕೊಂದ ವಾರ್ತೆಯ |  
ಕೇಲಿ ಮೋದಿಪರಿಗಿಲ್ಲವಘ ಯಮ |  
ನಾಳುಗಳ ಭಯವಿಲ್ಲ ದೈತ್ಯರ ನಿಂದಿಸುವ ನರಗೆ || ೨೩ ||

ಪುಣ್ಯಕರ್ಮವ ಪುಷ್ಕರಾದಿ ಹಿ ।  
ರಣ್ಯ ಗರ್ಭಾಂತರ್ಗತ ಬ್ರ ।  
ಹ್ಮಣ್ಯ ದೇವನಿಗರ್ಪಿಸುತಲಿರು ಪಾಪ ಕರ್ಮಗಳ ।  
ಜನ್ಯ ದುಃಖವ ಕಲಿಮುಖಾದ್ಯರಿ ।  
ಗುಣ್ಯಲೀವನು ಸಕಲಲೋಕ ಶ ।  
ರಣ್ಯ ಶಾಶ್ವತ ಮಿಶ್ರ ಜನರಿಗೆ ಮಿಶ್ರಫಲವೀವ ॥ ೨೪ ॥

ತ್ರಿವಿಧ ಗುಣಗಳ ಮಾನಿ ಶ್ರೀಭಾ ।  
ಗರ್ವಿರಮಣ ಗುಣಗುಣಿಗಳೊಳಗವ ।  
ರವರ ಯೋಗ್ಯತೆ ಕರ್ಮಗಳನನುಸರಿಸಿ ಕರ್ಮಫಲ ॥  
ಸ್ವವಶರಾದಮರಾಸುರರ ಗಣ ।  
ಕವಧಿಯಿಲ್ಲದೆ ಕೊಡುವ ದೇವ ।  
ಪ್ರವರವರ ಜಗನ್ನಾಥ ವಿಠಲ ವಿಶ್ವವ್ಯಾಪಕನು ॥ ೨೫ ॥

॥ ಇತಿ ಶ್ರೀ ದೈತ್ಯತಾರತಮ್ಯ ಸಂಧಿ ಸಂಪೂರ್ಣಂ ॥  
॥ ಶ್ರೀ ಕೃಷ್ಣಾರ್ಪಣಮಸ್ತು ॥

॥ ಶ್ರೀಃ ॥

॥ ಶ್ರೀ ನೈವೇದ್ಯಪ್ರಕರಣ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಲೆಕ್ಕಿಸದೆ ಲಕುಮಿಯನು ಬೊಮ್ಮನ |  
ಪ್ರೊಕ್ಕಳಿಂದಲಿ ಪಡೆದ ಪ್ರೊಸ ಪ್ರೊಂ |  
ಬಕ್ಕಿದೇರನು ಪಡೆದವಯವಗಳಿಂದ ದಿವಿಜರನಾ ||  
ಮಕ್ಕಳಂದದಿ ಪ್ರೊರೆವ ಸರ್ವದ |  
ರಕ್ಕಸಾಂತಕ ರಣದೊಳಗೆ ನಿ |  
ದುಃಖ ಸುಖಮಯ ಕಾಯ್ ಪಾರ್ಥನ ಸೂತನೆಂದೆನಿಸಿ || ೧ ||

ದೋಷಗಂಧವಿದೂರ ನಾನಾ |  
ವೇಷಧಾರಿ ವಿಚಿತ್ರ ಕರ್ಮ ಮ |  
ನೀಷಿ ಮಾಯಾರಮಣ ಮಧ್ವಾಂತಃ ಕರಣರೂಢ ||  
ಶೇಷಶಾಯಿ ಶರಣ್ಯ ಕೌಸ್ತುಭ |  
ಭೂಷಣ ಸುಕಂಧರ ಸದಾ ಸಂ |  
ತೋಷ ಬಲ ಸೌಂದರ್ಯಸಾರನ ಮಹಿಮೆಗೆನೆಂಬೆ || ೨ ||

ಸಾಶನಾನಶನೇ ಅಭೀ ಯೆಂ |  
ಬೀ ಶ್ರುತಿ ಪ್ರತಿಪಾದ್ಯನೆನಿಸುವ |  
ಕೇಶವನ ರೂಪದ್ವಯವ ಚಿದ್ಧೇಹದೊಳಹೊರಗೆ ||  
ಬೇಸರದೆ ಸದ್ಭಕ್ತಿಯಿಂದ ಉ |  
ಪಾಸನೆಯ ಗೈಯುತಲಿ ಬುಧರು ಹು |  
ತಾಶನನ ಯೋಲಿಪ್ಪನೆಂದನವರತ ತುತಿಸುವರು || ೩ ||

ಸಕಲ ಸದ್ಗುಣ ಪೂರ್ಣ ಜನ್ಮಾ |  
ದ್ಯುಖ ದೋಷವಿದೂರ ಪ್ರಕಟಾ |  
ಪ್ರಕಟ ಸದ್ವ್ಯಾಪಾರಿ ಗತ ಸಂಸಾರಿ ಕಂಸಾರಿ ||  
ನಕುಲ ನಾನಾರೂಪ ನೀಯಾ |  
ಮಕ ನಿಯಮ್ಯ ನಿರಾಮಯ ರವಿ |  
ಪ್ರಕರ ಸನ್ನಿಭ ಪ್ರಭು ಸದಾ ಮಾಂ ಪಾಹಿ ಪರಮಾತ್ಮ || ೪ ||

ಚೇತನಾ ಚೇತನ ಜಗತ್ತಿನೊ |  
ಳಾತನನು ತಾನಾಗಿ ಲಕ್ಷ್ಮೀ |  
ನಾಥ ಸರ್ವರೊಳಿಷ್ಟ ತತ್ತದ್ರೂಪಗಳ ಧರಿಸಿ ||  
ಜಾತಿಕಾರನ ತೆರದಿ ಯೆಲ್ಲರ |  
ಮಾತಿನೊಳಗಿದ್ದಖಿಳ ಕರ್ಮವ |  
ತಾ ತಿಳಿಸಿಕೊಳ್ಳದಲೆ ಮಾಡಿಸಿ ನೋಡಿ ನಗುತಿಷ್ಟ || ೫ ||

ವೀತಭಯ ವಿಜ್ಞಾನ ದಾಯಕ |  
ಭೂತ ಭವ್ಯ ಭವತ್ಪ್ರಭು ಖಿಳಾ |  
ರಾತಿ ಖಿಗವರ ವಹನ ಕಮಲಾಕಾಂತ ನಿಶ್ಚಿಂತ ||  
ಮಾತರಿಶ್ವಪ್ರಿಯ ಪುರಾತನ |  
ಪೂತನಾ ಪ್ರಾಣಾಪಹಾರಿ ವಿ |  
ಧಾತ್ಯಜನಕ ವಿಪಶ್ಚಿತ ಜನಪ್ರಿಯ ಕವಿಗೇಯಾ || ೬ ||

ದುಷ್ಟಜನ ಸಂಹಾರಿ ಸರ್ವೋ |  
ತ್ಯುಷ್ಟ ಮಹಿಮ ಸಮೀರನುತ ಸಕ |  
ಲೇಷ್ಟದಾಯಕ ಸ್ವರತ ಸುಖಮಯ ಮಮ ಕುಲಸ್ವಾಮಿ ||  
ಹೃಷ್ಟ ಪುಷ್ಟ ಕನಿಷ್ಟ ಸೃಷ್ಟಾಷ್ಟ |  
ದೃಷ್ಟ ಕರ್ತ ಕರೀಂದ್ರ ವರದ ಯ |  
ಧೇಷ್ಟತನು ಉನ್ನತ ಸುಕರ್ಮಾ ನಮಿಪೆ ನನವರತ || ೭ ||

ಪಾಕಶಾಸನ ಪೂಜ್ಯಚರಣ ಪಿ |  
ನಾಕಿ ಸನ್ನತ ಮಹಿಮ ಸೀತಾ |  
ಶೋಕನಾಶನ ಸುಲಭ ಸುಮುಖಿ ಸುವರ್ಣವರ್ಣ ಸುಖಿ ||  
ಮಾಕಳತ್ರ ಮನೀಷಿ ಮಧುರಿಪು |  
ಏಕಮೇವಾದ್ವಿತಿಯ ರೂಪ ಪ್ರ |  
ತೀಕ ದೇವ ಗಣಾಂತರಾತ್ಮಕ ಪಾಲಿಸುವುದೆಮ್ಮ || ೮ ||

ಅಪ್ರಮೇಯಾನಂತ ರೂಪ ಸ |  
ದಾ ಪ್ರಸನ್ನ ಮುಖಾಬ್ಜ ಮುಕ್ತಿ ಸು |  
ಖಿ ಪ್ರದಾಯಕ ಸುಮನಸಾರಾಧಿತ ಪದಾಂಭೋಜ ||  
ಸ್ವಪ್ರಕಾಶ ಸ್ವತಂತ್ರ ಸರ್ವಗ |  
ಕ್ಷಿಪ್ರ ಫಲದಾಯಕ ಕ್ಷಿತೀಶ ಯ |  
ದುಪ್ರವೀರ ವಿತರ್ಕ್ಯ ವಿಶ್ವಸು ತೈಜಸ ಪ್ರಾಜ್ಞ || ೯ ||

ಗಾಳಿ ನಡೆವಂದದಲಿ ನೀಲಘ್ನ |  
ನಾಳಿ ವರ್ತಿಸುವಂತೆ ಬ್ರಹ್ಮ ತ್ರಿ |  
ಶೂಲಧರ ಶಕ್ರಾರ್ಕ ಮೊದಲಾದಖಿಳ ದೇವಗಣ ||  
ಕಾಲಕರ್ಮ ಗುಣಾಭಿಮಾನಿ ಮ |  
ಹಾಲಕುಮಿ ಅನುಸರಿಸಿ ನಡೆವರು |  
ಮೂಲಕಾರಣ ಮುಕ್ತಿದಾಯಕನು ಶ್ರೀಹರಿ ಯೆನಿಸಿಕೊಂಬ || ೧೦ ||

ಮೋಡ ಕೈಬೀಸಣಿಕೆಯಿಂದಲಿ |  
ಓಡಿಸುವನೆಂಬನ ಪ್ರಯತ್ನವು |  
ಕೂಡುವದೆ ಕಲ್ಪಾಂತಕಾದರು ಲಕುಮಿವಲ್ಲಭನು ||  
ಜೋಡು ಕರ್ಮವ ಜೀವರೋಳು ತಾ |  
ಮಾಡಿ ಮಾಡಿಸಿ ಫಲಗಳುಣಿಸುವ |  
ಪ್ರೌಢರಾದವರಿವನ ಭಜಿಸಿ ಭವಾಬ್ಧಿ ದಾಟುವರು || ೧೧ ||

ಕ್ಲೇಶ ಮೋಹಾಜ್ಞಾನ ದೋಷ ವಿ |  
ನಾಶಕ ವಿರಿಂಚಾಂಡದೊಳಗಾ |  
ಕಾಶದೋಪಾದಿಯಲಿ ತುಂಬಿಹ ಯೆಲ್ಲ ಕಾಲದಲಿ ||  
ಘಾಸಿಗೊಳಿಸದೆ ತನ್ನವರನಾ |  
ಯಾಸ ಸಂರಕ್ಷಿಸುವ ಮಹಕರು |  
ಣಾಸಮುದ್ರ ಪ್ರಸನ್ನ ವದನಾಂಭೋಜ ಸುರರಾಜ ಮೈರಾಜ || ೧೨ ||

ಕನ್ನಡಿಯ ಕೈವಿಡಿದು ನೋಳ್ವನ |  
ಕಣ್ಣುಗಳು ಕಂಡಲ್ಲಿಗೆರಗದೆ |  
ತನ್ನ ಪ್ರತಿಬಿಂಬವನೆ ಕಾಂಬುವ ದರ್ಪಣವ ಬಿಟ್ಟು ||  
ಧನ್ಯರಿಳೆಯೊಳಗೆಲ್ಲ ಕಡೆಯಲಿ |  
ನಿನ್ನ ರೂಪವ ನೋಡಿ ಸುಖಿಸುತ |  
ಸನ್ನುತಿಸುತಾನಂದ ವಾರಿಧಿಯೊಳಗೆ ಮುಳುಗಿಹರು || ೧೩ ||

ಅನ್ನಮಾನಿ ಶಶಾಂಕನೊಳು ಕಾ |  
ರುಣ್ಯಸಾಗರ ಕೇಶವನು ಪರ |  
ಮಾನ್ನದೊಳು ಭಾರತಿಯು ನಾರಾಯಣನು ಭಕ್ತ್ಯದೊಳು ||  
ಸೊನ್ನಗದಿರನು ಮಾಧವನು ಶ್ರುತಿ |  
ಸನ್ನುತ ಶ್ರೀಲಕ್ಷ್ಮಿ ಘೃತದೊಳು |  
ಮಾನ್ಯ ಗೋವಿಂದಾಭಿಧನು ಇರುತಿಪ್ಪಯೆಂದೆಂದು || ೧೪ ||

ಕ್ಷೀರಮಾನಿ ಸರಸ್ವತೀ ಜಗ |  
ತ್ಸಾರ ವಿಷ್ಣುವ ಚಿಂತಿಸುವುದು ಸ |  
ರೋರುಹಾಸನ ಮಂಡಿಗೇಯೋಳಿರುತಿಪ್ಪ ಮಧುವೈರಿ ||  
ಮಾರುತನು ನವನೀತದೊಳು ಸಂ |  
ಪ್ರೇರಕ ತ್ರಿವಿಕ್ರಮನು ದಧಿಯೊಳು |  
ವಾರಿನಿಧಿ ಚಂದ್ರಮರೋಳಗೆ ಇರುತಿಪ್ಪ ವಾಮನನು || ೧೫ ||

ಗರುಡಸೂಪಕೆ ಮಾನಿ ಶ್ರೀ ಶ್ರೀ |  
ಧರನ ಮೂರುತಿ ಪತ್ರಶಾಖಿಕೆ |  
ವರನೆನಿಪ ಮಿತ್ರಾಖ್ಯ ಸೂರ್ಯನು ಹೃಶೀಕಪನ ಮೂರ್ತಿ ||  
ಉರಗರಾಜನು ಫಲಸುಶಾಖಿಕೆ |  
ವರನೆನಿಸುವನು ಪದ್ಮನಾಭನ |  
ಸ್ಮರಿಸಿ ಭುಂಜಿಸುತಿಹರು ಬಲ್ಲವರೆಲ್ಲ ಕಾಲದಲಿ || ೧೬ ||

ಗೌರಿ ಸರ್ವಾಮ್ಲಸ್ಥಳೆನಿಪಳು |  
ಶೌರಿ ದಾವೋದರನ ತಿಳಿವುದು |  
ಗೌರಿಪ ಅನಾಮ್ಲಸ್ಥ ಸಂಕರುಷಣನ ಚಿಂತಿಪುದು ||  
ಸಾರ ಶರ್ಕರ ಗುಡದೊಳಗೆ ವೃ |  
ತ್ರಾರಿ ಇರುತಿಹ ವಾಸುದೇವನ |  
ಸೂರಿಗಳು ಧೇನಿಪರು ಪರಮಾದರದಿ ಸರ್ವತ್ರ || ೧೭ ||

ಸ್ಮರಿಸು ವಾಚಸ್ಪತಿಯ ಸೂಪ |  
ಸ್ಮರದೊಳಗೆ ಪ್ರದ್ಯುಮ್ನನಿಪ್ಪನು |  
ನಿರಯಪತಿ ಯಮಧರ್ಮ ಕಟುದ್ರವ್ಯದೊಳಗನಿರುದ್ದ ||  
ಸರಷಪ ಶ್ರೀರಾಮತೇಳದಿ |  
ಸ್ಮರಣ ಶ್ರೀಪುರುಷೋತ್ತಮನ ಕ |  
ಪೂರದಿ ಚಿಂತಿಸಿ ಪ್ರಾಜಿಸುತಲಿರು ಪರಮ ಭಕುತಿಯಲಿ || ೧೮ ||

ನಾಲಿಗಿಂದಲಿ ಸ್ವೀಕರಿಪ ರಸ |  
ಪಾಲು ಮೊದಲಾದದರೊಳಗೆ ಘೃತ |  
ತೈಲ ಪಕ್ಷ ಪದಾರ್ಥದೊಳಗಿಹ ಚಂದ್ರನಂದನನ ||  
ಪಾಲಿಸುವಧೋಕ್ಷಜನ ಚಿಂತಿಸು |  
ಸ್ಥೂಲ ಕೂಷ್ಮಾಂಡ ತಿಲ ಮಾಷಜ |  
ಈ ಲಲಿತ ಭಕ್ಷ್ಯದೊಳು ದಕ್ಷನು ಲಕ್ಷ್ಮೀನರಸಿಂಹ || ೧೯ ||

ಮನವು ಮಾಷ ಸುಭಕ್ಷ್ಯದೊಳು ಚಿಂ ।  
ತನೆಯ ಮಾಡಚ್ಚುತನ ನಿರಋತಿ ।  
ಮನೆಯನಿಪ ಲವಣದೊಳು ಮರೆಯದೆ ಶ್ರೀಜನಾರ್ದನನ ॥  
ನೆನವುತಿರು ಫಲರಸಗಳೊಳು ಪ್ರಾ ।  
ಣನ ಉಪೇಂದ್ರನ ವೀಳ್ಯದಲೆಯೊಳು ।  
ದ್ಯುನದಿ ಹರಿರೂಪವನೆ ಕೊಂಡಾಡುತಲೆ ಸುಖಿಸುತಿರು ॥ ೨೦ ॥

ವೇದ ವಿನುತಗೆ ಬುಧನು ಸುಸ್ವಾ ।  
ದೋದಕಾಧಿಪನೆನಿಸಿಕೊಂಬನು ।  
ಶ್ರೀದ ಕೃಷ್ಣನ ತಿಳಿದು ಪೂಜಿಸುತಿರು ನಿರಂತರದಿ ॥  
ಸಾಧುಕರ್ಮವ ಪುಷ್ಕರನು ಸುನಿ ।  
ವೇದಿತ ಪದಾರ್ಥಗಳ ಶುದ್ಧಿಯು ।  
ಗೈದಗೋಸುಗ ಹಂಸನಾಮಕರ್ಪಿಸುತಲಿಪ್ಪ ॥ ೨೧ ॥

ರತಿ ಸಕಲ ಸುಸ್ವಾದುರಸಗಳ ।  
ಪತಿಯೆನಿಸುವಳು ಅಲ್ಲಿ ವಿಶ್ವನು ।  
ಹುತವಹನ ಚೂಲಿಗಳೊಳಗೆ ಭಾರ್ಗವನ ಚಿಂತಿಪುದು ॥  
ಕ್ಷಿತಿಜ ಗೋಮಯ ಜಾದಿಯೊಳು ಸಂ ।  
ಸ್ಥಿತ ವಸಂತನ ಋಷಭ ದೇವನ ।  
ತುತಿಸುತಿರು ಸಂತತ ಸದ್ಭಕ್ತಿಪೂರ್ವಕದಿ ॥ ೨೨ ॥

ಪಾಕಕರ್ತೃಗಳೊಳು ಚತುರ್ದಶ ।  
ಲೋಕಮಾತೆ ಮಹಾಲಕುಮಿ ಗತ ।  
ಶೋಕ ವಿಶ್ವಂಭರನ ಚಿಂತಿಪುದೆಲ್ಲ ಕಾಲದಲಿ ॥  
ಚೌಕ ಶುದ್ಧ ಸುಮಂಡಲದಿ ಭೂ ।  
ಸೂಕರಾಹ್ವಯ ಉಪರಿ ಚೈಲಪ ।  
ಏಕದಂತ ಸನತ್ಕುಮಾರನ ಧ್ಯಾನಿಪುದು ಬುಧರು ॥ ೨೩ ॥

ಶ್ರೀನಿವಾಸನ ಭೋಗ್ಯವಸ್ತುವ ।  
ಕಾಣಗೊಡದಂದದಲಿ ವಿಷ್ಣು ।  
ಕೇನ ಪರಿಖಾರೂಪ ನಾಗಿಹನಲ್ಲಿ ಪುರುಷಾಖ್ಯ ॥  
ತಾನೆ ಪೂಜಕ ಪೂಜ್ಯನೆನಿಸಿ ನಿ ।  
ಜಾನುಗರ ಸಂತೈಪ ಗುರುಪವ ।  
ಮಾನವಂದಿತ ಸರ್ವಕಾಲಗಳಲ್ಲಿ ಸರ್ವತ್ರ ॥ ೨೪ ॥

ನೂತನ ಸಮೀಚೀನ ಸುರಸೋ |  
ಪೇತ ಹೃದ್ಯ ಪದಾರ್ಥದೊಳು ವಿಧಿ |  
ಮಾತೆ ತತ್ತದ್ರಸಗಳೊಳು ರಸರೂಪ ತಾನಾಗಿ ||  
ಪ್ರೀತಿ ಬಡಿಸುತ ನಿತ್ಯದಿ ಜಗ |  
ನ್ನಾಥ ವಿಠಲನ ಕೂಡಿ ತಾ ನಿ |  
ಭೀತಳಾಗಿಹಳೆಂದರಿದು ನೀ ಭಜಿಸಿ ಸುಖಿಸುತಿರು || ೨೫ ||

|| ಶ್ರೀ ನೈವೇದ್ಯಪ್ರಕರಣ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಶ್ರೀ ಕಕ್ಷಾತಾರತಮ್ಯ ಸಂಧಿ ॥

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿಂದನಾದರದಿ ಕೇಳುವುದು ||

ಶ್ರೀರಮಣ ಸರ್ವೇಶ ಸರ್ವಗ |  
ಸಾರಭೋಕ್ತ ಸ್ವತಂತ್ರ ದೋಷ ವಿ |  
ದೂರ ಜ್ಞಾನಾನಂದ ಬಲ ಐಶ್ವರ್ಯ ಸುಖಪೂರ್ಣ ||  
ಮೂರು ಗುಣವರ್ಜಿತ ಸಗುಣ ಸಾ |  
ಕಾರ ವಿಶ್ವಸ್ಥಿತಿ ಲಯೋದಯ |  
ಕಾರಣ ಕೃಪಾಸಾಂದ್ರ ನರಹರೆ ಸಲಹೊ ಸಜ್ಜನರ || ೧ ||

ನಿತ್ಯಮುಕ್ತಳೆ ನಿರ್ವಿಕಾರಳೆ |  
ನಿತ್ಯಸುಖ ಸಂಪೂರ್ಣೆ ನಿತ್ಯಾ |  
ನಿತ್ಯ ಜಗದಾಧಾರೆ ಮುಕ್ತಾ ಮುಕ್ತ ಗಣವಿನುತೆ ||  
ಚಿತ್ತಯಿಸು ಬಿನ್ನಪವ ಶ್ರೀಪುರು |  
ಷೋತ್ತಮನ ವಕ್ಷೋನಿವಾಸಿನಿ |  
ಭೃತ್ಯವರ್ಗವ ಕಾಯೆ ತ್ರಿಜಗನ್ಮಾತೆ ವಿಖ್ಯಾತೆ || ೨ ||

ರೋಮಕೂಪಗಳಲ್ಲಿ ಪೃಥ್ವಿಧ |  
ಕಾ ಮಹಾ ಪುರುಷನ ಸ್ವಮೂರ್ತಿ |  
ತಾಮರಸಜಾಂಡಗಳ ತದ್ಗತ ವಿಶ್ವರೂಪಗಳ ||  
ಶ್ರೀಮಹಿಳೆ ರೂಪಗಳ ಗುಣಗಳ |  
ಸೀಮೆಗಾಣದೆ ಯೋಚಿಸುತ ಮಮ |  
ಸ್ವಾಮಿ ಮಹಿಮೆಯದಂತೊಯೆಂದಡಿಗಡಿಗೆ ಬೆರಗಾದೆ || ೩ ||

ಒಂದಜಾಂಡದೊಳೊಂದು ರೂಪದೊ |  
ಳೊಂದವಯವದೊಳೊಂದು ನಖದೊಳ |  
ಗೊಂದು ಗುಣಗಳ ಪಾರುಗಾಣದೆ ಕೃತ ಪುಟಾಂಜಲಿಯಿಂ ||  
ಮಂದ ಜಾಸನ ಪುಳಕ ಪುಳಕಾ |  
ನಂದ ಬಾಷ್ಪ ತೊದಲು ನುಡಿಗಳಿಂ |  
ದಿಂದಿರಾ ವಲ್ಲಭನ ಮಹಿಮೆ ಗಭೀರತೆರವೆಂದ || ೪ ||

ವಿಢು ಧನ್ಯರೊ ಬ್ರಹ್ಮ ಗುರುಪವ |  
ಮಾನರಾಯರು ಀ ಪರಿಯಲಿ ರ |  
ಮಾನಿವಾಸನ ವಿಮಲ ಲಾವಣ್ಯಾತಿಶಯಗಳನು ||  
ಸಾನುರಾಗದಿ ನೋಡಿ ಸುಖಿಪ ಮ |  
ಹಾನುಭಾವರ ಭಾಗ್ಯವೆಂತೊ ಭ |  
ವಾನಿಧವನಿಗಸಾಧ್ಯವೆನಿಸಲು ನರರ ಪಾಡೇನು || ಫ ||

ಆಪಿತಾಮಹ ನೂರುಕಲ್ಪ ರ |  
ಮಾಪತಿಯ ಗುಣ ಜಪಿಸಿ ಒಲಿಸಿ ಮ |  
ಹಾ ಪರಾಕ್ರಮ ಹನುಮ ಭೀಮಾನಂದಮುನಿಯೆನಿಸಿ ||  
ಆ ಪರಬ್ರಹ್ಮನ ಸುನಾಭೀ |  
ಕೂಪಸಂಭವನಾಮದಲಿ ಮೆರೆ |  
ವಾಪಯೋಜಾಸನ ಸಮೀರರಿಗಭಿನಮಿಪೆ ಸತತ || ೬ ||

ವಾಸುದೇವನ ಮೂರ್ತಿ ಹೃದಯಾ |  
ಕಾಶಮಂಡಲ ಮಧ್ಯದಲಿ ತಾ |  
ರೇಶನಂದದಿ ಕಾಣುತತಿ ಸಂತೋಷದಲಿ ತುತಿಪ ||  
ಆ ಸರಸ್ವತಿ ಭಾರತಿಯರಿಗೆ |  
ನಾ ಸತತ ವಂದಿಸುವೆ ಪರಮೋ |  
ಲ್ಲಾಸದಲಿ ಸುಜ್ಞಾನ ಭಕುತಿಯ ಸಲಿಸಲೆಮಗೆಂದು || ೭ ||

ಜಗದುದರನ ಸುರೋತ್ತಮನ ನಿಜ |  
ಪೆಗಳೊಳಾಂತು ಕರಾಬ್ಬದೊಳು ಪದ |  
ಯುಗಧರಿಸಿ ನಖಿ ಪಂಕ್ತಿಯೊಳು ರಮಣೀಯ ತರವಾದ ||  
ನಗಧರನ ಪ್ರತಿಬಿಂಬ ಕಾಣುತ |  
ಮಿಗೆ ಹರುಷದಿಂ ಪೊಗಳಿಹಿಗ್ಗುವ |  
ಖಿಗಕುಲಾಧಿಪ ಕೊಡಲಿ ಮಂಗಳ ಸರ್ವ ಸುಜನರಿಗೆ || ೮ ||

ಯೋಗಿಗಳ ಹೃದಯಕೆ ನಿಲುಕ ನಿಗ |  
ಮಾಗಮೈಕ ವಿನುತನ ಪರಮನು |  
ರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವರ್ಣಿಸುವ ||  
ಭೂಗಗನ ಪಾತಾಳ ವ್ಯಾಪ್ತನ |  
ಯೋಗನಿದ್ರಾಸ್ವದನೆನಿಪ ಗುರು |  
ನಾಗರಾಜನ ಪದಕೆ ನಮಿಸುವೆ ಮನದೊಳನವರತ || ೯ ||

ದಕ್ಷಯಜ್ಞ ವಿಭಂಜನನೆ ವಿರು |  
ಪಾಕ್ಷ ವೈರಾಗ್ಯಾಧಿಪತಿ ಸಂ |  
ರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು ||  
ಯಕ್ಷಪತಿ ಸಖ ಯಜಪರಿಗೆ ಸುರ |  
ವೃಕ್ಷ ವೃಕದನುಜಾರಿ ಲೋಕಾ |  
ಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು || ೧೦ ||

ನಂದಿವಾಹನ ನಳಿನಿಧರ ಮೌ |  
ಳೇಂದು ಶೇಖರ ಶಿವತ್ರಿಯಂಬಕ |  
ಅಂಧಕಾಸುರ ಮಥನ ಗಜ ಶಾದೂರ್ಲ ಚರ್ಮಧರ ||  
ಮಂದಜಾಸನ ತನಯ ತ್ರಿಜಗ |  
ದ್ವಂದ್ಯ ಶುದ್ಧಸ್ಪಟಿಕ ಸನ್ನಿಭ |  
ವಂದಿಸುವೆ ನನವರತ ಕರುಣಿಸಿ ಕಾಯೊ ಮಹದೇವ || ೧೧ ||

ಹತ್ತು ಕಲ್ಪದಿ ಲವಣ ಜಲಧಿಯೊ |  
ಳುತ್ತಮ ಶ್ಲೋಕನ ವೊಲಿಸಿ ಕೃತ |  
ಕೃತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ ||  
ಬಿತ್ತರಿಸಿ ಮೋಹಿಸಿ ದುರಾತ್ಮರ |  
ನಿತ್ಯನಿರಯ ನಿವಾಸರೆನಿಸಿದ |  
ಕೃತ್ತಿವಾಸನೆ ನಮಿಪೆ ಪಾಲಿಸೊ ಪಾರ್ವತೀರಮಣ || ೧೨ ||

ಘಣಿ ಘಣಾಂಚಿತ ಮಕುಟರಂಜಿತ |  
ಕೃಣಿತ ಡಮರು ತ್ರಿಶೂಲ ಶಿಖಿ ದಿನ |  
ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ ||  
ಪ್ರಣತಕಾಮದ ಪ್ರಮಥ ಸುರಮುನಿ |  
ಗಣಸುಪೂಜಿತ ಚರಣಯುಗ ರಾ |  
ವಣಮದವಿಭಂಜನ ಶೇಷ ಪದಾರ್ಹನಹುದೆಂದು || ೧೩ ||

ಕಂಬುಪಾಣಿಯ ಪರಮ ಪ್ರೇಮ ನಿ |  
ತಂಬಿನಿಯರೆಂದೆನಿಪ ಲಕ್ಷಣೆ |  
ಜಾಂಬವತಿ ಕಾಳಿಂದಿ ನೀಲಾ ಭದ್ರ ಸಖಿವಿಂದಾ |  
ರೆಂಬ ಷಣ್ಮುಹಿಯರ ದಿವ್ಯ ಪ |  
ದಾಂಬುಜಗಳಿಗೆ ನಮಿಪೆ ಮಮ ಹೃದ |  
ಯಾಂಬರದಿ ನೆಲೆಸಲಿ ಬಿಡದೆ ತಮ್ಮರಸನೊಡಗೂಡಿ || ೧೪ ||

ಆ ಪರಂತಪನೋಲುಮೆಯಿಂದ ಸ |  
ದಾಪರೋಕ್ಷಿಗಳೆನಿಸಿ ಭಗವ |  
ದ್ರೂಪಗುಣಗಳ ಮಹಿಮೆ ಸ್ವಪತಿಗಳಾನನದಿ ತಿಳಿವ ||  
ಸೌಪರಣಿ ವಾರುಣಿ ನಗಾತ್ಮಜ |  
ರಾಪನಿತು ಬಣ್ಣಿಸುವೆ ಎನ್ನ ಮ |  
ಹಾಪರಾಧಗಳೆಣಿಸದೀಯಲಿ ಪರಮ ಮಂಗಳವ || ೧೫ ||

ತ್ರಿದಿವತರು ಮಣಿ ಧೇನುಗಳಿಗಾ |  
ಸ್ವದನೆನಿಪ ತ್ರಿದಶಾಲಯಾಬ್ಧಿಗೆ |  
ಬದರನಂದದಲೊಪ್ಪುತಿಪ್ಪ ಉಪೇಂದ್ರ ಚಂದ್ರಮನ ||  
ಮೃದು ಮಧುರ ಸುಸ್ತವನದಿಂದಲಿ |  
ಮಧು ಸಮಯ ಪಿಕನಂತೆ ಪಾಡುವ |  
ಮುದಿರ ವಾಹನನಂಚ್ಚಿ ಯುಗ್ಮಂಗಳಿಗೆ ನಮಿಸುವೆನು || ೧೬ ||

ಕೃತಿರಮಣ ಪ್ರದ್ಯುಮ್ನದೇವ |  
ನತುಳ ಬಲ ಲಾವಣ್ಯ ಗುಣ ಸಂ |  
ತತ ಉಪಾಸನ ಕೇತುಮಾಲಾಖಂಡದೊಳು ರಚಿಪ ||  
ರತಿಮನೋಹರನಂಚ್ಚಿ ಕಮಲಕೆ |  
ನತಿಸುವೆನು ಭಕುತಿಯಲಿ ಮಮ ದು |  
ಮರ್ತಿಕೆಳೆದು ಸನ್ಮತಿಯನೀಯಲಿ ನಿರುತ ಎಮಗೊಲಿದು || ೧೭ ||

ಚಾರುತರ ನವವಿಧ ಭಕುತಿ ಗಂ |  
ಭೀರ ವಾರಾಶಿಯೊಳು ಪರವೋ |  
ದಾರ ಮಹಿಮನ ಹೃದಯ ಘಣಿಪತಿ ಪೀಠದಲಿ ಭಜಿಪ ||  
ಭೂರಿಕರ್ಮಾಕರನೆನಿಸುವ ಶ |  
ರೀರಮಾನಿ ಪ್ರಾಣಪತಿ ಪದ |  
ವಾರಿರುಹಕಾನಮಿಪೆ ಮದ್ಗುರುರಾಯ ನಹುದೆಂದು || ೧೮ ||

ವಿತತ ಮಹಿಮನ ವಿಶ್ವತೋಮುಖ |  
ನತುಳ ಭುಜಬಲ ಕಲ್ಪ ತರುವಾ |  
ಶ್ರಿತರೆನಿಸಿ ಸಕಲೇಷ್ಟ ಪಡೆದನುದಿನದಿ ಮೋದಿಸುವ ||  
ರತಿ ಸ್ವಯಂಭುವ ದಕ್ಷ ವಾಚ |  
ಸ್ವತಿ ಬಿಡೌಜನ ಮಾಡದಿ ಶಚಿ ಮ |  
ನೃಥ ಕುಮಾರನಿರುದ್ಧರೆಮಗೀಯಲಿ ಸುಮಂಗಳವ || ೧೯ ||

ಭವವನಧಿ ನವಪೋತ ಪುಣ್ಯ |  
ಶ್ರವಣ ಕೀರ್ತನ ಪಾದವನರುಹ |  
ಭವನನಾವಿಕನಾಗಿ ಭಕುತರ ತಾರಿಸುವ ಬಿಡದೆ ||  
ಪ್ರವಹಮಾರುತ ದೇವ ಪರವೋ |  
ತ್ಸವ ವಿಶೇಷ ನಿರಂತರ ಮಹಾ |  
ಪ್ರವಹದಂದದಿ ಕೊಡಲಿ ಭಗವದ್ಭಕ್ತ ಸಂತತಿಗೆ || ೨೦ ||

ಜನರನುದ್ಧರಿಸುವೆನೆನುತ ನಿಜ |  
ಜನಕನನುಮತದಲಿ ಸ್ವಯಂಭುವ |  
ಮನುವಿನಿಂದಲಿ ಪಡೆದೆ ಸುಕುಮಾರಕರ ನೊಲುವೆಯಲಿ ||  
ಜನನಿ ಶತರೂಪಾನಿತಂಬಿನಿ |  
ಮನವಚನ ಕಾಯದಲಿ ತಿಳಿದನು |  
ದಿನದಿ ನಮಿಸುವೆ ಕೊಡು ಎಮಗೆ ಸನ್ಮಂಗಳವ ನೊಲಿದು || ೨೧ ||

ನರನ ನಾರಾಯಣನ ಹರಿ ಕೃ |  
ಷ್ಣರ ಪಡೆದೆ ಪುರುಷಾರ್ಥ ತೆರದಲಿ |  
ತರಣಿ ಶಶಿ ಶತರೂಪರಿಗೆ ಸಮನೆನಿಸಿ ಪಾಪಿಗಳ ||  
ನಿರಯದೊಳು ನೆಲೆಗೊಳಿಸಿ ಸಜ್ಜನ |  
ನೆರವಿಯನು ಪಾಲಿಸುವ ಔದುಂ |  
ಬರ ಸಲಹು ಸಲಹೆಮ್ಮ ಬಿಡದಲೆ ಪರಮ ಕರುಣದಲಿ || ೨೨ ||

ಮಧು ವಿರೋಧಿ ಮನೋಜ ಕ್ಷೀರೋ |  
ದಧಿ ಮಥನ ಸಮಯದಲುದಿಸಿ ನೆರೆ |  
ಕುಧರಜಾವಲ್ಲಭನ ಮಸ್ತಕ ಮಂದಿರದಿ ಮೆರೆವ ||  
ವಿಧುತವಾಂಘ್ರಿ ಸರೋಜ ಯುಗಳಕೆ |  
ಮಧುಪನಂದದಲೆರಗಲೆನ್ನನ |  
ದಧಿಪ ವಂದಿಪೆನನುದಿನಂತಸ್ತಾಪ ಪರಿಹರಿಸು || ೨೩ ||

ಶ್ರೀವನರುಹಾಂಬಕನ ನೇತ್ರಗ |  
ಳೇ ಮನೆಯೆನಿಸಿ ಸಜ್ಜನರಿಗೆ ಕ |  
ರಾವಲಂಬನ ವೀವ ತೆರದಿ ಮಯೂಖ ವಿಸ್ತರಿಪ ||  
ಆ ವಿವಸ್ವಾನ್ನೆನಿಸಿಕೊಂಬ ವಿ |  
ಭಾವಸು ಅಹರ್ನಿಶಿಗಳಲಿ ಕೊಡ |  
ಲೀ ವಸುಂಧರೆಯೊಳು ವಿಪಶ್ಚಿತ್ತರೊಡನೆ ಸುಜ್ಞಾನ || ೨೪ ||

ಲೋಕಮಾತೆಯ ಪಡೆದು ನೀ ಜಗ |  
ದೇಕಪಾತ್ರನಿಗಿತ್ತ ಕಾರಣ |  
ಶ್ರೀಕುಮಾರಿ ಸಮೇತ ನೆಲಸಿದ ನಿನ್ನ ಮಂದಿರದಿ ||  
ಆ ಕಮಲಭವ ಮುಖರು ಬಿಡದೆ ಪ |  
ರಾಕೆನುತ ನಿಂದಿಹರೊ ಗುಣ ರ |  
ತ್ನಾಕರನೆ ಬಣ್ಣಿಸಲಳವೆ ಕೊಡು ಎಮಗೆ ಸನ್ಮನವ || ೨೫ ||

ಪಣೆಯೊಳೊಪ್ಪುವ ತಿಲಕ ತುಲಸೀ |  
ಮಣಿಗಣಾನ್ವಿತ ಕಂಠ ಕರದಲಿ |  
ಕ್ಷಣಿತ ವೀಣಾ ಸುಸ್ವರದಿ ಬಹುತಾಳಗತಿಗಳಲಿ ||  
ಪ್ರಣವ ಪ್ರತಿಪಾದ್ಯನ ಗುಣಂಗಳ |  
ಕುಣಿದು ಪಾಡುತ ಪರಮ ಸುಖಿ ಸಂ |  
ದಣಿಯೊಳಾಡುವ ದೇವಋಷಿ ನಾರದರಿಗಭಿನಮಿಪೆ || ೨೬ ||

ಆ ಸರಸ್ವತಿ ತೀರದಲಿ ಬಿ |  
ನ್ನೈಸಲಾ ಮುನಿಗಳ ನುಡಿಗೆ ಜಡ |  
ಜಾಸನ ಮಹೇಶಾಚ್ಯುತರ ಲೋಕಂಗಳಿಗೆ ಪ್ರೋಗಿ ||  
ತಾ ಸಕಲ ಗುಣಗಳ ವಿಚಾರಿಸಿ |  
ಕೇಶವನೆ ಪರದೈವವೆಂದುಪ |  
ದೇಶಿಸಿದ ಭೃಗುಮುನಿಪ ಕೊಡಲೆಮಗಖಿಳ ಪುರುಷಾರ್ಥ || ೨೭ ||

ಬಿಸರುಹಾಂಬಕನಾಚ್ಛೆಯಲಿ ಸುಮ |  
ನಸ ಮುಖನು ತಾನೆನಿಸಿ ನಾನಾ |  
ರಸಗಳುಳ್ಳ ಹರಿಸ್ಸುಗಳನವರವರಿಗೊಯ್ದೀವ |  
ವಸುಕುಲಾಧಿಪ ಯಜ್ಞ ಪುರುಷನ |  
ಅಸಮ ಬಲ ರೂಪಂಗಳಿಗೆ ವಂ |  
ದಿಸುವೆ ಜ್ಞಾನ ಯಶಸ್ಸು ವಿದ್ಯಸುಬುದ್ಧಿಕೊಡಲೆಮಗೆ || ೨೮ ||

ತಾತನಪ್ಪಣೆಯಿಂದ ನೀ ಪ್ರ |  
ಖ್ಯಾತಿಯುಳ್ಳರವತ್ತು ಮಕ್ಕಳ |  
ಪ್ರೀತಿಯಿಂದಲಿ ಪಡೆದವರವರಿಗಿತ್ತು ಮನ್ನಿಸಿದೆ ||  
ವೀತಿ ಹೋತ್ರನ ಸಮಳೆನಿಸುವ ಪ್ರ |  
ಸೂತಿ ಜನನಿ ತ್ವದಂಭ್ರಿ ಕಮಲಕೆ |  
ನಾ ತುತಿಸಿ ತಲೆಬಾಗುವೆಮ್ಮ ಕುಟುಂಬ ಸಲಹುವದು || ೨೯ ||

ಶತಧೃತಿಯ ಸುತರೀರ್ವರುಳಿದ |  
ಪ್ರತಿಮ ಸುತಪೋನಿಧಿಗಳ ಪರಾ |  
ಜಿತನ ಸುಸಮಾಧಿಯೊಳಿರಿಸಿ ಮೂಲೋಕದೊಳು ಮೆರೆವ ||  
ವ್ರತಿವರ ಮರೀಚ್ಯತ್ರಿ ಪುಲಹಾ |  
ಕ್ರತು ವಸಿಷ್ಠ ಪುಲಸ್ತ್ಯ ವೈವ |  
ಸ್ವತನು ವಿಶ್ವಾಮಿತ್ರ ಅಂಗಿರರಂಭ್ರಿಗೈರಗುವೆನು || ೩೦ ||

ದ್ವಾದಶಾದಿತ್ಯರೊಳು ಮೊದಲಿಗ |  
ನಾದ ಮಿತ್ರ ಪ್ರವಹ ಮಾನಿನಿ |  
ಯಾದ ಪ್ರಾವಹಿ ನಿರಋತಿ ನಿರ್ಜರ ಗುರುಮಹಿಳೆ ತಾರಾ ||  
ಈ ದಿವೌಕಸರನುದಿನಾಧಿ |  
ವ್ಯಾಧಿ ಉಪಟಳವಳಿದು ವಿಬುಧರಿ |  
ಗಾದರದಿ ಕೊಡಲಖಿಳ ಮಂಗಳವಾವ ಕಾಲದಲಿ || ೩೧ ||

ಮಾನನಿಧಿಗಳೆನಿಸುವ ವಿಷ್ವ |  
ಕ್ಲೇನ ಧನಪ ಗಜಾನನರಿಗೆ ಸ |  
ಮಾನರೆಂಭತ್ತೈದು ಶೇಷ ಶತಸ್ಥ ದೇವಗಣ ||  
ಕಾನಮಿಸುವೆನು ಬಿಡದೆ ಮಿಥ್ಯಾ |  
ಜ್ಞಾನಕಳೆದು ಸುಬುದ್ಧಿನಿತ್ತು ಸ |  
ದಾನುರಾಗದಲೆಮ್ಮ ಪರಿಪಾಲಿಸಲಿ ಯೆಂದೆನುತ || ೩೨ ||

ಭೂತಮರುತ ನವಾಂತರಭಿಮಾ |  
ನೀ ತಪಸ್ವಿ ಮರೀಚಿ ಮುನಿ ಪುರು |  
ಹೂತನಂದನ ಪಾದಮಾನಿ ಜಯಂತರೆಮಗೊಲಿದು ||  
ಕಾತರವ ಪುಟ್ಟಿಸದೆ ವಿಷಯದಿ |  
ವೀತಭಯನ ಪದಾಬ್ಜದಲಿ ವಿಪ |  
ರೀತಬುದ್ಧಿಯನೀಯದೆ ಸದಾ ಪಾಲಿಸಲಿ ಯೆಮ್ಮ || ೩೩ ||

ಓದಿಸುವ ಗುರುಗಳನು ಜರಿದು ಸ |  
ಹೋದುಗರಿಗುಪದೇಶಿಸಿದ ಮಹ |  
ದಾದಿಕಾರಣ ಸರ್ವಗುಣ ಸಂಪೂರ್ಣ ಹರಿಯೆಂದು ||  
ವಾದಿಸುವ ತತ್ವತಿಯ ತೋರೆಂ |  
ದಾದನುಜ ಬೆಸಗೊಳಲು ಸ್ತಂಭದಿ |  
ಶ್ರೀದನಾಕ್ಷಣ ತೋರಿಸಿದ ಪ್ರಹ್ಲಾದ ಸಲಹೆಮ್ಮ || ೩೪ ||

ಬಲಿವೊದಲು ಸಪ್ತೇಂದ್ರಿವರಿಗೆ |  
ಕಲಿತ ಕರ್ಮಜ ದಿವಿಜರೆಂಬರು |  
ಉಳಿದ ಏಕಾದಶ ಮನುಗಳು ಉಚಿತ್ಕೃಚವನ ಮುಖ ||  
ಕುಲ ಋಷಿಗಳೆಂಭತ್ತು ಹೈಹಯ |  
ಇಳಿಯ ಕಂಪನಗೈದ ಪೃಥು ಮಂ |  
ಗಳ ಪರಿಕ್ಷಿತ ನಹುಷ ನಾಭಿ ಯಯಾತಿ ಶಶಿಬಿಂದು || ೩೫ ||

ಶತಕ ಸಂಕೇತುಳ್ಳ ಪ್ರಿಯ |  
ವ್ರತ ಭರತ ಮಾಂಧಾತ ಪುಣ್ಯಾ |  
ಶ್ರೀತರು ಜಯವಿಜಯಾದಿಗಳು ಗಂಧರ್ವರೆಂಟು ಜನ ||  
ಹುತವಹಜ ಪಾವಕ ಸನಾತನ |  
ಪಿತೃಗಳೇಳ್ವರು ಚಿತ್ರಗುಪ್ತರು |  
ಪ್ರತಿದಿನದಿ ಪಾಲಿಸಲಿ ತಮ್ಮವನೆಂದು ಎಮಗೊಲಿದು || ೩೬ ||

ವಾಸವಾಲಯ ಶಿಲ್ಪ ವಿಮಲ ಜ |  
ಲಾಶಯಗಳೊಳು ರಮಿಪ ಊರ್ವಶಿ |  
ಭೇಶರವಿಗಳ ರಿಪುಗಳೆನಿಸುವ ರಾಹುಕೇತುಗಳು ||  
ಶ್ರೀಶ ಪದಪಂಥಾನ ಧೂಮಾ |  
ಚೀರ ದಿವಿಜರು ಕರ್ಮಜರಿಗೆ ಸ |  
ದಾ ಸಮಾನ ದಿವೌಕಸರು ಕೊಡಲೆಮಗೆ ಮಂಗಳವ || ೩೭ ||

ದ್ಯುನದಿ ಶ್ಯಾಮಲ ಸಂಜ್ಞ ರೋಹಿಣಿ |  
ಘನಪ ಪರ್ಜನ್ಯಾನಿರುದ್ಧನ |  
ವನಿತೆ ಬ್ರಹ್ಮಾಂಡಾಭಿಮಾನಿ ವಿರಾಟ ದೇವಿಯರ ||  
ನೆನೆವೆನಾ ನಲವಿಂದೆ ದೇವಾ |  
ನನ ಮಹಿಳೆ ಸ್ವಾಹಾಖ್ಯರಾಲೋ |  
ಚನೆ ಕೊಡಲಿ ನಿರ್ವಿಘ್ನದಿಂ ಭಗವದ್ಗುಣಗಳಲಿ || ೩೮ ||

ವಿಧಿಪಿತನ ಪಾದಾಂಬುಜಗಳಿಗೆ |  
ಮಧುಪನಂತೆ ವಿರಾಜಿಪಾಮಲ |  
ಉದಕಗಳಿಗೆ ಸದಾಭಿಮಾನಿಯು ಯೆಂದೆನಿಸಿಕೊಂಬ ||  
ಬುಧಗೆ ನಾ ವಂದಿಸುವೆ ಸಮ್ಮೋ |  
ದದಿ ನಿರಂತರವೊಲಿದು ಎಮಗ |  
ಭ್ಯುದಯ ಪಾಲಿಸಲೆಂದು ಪರಮೋತ್ಸವದೊಳನುದಿನದಿ || ೩೯ ||

ಶ್ರೀವಿರಂಚಾದ್ಯರ ಮನಕೆ ನಿಲು |  
ಕಾವ ಕಾಲಕೆ ಜನನರಹಿತನ |  
ತಾ ವೊಲಿಸಿ ಮಗನೆಂದು ಮುದ್ದಿಸಿ ಲೀಲೆಗಳ ನೋಳ್ವು ||  
ದೇವಕಿಗೆ ವಂದಿಪೆ ಯಶೋದಾ |  
ದೇವಿಗಾನಮಿಸುವೆನು ಪರಮ ಕೃ |  
ಪಾವಲೋಕನದಿಂದ ಸಲಹುವದೆಮ್ಮ ಸಂತತಿಯು || ೪೦ ||

ಪಾಮರರನ ಪವಿತ್ರಗೈಸುವ |  
ಶ್ರೀಮುಕುಂದನ ವಿಮಲ ಮಂಗಳ |  
ನಾಮಗಳಿಗಭಿಮಾನಿಯಾದ ಉಷಾಖ್ಯದೇವಿಯರು |  
ಭೂಮಿಯೊಳಗುಳ್ಳಖಿಳ ಸಜ್ಜನ |  
ರಾಮಯಾದಿಗಳಳಿದು ಸಲಹಲಿ |  
ಆ ಮರುತ್ವಾನ್ ಮನೆಯ ವೈದ್ಯರ ರಮಣಿ ಪ್ರತಿದಿನದಿ || ೪೧ ||

ಪುರುಟಲೋಚನ ನಿನ್ನ ಕದೊ |  
ಯಿದಿರಲು ಪ್ರಾರ್ಥಿಸೆ ದೇವತೆಗಳು |  
ತ್ತರವ ಲಾಲಿಸಿ ತಂದ ವರಾಹರೂಪ ತಾನಾಗಿ ||  
ಧರಣಿ ಜನನಿ ನಿನ್ನ ಪಾದಕ್ಕೆ |  
ರಗಿ ಬಿನ್ನೈಸುವೆನು ಪಾದ |  
ಸ್ವರೂಪ ಮೊದಲಾದಖಿಳ ದೋಷಗಳೆನಿಸದಿರು ಯೆಂದು || ೪೨ ||

ವನಧಿ ವಸನೆ ವರಾದ್ರಿ ನಿಚಯ |  
ಸ್ತನ ವಿರಾಜಿತೇ ಚೇತನಾ ಚೇ |  
ತನ ವಿಧಾರಕೆ ಗಂಧರಸ ರೂಪಾದಿ ಗುಣವಪುಷೇ ||  
ಮುನಿಕುಲೋತ್ತಮ ಕಶ್ಯಪನ ನಿಜ |  
ತನುಜೆ ನಿನಗಾನಮಿಪೆ ಎನ್ನವ |  
ಗುಣಗಳೆನಿಸದೆ ಪಾಲಿಪುದು ಪರಮಾತ್ಮನರ್ಥಾಂಗಿ || ೪೩ ||

ಹರಿಗುರುಗಳರ್ಚಿಸದ ಪಾಪಾ |  
ತ್ಮರನ ಶಿಕ್ಷಿಸಲೋಸುಗ ಶನೈ |  
ಶ್ಚರನೆನಿಸಿ ದುಷ್ಟಲಗಳಿವೆ ನಿರಂತರದಿ ಬಿಡದೆ ||  
ತರಣೆನಂದನ ನಿನ್ನ ಪಾದಾಂ |  
ಬುರುಹಗಳಿಗಾನಮಿಪೆ ಬಹು ದು |  
ಸ್ತರ ಭವಾಣದಿ ಮಗ್ನನಾದೆನ್ನದ್ಧರಿಸ ಬೇಕು || ೪೪ ||

ನಿರತಿಶಯ ಸುಜ್ಞಾನ ಪೂರ್ವಕ |  
ವಿರಚಿಸುವ ನಿಷ್ಕಾಮಕರ್ಮಗ |  
ಳರಿತು ತತ್ತತ್ಕಾಲದಲಿ ತಜ್ಜನ್ಯ ಫಲರಸವ ||  
ಹರಿಯ ನೇಮದಲುಣಿಸಿ ಬಹು ಜೀ |  
ವರಿಗೆ ಕರ್ಮಪನೆನಿಪ ಗುರು ಪ್ರ |  
ಷ್ಕರನು ಸತ್ಪ್ರಿಯಂಗಳಲಿ ನಿರ್ವಿಘ್ನತೆಯ ಕೊಡಲಿ || ೪೫ ||

ಶ್ರೀನಿವಾಸನ ಪರಮ ಕಾರು |  
ಣ್ಯಾನಿವಾಸಸ್ಥಾನರೆನಿಪ ಕೃ |  
ಶಾನುಜರು ಸಾಹಸ್ರ ಷೋಡಶ ಶತರು ಶ್ರೀಕೃಷ್ಣ ||  
ಮಾನಿನಿಯರೆಪ್ಪತ್ತು ಯಕ್ಷರು |  
ದಾನವರು ಮೂವತ್ತು ಚಾರಣ |  
ಜಾನಜಾಮರರಪ್ಸರರು ಗಂಧರ್ವರಿಗೆ ನಮಿಪೆ || ೪೬ ||

ಕಿನ್ನರರು ಗುಹ್ಯಕರು ರಾಕ್ಷಸ |  
ಪನ್ನಗರು ಪಿತೃಗಳು ಸಿದ್ಧರು |  
ಸನ್ನತಾಜಾನಜರು ಸಮರಿವರಮರ ಯೋನಿಜರು ||  
ಇನ್ನಿವರ ಗಣವೆಂತು ಬಣ್ಣಿಸ |  
ಲೆನ್ನೊಳವೆ ಕರುಣದಲಿ ಪರಮಾ |  
ಪನ್ನ ಜನರಿಗೆ ಕೊಡಲಿ ಸನ್ಮದ ಪರಮ ಸ್ನೇಹದಲಿ || ೪೭ ||

ಆ ಯಮುನೆಯೊಳು ಸಾದರದಿ ಕಾ |  
ತ್ಯಾಯನೀ ವ್ರತ ಧರಿಸಿ ಕೆಲರು ದ |  
ಯಾಯುಧನೆ ಪತಿಯೆಂದು ಕೆಲವರು ಜಾರತನದಲ್ಲಿ ||  
ವಾಯುಪಿತನೊಲಿಸಿದರು ಈರ್ವಗೆ |  
ತೋಯಸರಸರ ಪಾದಕಮಲಕೆ |  
ನಾಯೆರಗುವೆ ಮನೋರಥಂಗಳ ಸಲಿಸಲನುದಿನದಿ || ೪೮ ||

ನೂರು ಮುನಿಗಳ ಉಳಿದು ಮೇಲಣ |  
ನೂರು ಕೋಟಿ ತಪೋಧನರ ಪಾ |  
ದಾರವಿಂದಕೆ ಮುಗಿವೆಕರಗಳನುದ್ಧರಿಸಲೆಂದು ||  
ಮೂರು ಸಪ್ತ ಶತಾಹ್ವಯರ ತೊರೆ |  
ದೀ ಋಷಿಗಳಾನಂತರಲಿಹ |  
ಭೂರಿ ಪಿತೃಗಳು ಕೊಡಲೆಮಗೆ ಸಂತತ ಸುಮಂಗಳವ || ೪೯ ||

ಪಾವನಕೆ ಪಾವನನೆನಿಸುವ ರ |  
ಮಾವಿನೋದಿಯ ಗುಣಗಣಂಗಳ |  
ಸಾವಧಾನದಲೇಕ ಮಾನಸರಾಗಿ ಸುಸ್ವರದಿ ||  
ಆ ವಿಬುಧಪತಿ ಸಭೆಯೊಳಗೆ ನಾ |  
ನಾ ವಿಲಾಸದಿ ಪಾಡಿ ಸುಖಿಸುವ |  
ದೇವ ಗಂಧರ್ವರು ಕೊಡಲಿ ಎಮಗಖಿಳ ಪುರುಷಾರ್ಥ || ೫೦ ||

ಭುವನ ಪಾವನ ಮಾಳ್ವ ಲಕ್ಷ್ಮೀ |  
ಧವನ ಮಂಗಳ ದಿವ್ಯ ನಾಮ |  
ಸ್ತವನಗೈವ ಮನುಷ್ಯ ಗಂಧರ್ವರಿಗೆ ವಂದಿಸುವೆ ||  
ಪ್ರವರ ಭೂಭುಜರುಳಿದು ಮಧ್ಯಮ |  
ಕುವಲಯಪರೆಂದೆನಿಸಿಕೊಂಬರ |  
ದಿವಸ ದಿವಸಂಗಳಲಿ ನೆನೆವೆನು ಕರಣ ಶುದ್ಧಿಯಲಿ || ೫೧ ||

ಶ್ರೀಮುಕುಂದನ ಮೂರ್ತಿಸಲೆ ಸೌ |  
ದಾಮಿನಿಯವೋಲ್ ಹೃದಯ ವಾರಿಜ |  
ವ್ಯೋಮ ಮಂಡಲ ಮಧ್ಯದಲಿ ಕಾಣುತಲಿ ಮೋದಿಸುವ ||  
ಆ ಮನುಷ್ಯೋತ್ತಮರ ಪದಯುಗ |  
ತಾಮರಸಗಳಿಗೆರಗುವೆ ಸದಾ |  
ಕಾಮಿತಾರ್ಥಗಳಿತ್ತು ಸಲಹಲಿ ಪ್ರಣತ ಜನತತಿಯ || ೫೨ ||

ಈ ಮಹೀ ಮಂಡಲದೊಳಿಹ ಗುರು |  
ಶ್ರೀಮದಾಚಾರ್ಯರ ಮತಾನುಗ |  
ರಾ ಮಹಾ ವೈಷ್ಣವರ ವಿಷ್ಣು ಪದಾಬ್ಜ ಮಧುಕರರ ||  
ಸ್ತೋಮಕಾನಮಿಸುವೆನವರವರ |  
ನಾಮಗಳನೇಂ ಪೇಳ್ವೆ ಬಹುವಿಧ |  
ಯಾಮ ಯಾಮಂಗಳಲಿ ಬೋಧಿಸಲೆಮಗೆ ಸನ್ಮತಿಯ || ೫೩ ||

ಮಾರನಯ್ಯನ ಕರುಣ ಪಾರಾ |  
ವಾರ ಮುಖ್ಯ ಸುಪಾತ್ರರೆನಿಪ ಸ |  
ರೋರುಹಾಸನ ವಾಣಿ ರುದ್ರೇಂದ್ರಾದಿ ಸುರನಿಕರ ||  
ತಾರತಮ್ಯಾತ್ಮಕ ಸುಪದ್ಯಗ |  
ಳಾರು ಪಠಿಸುವರಾ ಜನರಿಗೆ ರ |  
ಮಾರಮಣ ಪೂರೈಸಲಿಪ್ಪಿತ ಸರ್ವಕಾಲದಲಿ || ೫೪ ||

ಮೂರುಕಾಲಗಳಲ್ಲಿ ತುತಿಸೆ ಶ |  
ರೀರ ವಾಙ್ಮನಃ ಶುದ್ಧಿ ಮಾಳ್ಪುದು |  
ದೂರಗೈಸುವದಖಿಳ ಪಾಪ ಸಮೂಹ ಪ್ರತಿದಿನದಿ ||  
ಚೋರಭಯ ರಾಜಭಯ ನಕ್ರ ಚ |  
ಮೂರ ಶಸ್ತ್ರ ಜಲಾಗ್ನಿ ಭೂತ ಮ |  
ಹೋರಗ ಜ್ವರ ನರಕಭಯ ಸಂಭವಿಸದೆಂದೆಂದು || ೫೫ ||

ಜಯಜಯತು ತ್ರಿಜಗದ್ವಿಲಕ್ಷಣ |  
ಜಯಜಯತು ಜಗದೇಕ ಕಾರಣ |  
ಜಯಜಯತು ಜಾನಕೀರಮಣ ನಿರ್ಗತ ಜರಾಮರಣ ||  
ಜಯಜಯತು ಜಾಹ್ನವೀಜನಕ ಜಯ |  
ಜಯತು ದೈತ್ಯ ಕುಲಾಂತಕ ಭವಾ |  
ಮಯಹರ ಜಗನ್ನಾಥ ವಿಠಲ ಪಾಹಿಮಾಂ ಸತತ || ೫೬ ||

|| ಇತಿ ಶ್ರೀ ಕಕ್ಷಾತಾರತಮ್ಯ ಸಂಧಿ ಸಂಪೂರ್ಣಂ ||  
|| ಶ್ರೀ ಕೃಷ್ಣಾರ್ಪಣಮಸ್ತು ||

॥ ಶ್ರೀಃ ॥

॥ ಇತಿ ಶ್ರೀ ಫಲಶ್ರುತಿ ಸಂಧಿ ॥

ಶ್ರೀಜಗನ್ನಾಥ ದಾಸಾರ್ಯ ಪರಮ ಪ್ರಿಯ ಶಿಷ್ಯ  
ಶ್ರೀ ಶ್ರೀದವಿಠಲ ದಾಸಾರ್ಯ (ಶ್ರೀ ಕರ್ಜಿಗಿ ದಾಸಪ್ಪದಾಸ) ವಿರಚಿತ  
ಶ್ರೀಮದ್ಧರಿಕಥಾಮೃತಸಾರ ಫಲಶ್ರುತಿ ಸಂಧಿ

ಹರಿಕಥಾಮೃತಸಾರ ಗುರುಗಳ |  
ಕರುಣದಿಂದಾಪನಿತು ಪೇಳುವೆ ||  
ಪರಮ ಭಗವದ್ಭಕ್ತರಿದನಾದರದಿ ಕೇಳುವುದು ||

ಹರಿಕಥಾಮೃತಸಾರ ಶ್ರೀಮ |  
ದ್ಗುರುವರ ಜಗನ್ನಾಥ ದಾಸರ |  
ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ||  
ಪರಮ ಪಂಡಿತ ಮಾನಿಗಳು ಮ |  
ತ್ಸರಿಸಲೆದೆಗಿಚ್ಚಾಗಿ ತೋರುವು |  
ದರಸಿಕರಿಗಿದು ತೋರಿ ಪೇಳುವದಲ್ಲ ಧರೆಯೊಳಗೆ || ೧ ||

ಭಾಮಿನೀ ಷಟ್ಪದಿಯ ರೂಪದ |  
ಲೀಮಹಾದ್ಭುತ ಕಾವ್ಯದಾದಿಯೊ |  
ಳಾ ಮನೋಹರ ತರ ತರಾತ್ಮಕ ನಾಂದಿ ಪದ್ಯಗಳ ||  
ಯಾಮಯಾಮಕೆ ಪಠಿಸುವವರ ಸು |  
ಧಾಮಸಖಿ ಕೈಪಿಡಿಯಲೋಸುಗ |  
ಪ್ರೇಮದಿಂದಲಿ ಪೇಳ್ವ ಗುರು ಕಾರುಣ್ಯಕೇನೆಂಬೆ || ೨ ||

ಸಾರವೆಂದರೆ ಹರಿಕಥಾಮೃತ |  
ಸಾರವೆಂಬುವುದೆಮ್ಮ ಗುರುವರ |  
ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ ||  
ಸಾರಧಿಯ ಬಲಗೊಂಡು ಸಾರಾ |  
ಸಾರಗಳ ನಿರ್ಣೇಷಿ ಪೇಳ್ವನು |  
ಸಾರ ನಡೆವ ಮಹಾತ್ಮರಿಗೆ ಸಂಸಾರ ವೆಲ್ಲಿಹದೊ || ೩ ||

ದಾಸವರ್ಯರ ಮುಖದಿ ನಿಂದು ರ |  
ಮೇಶನನು ಕೀರ್ತಿಸುವ ಮನದಭಿ |  
ಲಾಷೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ||  
ಈ ಸುಲಕ್ಷಣ ಕಾವ್ಯದೊಳಗೃತಿ |  
ಪ್ರಾಸಗಳಿಗೆ ಪ್ರಯತ್ನವಿಲ್ಲದೆ |  
ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ || ೪ ||

ಪ್ರಾಕೃತೋಕ್ತಿಗಳೆಂದು ಬಂದೆ ಮ |  
ಹಾಕೃತಘ್ನರು ಜರಿವರಲ್ಲದೆ |  
ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ||  
ಶ್ರೀಕೃತೀಪತಿ ಅಮಲ ಗುಣಗಳು |  
ಈ ಕೃತಿಯೊಳುಂಟಾದ ಬಳಿಕ |  
ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ || ೫ ||

ಶ್ರುತಿಗೆ ಶೋಭನಮಾಗದಡೆ ಜಡ |  
ಮತಿಗೆ ಮಂಗಳ ವೀಯದಡೆ ಶ್ರುತಿ |  
ಸ್ಮೃತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ ||  
ಮಧಿಸಿ ಮಧ್ವಾಗಮ ಪಯೋಬ್ಧಿಯು |  
ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ |  
ರತರಿಗೀಪ್ಸಿತ ಹರಿಕಥಾಮೃತಸಾರ ವೆನಿಸುವದು || ೬ ||

ಭಕ್ತಿವಾದದಿ ಪೇಳನೆಂಬ ಪ್ರ |  
ಸಕ್ತಿ ಸಲ್ಲದು ಕಾವ್ಯದೊಳು ಪುನ |  
ರುಕ್ತಿ ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ ||  
ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ |  
ಭಕ್ತಿ ವಿಷಮಗಳಿರಲು ಜೀವ |  
ನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ? || ೭ ||

ಆಶು ಕವಿಕುಲ ಕಲ್ಪತರು ದಿ |  
ಗ್ಧೇಶ ವರಿಯಲು ರಂಗನೊಲಮೆಯ |  
ದಾಸಕೂಟಸ್ಥರಿಗೆರಗಿ ನಾ ಬೇಡಿ ಕೊಂಬುವೆನು ||  
ಈ ಸುಲಕ್ಷಣ ಹರಿಕಥಾಮೃತ |  
ಮೀಸಲರಿಯದೆ ಸಾರ ದೀರ್ಘ |  
ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ || ೮ ||

ಪ್ರಾಸಗಳ ಪೊಂದಿಸದೆ ಶಬ್ದ ।  
ಶ್ಲೋಷಗಳ ಶೋಧಿಸದೆ ದೀರ್ಘ ।  
ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ॥  
ದೂಷಕರು ದಿನದಿನದಿ ಮಾಡುವ ।  
ದೂಷಣೆಯೆ ಭೂಷಣಗಳೆಂದುಪ ।  
ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ ॥ ೯ ॥

ಅಶ್ರುತಾಗಮ ಇದರ ಭಾವ ಪ ।  
ರಿಶ್ರಮವು ಬಲ್ಲವರಿಗಾನಂ ।  
ದಾಶ್ರುಗಳ ಮಳೆಗರೆಸಿ ಮರೆಸುವ ಚಮತ್ಕೃತಿಯು ॥  
ಮಿಶ್ರರಿಗೆ ಮರೆ ಮಾಡಿ ದಿವಿಜರ ।  
ಜಸ್ತದಲಿ ಕಾಯಿಷ್ಟರಿದರೊಳು ।  
ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ ॥ ೧೦ ॥

ನಿಚ್ಚ ನಿಜಜನ ನೆಚ್ಚ ನೆಲೆಗೊಂ ।  
ಡಚ್ಚ ಭಾಗ್ಯವು ಪೆಚ್ಚ ಪೇರ್ಮೆಯು ।  
ಕೆಚ್ಚ ಕೆಳ್ಳನು ಮೆಚ್ಚ ಮಲಮರ ಮುಚ್ಚಲೆಂದೆನುತ ॥  
ಉಚ್ಚವಿಗಳಿಗೆ ಪೊಚ್ಚ ಪೊಸದೆನ ।  
ಲುಚ್ಚರಿಸಿದೀ ಸಚ್ಚರಿತ್ರೆಯು ।  
ನುಚ್ಚರಿಸೆ ಸಿರಿವತ್ಸಲಾಂಭನ ಮೆಚ್ಚಲೇನರಿದು ॥ ೧೧ ॥

ಸಾಧು ಸಭೆಯೊಳು ಮೆರೆಯೆ ತತ್ವ ಸು ।  
ಬೋಧ ವೃಷ್ಟಿಯುಗರೆಯೆ ಕಾಮ ।  
ಕ್ರೋಧ ಬೀಜವು ಹುರಿಯೆ ಖಳರೆದೆ ಬಿರಿಯೆ ಕರಕರಿಯು ॥  
ವಾದಿಗಳ ಪಲ್ಮುರಿಯೆ ಪರಮ ವಿ ।  
ನೋದಿಗಳ ಮೈಮರೆಯಲೋಸುಗ ।  
ಹಾದಿತೋರಿದ ಹಿರಿಯ ಬಹುಚಾತುರ್ಯ ಹೊಸಪರಿಯು ॥ ೧೨ ॥

ವ್ಯಾಸ ತೀರ್ಥರೊಲೆವೆಯೋ ವಿಠಲೋ ।  
ಪಾಸಕ ಪ್ರಭುವರ್ಯ ಪುರಂದರ ।  
ದಾಸರಾಯರ ದಯವೋ ತಿಳಿಯದು ಓದಿ ಕೇಳದಲೆ ॥  
ಕೇಶವನ ಗುಣಮಣಿಗಳನು ಪ್ರಾ ।  
ಣೇಶಗರ್ವಿಸಿ ವಾದಿರಾಜರ ।  
ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು ॥ ೧೩ ॥

ಹರಿಕಥಾಮೃತಸಾರ ನವರಸ |  
ಭರಿತ ಬಹು ಗಂಭೀರ ರತ್ನಾ |  
ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ||  
ಸರಸ ನರ ಕಂಠೀರವಾಖ್ಯಾ |  
ಯೇರ ಜನಿತ ಸುಕುಮಾರ ಸಾತ್ವೀ |  
ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ || ೧೪ ||

ಅವನಿಯೊಳು ಜ್ಯೋತಿಷ್ಮತೀ ತೈ |  
ಲವನು ಪಾಮರನುಂಡು ಜೀರ್ಣಿಸ |  
ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ||  
ಶ್ರವಣ ಮಂಗಳ ಹರಿಕಥಾಮೃತ |  
ಸವಿದು ನಿರ್ಗುಣಸಾರ ಮಕ್ಕಿಸ |  
ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು || ೧೫ ||

ಅಕ್ಕರದೊಳೀ ಕಾವ್ಯದೊಳೊಂ |  
ದಕ್ಕರವ ಬರೆದೋದಿದವ ದೇ |  
ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ||  
ಲೆಕ್ಕಿಸದೆ ಲೋಕೈಕನಾಥನ |  
ಭಕ್ತಿ ಭಾಗ್ಯವ ಪಡೆವ ಜೀವ |  
ನ್ಮತ್ತಗಲ್ಲದೆ ಹರಿಕಥಾಮೃತಸಾರ ಸೊಗಸುವದೆ || ೧೬ ||

ವತ್ತಿಬಹ ವಿಘ್ನಗಳ ತಡೆದಪ |  
ಮೃತ್ಯುವಿಗೆ ಮರೆಮಾಡಿ ಕಾಲನ |  
ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ ||  
ಎತ್ತಿಗೊಳ್ಳಿಸಿ ವನರುಹೇಕ್ಷಣ |  
ನೃತ್ಯಮಾಡುವನವನ ಮನೆಯೊಳು |  
ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ || ೧೭ ||

ಆಯುರಾರೋಗೈಶ್ವರಿಯ ಮಾ |  
ಹಾಯಶೋ ಧೈರ್ಯ ಬಲ ಸಮ ಸ |  
ಹಾಯ ಶೌರ್ಯೋದಾಯ ಗುಣಗಾಂಭೀರ್ಯ ಮೊದಲಾದ ||  
ಆಯುತಗಳುಂಟಾಗಲೊಂದ |  
ಧ್ಯಾಯ ಪಠಿಸಿದ ಮಾತ್ರದಿಂ ಶ್ರವ |  
ಣೀಯ ವಲ್ಲದೆ ಹರಿಕಥಾಮೃತಸಾರ ಸುಜನರಿಗೆ || ೧೮ ||

ಕುರುಡ ಕಂಗಳ ಪಡೆವ ಬಧಿರನಿ ।  
ಗೆರಡು ಕಿವಿ ಕೇಳ್ವಹವು ಬೆಳೆಯದ ।  
ಮುರುಡ ಮದನಾಕೃತಿಯ ತಾಳ್ವನು ಕೇಳ್ವ ಮಾತ್ರದಲಿ ॥  
ಬರಡು ಹೈನಾಗುವದು ಪೇಳ್ವರೆ ।  
ಕೊರಡು ಪಲ್ಲೈಸುವದು ಪ್ರತಿ ದಿನ ।  
ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ ॥ ೧೯ ॥

ನಿರ್ಜರ ತರಂಗಿಣಿಯೊಳನುದಿನ ।  
ಮಜ್ಜನಾದಿ ಸಮಸ್ತ ಕರ್ಮ ವಿ ।  
ವರ್ಜಿತಾಶಾಪಾಶದಿಂದಲಿ ಮಾಡಿದಧಿಕ ಫಲ ॥  
ಹೆಜ್ಜೆ ಹೆಜ್ಜೆಗೆ ದೊರೆಯದಿಪ್ಪವೆ ।  
ಸಜ್ಜನರು ಶಿರತೂಗುವಂದದಿ ।  
ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ ॥ ೨೦ ॥

ಸತಿಯರಿಗೆ ಪತಿಭಕುತಿ ಪತ್ತೀ ।  
ವ್ರತ ಪುರುಷರಿಗೆ ಹರುಷ ನೆಲೆಗೊಂ ।  
ಡತಿ ಮನೋಹರರಾಗಿ ಗುರು ಹಿರಿಯರಿಗೆ ಜಗದೊಳಗೆ ॥  
ಸತತ ಮಂಗಳವೀವ ಬಹು ಸು ।  
ಕೃತಿಗಳೆನಿಸುತ ಸುಲಭದಿಂ ಸ ।  
ದ್ಗತಿಯ ಪಡೆವರು ಹರಿಕಥಾಮೃತಸಾರವನು ಪಠಿಸೆ ॥ ೨೧ ॥

ಎಂತು ಬಣ್ಣಿಸಲೆನ್ನಳವೆ ಭಗ ।  
ವಂತನಮಲ ಗುಣಾನುವಾದಗ ।  
ಳೆಂತು ಪರಿಯಲಿ ಪೂರ್ಣಬೋಧರ ಮತವ ಪೊಂದಿದರ ॥  
ಚಿಂತನೆಗೆ ಬಪ್ಪಂತೆ ಬಹು ದ್ಯು ।  
ಷ್ಪಾಂತ ಪೂರ್ವಕವಾಗಿ ಪೇಳ್ವೆ ಮ ।  
ಹಂತರಿಗೆ ನರರೆಂದು ಬಗೆವರೆ ನಿರಯ ಭಾಗಿಗಳು ॥ ೨೨ ॥

ಮಣಿಖಚಿತ ಹರಿವಾಣದೊಳು ವಾ ।  
ರಣ ಸುಭೋಜ್ಯ ಪದಾರ್ಥ ಕೃಷ್ಣಾ ।  
ಪರ್ಣವೆನುತ ಪಸಿದವರಿಗೋಸುಗ ನೀಡುವಂದದಲಿ ॥  
ಪ್ರಣತರಿಗೆ ಪೊಂಗನಡ ವರ ವಾ ।  
ಜ್ಞಾನಿಗಳಿಂ ವಿರಚಿಸಿದ ಕೃತಿಯೊ ।  
ಳುಣಿಸಿ ನೋಡುವ ಹರಿಕಥಾಮೃತಸಾರ ವನುದಾರ ॥ ೨೩ ॥

ದುಷ್ಟರೆನ್ನದೆ ದುರ್ವಿಷಯದಿಂ ।  
ಪುಷ್ಟರೆನ್ನದೆ ಪೂತಕರ್ಮ ।  
ಭ್ರಷ್ಟರೆನ್ನದೆ ಶ್ರೀದವಿಠಲ ವೇಣುಗೋಪಾಲ ॥  
ಕೃಷ್ಣ ಕೈಪಿಡಿವನು ಸುಸತ್ಯ ವಿ ।  
ಶಿಷ್ಯ ದಾಸತ್ವವನು ಪಾಲಿಸಿ ।  
ನಿಷ್ಠೆ ಇಂದಲಿ ಹರಿಕಥಾಮೃತಸಾರ ಪಠಿಸುವರ ॥ ೨೪ ॥

॥ ಇತಿ ಶ್ರೀ ಕರ್ಜಿಗಿ ದಾಸರಾಯ ವಿರಚಿತ ಫಲಶ್ರುತಿ ಸಂಧಿ ಸಂಪೂರ್ಣಂ ॥  
॥ ಶ್ರೀ ಕೃಷ್ಣಾರ್ಪಣಮಸ್ತು ॥